

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತೆಂಟನೆಯ ಅಧಿವೇಶನ

21ನೇ ಡಿಸೆಂಬರ್ 2022

ಬುಧವಾರ

ವಿಷಯಾನುಕ್ರಮಣಿಕೆ (Index)

1. ಸಭಾಪತಿ ಸ್ಥಾನಕ್ಕೆ ಚುನಾವಣೆ

2. ಅಭಿನಂದನೆ

ನೂತನ ಸಭಾಪತಿಗಳಾಗಿ ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟಯವರು ಆಯ್ಕೆಯಾಗಿರುವ ಕುರಿತು.

- ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧಪಕ್ಷದ ನಾಯಕರು)
- ಶ್ರೀ ಎಸ್.ಎಲ್.ಭೋಜೇಗೌಡ
- ಡಾ|| ತೇಜಸ್ವಿನಿಗೌಡ
- ಶ್ರೀ ಮರಿತಿಬ್ಬೇಗೌಡ
- ಶ್ರೀ ಅಡಗೂರು ಹೆಚ್.ವಿಶ್ವನಾಥ್
- ಶ್ರೀ ಎಸ್.ವಿ.ಸಂಕನೂರ
- ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು)
- ಶ್ರೀ ಆಯನೂರು ಮಂಜುನಾಥ್
- ಶ್ರೀ ಕೆ.ಪ್ರತಾಪಸಿಂಹ ನಾಯಕ್
- ಶ್ರೀ ಎನ್.ರವಿಕುಮಾರ್
- ಶ್ರೀ ಲಕ್ಷ್ಮಣ ಸಂಗಪ್ಪ ಸವದಿ
- ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧಪಕ್ಷದ ಮುಖ್ಯ ಸಚಿವರು)

- ಶ್ರೀ ಪ್ರಾಣೇಶ್ ಎಂ.ಕೆ.
- ಶ್ರೀ ಪ್ರದೀಪ್ ಶೆಟ್ಟರ್
- ಶ್ರೀ ಎಸ್.ರವಿ
- ಶ್ರೀ ಅ.ದೇವೇಗೌಡ
- ಶ್ರೀ ಪುಟ್ಟಣ್ಣ
- ಶ್ರೀ ಪಿ.ಹೆಚ್.ಪೂಜಾರ್
- ಶ್ರೀ ಎಂ.ನಾಗರಾಜು
- ಶ್ರೀ ನಿರಾಣಿ ಹಣಮಂತ್ ರುದ್ರಪ್ಪ
- ಶ್ರೀ ಸಅಲಂ ಅಹಮದ್

3. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

364 - ಒಂದೇ ಭಾರತ್ ಹಾಗೂ ಶತಾಬ್ದಿ ರೈಲುಗಳ ವೇಳೆ ಬದಲಾಯಿಸುವ ಬಗ್ಗೆ

- ಶ್ರೀ ಮರಿತಿಬ್ಬೇಗೌಡ
- ಶ್ರೀ ವಿ.ಸೋಮಣ್ಣ(ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು)

410 - PRAMC ಯೋಜನೆಯ BLACK SPOT ಕುರಿತು

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಸಿ.ಸಿ.ಪಾಟೀಲ್(ಲೋಕೋಪಯೋಗಿ ಸಚಿವರು)

404 - ದಾವಣಗೆರೆ ಜಿಲ್ಲೆಯಲ್ಲಿನ ರಸ್ತೆ ಕಾಮಗಾರಿ ಕುರಿತು

- ಶ್ರೀ ಕೆ.ಅಬ್ದುಲ್ ಜಬ್ಬಾರ್
- ಶ್ರೀ ಸಿ.ಸಿ.ಪಾಟೀಲ್(ಲೋಕೋಪಯೋಗಿ ಸಚಿವರು)

372 - ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳ ನಿರ್ಮಾಣ ಕುಂಠಿತಗೊಂಡಿರುವ ಕುರಿತು

- ಶ್ರೀ ಸಅಲಂ ಅಹಮದ್
- ಶ್ರೀ ವಿ.ಸೋಮಣ್ಣ(ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು)

331 - ಮನೆಗಳಿಗೆ ಹಣ ಬಿಡುಗಡೆ ಮಾಡಿರುವ ಕುರಿತು

- ಡಾ|| ಚಂದ್ರಶೇಖರ್ ಬಿ.ಪಾಟೀಲ್

- ಶ್ರೀ ವಿ.ಸೋಮಣ್ಣ(ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು)

285 - ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೂಲಗೇಣಿ ಒಕ್ಕಲುಗಳಿಗೆ ಮಾಲೇಕತ್ವ ನೀಡುವ ಕುರಿತು

- ಶ್ರೀ ಪ್ರತಾಪಸಿಂಹ ನಾಯಕ್.ಕೆ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

391 - ಪಶು ಚಿಕಿತ್ಸಾಲಯಗಳ ಕಾರ್ಯವಿಧಾನಗಳ ಕುರಿತು

- ಶ್ರೀ ಭಲವಾದಿ ಟಿ.ನಾರಾಯಣಸ್ವಾಮಿ
- ಶ್ರೀ ಪ್ರಭು ಬಿ.ಚವ್ವಾಣ್(ಪಶುಸಂಗೋಪನ ಸಚಿವರು)

340 - ಕಂದಾಯ ಭೂಮಿಯಲ್ಲಿ ನಿರ್ಮಿತವಾಗಿರುವ ಕಟ್ಟಡಗಳ ಕುರಿತು

- ಶ್ರೀ ಮಂಜುನಾಥ್ ಭಂಡಾರಿ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

385 - ಬೀದರ್ ಜಿಲ್ಲೆಯ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 32 ಕೋಟಿ ಬ್ರಿಡ್ಜ್‌ಚಾರ ನಡೆದಿರುವ ಕುರಿತು

- ಶ್ರೀ ಅರವಿಂದ ಕುಮಾರ್ ಅರಳ
- ಶ್ರೀ ಪ್ರಭು ಬಿ.ಚವ್ವಾಣ್(ಪಶುಸಂಗೋಪನ ಸಚಿವರು)

335 - ಪಶು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮತ್ತು ವೈದ್ಯರ ನೇಮಕ ಮಾಡುವ ಕುರಿತು

- ಶ್ರೀ ಎಸ್.ಎಸ್.ಭೋಜೇಗೌಡ
- ಶ್ರೀ ಪ್ರಭು ಬಿ.ಚವ್ವಾಣ್(ಪಶುಸಂಗೋಪನ ಸಚಿವರು)

381 - ಮೀನು ಸಾಕಾಣಿಕೆ ಬಗ್ಗೆ

- ಶ್ರೀ ನಿರಾಣಿ ಹಣಮಂತ್ ರುದ್ರಪ್ಪ
- ಶ್ರೀ ಎಸ್.ಅಂಗಾರ(ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು)

358 - ಅಕ್ರಮ-ಸಕ್ರಮ ಮಂಜೂರಾತಿಗೆ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ

- ಶ್ರೀ ಕೆ.ಹರೀಶ್ ಕುಮಾರ್
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

290+379+376+360+295+300+362+355

ಜಾನುವಾರುಗಳಲ್ಲಿ ಕಂಡುಬಂದಿರುವ ಚರ್ಮಗಂಟು ರೋಗ ಕುರಿತು

- ಶ್ರೀ ಮಧು ಜಿ.ಮಾದೇಗೌಡ
- ಶ್ರೀ ಪ್ರಭು ಬಿ.ಚವ್ವಾಣ್(ಪಶುಸಂಗೋಪನ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಹಿತ ಮೂಲಕ ನೀಡಲಾದ ಉತ್ತರಗಳು

4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ಅ) ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೀರ್ಘಕಾಲಕ್ಕೆ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸುವಂತಿಲ್ಲ. ಹಾಗಿದ್ದಾಗ್ಯೂ ಚುನಾವಣಾ ಕಾರ್ಯಕ್ಕೆ ನಿಯೋಜಿಸುತ್ತಿರುವ ಕುರಿತು

- ಶ್ರೀ ಮರಿತಿಬ್ಬೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಆ) ಮೈಸೂರು ರಿಂಗ್ ರಸ್ತೆ ಬದಿಯ ಬೋಗಾದಿ ಹಾಗೂ ರಾಜರಾಜೇಶ್ವರಿ ನಗರಕ್ಕೆ ಬಸ್ ಸಂಚಾರ ವ್ಯತ್ಯಯ ಕುರಿತು

- ಡಾ.ತಿಮ್ಮಯ್ಯ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಇ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವು ಇಲ್ಲದವರು ಇಲಾಖಾ ಮುಖ್ಯಸ್ಥರಾಗಿದ್ದು, ಅಧಿಕಾರಿಗಳ ಗುಂಪುಗಾರಿಕೆಯಿಂದ ಯೋಜನೆಗಳು ಕುಂಠಿತಗೊಳ್ಳುತ್ತಿರುವ ಬಗ್ಗೆ

- ಶ್ರೀ ಎಂ.ನಾಗರಾಜು
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಈ) ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಮತ್ತು ಮಹಾಲಂಗಪೂರ ಪಟ್ಟಣಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಿಸುವ ಬಗ್ಗೆ.

- ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

ಉ) 300 ವರ್ಷಗಳ ಇತಿಹಾಸವಿರುವ ಹುಬ್ಬಳ್ಳಿಯ ಹಜರತ್ ಸೈಯದ್ ಮೆಹಬೂಬ್ ಷಾ ಖಾದ್ರಿಯ ದರ್ಗಾವನ್ನು ತೆರವುಗೊಳಿಸಲಾಗಿರುವ ಬಗ್ಗೆ.

- ಶ್ರೀ ಸಲೀಂ ಅಹಮದ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಊ) ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶಹಾಪೂರ ಗ್ರಾಮದಲ್ಲಿ 2019ರಲ್ಲಿ ಉಂಟಾದ ನೆರೆ ಹಾವಳಿಯಿಂದ ಪರಿಹಾರ ದೊರೆಯದಿರುವ ಕುರಿತು.

- ಶ್ರೀ ಪ್ರಕಾಶ್ ಕೆ.ರಾಧೋಡ್

- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

ಋ) ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಹುಲಕಂಟೆ ಬಳಿ ದಿನಾಂಕ 31.11.2022ರಂದು ಬಿ.ಬಿ.ಎಂ.ಪಿ. ಕಸದ ಲಾರಿಯು ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರರಿಬ್ಬರ ಕುಟುಂಬದವರಿಗೆ ಪರಿಹಾರ ದೊರೆಯದಿರುವ ಬಗ್ಗೆ.

- ಶ್ರೀ ಪಿ.ಆರ್.ರಮೇಶ್

- ಡಾ|| ಕೆ.ಸುಧಾಕರ್(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು)

ಎ) ರಾಜ್ಯದ ನಗರ ಹಾಗೂ ಪುರಸಭೆಗಳಲ್ಲಿ ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವ ಬಗ್ಗೆ ಹಾಗೂ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಶಸ್ತ್ರಚಿಕಿತ್ಸೆ ವ್ಯವಸ್ಥೆ ಕಾರ್ಯಗತ ಆಗದಿರುವ ಕುರಿತು.

- ಶ್ರೀ ಕೆ.ಎ.ತಿಪ್ಪೇಸ್ವಾಮಿ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು)

ಐ) ಪೊಲೀಸ್ ಇಲಾಖೆಯ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ಭಾಗ್ಯ ಯೋಜನೆ ಅಡಿ ಹೆಲ್ತ್ ಸ್ಕಾರ್ಟ್ ಕಾರ್ಡ್ ಕುರಿತು.

- ಶ್ರೀ ಡಿ.ಎಸ್.ಅರುಣ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು)

ಐ) ಸರ್ಕಾರದ ಅವಧಿ ಮುಗಿಯುತ್ತಾ ಬಂದರೂ ಇನ್ನೂ ಪರಿಹಾರ ಬಾರದ ಪ್ರವಾಹ ಸಂತ್ರಸ್ತರ ಸಂಕಷ್ಟ ಕುರಿತು.

- ಶ್ರೀ ಮಂಜುನಾಥ ಬಂಡಾರಿ

- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು)

5. ವರದಿಗಳನ್ನೊಪ್ಪಿಸುವುದು.

- ಅ) ಕರ್ನಾಟಕ ವಿಧಾನ ಪರಿಷತ್ತಿನ ಅರ್ಜಿಗಳ ಸಮಿತಿಯು 29ನೇ ವರದಿ.
- ಆ) ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯು 52ನೇ ವರದಿ.

6. ಚುನಾವಣಾ ಪ್ರಸ್ತಾವ

ಕರ್ನಾಟಕ ವಿಧಾನಮಂಡಲಗಳ ಜಂಟಿ ಸಮಿತಿಗಳು ಹಾಗೂ ವಿಧಾನ ಪರಿಷತ್ತಿನ ಸ್ಥಾಯಿ ಸಮಿತಿಯ ಅವಧಿಯು 5.1.2023ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಸಮಿತಿಗಳನ್ನು 2023ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ನಂತರ ಪುನರ್ ರಚಿಸುವ ಕುರಿತು.

7. ನಿಯಮ 59ರ ಮೇರೆಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ.

ವಿಷಯ: ಬೆಂಗಳೂರು ಮಹಾನಗರ ಪಾಲಿಕೆ ಖಾಸಗಿ ಸಂಸ್ಥೆಯಾದ ಚಿಲುಮೆ ಸಂಸ್ಥೆಯವರು ಮತದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಕಲೆ ಹಾಕಿರುವ ಕುರಿತು.

- ಶ್ರೀ ಸೂರಜ್ ರೇವಣ್ಣ
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧಪಕ್ಷದ ನಾಯಕರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- ಶ್ರೀ ಎಸ್.ಎಲ್.ಭೋಜೇಗೌಡ

(ನಿಯಮ 68ಕ್ಕೆ ಪರಿವರ್ತಿಸಲಾಯಿತು)

<><><>

(1075) 21.12.2022/11.30/ಹೆಚ್‌ವಿ:ಎಕೆ

ಕರ್ನಾಟಕ ವಿಧಾನ ಪರಿಷತ್ತು

ಬುಧವಾರ, 21ನೇ ಡಿಸೆಂಬರ್ 2022

ಸದನವು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ

ಬೆಳಿಗ್ಗೆ 11 ಗಂಟೆ 30 ನಿಮಿಷಕ್ಕೆ ಸಮಾವೇಶಗೊಂಡಿತು

ಸಭಾಪತಿ (ಶ್ರೀ ರಘುನಾಥ್ ರಾವ್ ಮಲ್ಲಾಪೂರೆ) ರವರು ಪೀಠದಲ್ಲಿ ಉಪಸ್ಥಿತರಾದರು

ಸಭಾಪತಿಯವರು:- ಈಗ ಮೊದಲಿಗೆ ಚುನಾವಣಾ ಪ್ರಸ್ತಾವ. ಸಭಾಪತಿ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾಲ್ಕು ಪ್ರಸ್ತಾವನೆಗಳು ಬಂದಿವೆ. ಆ ನಾಲ್ಕು ಪ್ರಸ್ತಾವನೆಗಳು ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಯವರ ಹೆಸರನ್ನು ಸೂಚಿಸುತ್ತಿವೆ. ಒಂದೊಂದಾಗಿ ಪ್ರಸ್ತಾವನೆಗಳನ್ನು ತೆಗೆದುಕೊಳ್ಳಲಾಗುತ್ತದೆ.

1. ಸಭಾಪತಿ ಸ್ಥಾನಕ್ಕೆ ಚುನಾವಣೆ

ಮೊದಲನೆ ಪ್ರಸ್ತಾವ

ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕೆಂದು ಸೂಚಿಸುತ್ತೇನೆ.

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕೆಂದು ಡಾ||ವೈ.ಎ.ನಾರಾಯಣಸ್ವಾಮಿಯವರು ಮಂಡಿಸಿರುವ ಪ್ರಸ್ತಾವವನ್ನು ನಾನು ಅನುಮೋದಿಸುತ್ತೇನೆ.

ಎರಡನೆಯ ಪ್ರಸ್ತಾವ

ಡಾ|| ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಸನ್ಮಾನ್ಯ ಸಭಾಪತಿಯವರೇ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕೆನ್ನುವ ಪ್ರಸ್ತಾವವನ್ನು ಮಂಡಿಸುತ್ತೇನೆ.

(ಎರಡನೆಯ ಪ್ರಸ್ತಾವದ ಅನುಮೋದಕರಾದ ಶ್ರೀ ಎಸ್. ಶಂಕರ್‌ವರು ಸದನದಲ್ಲಿ ಹಾಜರಿರಲಿಲ್ಲ)

ಮೂರನೆಯ ಪ್ರಸ್ತಾವ

ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ(ನಾಮ ನಿರ್ದೇಶಿತರು):- ಸನ್ಮಾನ್ಯ ಸಭಾಪತಿಯವರೇ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕೆನ್ನುವ ಪ್ರಸ್ತಾವವನ್ನು ಮಂಡಿಸುತ್ತೇನೆ.

ಶ್ರೀ ಎಸ್.ವಿ.ಸಂಕನೂರ(ಪದವೀಧರರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕೆಂದು ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ ಅವರು ಮಂಡಿಸಿರುವ ಪ್ರಸ್ತಾವವನ್ನು ನಾನು ಅನುಮೋದಿಸುತ್ತೇನೆ.

ನಾಲ್ಕನೆಯ ಪ್ರಸ್ತಾವ

ಶ್ರೀ ಅ.ದೇವೇಗೌಡ(ಪದವೀಧರರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯವರನ್ನಾಗಿ ಚುನಾಯಿಸಬೇಕೆನ್ನುವ ಪ್ರಸ್ತಾವವನ್ನು ಮಂಡಿಸುತ್ತೇನೆ.

(ನಾಲ್ಕನೆಯ ಪ್ರಸ್ತಾವದ ಅನುಮೋದಕರಾದ ಶ್ರೀ ಪ್ರದೀಪ್ ಶೆಟ್ಟಿರವರು ಸದನದಲ್ಲಿ ಹಾಜರಿರಲಿಲ್ಲ)

ಸಭಾಪತಿಯವರು:- ಮಾನ್ಯ ಸಭಾಪತಿ ಸ್ಥಾನಕ್ಕೆ ಬಂದಿರುವ ನಾಲ್ಕು ಪ್ರಸ್ತಾವಗಳಲ್ಲಿ ಮೊದಲನೆಯ ಪ್ರಸ್ತಾವವನ್ನು ಮತಕ್ಕೆ ಹಾಕುತ್ತಿದ್ದೇನೆ:

“ ಪ್ರಸ್ತಾವ ಏನೆಂದರೆ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು
ಇವರನ್ನು ವಿಧಾನ ಪರಿಷತ್ತಿನ ಸಭಾಪತಿಗಳಾಗಿ ಆಯ್ಕೆ
ಮಾಡುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ಮೊದಲನೆಯ ಪ್ರಸ್ತಾವ ಅವಿರೋಧವಾಗಿ ಅಂಗೀಕರಿಸಲ್ಪಟ್ಟಿರುವುದರಿಂದ ಉಳಿದ ಪ್ರಸ್ತಾವಗಳನ್ನು ಮತಕ್ಕೆ ಹಾಕುವಂತಹ ಅವಶ್ಯಕತೆ ಇರುವುದಿಲ್ಲ. ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ವಿಧಾನ ಪರಿಷತ್ತಿನ ಸಭಾಪತಿಗಳಾಗಿ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರನ್ನು ಸರ್ವಾನುಮತದಿಂದ ವಿಧಾನ ಪರಿಷತ್ತಿನ

ಸಭಾಪತಿಯವರನ್ನಾಗಿ ಚುನಾಯಿಸಲಾಯಿತು

(ಸದನದ ಎಲ್ಲ ಮಾನ್ಯ ಸದಸ್ಯರುಗಳು ಮೇಜು ತಟ್ಟುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು)

ಸಭಾಪತಿಯವರು:- ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಸಭಾ ನಾಯಕರು, ಮಾನ್ಯ ವಿರೋಧ ಪಕ್ಷದ ನಾಯಕರು, ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ಮುಖ್ಯ ಸಚಿವರು ಹಾಗೂ ಹಿರಿಯ ಸದಸ್ಯರುಗಳು ನೂತನ ಸಭಾಪತಿಗಳನ್ನು ಸಭಾಪೀಠಕ್ಕೆ ಕರೆತರಬೇಕು.

(ಈ ಹಂತದಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಸಭಾ ನಾಯಕರು, ಮಾನ್ಯ ವಿರೋಧ ಪಕ್ಷದ ನಾಯಕರು, ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ಮಾನ್ಯ ಮುಖ್ಯ ಸಚಿವರುಗಳು ಹಾಗೂ ಶ್ರೀ ಎಸ್.ಎಲ್.ಭೋಜೇಗೌಡರು ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರನ್ನು ಸಭಾಪೀಠಕ್ಕೆ ಕರೆತಂದರು)

(ನೂತನ ಸಭಾಪತಿಗಳಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ಸಭಾಪೀಠವನ್ನು ಅಲಂಕರಿಸಿದರು)

(ಸಭಾಪತಿಗಳಾಗಿದ್ದ ಮಾನ್ಯ ಶ್ರೀ ರಘುನಾಥ್‌ರಾವ್ ಮಲ್ಲಾಪೂರಿಯವರು ಸಭಾಪೀಠದಿಂದ ನಿರ್ಗಮಿಸಿದರು)

2. ಅಭಿನಂದನೆ

ವಿಷಯ: ನೂತನ ಸಭಾಪತಿಗಳಾಗಿ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು
ಆಯ್ಕೆಯಾಗಿರುವ ಕುರಿತು.

ಶ್ರೀ ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿಗಳು):- ಸನ್ಮಾನ್ಯ ಸಭಾಪತಿಯವರೇ, ಸಭಾಪತಿ ಸ್ಥಾನಕ್ಕೆ ನಡೆದಂತಹ ಚುನಾವಣೆಯಲ್ಲಿ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ, ಇದು ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ತಮ್ಮ ಹಿರಿತನಕ್ಕೆ, ಅನುಭವಕ್ಕೆ ಇಡೀ ಸದನ ಮನ್ನಣೆಯನ್ನು ನೀಡಿದೆ. ಸಭಾಪತಿ ಸ್ಥಾನಕ್ಕೆ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗುವುದು ಈ ಸದನದ ಪರಂಪರೆ ಮತ್ತು ಗೌರವಕ್ಕೆ ಮತ್ತೊಂದು ಗರಿ ಮೂಡುವುದಕ್ಕೆ ಸಾಧ್ಯವಾಗುತ್ತದೆ. ಈ ಸದನದ ಅತ್ಯಂತ ಹಿರಿಯ ಸದಸ್ಯರಾಗಿ, ಹತ್ತು ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ, ಎಲ್ಲರ ಸ್ನೇಹ ಮತ್ತು ವಿಶ್ವಾಸವನ್ನು ಗಳಿಸಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷವೆನ್ನದೇ, ಯಾವುದೇ ಭೇದವಿಲ್ಲದೆ ಈ ದಿನ ಅವಿರೋಧವಾಗಿ ತಮ್ಮನ್ನು ಸಭಾಪತಿಗಳನ್ನಾಗಿ ಆಯ್ಕೆ ಮಾಡಿರುವ ಆಡಳಿತ ಮತ್ತು ವಿರೋಧ ಪಕ್ಷದ ಎಲ್ಲ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಹಿರಿಯ ಸದನ ಎಂದು ಕರೆಯಲ್ಪಡುವ ಕರ್ನಾಟಕ ವಿಧಾನ ಪರಿಷತ್ತಿನ ಎಲ್ಲ ಮಾನ್ಯ ಸದಸ್ಯರುಗಳು ಹಿರಿತನವನ್ನು ಪ್ರದರ್ಶಿಸಿದ್ದಾರೆ. ಅದಕ್ಕಾಗಿ ನಾನು ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ನಾನು ತಮ್ಮನ್ನು ತಮ್ಮ ಮೊದಲನೆಯ ಚುನಾವಣೆಯಿಂದಲೂ ನೋಡಿದ್ದೇನೆ. 1980ನೇ ಇಸವಿಯಿಂದ ತಾವು ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭ ಮಾಡಿದ್ದೀರಿ. ಅದಕ್ಕಿಂತಲೂ ಮೊದಲು ತಾವು ಶಿಕ್ಷಕರಾಗಿ ಶಿಕ್ಷಕರ ಸಂಘಟನೆಯಲ್ಲಿ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿ ಎಲ್ಲ ಶಿಕ್ಷಕರ ಪ್ರೀತಿಗೆ ಪಾತ್ರರಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ತಾವು ತಮ್ಮ ಮೊದಲನೆಯ ಚುನಾವಣೆಯನ್ನು ತಮ್ಮ ಸ್ವಂತ ಶಕ್ತಿಯಿಂದ ಗೆದ್ದು ಬಂದಿದ್ದೀರಿ. ಒಂದು ಬಾರಿ ಸಾರ್ವಜನಿಕ ಜೀವನಕ್ಕೆ ತಾವು ಕಾಲಿಟ್ಟ ಮೇಲೆ ತಾವು ಎಂದಿಗೂ ಹಿಂದಿರುಗಿ ನೋಡಿಲ್ಲ. ಪ್ರತಿ ಬಾರಿ

ತಾವು ಸ್ಪರ್ಧಿಸಿರುವ ಎಲ್ಲ ಚುನಾವಣೆಗಳಲ್ಲಿ ಗೆಲುವನ್ನು ಸಾಧಿಸಿದ್ದೀರಿ. ಒಂದು ಚುನಾವಣೆಗೂ ಮತ್ತೊಂದು ಚುನಾವಣೆಗೂ ಮಧ್ಯೆ ಇರುವಂತಹ ಕಾಲಾವಧಿಯಲ್ಲಿ ತಮ್ಮ ಕರ್ತವ್ಯ ಪ್ರಜ್ಞೆಯಿಂದ ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಂಡು ಬಂದಿದ್ದೀರಿ. ಪ್ರತಿ ಬಾರಿಯೂ ಹೆಚ್ಚುಹೆಚ್ಚು ಜನರನ್ನು ಗಳಿಸಿಕೊಂಡು ಬಂದಿದ್ದೀರಿ. ನಮ್ಮಲ್ಲಿ anti-incumbency ಎಂದು ಕರೆಯುತ್ತೇವೆ. ಯಾವುದೇ ರೀತಿಯ anti-incumbency ಇಲ್ಲದೇ ಇರುವಂತಹ ಸಾರ್ವಜನಿಕ ಜೀವನವನ್ನು ನಡೆಸಿದ್ದೀರಿ. ತಾವು ಸುಮಾರು 42 ವರ್ಷಕ್ಕಿಂತಲೂ ಹೆಚ್ಚು ಕಾಲ ಕರ್ನಾಟಕ ರಾಜ್ಯದಲ್ಲಿ ತಮ್ಮ ರಾಜಕೀಯ ಜೀವನವನ್ನು ನಡೆಸಿಕೊಂಡು ಬಂದಿರುವುದು ಹೆಚ್ಚು ಆದರ್ಶಪ್ರಾಯವಾಗಿದೆ ಎನ್ನುವ ಮಾತನ್ನು ಹೇಳುವುದಕ್ಕೆ ಇಚ್ಛೆಪಡುತ್ತೇನೆ.

(ಮುಂದುವರಿದಿದೆ)

(1076) 21.12.2022 11.50 ಪಿಕೆ:ಆರ್‌ಎನ್

ಶ್ರೀ ಬಸವರಾಜ ಬೊಮ್ಮಾಯಿ (ಮುಂದು):

ತಮ್ಮ ಕಾರ್ಯಶೈಲಿ ಏನೆಂಬುದು ನಮಗೆ ಗೊತ್ತಿದೆ. ನೀವು ನಿಮ್ಮ ಮತದಾರರ ಹಿತಚಿಂತನೆಯನ್ನು ಮಾಡುವಂಥವರಾಗಿದ್ದೀರಿ. ಅಲ್ಲದೆ ತಾವು ಶಿಕ್ಷಣ ಸಚಿವರಾಗಿ ತಂದಿರುವಂತಹ ಹತ್ತು-ಹಲವಾರು ಬದಲಾವಣೆ ಇವತ್ತು ಶಿಕ್ಷಣ ಕ್ಷೇತ್ರಕ್ಕೆ ಒಂದು ರೀತಿಯಲ್ಲಿ ಸ್ಥಿರತೆಯನ್ನು ಕೊಟ್ಟಿದೆ; ಸ್ವೆಚ್ಛೆಯನ್ನು ಕೊಟ್ಟಿದೆ. ತಾವು ಶಿಕ್ಷಕರ ಪ್ರತಿನಿಧಿಯಾದರೂ ಕೂಡ ಒಬ್ಬ ಆಡಳಿತಗಾರರಾಗಿ ಕೆಲವು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವ ಪ್ರಸಂಗ ಬಂದಾಗಲೂ ಕೂಡ ಹಿಂದೆ-ಮುಂದೆ ನೋಡದೆ, ಆ ಕಠಿಣ ನಿರ್ಣಯಗಳನ್ನು ಮಾಡಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯನ್ನು ಮಾಡುವುದಕ್ಕೆ ಸಾಧ್ಯವಾಗಿದೆ. ಅದು ಶಿಕ್ಷಕರ ವರ್ಗಾವಣೆಯ ವಿಚಾರದಲ್ಲರಬಹುದು, ಶಿಕ್ಷಕರಿಗೆ ಸಿಗಬೇಕಾದ ಸವಲತ್ತುಗಳ ವಿಚಾರವಾಗಿರಬಹುದು; ಹೊಸ ಶಾಲಾ-ಕಾಲೇಜುಗಳನ್ನು ನಿರ್ಮಾಣ ಮಾಡುವಂಥದ್ದು, ಅದಕ್ಕೆ ಅನುಮತಿ ಕೊಡುವಂಥದ್ದು ಈ ರೀತಿಯ ಹತ್ತಾರು ದಾಖಲೆಗಳ ಕೆಲಸ ಮಾಡಿದ್ದೀರಿ. ನನಗನಿಸುವ ಹಾಗೆ, ಸ್ವಾತಂತ್ರ್ಯ ನಂತರದ ಕರ್ನಾಟಕದಲ್ಲಿ ಒಬ್ಬ ಜನ ಪ್ರತಿನಿಧಿ ಶಿಕ್ಷಣ ಕ್ಷೇತ್ರಕ್ಕೆ ಒಂದು ರೀತಿಯಲ್ಲಿ

ಅಪಾರವಾದಂತಹ ಕೊಡುಗೆಯನ್ನು ಕೊಟ್ಟು, ಶಿಕ್ಷಣದ ಅಭಿವೃದ್ಧಿಗೆ, ಬೆಳವಣಿಗೆಗೆ ಕಾರಣೀಭೂತರಾಗಿದ್ದರೆ ಅದು ಮಾನ್ಯ ಬಸವರಾಜ ಹೊರಟ್ಟಯವರು ಎಂದು ಅತ್ಯಂತ ಹೆಮ್ಮೆಯಿಂದ ಹೇಳುವುದಕ್ಕೆ ಇಷ್ಟಪಡುತ್ತೇನೆ. ನೇರ ಮಾತು ಮತ್ತು ನಿಷ್ಕೂರವಾಗಿ ಕೆಲವು ವಿಚಾರಗಳನ್ನು ಮಾತನಾಡುವಂತಹ ಸ್ವಭಾವವಾಗಿದ್ದರೂ ಹೃದಯದಲ್ಲ ಯಾರೇ ಒಬ್ಬ ವ್ಯಕ್ತಿಯ ಬಗ್ಗೆ ಸಣ್ಣ ಕಲ್ಮಶ ಇಲ್ಲದೇ ತಾವು ನಡೆದುಕೊಳ್ಳುತ್ತೀರಿ. ಹೀಗಾಗಿ ಬಹಳಷ್ಟು ಮಿತ್ರರನ್ನು, ಗೆಳೆಯರನ್ನು ಪಡೆದುಕೊಂಡಿದ್ದೀರಿ. ತಾವು ಎಲ್ಲಾ ಮುಖ್ಯಮಂತ್ರಿಗಳ ಜೊತೆ ಆತ್ಮೀಯರಾಗಿರುತ್ತೀರಿ. ಆದ್ದರಿಂದ ಮಾನ್ಯ ಬಸವರಾಜ ಹೊರಟ್ಟಯವರು ಯಾವುದೇ ಪಕ್ಷದಲ್ಲಿದ್ದರು ಅವರ ಕೆಲಸ ನಡೆಯುತ್ತದೆ. ಆಕಡೆ ಇದ್ದಾಗ ಅಥವಾ ಈಕಡೆ ಇದ್ದಾಗಲೂ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಎಲ್ಲಾ ಮುಖ್ಯಮಂತ್ರಿಗಳ ಜೊತೆ ಅತ್ಯಂತ ಆತ್ಮೀಯರಾಗಿರುವಂತಹ ಗುಣವನ್ನು ಅವರು ಹೊಂದಿದ್ದಾರೆ. ಒಬ್ಬ ಮುಖ್ಯಮಂತ್ರಿ ಜೊತೆಗೆ ಗೆಳೆತನ ಇದ್ದಾಗ, ಅದೇರೀತಿ ಮಾಜಿ ಮತ್ತು ಹಾಲ ಮುಖ್ಯಮಂತ್ರಿಗಳ ಜೊತೆಗೆ ಆತ್ಮೀಯರಾಗಿರುತ್ತಿದ್ದು, ಯಾರಿಗೂ ಬೇಜಾರಾಗುವಂತೆ ನಡೆದುಕೊಂಡಿಲ್ಲ. ಇದೊಂದು ಕಲೆ ನಿಮ್ಮಲ್ಲಿದೆ ಎಂದು ನಾನು ಹೇಳಲೇಬೇಕು. ಇದರ ಗುಟ್ಟು ನಮ್ಮೆಲ್ಲರಿಗೂ ಹೇಳಿದರೆ ನಮಗೂ ಒಳ್ಳೆಯದಾಗುತ್ತದೆ. ನಮ್ಮದು ಹೇಗೆಂದರೆ, ಆಡಳಿತ ಪಕ್ಷದಲ್ಲಿದ್ದಾಗ ನಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತೇವೆ; ಆದರೆ ವಿರೋಧ ಪಕ್ಷದಲ್ಲಿದ್ದಾಗ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವುದು ಗೊತ್ತಾಗುವುದಿಲ್ಲ. ಆದರೆ ನೀವು, ಎಲ್ಲೇ ಇದ್ದರೂ ಕೆಲಸ ಮಾಡಿಸಿಕೊಳ್ಳುವಂಥದ್ದು, ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೆಲಸಗಳನ್ನು ದಕ್ಷತೆಯಿಂದ ಮಾಡಿಸಿಕೊಂಡಿರುವಂಥದ್ದು ನಮಗೆ ಗೊತ್ತಿದೆ. ತಾವು ಬಾಗಲಕೋಟೆ ಜಿಲ್ಲೆಯವರಾದರೂ ತಮ್ಮ ಬದುಕಿನ ಹೆಚ್ಚಿನ ಸಮಯವನ್ನು ಹುಬ್ಬಳ್ಳಿಯಲ್ಲಿ ಕಳೆದಿದ್ದೀರಿ. ಹುಬ್ಬಳ್ಳಿಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದೀರಿ. ಹುಬ್ಬಳ್ಳಿಯ ಸಾರ್ವಜನಿಕ ಜೀವನದಲ್ಲೂ ಕೂಡ ಬಹಳ ಸ್ನೇಹಪರವಾಗಿ ಮಹತ್ವದ ಪಾತ್ರ ವಹಿಸಿದ್ದೀರಿ. ಹುಬ್ಬಳ್ಳಿಯ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ಬಹಳಷ್ಟು ಇದೆ. ಅಲ್ಲದೇ ಉತ್ತರ ಕರ್ನಾಟಕದ ಧ್ವನಿಯಾಗಿ ಕೂಡ ತಾವು ಹಲವಾರು ಬಾರಿ ಕೆಲಸ ಮಾಡಿದ್ದೀರಿ. ಸನ್ಮಾನ್ಯರು ಕಾನೂನು ಸಚಿವರಾಗಿದ್ದಾಗ, ಹುಬ್ಬಳ್ಳಿಗೆ ಕಾನೂನು ವಿಶ್ವವಿದ್ಯಾಲಯ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ಧಾರವಾಡಕ್ಕೆ "ಸೈನ್ಸ್ ಸಿಟಿ" ಎಂದು ಹೆಸರು

ಬರುವುದಕ್ಕೆ ತಾವು ಕಾರಣರಾಗಿದ್ದೀರಿ. ಆ ಭಾಗದ ಹತ್ತು-ಹಲವಾರು ಜ್ವಲಂತ ಸಮಸ್ಯೆಗಳ ಹೋರಾಟಕ್ಕೆ ಧ್ವನಿಯಾಗಿ ಕೆಲಸ ಮಾಡಿದ್ದೀರಿ. ನಮ್ಮ ಜೊತೆ ಬಹಳ ಒಳ್ಳೆಯ ರೀತಿಯ ಸಹಕಾರವನ್ನೂ ಕೂಡ ಕೊಟ್ಟಿದ್ದೀರಿ. ನಮ್ಮ ಭಾಗದ ಅಭಿವೃದ್ಧಿ ಕೆಲಸದಲ್ಲಿ ತಾವು ಪಕ್ಷವನ್ನು ಮೀರಿ ತಮ್ಮ ನಿಲುವನ್ನು ತೆಗೆದುಕೊಂಡು ಆ ಜನರಿಗೆ ನ್ಯಾಯವನ್ನು ಕೊಡುವ ಕೆಲಸವನ್ನೂ ಮಾಡಿದ್ದೀರಿ. ತಾವು 42 ವರ್ಷಗಳ ಅಪಾರವಾದಂತಹ ವಿಧಾನಮಂಡಲದ ಅನುಭವವನ್ನು ಹೊಂದಿದ್ದೀರಿ. ಈಗ ಇನ್ನೊಂದು 6 ವರ್ಷ ಎಂದರೆ, ಒಟ್ಟು 48 ವರ್ಷಗಳ ಅನುಭವವಾಗುತ್ತದೆ. ಹಿಂದೆ ಮಾನ್ಯ ಟಿ.ಎನ್.ನರಸಿಂಹಮೂರ್ತಿಯವರು 5 ಸಲ ಎಂಎಲ್‌ಸಿ ಆಗಿ ಆರಿಸಿ ಬಂದಿದ್ದರು. ತಾವು ಆ ದಾಖಲೆಯನ್ನು ಮುರಿದು ಬಹಳ ದಿವಸವಾಗಿದೆ. ಬಹುತೇಕ ಇವರ ದಾಖಲೆಯನ್ನು ಮುರಿಯಬೇಕಾದರೆ ಇನ್ನೂ 50 ವರ್ಷವಾಗಬೇಕಾಗುತ್ತದೆ. ಅಂಥವರು ಈಗಿನಿಂದಲೇ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗುತ್ತದೆ. ಪ್ರಸ್ತುತ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದೀರಿ. ಅಲ್ಲದೇ ಬೆಳಗಾವಿ ಅಧಿವೇಶನದಲ್ಲಿ ತಾವು ಸಭಾಪತಿಯಾಗಿರುವುದು ಇನ್ನೊಂದು ವಿಶೇಷವಾಗಿರುವಂಥದಾಗಿದೆ. ಉತ್ತರ ಕರ್ನಾಟಕ ಭಾಗದವರಾಗಿರುವ ತಾವು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಸಭಾಪತಿಗಳಾಗಿ ಕೆಲಸ-ಕಾರ್ಯ ಮಾಡುವಂಥದ್ದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ತಮ್ಮ ಈ ಒಂದು ಸ್ಥಾನದಿಂದ ಈ ಸದನದಲ್ಲಿ ಅರ್ಥಪೂರ್ಣವಾದ ಚರ್ಚೆಯಾಗಿ, ಜನ ಸ್ವಂದನೆಯ ನಿರ್ಣಯವಾಗಿ, ಜನರ ಹತ್ತು-ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಭದ್ರ ಅಡಿಪಾಯವನ್ನು ಹಾಕುವ ಕೆಲಸ ತಮ್ಮ ನೇತೃತ್ವದಲ್ಲಿ, ಈ ಸಭಾಪತಿಯವರ ಸ್ಥಾನದಿಂದ ಆಗಲಿ. ನ್ಯಾಯಸಮ್ಮತ ಆಗಿರುವಂತಹ ವಿಚಾರಗಳು, ನ್ಯಾಯ ಸಮ್ಮತವಾಗಿರುವಂತಹ ಪ್ರೊಸಿಡಿಂಗ್‌ಗಳು ನಡೆದು ಒಂದು ಮಾದರಿ ಆಗಬೇಕು. ಹಿರಿಯರ ಮನೆ ಎಂದು ಏನು ಹೇಳುತ್ತೇವೆಯೋ ಆ ಹಿರಿತನವನ್ನು ಉಳಿಸಿಕೊಂಡು, ಆ ಹಿರಿತನಕ್ಕೆ ಇನ್ನಷ್ಟು ಮೆರಗು ಬರುವ ರೀತಿಯಲ್ಲಿ ಕಾರ್ಯಕಲಾಪಗಳು ತಮ್ಮ ಅಧ್ಯಕ್ಷತೆಯಲ್ಲಿ ಆಗಲಿ ಎಂದು ಶುಭ ಹಾರೈಸುತ್ತೇನೆ; ಸದನದ ಎಲ್ಲಾ ಸದಸ್ಯರಿಗೂ ಕೂಡ ಶುಭವನ್ನು ಕೋರಿ ತಮಗೆ ಮತ್ತೊಮ್ಮೆ ಅಭಿನಂದನೆ ಕೋರಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಒಂದರ್ಥದಲ್ಲಿ ಶಿಕ್ಷಕರೊಬ್ಬರು ಶಿಕ್ಷಣ ಮಂತ್ರಿಯಾಗಿ, ಮೂರನೆಯ ಸಲ ಸಭಾಪತಿ ಆಗುತ್ತಿರುವುದು ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತ ದೇಶದ ಮಟ್ಟದಲ್ಲೂ ಒಂದು ದಾಖಲೆಯಾಗಿದೆ. ಇದು ಇತಿಹಾಸಕ್ಕೂ ಕೂಡ ಸೇರಿಹೋಗಿದೆ. ಬಹುತೇಕ 8 ಬಾರಿ ವಿಧಾನ ಪರಿಷತ್ತಿನ ಶಾಸಕರಾಗಿ ನೀವು ಕಂಡುಕೊಂಡಿರುವಂತಹ ರಾಜಕಾರಣದ ಮಾರ್ಗದರ್ಶನಗಳು, ಹೆಚ್ಚು-ಕಡಿಮೆ 42 ವರ್ಷಗಳನ್ನು ಪೂರೈಸಿದಂತಹ ಇತಿಹಾಸ ಅವಿಸ್ಮರಣೀಯವಾಗಿದೆ. ಮಾನ್ಯ ಬಸವರಾಜ ಹೊರಟ್ಟಿಯವರ ಸಾಧನೆಯಾವರೀತಿ ಇದೆ ಎಂದರೆ, ಮತ್ತೊಬ್ಬ ಈ ಸಾಧನೆಯನ್ನು ಮಾಡುತ್ತೇನೆಂದು ಯೋಚಿಸುವುದು ಊಹೆಯಂತಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ತಮ್ಮ ಸಾಧನೆಯ ಹಾದಿ ಒಂದು ದೃಷ್ಟಿಯಲ್ಲಿ ರೋಚಕವಾದುದು ಎನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಅಷ್ಟೇ ಸ್ಫೂರ್ತಿದಾಯಕವಾಗಿತ್ತು ಎನ್ನುವುದನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ, ಸುದೀರ್ಘವಾದಂತಹ ರಾಜಕಾರಣದ ಅನುಭವ ನಮ್ಮ ಸದನಕ್ಕೆ ಸಿಕ್ಕಿ ಮತ್ತೊಮ್ಮೆ ತಾವು ಸಭಾಪತಿಯಾದ ಕಾರಣಕ್ಕೆ ಸದನದ ಪರವಾಗಿ, ಸರ್ಕಾರದ ಪರವಾಗಿ, ನಾಡಿನ ಜನತೆಯ ಪರವಾಗಿ ಈ ನ್ಯಾಯ ದೇಗುಲದಲ್ಲಿ ವಿಶಿಷ್ಟ ಅವಕಾಶ ಪಡೆದಂತಹ, ಹಿರಿತನವನ್ನು ಹೊಂದಿರುವಂತಹ ತಮಗೆ ನಾವೆಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಬೇಕಾದರೆ ನಿರಂತರವಾದ ಶ್ರಮ ಮತ್ತು ಜನತಂತ್ರ ವ್ಯವಸ್ಥೆಯಲ್ಲಿ ಅಪಾರವಾದ ನಂಬಿಕೆ, ಆಳವಾದ ಅಧ್ಯಯನ, ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ಈ ಸದನವನ್ನು ಮುನ್ನಡೆಸುವುದಕ್ಕೆ ಹೆಚ್ಚು ಶಕ್ತಿ ಬರುತ್ತದೆ ಎಂಬುದನ್ನು ತಮ್ಮ ಮೂಲಕ ತಿಳಿದುಕೊಂಡಿದ್ದೇವೆ. ನಿಮ್ಮ ಇಡೀ ರಾಜಕಾರಣದ ಅನುಭವ ಮತ್ತು ವಿವೇಚನೆ ನಮ್ಮ ಸದನಕ್ಕೆ ಸಿಕ್ಕಿ ಸದನದ ಕಾರ್ಯಕಲಾಪಗಳ ಮೂಲಕ ಈ ನಾಡಿನ ಜನತೆಯ ಸಮಸ್ಯೆಗಳು ಪರಿಹಾರ ಆಗುವುದು ಒಂದು ಅಪೂರ್ವವಾದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮಂತಹ ಅನುಭವಿಗಳೊಬ್ಬರು ಸಭಾಪತಿಗಳಾಗಿ ಆಯ್ಕೆಯಾಗಿ ಈ ಸದನಕ್ಕೆ ಮತ್ತು ರಾಜ್ಯಕ್ಕೆ ಮಾರ್ಗದರ್ಶನ ಕೊಡುವಂಥದ್ದು ಹೆಮ್ಮೆಯ ವಿಷಯವಾಗಿದೆ. ಶಿಕ್ಷಣ ಸಚಿವರಾಗಿ ನೀವು ತೆಗೆದುಕೊಂಡಿರುವಂತಹ ಕಠಿಣವಾದ ನಿಲುವು ಇವತ್ತೂ ಕೂಡ ಆ ಕ್ಷೇತ್ರಕ್ಕೆ ನ್ಯಾಯವನ್ನು ಕೊಟ್ಟಿದೆ ಮತ್ತು ಅಲ್ಲರುವಂತಹ ಅನೇಕ ಸಮಸ್ಯೆಗಳನ್ನು ಪರಿಹಾರ

ಮಾಡುವುದಕ್ಕೆ ಮಾರ್ಗಸೂಚಿಯಾಗಿದೆ ಎಂಬುದನ್ನು ನಾವು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಈ ಸದನದ ಸಭಾಪತಿಯಾಗಿ ಆಯ್ಕೆಯಾಗಿ, ಎಲ್ಲಾ ಅನುಭವಗಳನ್ನು ಹಂಚಿಕೊಂಡು, ಸದನದ ಸಾಮರ್ಥ್ಯವನ್ನು ಹೆಚ್ಚಿಸಿ, ಗುಣಾತ್ಮಕವಾದಂತಹ ವಿಷಯಗಳು ಚರ್ಚೆಯಾಗಿ, ಈ ಸದನದ ಮೂಲಕ ರಾಜ್ಯದ ಜನತೆಯ ಸಮಸ್ಯೆಗಳು ಪರಿಹಾರ ಆಗಬೇಕು ಎನ್ನುವ ಆಶಯಗಳೇನಿವೆ, ಅದು ತಮ್ಮ ಮೂಲಕ ಆಗುತ್ತದೆ ಎನ್ನುವುದು ನಮ್ಮ ನಂಬಿಕೆಯಾಗಿದೆ. ರಾಜಕಾರಣದ ಬಗ್ಗೆ, ರಾಜಕೀಯ ವ್ಯವಸ್ಥೆಗಳ ಬಗ್ಗೆ ಇವತ್ತು ಅನೇಕ ರೀತಿಯ ಚರ್ಚೆಗಳು ಜನಸಾಮಾನ್ಯರಲ್ಲಿ, ಸದನದ ಒಳಗೆ ಮತ್ತು ಹೊರಗೆ ಆಗುತ್ತಿದೆ.

(ಮುಂದು . . .)

(1077) 21-12-2022 11.50 ಡಿಎಸ್-ಆರ್‌ಎನ್

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಮುಂದು):-

ಮೌಲ್ಯಾಧಾರಿತ ರಾಜಕಾರಣ ಮಾಡುವಂತಹ ಜನಸಂಖ್ಯೆ ಹೆಚ್ಚು ಬೇಕು. ಆಡಳಿತ ಪಾರದರ್ಶಕವಾಗಿರಬೇಕು, ವಸ್ತುನಿಷ್ಠ ವಿಷಯದ ಬಗ್ಗೆ ಚರ್ಚೆಯಾಗಬೇಕು. ಪ್ರಜಾಪ್ರಭುತ್ವದಲ್ಲ ಉಳಿಯುವುದನ್ನು ಕೇಳುವುದಕ್ಕೆ ಆಗದಿರುವಂತಹ ಮಾನಸಿಕತೆ ಯಾರಿಗೂ ಬರಬಾರದು. ಆಡಳಿತ ಪಕ್ಷದಲ್ಲಿದ್ದವರು ಕೂಡ ಪ್ರತಿಪಕ್ಷದ ಉಳಿಗಳನ್ನು, ಉಪನಿಗಳನ್ನು, ಅದರ ಮೌಲ್ಯಗಳನ್ನು, ಅವರ ಯೋಚನೆ, ಚಿಂತನೆಗಳನ್ನು ಅರ್ಥ ಮಾಡಿಕೊಂಡು ತಮ್ಮ ಮೂಲಕ ಸರ್ಕಾರ ಮಾರ್ಗದರ್ಶನಗಳನ್ನು ಪಡೆದು ಸಮಸ್ಯೆಗಳನ್ನು ಪರಿಹಾರ ಮಾಡಬೇಕೆನ್ನುವ ಸಂವಿಧಾನದ ಆಶಯಕ್ಕೆ ಒತ್ತು ಕೊಟ್ಟು ಕೆಲಸ ಮಾಡುವಂತಹ ಶಕ್ತಿ ಈ ಸದನದಲ್ಲ ತಮ್ಮ ಅನುಭವದ ಮೂಲಕ ಹೆಚ್ಚುತ್ತದೆ ಎಂದು ನಾವೆಲ್ಲ ನಂಬಿಕೊಂಡು ಬಹಳ ಪ್ರೀತಿಯಿಂದ ತಾವು ಆಯ್ಕೆಯಾಗಿರುವುದನ್ನು ಎಲ್ಲಾ ಸದಸ್ಯರ ಪರವಾಗಿ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಾನು ವಿರೋಧಪಕ್ಷಗಳಿಗೂ ಕೂಡ ಸರ್ಕಾರದ ಪರವಾಗಿ ಅಭಿನಂದನೆಯನ್ನು ಸಲ್ಲಿಸಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆಗಳಿವೆ. ಏಕೆಂದರೆ, ಸಂಖ್ಯಾಬಲ ಏನೇ ಇದ್ದರೂ ಕೂಡ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಟ್ಟವರು

ವಿರೋಧಪಕ್ಷದವರು. ಹಾಗಾಗಿ ನಾನು ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ತಮ್ಮ ಮಾರ್ಗದರ್ಶನದ ಮೂಲಕ ಈ ಸದನ ಇಡೀ ದೇಶಕ್ಕೆ ಮತ್ತು ರಾಜ್ಯಕ್ಕೆ ಮಾರ್ಗದರ್ಶನ ಮತ್ತು ಮಾರ್ಗಸೂಚಿಯಾಗುವಂತಹ ಅವಕಾಶಗಳು ನಮಗೆ ಸಿಗಲಿ. ಎಲ್ಲರನ್ನು ಒಟ್ಟಾಗಿ, ಒಂದಾಗಿ ಕೊಂಡೊಯ್ಯುವಂತಹ ಗುಣ ತಮಗೆ ಕರಗತವಾಗಿದೆ. ಅದರ ಜೊತೆಗೆ ತಮ್ಮ ಅನುಭವಗಳ ಹಂಚಿಕೆ ನಮಗಿಲ್ಲರಿಗೂ ಆಗಲಿ. ಈ ಸದನದ ಮೂಲಕ ಮತ್ತು ತಮ್ಮ ಮಾರ್ಗದರ್ಶನಗಳ ಮೂಲಕ ರಾಜ್ಯದ ಜನತೆಗೆ ಒಳಿತು ಮಾಡುವಂತಹ ನಮ್ಮ ಒಟ್ಟು ಕಾರ್ಯಕ್ರಮಕ್ಕೆ ಅವಕಾಶ ಸಿಗಲಿ ಎಂದು ಹಾರೈಸಿ ಈ ಸದನದ ಪರವಾಗಿ, ಸರ್ಕಾರದ ಪರವಾಗಿ, ಗೌರವಾನ್ವಿತ ಮುಖ್ಯಮಂತ್ರಿಗಳು ತಮಗೆ ಹೇಳಿರುವಂತೆ ಈ ರಾಜ್ಯದ ಪರವಾಗಿ ಜನತೆಯ ಪರವಾಗಿ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ತಮಗೆ ಅಭಿನಂದನೆಯನ್ನು ಸಲ್ಲಿಸುವುದಕ್ಕಿಂತ ಮೊದಲು ಹಂಗಾಮಿ ಸಭಾಪತಿಗಳಾಗಿದ್ದಂತಹ ಮಾನ್ಯ ರಘುನಾಥ ರಾವ್ ಮಲ್ಟಾಪೂರಿಯವರಿಗೆ ನಾನು ಧನ್ಯವಾದ ಹೇಳುವುದಕ್ಕೆ ಇಚ್ಛೆಪಡುತ್ತಿದ್ದೇನೆ. ಮೊಟ್ಟ ಮೊದಲನೇ ಬಾರಿಗೆ ಅವರಿಗೆ ಅವಕಾಶ ಸಿಕ್ಕಿದಾಗ ಬಹಳಷ್ಟು ಜನ ಯೋಚನೆ ಮಾಡುತ್ತಿದ್ದರು, ಹೊಸದಾಗಿ ಬಂದಿರತಕ್ಕಂಥವರು ಯಾವ ರೀತಿ ಸದನವನ್ನು ನಡೆಸುತ್ತಾರೆ, ವಿರೋಧ ಪಕ್ಷದವರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ, ಆಡಳಿತ ಪಕ್ಷದ ಬಗ್ಗೆ ಯಾವ ರೀತಿ ನಿಲುವು ತೆಗೆದುಕೊಳ್ಳುತ್ತಾರೆಂದು ಯೋಚನೆ ಮಾಡಿದಾಗ ಸದನದಲ್ಲ ಸಭಾಪತಿಯಾಗಿ ಕಾರ್ಯನಿರ್ವಹಿಸಿದಾಗ ಕೇವಲ ಸದನದ ಸದಸ್ಯರೇ ಅಲ್ಲ, ಹೊರಗೆ ಕೂಡ ಅವರು ಕಾರ್ಯನಿರ್ವಹಣೆ ಮಾಡುತ್ತಿರುವುದನ್ನು ಎಲ್ಲರೂ ಕೂಡ ಅಭಿನಂದಿಸಿದ್ದಾರೆ, ಶ್ಲಾಘಿಸಿದ್ದಾರೆ. ಇದಕ್ಕೆ ಕಾರಣವೇನೆಂದರೆ ಯಾವಾಗಲೂ ಕೂಡ ಅವರು ನಗುಮುಖದಲ್ಲರುತ್ತಿದ್ದರು. ತಾವು ನಗುಮುಖದಲ್ಲರುವುದಿಲ್ಲ ಎಂದೇನೂ ಅಲ್ಲ, ತಾವು ಕೂಡ ಯಾವಾಗಲೂ ನಗುತ್ತಿರುತ್ತೀರಿ. ಅವರು ಸದನದಲ್ಲ ಹೆಚ್ಚು ಚರ್ಚೆಯಾಗಲಿ ಎಂದು ವಿರೋಧ ಪಕ್ಷದವರಿಗೆ ಹೆಚ್ಚಿನ ಅವಕಾಶಗಳನ್ನು ಕೊಟ್ಟಿದ್ದರು. ಅವರಿಗೆ ವಿರೋಧ ಪಕ್ಷಗಳ ಪರವಾಗಿ ಹೈತ್ರ್ವರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು, ಸಭಾನಾಯಕರು ಹೇಳಿದ ಹಾಗೆ ತಾವು ಬಹಳ ಹಳೆಯ ಸದಸ್ಯರಾಗಿದ್ದೀರಿ. Old is Gold ಎನ್ನುವ ಹಾಗೆ ತಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡುವುದಕ್ಕೆ

ಹಲವಾರು ಕಾರಣಗಳಿವೆ. ಒಂದು ಪರಂಪರೆ Parliamentary System ನಲ್ಲಿ ಸಭಾಧ್ಯಕ್ಷರು ಮತ್ತು ಸಭಾಪತಿಗಳಾದಾಗ ತಮ್ಮ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಡತಕ್ಕಂಥದ್ದನ್ನು ನಾವು ನೋಡಿದ್ದೇವೆ. ಆ ಪರಂಪರೆ ಇಲ್ಲಯೂ ಪ್ರಾರಂಭವಾಗಬೇಕೆಂದು ನಾನು ತಮ್ಮ ಮೂಲಕ ವಿನಂತಿ ಮಾಡುತ್ತೇನೆ. ತಾವು ಸದನದ ಪೀಠದಲ್ಲಿದ್ದಾಗ ಪಕ್ಷಾತೀತಾವಾಗಿ ಆಡಳಿತ ಪಕ್ಷ, ವಿರೋಧ ಪಕ್ಷದವರೆಲ್ಲರೂ ಕೂಡ ಸಮಾನರು. ಏಕೆಂದರೆ ತಾವು ಸದನವನ್ನು ನಡೆಸತಕ್ಕಂಥವರು. ಒಂದು ರಚನಾತ್ಮಕವಾದ ಚರ್ಚೆಯಾಗಬೇಕಾದರೆ ತಮ್ಮ ಮಧ್ಯಸ್ಥಿಕೆ ಬಹಳ ಮುಖ್ಯ. ಅಂದರೆ Umpire ಎಂದು ಏನು ಹೇಳುತ್ತಾರಲ್ಲ Third Umpire ಆಗದೆ ನೇರವಾಗಿ Umpire ಆಗಿ ಕಾರ್ಯ ನಿರ್ವಹಿಸತಕ್ಕಂಥವರು. ನನಗೆ ಬಹಳ ಸಂತೋಷವಾದ ವಿಚಾರವೇನೆಂದರೆ, ತಾವು ರಾಜಕಾರಣಕ್ಕೆ ಬರುವುದಕ್ಕಿಂತ ಮೊದಲು ಒಬ್ಬ ಕ್ರೀಡಾಪಟುವಾಗಿ ನಾನು ನೋಡಿದ್ದೇನೆ. ಭಾರತೀಯ ಜನತಾ ಪಕ್ಷದ ಕಛೇರಿ ಮುಂದೆ ಇರತಕ್ಕಂಥ ಕ್ರೀಡಾಂಗಣದಲ್ಲ ತಾವು Floodlight Kabaddi ಆಡುವುದಕ್ಕೆ ಬಂದವರು. ತದನಂತರ 1980 ರಲ್ಲಿ ನಾವೆಲ್ಲರೂ ಕೂಡ ಯುವ ಕಾಂಗ್ರೆಸ್ NSUI, ಶಿಕ್ಷಕರ ಕ್ಷೇತ್ರದಲ್ಲಿ 1980 ರಲ್ಲಿ ಆಯ್ಕೆಯಾದಾಗ ಯುವ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಸಂಘಟನೆಯಲ್ಲಿ ರಾಜ್ಯದಲ್ಲಿ ಅಲ್ಲ, ಇಡೀ ರಾಷ್ಟ್ರದಲ್ಲಿ ಬಹಳ ಉತ್ತುಂಗ ಸ್ಥಾನದಲ್ಲಿದ್ದಂಥವರು. ಆ ಸಂದರ್ಭದಲ್ಲಿ ನಾವು ನೋಡುತ್ತಿದ್ದೆವು, ಮಾನ್ಯ ಮುಖ್ಯಮಂತ್ರಿಗಳು ಹೇಳಿದ ಹಾಗೆ ಹೋರಾಟ ಮಾಡಿ ತಮ್ಮ ಸ್ವಂತ ಶಕ್ತಿಯಿಂದ ಆರಿಸಿ ಬಂದಾಗ ಆ ಸಂದರ್ಭದಲ್ಲಿ ಅಭಿನಂದಿಸಿರುವುದನ್ನು ನಾವು ನೋಡಿದ್ದೇವೆ. ತದನಂತರ ಶ್ರೀ ರಾಮಕೃಷ್ಣ ಹೆಗಡೆಯವರ ಗರಡಿಯಲ್ಲಿ ಪಳಗಿದ್ದೀರಿ. ಸಭಾನಾಯಕರು ಹೇಳಿದ ಹಾಗೆ, ಮೌಲ್ಯಾಧಾರಿತ ರಾಜಕಾರಣದಲ್ಲಿ ಪಳಗಿದಂಥವರು. ಆದ್ದರಿಂದ ತಮ್ಮಿಂದ ನಾವು ಬಹಳ ನಿರೀಕ್ಷೆಯನ್ನಿಟ್ಟುಕೊಂಡಿರುತ್ತೇವೆ. ಶ್ರೀ ರಾಮಕೃಷ್ಣ ಹೆಗಡೆಯವರ ಇನ್ನಿಂಗ್ಸ್ ಮುಗಿದ ನಂತರ ಆಮೇಲೆ, ಶ್ರೀ ಹೆಚ್.ಡಿ.ದೇವೇಗೌಡರವರು, ಶ್ರೀ ಬೊಮ್ಮಾಯಿಯವರು, ಈ ರೀತಿ ತರಬೇತಿ ಒಳ್ಳೆಯವರ ಹತ್ತಿರ ಆಗಿದೆ. ಆದ್ದರಿಂದ ನಾವೆಲ್ಲರೂ ಸರ್ವಾನುಮತದಿಂದ ಒಪ್ಪಿಕೊಳ್ಳಬೇಕಾಯಿತು. ತರಬೇತಿ ಬೇರೆಯವರ ರೀತಿಯಾಗಿದ್ದರೆ ನಾವು ಒಪ್ಪುತ್ತಿರಲಿಲ್ಲ. ಅವರ ಮುಂದೆ candidate ಆಗುತ್ತಿದ್ದೆವು. ತಾವು ಪ್ರಜಾಪ್ರಭುತ್ವದಲ್ಲಿ ನಂಜಿಕೆ ಇಟ್ಟುಕೊಂಡಿರುವಂಥವರು. ಸಂವಿಧಾನದಲ್ಲಿ ನಂಜಿಕೆ ಇಟ್ಟುಕೊಂಡಿರುವಂಥವರು. ಈ ಸಣ್ಣ ಅನುಭವದಲ್ಲಿ ನಾನು ಕೂಡ ನೋಡಿದ್ದೇನೆ. ತಾವು ಸದನದ

ನಿಯಮಾವಳಿಯಲ್ಲಿ ನಂಚಿಕೆ ಇಟ್ಟುಕೊಂಡಿರುವಂಥವರು. ಮಾನ್ಯ ಮುಖ್ಯಮಂತ್ರಿಗಳು ಸದನದಲ್ಲಿದ್ದಾರೆ, ಸದನ ನಡೆಯುವ ಸಂದರ್ಭದಲ್ಲಿ ವಿರೋಧ ಪಕ್ಷದವರಿಗೆ ಮಾತನಾಡುವುದಕ್ಕೆ ಹೆಚ್ಚಿನ ಸಮಯವನ್ನು ಕೊಡಿ. ವಿರೋಧ ಪಕ್ಷದಿಂದ ಉಳಿತಾಯ, ಉಪ್ಪಣಿಗಳು ಬಂದಾಗ ಆಳುವ ಪಕ್ಷಗಳು ತಡೆದುಕೊಳ್ಳಬೇಕೆಂದು ಸಭಾನಾಯಕರು ಹೇಳಿದರು. ಅದು ಮೇಲಿಂದ ಕೆಳಗಡೆಯವರೆಗೂ ಉಳಿತಾಯ, ಉಪ್ಪಣಿಗಳನ್ನು ಎಷ್ಟು ತಡೆದುಕೊಳ್ಳುತ್ತಾರೆಂಬುದು ನನಗೆ ಗೊತ್ತಿಲ್ಲ. ಕೆಲವರಂತೂ ಈ ದೇಶದಲ್ಲಿ ಪತ್ರಿಕಾಗೋಷ್ಠಿಯನ್ನೇ ಮಾಡುವುದಿಲ್ಲ. ಆ ಮಟ್ಟದಲ್ಲಿರುತ್ತಾರೆ. ಪ್ರಜಾಪ್ರಭುತ್ವದ ಈ ಒಂದು ಕಾಲಘಟ್ಟದಲ್ಲಿ ತಾವು ಮಹತ್ವವಾದ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ. ಏಕೆಂದರೆ, ಈ ರಾಷ್ಟ್ರ ಮತ್ತು ರಾಜ್ಯ ಕವಲುದಾರಿಯಲ್ಲಿ ನಿಂತಿರುವಂತಹ ಸಂದರ್ಭದಲ್ಲಿ ಕೆಲವರು ಸಂವಿಧಾನದ ವಿರುದ್ಧ ಮಾತನಾಡುತ್ತಾರೆ. ಈ ಒಂದು ಸಂವಿಧಾನದ ಆಶಯದ ವಿರುದ್ಧ ಮಾತನಾಡುವಂತಹ ಸಂದರ್ಭದಲ್ಲಿ ಸದನವನ್ನು ಪ್ರಶ್ನೆ ಮಾಡುವಂಥದ್ದನ್ನು ಬಹಳಷ್ಟು ಸಲ ಕೇಳಿದ್ದೇವೆ. ಅದರಲ್ಲೂ ಮೇಲ್ಮನೆ ಸದನದಲ್ಲಿ ಕೆಲವು ವಿಚಾರಗಳು ಬಂದಾಗ ಮೇಲ್ಮನೆ ಬೇಕಾ ಎಂದು ಪ್ರಶ್ನೆಗಳು ಸಹ ಬಂದಿವೆ. ಮೇಲ್ಮನೆ ಬೇಕಾ ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಬಂದಿರುವ ಸಂದರ್ಭದಲ್ಲಿ ಮೇಲ್ಮನೆಯಲ್ಲಿರುವಂಥವರಿಗೆ ಬಹಳಷ್ಟು ದೊಡ್ಡ ಜವಾಬ್ದಾರಿ ಇದೆ. ಅದನ್ನು ನಡೆಸಿಕೊಂಡು ಹೋಗುವುದಕ್ಕೆ ನಮಗೆಲ್ಲಾ ಬರುತ್ತದೆ ಎನ್ನುವುದನ್ನು ತಾವು ಪುನಃ ಜನರಲ್ಲಿ ನಂಚಿಕೆ ಮೂಡುವಂತಹ ಕೆಲಸವನ್ನು ಮಾಡಬೇಕಾಗುತ್ತದೆ. ಏಕೆಂದರೆ, ಕೆಲವು ವಿಚಾರಗಳನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡುವುದಕ್ಕೆ ಸಾಧ್ಯವಾಗಿರುವುದಿಲ್ಲ. ವಿಧಾನಸಭೆಯಲ್ಲಿ ಚರ್ಚೆಯಾಗಿರುವುದನ್ನು ಪುನಃ ಮತ್ತೊಂದು ಬಾರಿ ಚರ್ಚೆಯಾಗಿ ಅದರಲ್ಲಿ ನ್ಯೂನತೆಗಳಿದ್ದರೆ ಸರಿ ಮಾಡುವುದಕ್ಕೋಸ್ಕರ ಮೇಲ್ಮನೆ ಇರುವಂಥದ್ದು. ನಾವು ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ನೋಡಿದ್ದೇವೆ. ಅದನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ನೋಡಬೇಕಾಗಿರುವಂತಹ ಜವಾಬ್ದಾರಿ ತಮ್ಮ ಮೇಲಿದೆ. ಆದ್ದರಿಂದ ಚರ್ಚೆಯಾಗುವಂತಹ ಸಂದರ್ಭದಲ್ಲಿ ರಚನಾತ್ಮಕವಾದ, ಗುಣಾತ್ಮಕವಾದ ಚರ್ಚೆಯಾದಾಗ ಮಾತ್ರ ಅದರಲ್ಲಿ ವಿರೋಧ ಪಕ್ಷದವರ ತಪ್ಪು ಇರಬಹುದು, ಬಹಳಷ್ಟು ಸಲ ಆಡಳಿತ ಪಕ್ಷದವರು ತಪ್ಪು ಮಾಡಿದಾಗಲೇ ಚರ್ಚೆಗೆ ಅವಕಾಶಗಳಾಗುತ್ತವೆ. ಆ ಚರ್ಚೆಗಳನ್ನು ಕೇಳಿ ಅನಂತರ ಉತ್ತರ ಕೊಡುವುದು ಬಹಳ ಉತ್ತಮ. ಅದಕ್ಕೆ ಎಲ್ಲರಿಗೂ ಅವಕಾಶ ಮಾಡಿಕೊಡುತ್ತೀರಿ ಎಂದು ನಾನು

ಭಾವಿಸುತ್ತೇನೆ. ತಮ್ಮ ಅನುಭವವನ್ನು ಮಾನ್ಯ ಮುಖ್ಯಮಂತ್ರಿಗಳು ವಿಸ್ತಾರವಾಗಿ ಹೇಳಿರುವುದರಿಂದ ನಾನು ಹೆಚ್ಚಿಗೆ ಹೇಳುವುದಕ್ಕೆ ಹೋಗುವುದಿಲ್ಲ. ಒಂದು ಇತಿಹಾಸವನ್ನೇ ಸೃಷ್ಟಿ ಮಾಡಿದ್ದೀರಿ. ಯಾರು ಸಹ ಆ ಇತಿಹಾಸವನ್ನು ಸೃಷ್ಟಿ ಮಾಡುವುದಕ್ಕೆ; ಕೆಲವು ಯುವಕರು ಬಂದಿದ್ದಾರೆ, ಆದರೆ ಅವರ ಇತಿಹಾಸ, ದಾಖಲೆಯನ್ನೇನಾದರೂ ಮುರಿಯಬೇಕಾದರೆ ಅವರು ಸಹ ನಿರಂತರವಾಗಿ ಚುನಾಯಿತರಾಗಿ ಬರಬೇಕಾಗುತ್ತದೆ. ಮೇಲ್ಮನೆ ಎಂದ ತಕ್ಷಣ ಕೆಲವರು ತಿಳಿದುಕೊಳ್ಳುತ್ತಾರೆ, ಏನೋ ಸುಮ್ಮನೆ ಮೇಲ್ಮನೆ ಎಂದು ಮಾಡಿದ್ದಾರೆ ಎಂದು ಹೇಳುತ್ತಾರೆ. ಇಲ್ಲ ಬಹಳ ಆಳವಾಗಿ ಆಗುವಂತಹ ಚರ್ಚೆಯನ್ನು ಜನಸಾಮಾನ್ಯರಿಗೆ ತಾವು ವಿಸ್ತಾರವಾಗಿ ಹೇಳಿದಾಗ ಸತ್ಯ ಯಾವುದು ಸುಳ್ಳು ಯಾವುದು ಎಂದು ಗೊತ್ತಾಗುತ್ತದೆ. ಆದ್ದರಿಂದ ತಮ್ಮಲ್ಲಿ ಕಳಕಳಯ ವಿನಂತಿ ಏನೆಂದರೆ, ತಾವು ಸಭಾಪತಿಯಾಗಿದ್ದೀರಿ, ವಿರೋಧ ಪಕ್ಷದವರಿಗೆ ಹೆಚ್ಚಿನ ಅವಕಾಶಗಳನ್ನು ತಾವು ಮಾಡಿಕೊಡಬೇಕಾಗುತ್ತದೆ. ಸರ್ಕಾರದ ತಪ್ಪು ಒಪ್ಪುಗಳನ್ನು ಜನಸಾಮಾನ್ಯರ ಗಮನವನ್ನು ಸೆಳೆಯುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ವಿನಂತಿ ಮಾಡುತ್ತೇನೆ. ಮಾನ್ಯ ಮುಖ್ಯಮಂತ್ರಿಗಳ ಹೇಳಿದ ಹಾಗೆ ಬೆಳಗಾವಿ ಅಧಿವೇಶನದಲ್ಲ ತಾವು ಅಧಿಕಾರ ಸ್ವೀಕಾರ, ಜವಾಬ್ದಾರಿಯನ್ನು ಸ್ವೀಕಾರ ಮಾಡತಕ್ಕಂಥದ್ದನ್ನು ನೋಡಿದಾಗ ಉತ್ತರ ಕರ್ನಾಟಕದ ಜನರು ಬಹಳ ಸಂತೋಷ ಪಡುತ್ತಾರೆ. ತಮ್ಮ ಜವಾಬ್ದಾರಿ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಗೌರವ, ಸದನದ ಗೌರವವನ್ನು ಕಾಪಾಡಿಕೊಂಡು ಹೋಗುವಂತಹ ಅವಕಾಶಗಳಾಗಲಿ ಎಂದು ತಮಗೆ ಶುಭವನ್ನು ಕೋರಿ ಮತ್ತೊಮ್ಮೆ ತಮಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಧನ್ಯವಾದಗಳು, ನಮಸ್ಕಾರ.

(ಮುಂದು)

(1078) 21/12/2022/ಎಸ್‌ಪಿಆರ್-ವಿಕೆ/12:00

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಾವು ಮೂರನೇ ಬಾರಿಗೆ ಈ ಪೀಠವನ್ನು ಅಲಂಕರಿಸಿರುವುದು ನಮ್ಮ ರಾಜ್ಯದ ಹಿರಿಮೆ ಎಂದು ನಾನು ಭಾವಿಸುತ್ತೇನೆ. ತಾವು ಹಿರಿಯ ಸದಸ್ಯರಾಗಿದ್ದೀರಿ. ಈ ಚಿಂತಕರ ಜಾವಡಿಯಲ್ಲಿನ ತಮ್ಮ ಸುದೀರ್ಘವಾದ ಅನುಭವಗಳನ್ನು ಮಾನ್ಯ ಮುಖ್ಯಮಂತ್ರಿಗಳು, ಸಭಾನಾಯಕರು ಮತ್ತು ವಿರೋಧ ಪಕ್ಷದ ನಾಯಕರುಗಳು

ಈಗಾಗಲೇ ಪ್ರಸ್ತಾಪಿಸಿದ್ದಾರೆ. ತಾವು ಕಿರಿಯ ವಯಸ್ಸಿನಲ್ಲಿ ಈ ಸದನವನ್ನು ಪ್ರವೇಶಿಸಿದಿರಿ. ಎಲ್ಲರೂ ಚಿಂತಕರ ಜಾವಡಿಯಲ್ಲಿ ಹಿರಿಯ ಸದಸ್ಯರಿರುತ್ತಾರೆ ಎನ್ನುವ ವಿಚಾರವನ್ನು ನಾವುಗಳೆಲ್ಲರೂ ಮಾತನಾಡುತ್ತೇವೆ. ತಮ್ಮ 34 ನೇ ವಯಸ್ಸಿನಲ್ಲಿ ತಾವು ಇಲ್ಲಿನ ಸದಸ್ಯರಾಗಿ ಬಂದಿದ್ದೀರಿ. ಅಲ್ಲಂದ ತಾವು ರಾಜಕಾರಣದ ಇತಿಹಾಸದಲ್ಲಿ ತಿರುಗಿ ನೋಡಿಲ್ಲ. ಪ್ರಸ್ತುತ ಚುನಾವಣೆಯನ್ನು ಹೊರತುಪಡಿಸಿ, ಮಿಕ್ಕ ಆರು ಚುನಾವಣೆಗಳನ್ನು ತಾವು ನಮ್ಮ ಪಕ್ಷವಾದ ಜೆ.ಡಿ.(ಎಸ್) ಪಕ್ಷವನ್ನು ಪ್ರತಿನಿಧಿಸಿ ಆಯ್ಕೆಗೊಂಡು ಬಂದಿದ್ದೀರಿ. ಒಂದು ಬಾರಿ ತಾವು ಪಕ್ಷೇತರರಾಗಿಯೂ ಸಹ ಆಯ್ಕೆಗೊಂಡಿದ್ದೀರಿ. ತಾವು ಶಿಕ್ಷಣ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದೀರಿ.

ಸಭಾಪತಿಯವರು:- ನಾನು ಒಂದು ಬಾರಿ ಪಕ್ಷೇತರನಾಗಿ, ನಂತರದಲ್ಲಿ ಜನತಾ ಪಕ್ಷದಿಂದ, ನಂತರ ಜನತಾದಳದಿಂದ, ಆಮೇಲೆ ಲೋಕಶಕ್ತಿ ಹಾಗೂ ನಂತರದಲ್ಲಿ ಜೆ.ಡಿ.(ಎಸ್) ಪಕ್ಷದಿಂದ ಆಯ್ಕೆಗೊಂಡು ಬಂದಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಈ ಎಲ್ಲಾ ಪಕ್ಷಗಳು ನಮ್ಮದೇ ಪಕ್ಷಗಳಾಗಿರುವುದರಿಂದ ನಾನು ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ.

ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು):- ಮಾನ್ಯ ಸಭಾಪತಿಯವರೇ, ಈ ಸದನದಲ್ಲಿ ಅನುಭವವುಳ್ಳವರು ಇದ್ದೇವೆ; ಲೋಕಶಕ್ತಿ ಪಕ್ಷವನ್ನು ನೀವು ನಿಮ್ಮದು ಎಂದು ಒಪ್ಪಿಕೊಂಡರೇ, ನಂತರದಲ್ಲಿ ಯಜಮಾನರು ನಿಮ್ಮನ್ನು ಕರೆಸುತ್ತಾರೆ ಅಷ್ಟೇ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಆ ಒಕ್ಕೂಟದಲ್ಲಿ ತಾವು ಆಯ್ಕೆಗೊಂಡು ಬಂದಿದ್ದೀರಿ. ಪ್ರಸ್ತುತ ತಾವು ಸಭಾಪತಿಯವರ ಸ್ಥಾನದಲ್ಲಿ ಕುಳಿತಿದ್ದೀರಿ. ಹೀಗಾಗಿ ಈ ಬಗ್ಗೆ ನಾವು ಹೆಚ್ಚು ಪ್ರಸ್ತಾಪಿಸಬಾರದು. ಆದರೆ, ಈಗಲೂ ಸಹ ಅವರ ಮನಸ್ಸೆಲ್ಲಾ ಪೂರ್ತಿಯಾಗಿ ನಮ್ಮ ಜೆ.ಡಿ.(ಎಸ್)ನಲ್ಲದೆ ಹಾಗೂ ದೇಹ ಮಾತ್ರ ಅವರಲ್ಲಿದೆ. ಇದರಲ್ಲಿ ಎರಡು ಮಾತಿಲ್ಲ. ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿ, ಶಿಕ್ಷಣ ಮತ್ತು ಕಾನೂನು ಸಚಿವರಾಗಿ ತಾವು ಕರ್ತವ್ಯ ನಿರ್ವಹಿಸಿದ್ದೀರಿ. ಯಾವ ಕ್ಷೇತ್ರದಿಂದ ತಾವು ಆಯ್ಕೆಗೊಂಡು ಬಂದಿದ್ದೀರಿ, ಆ ಕ್ಷೇತ್ರಕ್ಕೆ ಸಂಪೂರ್ಣವಾದ ನ್ಯಾಯವನ್ನು ಕೊಟ್ಟಿದ್ದೀರಿ. ಇದಕ್ಕಾಗಿ ಈ ಸಂದರ್ಭದಲ್ಲಿ ನಾನು ನಿಮ್ಮನ್ನು ಸಂಪೂರ್ಣವಾಗಿ ಹೃದಯದಿಂದ ಅಭಿನಂದಿಸಲಿಚ್ಛಿಸುತ್ತೇನೆ.

ಒಂದು ವಿಚಾರವನ್ನು ನಾವು ಪ್ರಸ್ತಾಪಿಸಲೇಬೇಕಾಗಿದೆ. ತಮ್ಮ ಹಿರಿಯ ರಾಜಕಾರಣದ ಸುದೀರ್ಘವಾದ ಕಲ್ಲು-ಮುಳ್ಳಿನ ಹಾದಿಯಲ್ಲಿ, ಡಿ.ವಿ.ಗುಂಡಪ್ಪರವರು “ಮಂಕುತಿಮ್ಮನ ಕಗ್ಗ” ಎನ್ನುವ ಭಗವದ್ಗೀತೆಯಲ್ಲಿ ತಿಳಿಸಿದಂತೆ, “ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ ಭವಿಷ್ಯವ ಚಿಂತಿಸದೆ ಬದುಕ ನೂಕುತಿರು; ವಿವರಗಳ ಜೋಡಿಸುವ ಯಜಮಾನ ಬೇರಿಹನು ಸವೆಸು ನೀಂ ಜನುಮವನು ಮಂಕುತಿಮ್ಮ” – ಇದು ಅಕ್ಷರಶಃ ತಮಗೆ ಅನ್ವಯಿಸುತ್ತದೆ ಎನ್ನುವ ವಿಚಾರವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ನಾನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ತಾವು ಯಾವತ್ತಿಗೂ ಸಹ ಭವಿಷ್ಯವನ್ನು ಚಿಂತನೆ ಮಾಡಲಿಲ್ಲ. ಹೀಗಾಗಿ ಈ ರೀತಿಯ ಕೆಲಸಗಳು ತಮ್ಮಿಂದಾಗಲಿ.

ಈ ಸಂದರ್ಭದಲ್ಲಿ ಡಿ.ವಿ.ಗುಂಡಪ್ಪರವರ ಮತ್ತೊಂದು ಕಗ್ಗವನ್ನು ಉಲ್ಲೇಖಿಸಬಯಸುತ್ತೇನೆ. “ಹುಲ್ಲಾಗು ಬೆಟ್ಟದಡಿ; ಮನೆಗೆ ಮಲ್ಲಗೆಯಾಗು| ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ|| ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗಿ| ಎಲ್ಲರೊಳಗೊಂದಾಗು – ಮಂಕುತಿಮ್ಮ”. ಇದನ್ನು ಮಾನ್ಯ ಮುಖ್ಯಮಂತ್ರಿಗಳು ಆಯವ್ಯಯವನ್ನು ಮಂಡಿಸುವ ಸಂದರ್ಭದಲ್ಲೆಯೂ ಸಹ ಉಲ್ಲೇಖಿಸಿದ್ದರು. ತಾವು ಎಲ್ಲಾ ಮುಖ್ಯಮಂತ್ರಿಗಳಿಗೂ ಹಾಗೂ ಸದಸ್ಯರಿಗೂ ಬೇಕಾದ ವ್ಯಕ್ತಿಯಾಗಿದ್ದೀರಿ. ಮಂಕುತಿಮ್ಮನ ಕಗ್ಗದಲ್ಲಿ ಉಲ್ಲೇಖಿಸಿರುವಂತೆ, ತಾವು ಈ ಸದನದ ಎಲ್ಲಾ ಸದಸ್ಯರಿಗೂ ಬೆಲ್ಲ ಸಕ್ಕರೆಯಂತಾಗುವಂತಹ ವಿಚಾರವನ್ನು ತಾವು ಮನದಲ್ಲಟ್ಟುಕೊಂಡು ಕೆಲಸ ಮಾಡುತ್ತೀರೆಂಬ ಅತ್ಯಂತ ಆತ್ಮವಿಶ್ವಾಸವು ನನಗಿದೆ. ಈ ರೀತಿಯ ಕೆಲಸಗಳು ತಮ್ಮಿಂದಾಗುತ್ತವೆ ಎಂಬ ವಿಚಾರವನ್ನು ನಾನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ತಾವು ಸವೆಸಿರುವುದು ಬಹಳ ಕಲ್ಲು-ಮುಳ್ಳಿನ ಹಾದಿಯಾಗಿದೆ. “ಸಪ್ತ ಸಾಗರದ ಆಳದಲ್ಲದೆ ನಾದ ಬಂದುವಿನ ಆಲಯ” ಎನ್ನುವ ಮಾತಿನಂತೆ “ಈಜಿ ತಲುಪವರು ಎಷ್ಟು ಮಂದಿ ಪಡೆಯಲದರ ಸಿದ್ಧಿಯ” ಎನ್ನುವ ವಿಚಾರದಂತೆ, “ಶೃಂಗ ಗಿರಿಗಳ ತುಟ್ಟ ತುದಿಯಲಿ” ಎನ್ನುವಂತೆ ಎಲ್ಲೆಯೋ ಒಂದು ಕಡೆ ತಮ್ಮ ಸಾಧನೆಯಿದೆ. ದಿಟ್ಟ-ನಿರಂತರ ಪ್ರಯತ್ನಗಳಿದ್ದರೆ ಮಾತ್ರವೇ ಈ ರೀತಿಯ ಸಾಧನೆಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಶೃಂಗ ಗಿರಿಗಳ ತಪ್ಪಲನ್ನು ತಲುಪಿದವರು ಈ ಸಾಧನೆಯನ್ನು ಮಾಡಿದ ತಮ್ಮ ಶ್ರಮ, ನಿಷ್ಠೆಗಳು ಇವತ್ತಿನ ದಿವಸ ತಮ್ಮನ್ನು ಈ ಸ್ಥಾನದಲ್ಲಿ ಕೂಡಿಸಿವೆ ಎನ್ನುವ ವಿಚಾರವನ್ನು ನಾನು ಅತ್ಯಂತ ಅಭಿಮಾನದಿಂದ ಈ ಸಂದರ್ಭದಲ್ಲಿ ಹೇಳುತ್ತೇನೆ. ಈ

ಸಂದರ್ಭದಲ್ಲಿ ಒಂದು ವಿಷಯವನ್ನು ನಾನು ಜ್ಞಾಪಿಸಬಯಸುತ್ತೇನೆ. ವಿರೋಧ ಪಕ್ಷದವರಿಗೆ ಹೆಚ್ಚಿನ ಅವಕಾಶವನ್ನು ನೀಡಬೇಕೆಂದು ಈಗಾಗಲೇ ತಿಳಿಸಿದ್ದಾರೆ. ಆದರೂ ಸಹ ನಾನು ಅದನ್ನೇ ಪುನರುಚ್ಚರಿಸಬಯಸುತ್ತೇನೆ. ಆದರೆ, ವಿರೋಧ ಪಕ್ಷದವರು ಆಡಳಿತ ಪಕ್ಷದವರು ಚೆನ್ನಾಗಿದ್ದಾರೆ, ಸ್ವಲ್ಪ ದಷ್ಟ-ಪುಷ್ಟವಾಗಿದ್ದಾರೆಂದು ಹೇಳಿ ಪದೇ ಪದೇ ಚುಚ್ಚಿದರೆ, ಅವರಿಗೂ ಸಹ ನೋವಾಗುತ್ತದೆ. ಆಗ ಅವರು ಎದ್ದು ಮಾತನಾಡಬೇಕಾಗುತ್ತದೆ. ಹೀಗಾಗಿ ಆಡಳಿತ ಪಕ್ಷದವರಿಗೆ ಪದೇ ಪದೇ ಚುಚ್ಚುವುದನ್ನು ನಾವು ಕಡಿಮೆ ಮಾಡಬೇಕೆಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ಈ ರೀತಿಯ ಕೆಲಸಗಳಾಗಬೇಕು.

ಇಸ್ರೇಲ್ ದೇಶಕ್ಕೆ ಭೇಟಿ ನೀಡಿ ಬಂದಾಗ, ಅಲ್ಲಿನ ಮಾದರಿಯ ಬಗ್ಗೆ ತಾವೊಂದು ಮಾತನ್ನು ಹೇಳಿದಿರಿ. ಅದೇನೆಂದರೆ, ಇಸ್ರೇಲ್ ದೇಶದಲ್ಲಿ ಹತ್ತು ಸಾವಿರ ದನಗಳನ್ನು ಕಾಯಲು ಕೇವಲ ಒಬ್ಬರು ಮಾತ್ರವೇ ಇರುವ ಕೃಷಿ ವ್ಯವಸ್ಥೆಯು ಅಲ್ಲಿದೆ. ಇಂತಹ ವ್ಯವಸ್ಥೆಯು ನಮ್ಮ ದೇಶದಲ್ಲೆಯೂ ಸಹ ಆಗಬೇಕು ಎನ್ನುವ ವಿಚಾರವನ್ನು ತಾವು ಅತ್ಯಂತ ಆತ್ಮವಿಶ್ವಾಸದಿಂದ ಹೇಳಿದ್ದೀರಿ. ಆದರೆ, ನಮ್ಮ ದುರ್ದೈವವೆಂದರೆ, ಅಲ್ಲಿ ಹತ್ತು ಸಾವಿರ ದನಗಳಿಗೆ ಕೇವಲ ಒಬ್ಬ ಕಾಯುವವನಿದ್ದರೆ, ಇಲ್ಲಿ ಕೇವಲ 75 ಜನಕ್ಕೆ ನೀವು ಒಬ್ಬರು ಮಾತ್ರವೇ ಇದ್ದೀರಿ. ತಾವು ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೀರೆಂದು ನಾನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ದನ ಎನ್ನುವ ಪ್ರಾಣಿ ಬಹಳ ಶ್ರೇಷ್ಠವಾದದು ಹಾಗೂ ಕಾಮಧೇನು ಆಗಿದೆ. ಹೀಗಾಗಿ ಕಾಮಧೇನುವಿಗೆ ಸದಸ್ಯರನ್ನು ಹೋಲಿಸಿದ್ದೇನೆ; ಹೀಗಾಗಿ ಎಲ್ಲರೂ ಅತ್ಯಂತ ಸಂತೋಷಪಡಬೇಕು. ಹಾಲ ಸದನದಲ್ಲಿ ಪಶು ಸಂಗೋಪನೆ ಸಚಿವರೂ ಸಹ ಉಪಸ್ಥಿತರಿದ್ದಾರೆ; ಅವರು ಗೋಶಾಲೆಗಳನ್ನು ಮಾಡುತ್ತಿದ್ದಾರೆ. ಸಭಾಪತಿಯವರಿಗೆ ನಾವು ಹೆಚ್ಚು ತಿಳುವಳಿಕೆಯನ್ನು ನೀಡುವಂತಿಲ್ಲ. ಎಲ್ಲರೂ ತುಂಬಾ ಅಭಿಮಾನದಿಂದ ತಮ್ಮ ಮೇಲೆ ಸಂಪೂರ್ಣ ವಿಶ್ವಾಸವನ್ನಿಟ್ಟಿದ್ದಾರೆ. ಈ ವಿಶ್ವಾಸವನ್ನು ಹಾಗೂ ಸ್ಥಾನದ ಗೌರವವನ್ನು ತಾವು ಖಂಡಿತವಾಗಿಯೂ ಸಹ ಕಾಪಾಡುತ್ತೀರಿ. ಇದರ ಜೊತೆಗೆ, ತಾವು ಸಭಾಪತಿಯಾಗಿದ್ದರೂ ಸಹ ನಾನೊಂದು ವಿಚಾರವನ್ನು ಹೇಳಲೇಬೇಕಾಗುತ್ತದೆ. ಸಭಾಪತಿಯಾದಾಗಲೂ ಸಹ ತಾವು "ನಾನು ಸಭಾಪತಿ ಸ್ಥಾನವನ್ನಾದರೂ ಬಿಡುತ್ತೇನೆ ಆದರೆ, ತಾವು ಆಯ್ಕೆಗೊಂಡ ಶಿಕ್ಷಕರ ಕ್ಷೇತ್ರಕ್ಕೆ ಎಲ್ಲೆಯಾದರೂ ಅನ್ಯಾಯವಾದರೆ ಒಂದು ಕ್ಷಣವೂ ನಾನು ವಿರಮಿಸುವುದಿಲ್ಲ" ಎಂದು ಹೇಳಿರುವ ಅಂಶವು ಇಂದಿಗೂ ಸಹ ನಮ್ಮ ಕಿವಿಯಲ್ಲಿದೆ. ಆಯಾ ಕ್ಷೇತ್ರದಿಂದ ಆಯ್ಕೆಗೊಂಡು ಬಂದವರು ತಮ್ಮ ಕ್ಷೇತ್ರಗಳಿಗೆ

ನ್ಯಾಯ ದೊರಕಿಸಿಕೊಡುವ ಕೆಲಸಗಳನ್ನು ಮಾಡಿದರೆ, ಎಲ್ಲಾ ರೀತಿಯ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ವಿಚಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಮುಖ್ಯಮಂತ್ರಿಗಳೂ ಸಹ ವಿಶ್ವಾಸದಿಂದ ಮಾತೊಂದನ್ನು ಹೇಳಿದರು. ಅದೇನೆಂದರೆ, ತಾವು ಯಾವ ರೀತಿಯ ಗುಣಗಳನ್ನು ಬೆಳೆಸಿಕೊಂಡಿದ್ದೀರಿ, ಅದರ ಕಾರ್ಯವಿಧಾನವನ್ನು ನಮಗೂ ಸಹ ತಿಳಿಸಿಕೊಡಬೇಕು. ಅದನ್ನು ನೀವು ಗುಟ್ಟಾಗಿಡಬಾರದೆಂದು ನಾನು ಅರಿಕೆ ಮಾಡಿಕೊಳ್ಳುತ್ತೇನೆ; ಏಕೆಂದರೆ, ಮುಂದಿನ ಪೀಳಿಗೆಗೆ ಅದು ಉಳಿದುಕೊಳ್ಳಬೇಕು. ಸದರಿ ಗುಟ್ಟನ್ನು ನೀವು ರಟ್ಟು ಮಾಡದೇ ಹೋದರೆ, ಬಹಳ ತೊಂದರೆ, ಅನ್ಯಾಯಗಳಾಗುತ್ತವೆಂದು ನಾನು ಹೇಳಬಯಸುತ್ತೇನೆ. ಹೀಗಾಗಿ ತಮ್ಮಲ್ಲಿನ ವಿಶೇಷ ಗುಣಗಳನ್ನು ನಮ್ಮಂಥ ಕಿರಿಯರಿಗೆ ಕಲಿಸಿಕೊಡುವ ಕೆಲಸಗಳು ನಿಮ್ಮಿಂದಾಗಬೇಕು. ನಮ್ಮದು ಬಹಳ ಉತ್ತಮವಾದ ಸದನ; ಇಲ್ಲಿ ಬರುವ ಅನೇಕ ವಿಚಾರಗಳು ಇಡೀ ದೇಶಕ್ಕೆ ಮಾದರಿಯಾಗಲೇ, ನಿಮ್ಮಿಂದ ಒಳ್ಳೆಯ ಕೆಲಸಗಳಾಗಲಿ ಎಂದು ನಾನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಎಲ್ಲರಿಗೂ ವಂದಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ಡಾ|| ತೇಜಸ್ವಿನಿ ಗೌಡ(ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಭಾರತ ದೇಶದ ಅತ್ಯಂತ ಹೆಮ್ಮೆಯ ಕರ್ನಾಟಕ ವಿಧಾನ ಪರಿಷತ್ತು ಎಂಬ ಹೆಸರನ್ನು ನಾವು ಗಳಿಸಿದ್ದೇವೆ. ಈ ನಾಡಿನ ವೀರ ರಮಣಿ ಕಿತ್ತೂರು ರಾಣಿ ಚೆನ್ನಮ್ಮರವರ ಈ ಪುಣ್ಯ ಭೂಮಿಯಲ್ಲಿ ಪ್ರಸಕ್ತ ಅಧಿವೇಶನದಲ್ಲಿ ತಾವು ಮೂರನೇಯ ಬಾರಿಗೆ ಸಭಾಪತಿಯಾಗಿ ಎಲ್ಲರ ಸಹಮತದಿಂದ ಆಯ್ಕೆಯಾಗಿದ್ದಕ್ಕೆ ತುಂಬು ಹೃದಯದ ಧನ್ಯವಾದ ಹಾಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಖ್ಯಮಂತ್ರಿಗಳು ಬಹಳ ಚೆನ್ನಾಗಿ ನಿಮ್ಮ ಹಿನ್ನೆಲೆಯನ್ನು ತಿಳಿಸಿದ್ದಾರೆ. ಆದರೆ, ಅಷ್ಟೊಂದು ಹತ್ತಿರದಿಂದ ನಾನು ನಿಮ್ಮನ್ನು ನೋಡಿಲ್ಲ; ಆದರೆ ಕೇಳಿದ್ದೇನೆ. ಇವತ್ತಿನ ಕಾಲದಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರಲು ಹೆದರಿಕೆಯನ್ನು ಹುಟ್ಟಿಸುವಂತಹ ಸಂದರ್ಭದಲ್ಲಿ ತಮ್ಮ 42 ವರ್ಷಗಳ ರಾಜಕೀಯ ಪಯಣ... 35 ವರ್ಷಗಳ ಸಾರ್ವಜನಿಕ ಜೀವನ, 17 ವರ್ಷಗಳಷ್ಟು ಕಾಲವನ್ನು ನಾನು ಪತ್ರಿಕೋದ್ಯಮದಲ್ಲಿ ಕಳೆದಿದ್ದು, 18 ವರ್ಷಗಳನ್ನು ರಾಜಕಾರಣದಲ್ಲಿ ಪೂರ್ಣಗೊಳಿಸುತ್ತಿದ್ದೇನೆ. ನಾನು ನಿಮ್ಮನ್ನು ಪತ್ರಕರ್ತೆಯಾಗಿ ಹೊರಗಿನಿಂದಲೂ ಬಲ್ಲೆ; ರಾಜಕಾರಣಕ್ಕೆ ಬಂದ ನಂತರ ಒಳಗಿನಿಂದಲೂ ನಿಮ್ಮನ್ನು ಬಲ್ಲೆ. ನಾನು ಈ ಸದನಕ್ಕೆ ಬಂದ ಮೇಲೆ ನಿಮ್ಮ ಜೊತೆ ಕೆಲಸ

ಮಾಡುವ, ತಾವು ಪೀಠದಲ್ಲಿ ಕೂತಾಗ ತಮ್ಮಿಂದ ಅನೇಕ ಸಂದರ್ಭಗಳಲ್ಲಿ ಕಲಿಯುವ, ಅವಕಾಶಗಳಾಗಿ ಜಗಳ ಮಾಡುವ ಇತ್ಯಾದಿಗಳನ್ನು ಕಲಿತಿದ್ದೇನೆ. ಎಷ್ಟು ಹಾಗೂ ಯಾವ ಹಂತದಲ್ಲಿ ಮಾಡಬೇಕು ಎನ್ನುವುದನ್ನು ನಾವು ಪ್ರತಿಯೊಬ್ಬರಿಂದಲೂ ಕಲಿಯುತ್ತಿದ್ದೇವೆ. ಈ ವ್ಯಕ್ತಿತ್ವದ ಹಿಂದೆ ತಮ್ಮ ಸುದೀರ್ಘವಾದ ಪರಿಶ್ರಮ, ಹೋರಾಟಗಳಿವೆ ಎಂಬ ಅಂಶವನ್ನು ಹೇಳದಿದ್ದರೆ, ಅದು ಆತ್ಮವಂಚನೆಯ ಮಾತಾಗುತ್ತದೆ.

(ಮುಂದು)

(1079) 21-12-2022 12-10/ಬಕೆಪಿ-ವಿಕೆ

(ಸಭಾಪತಿಯವರು ಪೀಠದಲ್ಲಿದ್ದರು)

ಡಾ|| ತೇಜಸ್ವಿನಿಗೌಡ (ಮುಂದು):

ಮಾನ್ಯ ಸದಸ್ಯರಾದ ಶ್ರೀ ಎಸ್.ಎಲ್. ಬೋಜೇಗೌಡರವರು ಈ ವಿಚಾರವಾಗಿ ಹೇಳುತ್ತಿದ್ದರು. ಏಕೆಂದರೆ, ಮಾನ್ಯ ಶ್ರೀ ಹೆಚ್.ಡಿ. ದೇವಗೌಡರವರು ಇರಬಹುದು, ಶ್ರೀ ಎಸ್. ಬಂಗಾರಪ್ಪನವರು ಇರಬಹುದು, ಶ್ರೀ ರಾಮಕೃಷ್ಣ ಹೆಗಡೆರವರು ಇರಬಹುದು. ಶ್ರೀ ಜೆ.ಹೆಚ್. ಪಟೇಲ್‌ರವರು ಇರಬಹುದು, ಈ ರೀತಿಯಲ್ಲಿ ಎಲ್ಲಾ ಹಿರಿಯರ ಜೊತೆ ಕೆಲಸ ಮಾಡಿದಂತಹ, ನೋಡಿದಂತಹ ಒಂದು ಭಾಗವಾಗಿ, ಅಂತಹ ದಿಗ್ಗಜರನ್ನು ಸೋಲಿಸಿದಾಗ ನಾಡು ಇಂತಹ ದಿಗ್ಗಜರ ಮಾತು ಕೇಳಲಕ್ಕೆ ಸಾಧ್ಯವಿಲ್ಲ. ಚುನಾವಣೆಯಲ್ಲಿ ಒಮ್ಮೆ ಶ್ರೀ ಬಿ.ಎಸ್. ಯಡಿಯೂರಪ್ಪನವರು ಸೋತರು, ಶ್ರೀ ಸಿದ್ದರಾಮಯ್ಯನವರು ಸೋತರು, ಇಂತಹ ಅತ್ಯಂತ ಮೇಧಾವಿಗಳೆಲ್ಲರೂ ಸೋತರು. ಅಂದರೆ, 1999ರ ಚುನಾವಣೆಯಲ್ಲಿ ಸೋತರು. ಅಂತಹ ಸಂದರ್ಭದಲ್ಲಿ ತುಂಬಾ ದುಃಖ ಪಡುತ್ತಿದ್ದರು. ಶ್ರೀ ಕೆ.ಎಸ್. ಈಶ್ವರಪ್ಪನವರು ಸೋತಂತಹ ಸಂದರ್ಭದಲ್ಲಿ ಅವರುಗಳಿಗೆ ಮತ್ತೊಮ್ಮೆ ವಿಧಾನ ಪರಿಷತ್ತಿನಲ್ಲಿ ಅವಕಾಶ ಮಾಡಿಕೊಟ್ಟು ಅವರ ರಾಜಕೀಯ ಜೀವನದ ಸಕ್ರಿಯ ಬದುಕನ್ನು ಸಾಧ್ಯ ಮಾಡಿದ್ದು ಈ ಮೇಲ್ಕನೇ. ಅನೇಕ ಮುಖ್ಯಮಂತ್ರಿಗಳು ಅಂದರೆ ಶ್ರೀ ಸದಾನಂದಗೌಡರು ಇರಬಹುದು. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಒಂದು ತೀರ್ಮಾನ ತೆಗೆದುಕೊಂಡು ಅವರುಗಳಿಗೆ ಅವರ ಸ್ಥಾನಮಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವಂತಹದ್ದು ಈ ಮೇಲ್ಕನೇ ಎನ್ನುವ ಹೆಮ್ಮೆ ನಮಗೆ ಖಂಡಿತವಾಗಿಯೂ ಇದೆ. ಹೌದು, ಈ ಮೇಲ್ಕನೇಗೆ ಚ್ಯುತಿ ಬಾರದಂತೆ

ನಾವುಗಳು ನಡೆದುಕೊಳ್ಳಬೇಕು, ನಾವುಗಳು ಆಡಳಿತ ಪಕ್ಷದಲ್ಲಿ ಕುಳಿತುಕೊಳ್ಳಲಿ, ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲಿ, ಹಾಗೆಯೇ ಅದರ ಯಶಸ್ಸು, ಸಭಾಪತಿಯವರ ಪೀಠಕ್ಕೆ ಸಭಾಪತಿಯವರು ಯಾವುದನ್ನು guard ಮಾಡಬೇಕಾಗಿದೆ, ಆ ನಿಯಮಾವಳಿಗಳ ಪ್ರಕಾರ ನಾವು ಎಷ್ಟು ಚೆನ್ನಾಗಿ debate ಮಾಡುತ್ತೇವೆ. ಸಮಯಕ್ಕೆ ಎಷ್ಟು ಬೆಲೆ ಕೊಡುತ್ತೇವೆ. ಮತ್ತೊಬ್ಬರ ವಿಚಾರಧಾರೆಯನ್ನು ಹೇಳುವಾಗ ನಮ್ಮ ಸಂಸ್ಕೃತಿ ಮತ್ತು ನಮ್ಮ ಹಿರಿಮೆಗೆ ಚ್ಯುತಿ ತರದ ಹಾಗೆ ಮಾಡುತ್ತೇವೆ ಎನ್ನುವುದರ ಮೇಲೆ ಸಭಾಪತಿಯವರ ಪೀಠದ ಯಶಸ್ಸು ನಿಂತಿದೆ ಎನ್ನುವುದು ನಮ್ಮೆಲ್ಲರಿಗೂ ಗೊತ್ತಿದೆ.

ಮಾನ್ಯ ಸಭಾಪತಿಯವರೆ, ಅವಕಾಶಗಳು ಎಲ್ಲರಿಗೂ ಸುಲಭವಾಗಿ ಬಂದಿದ್ದರೆ, ಇವತ್ತು ಇಲ್ಲಿ ಇಷ್ಟೊಂದು ಮಾತನಾಡುವಂತಹ ಸನ್ನಿವೇಶ ಇರುತ್ತಿರಲಿಲ್ಲ. ಅನೇಕ ಮಹನೀಯರಿಗೆ, ನಾಡು-ನುಡಿಗಿ, ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ಕೊಟ್ಟಂತಹವರಿಗೆ ಅವರು ಇಲ್ಲಿ ಇರಬೇಕಾಗಿತ್ತು ಎಂದು ನಾಡಿಗೆ ಎನಿಸಿದರೂ ಕೂಡ ಎಷ್ಟೋ ಜನರಿಗೆ ಅವಕಾಶ ಸಿಕ್ಕಿರುವುದಿಲ್ಲ. ನಾವೆಲ್ಲರೂ ಪುಣ್ಯವಂತರು, ಭಾಗ್ಯಶಾಲಿಗಳು. ನಮಗೆಲ್ಲಾ ಅವಕಾಶಗಳು ಸಿಕ್ಕಿದೆ. ಇಂತಹ ಹೆಮ್ಮೆಯ ಸಭೆಯಲ್ಲಿ ಬಂದು ಮಾತನಾಡಲಿಕ್ಕೆ ಅವಕಾಶ ಸಿಕ್ಕಿದೆ. ನಿಮ್ಮ ಜೀವಿತ ಕಾಲದಲ್ಲಿ ಆರಂಭದ ಯುವಕ ಹೊರಟ್ಟಿಯವರಿಂದ ಹಿಡಿದು ಇವತ್ತಿನವರೆಗೆ ಬದಲಾದ ಎಲ್ಲಾ ರಾಜಕೀಯ ಬರುಗಾಳಿಯ ನಡುವೆ, ಸಂಘರ್ಷದ ನಡುವೆ, ಮೌಲ್ಯಗಳ ಸ್ಥಿತ್ಯಾಂತರಗಳ ನಡುವೆ ಆ ನಿಮ್ಮ ತುಲನೆ-ತೋಳಲಾಟವನ್ನು ನಾವು ಬಲ್ಲೆವು. ಏಕೆಂದರೆ, ವ್ಯಕ್ತಿಯಾಗಿ ತಾವು ಎಂದು ಬದಲಾಗಿಲ್ಲ. ನೀವು ಪೀಠದಲ್ಲಿ ಕುಳಿತಾಗ ಅದೇ ಹೊರಟ್ಟಿಯವರು, ಉತ್ತರ ಕರ್ನಾಟಕದ ಭಾಷೆ, ಕರ್ನಾಟಕದ ಭಾಂಡವ್ಯ, ಕರ್ನಾಟಕದ ಸಂಸ್ಕೃತಿ ಮತ್ತು ಆ ವ್ಯಕ್ತಿತ್ವವನ್ನು ಯಾವತ್ತು ಬಿಟ್ಟು ನಡೆದಿಲ್ಲ. ಅಂದರೆ, ಇವರು ಬದಲಾಗಿಲ್ಲವೆನ್ನುವ ವಿಚಾರವನ್ನು ಹೇಳುತ್ತಿದ್ದೇನೆ. ನಮ್ಮ ಉಡುಗೆ-ತೊಡುಗೆ, ನಮ್ಮ ಬದ್ಧತೆಯಲ್ಲಿ ಇವತ್ತಿನ ಸನ್ನಿವೇಶದಲ್ಲಿ ಬಹಳ ಕಷ್ಟ. ಏಕೆಂದರೆ, ರಾಜಕಾರಣ ಅಷ್ಟೊಂದು ಬದಲಾಗಿದೆ. ಇವತ್ತು ಬೇರೆ ರೀತಿಯ ರಾಜಕೀಯ ಸಂಸ್ಕೃತಿಯ ನಡುವೆ ನಾವು ಬಾಳುತ್ತಿದ್ದೇವೆ.

ಮಾನ್ಯ ಸಭಾಪತಿಯವರೆ, ಎರಡು-ಮೂರು ವಿಚಾರಗಳನ್ನು ಹೇಳಲಕ್ಕೆ ಬಯಸುತ್ತೇನೆ. ಇವತ್ತು ಮೇಲ್ಮನೆಯಲ್ಲಿ ಮೂರು ಜನ ಹೆಣ್ಣು ಮಕ್ಕಳಿಗೆ ಅವಕಾಶ ಮಾಡಿಕೊಡಲಾಗಿದೆ. ಅದರಲ್ಲೂ ನಮ್ಮ ಭಾರತೀಯ ಜನತಾ ಪಕ್ಷದಿಂದ ಪ್ರತಿನಿಧಿಸುತ್ತಿದ್ದೇವೆ. ಹೆಣ್ಣು ಮಕ್ಕಳಿಗೆ ತುಂಬಾ ಗೌರವ ಕೊಡುವುದು ಮತ್ತು ಚೆನ್ನಾಗಿ ನೋಡಿಕೊಳ್ಳುವುದು ಬೇರೆ ವಿಚಾರ. ರಾಜಕೀಯ ಕ್ಷೇತ್ರದಲ್ಲಿ policymakers ಆಗಿ, ಅವರ ಧ್ವನಿಗೆ ಇಲ್ಲ ಬೆಲೆ ಸಿಕ್ಕಾಗ ಯಾವುದೇ ಸರ್ಕಾರಕ್ಕೆ ಒಂದು ಹೆಚ್ಚಿನ ಗೌರವ ಬರುತ್ತದೆ. ಅವರು ಎತ್ತುವಂತಹ ವಿಷಯಗಳು ಮತ್ತು ನಾವು ನೋಡುವ ದೃಷ್ಟಿಕೋನ, ಅನೇಕ ಸಮಸ್ಯೆಗಳು ಸಮಾಜದಲ್ಲಿವೆ. ಇಲ್ಲ ಬಂದು debate ಮಾಡಿದಾಗ, ಪೀಠ ಅವರುಗಳಿಗೆ ಕೊಡುವಂತಹ ಅವಕಾಶ, ಉತ್ತೇಜನ ಕೊಡುವಂತಹದ್ದು, ಕೆಲವು ವಿಚಾರಗಳಲ್ಲಿ ಅವರಿಗೆ ಮಾರ್ಗದರ್ಶನ ಮಾಡುವಂತಹದ್ದು. ಇದೆಲ್ಲವೂ ಸಹ ನಮಗೂ ಸಹ ತಾವು ಮಾಡಿಕೊಟ್ಟಿದ್ದೀರಿ. ಈ ವಿಚಾರದಲ್ಲಿ ತಾವು ಪ್ರೋತ್ಸಾಹದಾಯಕವಾಗಿ ನಡೆದುಕೊಂಡಿದ್ದೀರಿ. ಮಾನ್ಯ ಶ್ರೀ ರಘುನಾಥ ರಾವ್ ಮಲ್ಕಾಪೂರಿಯವರು ಸಹ ತಮಗೆ ಸಿಕ್ಕಂತಹ ಪ್ರಥಮ ಅವಕಾಶದಲ್ಲಿ ನಿಮ್ಮಿಂದ ಮೊದಲು ನಾವು ಕಲಿತೆವು. ಆನಂತರ ಅವರೂ ಕೂಡ ಆ ಪೀಠದಲ್ಲಿ ಕುಳಿತು ಇಂತಹ ಸದನವನ್ನು ಚೆನ್ನಾಗಿ ನಡೆಸಬೇಕೆಂದರೆ ಅದು ಕಲಿಕೆ, ಒಂದು ಗುರುವಾಗಿ. ನಾವು ಚಿಕ್ಕವರಿದ್ದು ಕಲಿಯಲಕ್ಕೆ ಅವಕಾಶ ಸಿಕ್ಕಿದೆ ಎನ್ನುವ ಮಾತನ್ನು ಹೇಳಲಕ್ಕೆ ಇಷ್ಟಪಡುತ್ತೇನೆ.

ಮಾನ್ಯ ಸಭಾಪತಿಯವರೆ, ಬದಲಾವಣೆ ಜಗದ ನಿಯಮ. ಯಾರಿಗೆ ಬೇಕೋ ಬೇಡವೋ, ಜಗತ್ತು ಬದಲಾಗುತ್ತದೆ. ಪರಿವರ್ತನೆ ಪ್ರಕೃತಿಯ ನಿಯಮ. ಇತ್ತೀಚಿನ ನಿಮ್ಮ ಸುಧೀರ್ಘ ರಾಜಕಾರಣದ ಬಗ್ಗೆ ಹೇಳಬೇಕೆಂದರೆ, ನಾನು ಮಾನ್ಯ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರನ್ನು ರಾಜಕೀಯಕ್ಕೆ ಬಂದ ಮೇಲೆ ನಾನು ಬಲ್ಲೆ, ಅನೇಕ ಸಂದರ್ಭದಲ್ಲಿ ಕೂಡ ನೀವು ಒಂದು ಕಠಿಣವಾದ ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೂ ಮುನ್ನ, ತೆಗೆದುಕೊಳ್ಳಬೇಕಾದ ಸನ್ನಿವೇಶ ಬಂದರೂ ಸಹ ನೀವು ನಂಬದ ಮೌಲ್ಯಗಳಿಗೆ ಬದ್ಧರಾಗಿ ತೊಳಲಾಟದಲ್ಲಿದ್ದರೂ ತಾವು ಯಾವುದೇ ನಿರ್ಣಯವನ್ನು ತೆಗೆದುಕೊಂಡಿರಲಿಲ್ಲ. ಆದರೆ, ಇತ್ತೀಚಿನ ನಿರ್ಣಯದಲ್ಲಿ ನಿಮ್ಮ ಜೀವನದ ಉತ್ಕೃಷ್ಟ ಸಂದರ್ಭದಲ್ಲಿ ನಿರ್ಣಯವನ್ನು ತೆಗೆದುಕೊಂಡು ಇವತ್ತಿನ ಬದಲಾದ

ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳಾಗಿರುವಂತಹ ನಮ್ಮ ಶ್ರೀ ಬಸವರಾಜ ಬೊಮ್ಮಾಯಿಯವರು ಮತ್ತು ಇವರ ತಂದೆಯವರನ್ನು ಮಾನ್ಯ ಬಸವರಾಜ ಹೊರಟ್ಟಿಯವರಿಗೆ ಸಂದರ್ಶನ ಮಾಡುವಂತಹ ಮತ್ತು ಅವರ ಜೊತೆಯಲ್ಲಿ ಕಲೆಯುವಂತಹ ಅವಕಾಶ ಸಿಕ್ಕಿದೆ. ಶ್ರೀ ಎಸ್.ಆರ್. ಬೊಮ್ಮಾಯಿಯವರ ಸುಪುತ್ರರಾಗಿರುವಂತಹ ಶ್ರೀ ಬಸವರಾಜ ಬೊಮ್ಮಾಯಿಯವರು ಇವತ್ತು ಮುಖ್ಯಮಂತ್ರಿಗಳಾಗಿರುವಾಗ ತಾವು ಈ ಭಾಗದಲ್ಲಿ ನಮ್ಮ ಪಕ್ಷಕ್ಕೆ ಬರುವುದು ರಾಜಕೀಯವಾಗಿ ಕಠಿಣವಾದ ನಿರ್ಣಯವಾಗಿತ್ತು. ಅದು ತಮಗೆ ಸುಲಭವಾದ ನಿರ್ಣಯವಾಗಿರಲಿಲ್ಲ. ರಾಜಕೀಯವಾಗಿ ಚುನಾವಣಾ ಕ್ಷೇತ್ರದಲ್ಲೂ ನಮ್ಮ ಈ ಭಾಗದ ಎಲ್ಲಾ ನಾಯಕರು ಕೂಡ ಅಂದರೆ ನಮ್ಮ ಮಾನ್ಯ ಶ್ರೀ ಪ್ರಹ್ಲಾದ ಜೋಷಿಯವರು ಇರಬಹುದು, ಶ್ರೀ ಜಗದೀಶ್ ಶೆಟ್ಟರ್ ರವರು ಇರಬಹುದು, ಮತ್ತೆ ಇನ್ನಿತರ ಎಲ್ಲಾ ಸಹೋದರರು ಒಂದು ಅಗ್ನಿ ಪರೀಕ್ಷೆಯನ್ನು ಸ್ವೀಕಾರ ಮಾಡಿ, ಮತದಾರ ಬಂಧುಗಳು ಏನು ನಿಮಗೆ ಸತತವಾಗಿ ಜಯವನ್ನು ಕೊಟ್ಟಿದ್ದಾರೆ, ತಮ್ಮ ವ್ಯಕ್ತಿತ್ವವನ್ನು ಬೆಳೆಸಿದ್ದಾರೆ. ಅದು ಒಂದು ಅದ್ಭುತವಾದ ದಾಖಲೆಯಾಗಿದೆ. ಆ ಕಾರಣಕ್ಕೋಸ್ಕರ ಇವತ್ತು ಇನ್ನೊಂದು ಅಗ್ನಿ ಪರೀಕ್ಷೆ ಈ ಸದನದಲ್ಲಿ ಇದೆ. ಅದು ಏನೆಂದರೆ, ನಾಡು-ನುಡಿಯ ವಿಚಾರ ಬಂದಾಗ, ಗಡಿಯ ವಿಚಾರ ಬಂದಾಗ ಇಡೀ ರಾಷ್ಟ್ರ ನಮ್ಮ ಕಡೆ ನೋಡುತ್ತಿದೆ. ನಿಮಗಂತೂ ಎರಡು ಅಗ್ನಿ ಪರೀಕ್ಷೆ. ಒಂದು ಉತ್ತರ ಕರ್ನಾಟಕದ ಮಗನಾಗಿ, ಈ ಭಾಗದ ಹಿರಿಯ ರಾಜಕಾರಣಿಯಾಗಿ ಪ್ರತಿಯೊಂದು ವಿಚಾರದಲ್ಲಿ ತಾವು ಯಾವ ರೀತಿ ಕರ್ನಾಟಕದ ಹಕ್ಕುಗಳ ರಕ್ಷಣೆಗೆ, ನಾಡು- ನುಡಿ, ಭಾಷೆಗೆ, ಗಡಿಯ ರಕ್ಷಣೆಗೆ ಯಾವ ರೀತಿ ಸದನವನ್ನು ಸದುಪಯೋಗ ಮಾಡುವ ನಿಟ್ಟಿನಲ್ಲಿ ತಾವು ಕರ್ನಾಟಕದ ಹಿತವನ್ನು ಕಾಪಾಡುತ್ತೀರಾ ಎನ್ನುವ ಅಗ್ನಿ ಪರೀಕ್ಷೆ ತಮ್ಮ ಎದುರುಗಡೆ ಇದ್ದರೂ ಕೂಡ ಕರ್ನಾಟಕ ಯಾವತ್ತು ಕೂಡ ವಿಸ್ತರಣಾವಾದಿ ಸಿದ್ಧಾಂತದಲ್ಲಿ ನಂಜಕೆ ಇಟ್ಟಲ್ಲ, ಹಿಂಸೆ ರಾಜಕಾರಣದಲ್ಲಿ ತಾವು ನಂಜಕೆ ಇಟ್ಟಲ್ಲ. ಇನ್ನೊಬ್ಬರಿಗೆ ಅಪಮಾನ ಮಾಡುವಂತಹ, ಇನ್ನೊಬ್ಬರ ತೇಜೋವಧೆ ಮಾಡುವಂತಹ ಸಂಸ್ಕೃತಿ ನಮ್ಮದಲ್ಲ. ಇದೇ ಸಮಯದಲ್ಲಿ ಇವತ್ತು ಬೆಳಗಾವಿ ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಕರ್ನಾಟಕದ ಅವಿಭಾಜ್ಯ ಅಂಗ ಎನ್ನುವಂತಹ ನಿರ್ಣಯ ಬಂದಿರುವ ಹಿನ್ನೆಲೆಯಲ್ಲಿ ಯಾರಾದರೂ ನಮ್ಮ ನಾಡಿನ ಒಂದು

ಇಂಚು ಜಾಗವನ್ನು ಅತಿಕ್ರಮಣ ಮಾಡಲಕ್ಕೆ ಹೊರಟರೆ, ನಮ್ಮ ಭಾಷೆಯ ಮೇಲೆ ನಮ್ಮ ಜನರ ಮೇಲೆ, ನಮ್ಮ ಸಂಸ್ಕೃತಿಯ ಮೇಲೆ ಯಾವುದೇ ಶಕ್ತಿಗಳು ದಾಳಿ ಮಾಡಿದರೂ ಕೂಡ ಅದನ್ನು ಹಿಮ್ಮೆಟ್ಟಿಸುವಂತಹ ಮತ್ತು ನಮ್ಮ ನಾಡು- ನುಡಿಯನ್ನು ರಕ್ಷಣೆ ಮಾಡುವಂತಹ ಬದ್ಧತೆ ಇರುವಂತಹ ಈ ಸರ್ಕಾರಕ್ಕೆ ತಾವು ಕೂಡ ಎಲ್ಲಾ ರೀತಿಯ ಮಾರ್ಗದರ್ಶನ ಮಾಡಿ, ಈ ಸದನದ ಮೂಲಕ ಅಂತಹ ಒಂದು ಸಂದೇಶವನ್ನು ನಮ್ಮ ಜನತೆಗೆ ಕಳುಹಿಸುವ ನಿಟ್ಟಿನಲ್ಲಿ ಇವತ್ತು ಅಂತಹ ಸುವರ್ಣಾವಕಾಶ ತಮಗೆ ಸಿಕ್ಕಿದೆ ಎನ್ನುವ ಮಾತನ್ನು ಹೇಳುತ್ತಾ, ಈ ಒಂದು ಸಭಾಪತಿ ಪೀಠಕ್ಕೆ ಆಯ್ಕೆಯಾಗಿರುವಂತಹ ಐತಿಹಾಸಿಕ ದಾಖಲೆ ಮಾಡಿರುವಂತಹ ತಮಗೆ ತುಂಬು ಹೃದಯದ ಅಭಿನಂದನೆ ಹೇಳಿ, ನನ್ನ ಮಾತಿಗೆ ವಿರಾಮ ಹೇಳುತ್ತೇನೆ, ಧನ್ಯವಾದಗಳು.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ತಾವು 3ನೇ ಬಾರಿ ಸಭಾಪತಿಯವರಾಗಿ ಆಯ್ಕೆಯಾಗಿರುವುದಕ್ಕೆ ಬಹಳ ಸಂತೋಷದಿಂದ ತಮ್ಮನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಜೊತೆಗೆ 3 ಬಾರಿ ಸಭಾಪತಿಯವರಾಗಿ, ಒಬ್ಬ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ನಿರಂತರವಾಗಿ 8 ಬಾರಿ ಜಯಗಳಿಸಿರುವುದು ಭಾರತ ದೇಶದಲ್ಲಿ ದಾಖಲೆ ವಿಜಯವನ್ನು ಸಾಧಿಸಿದಂತಹ ತಮ್ಮನ್ನು ಕರ್ನಾಟಕ ಸರ್ಕಾರಗಳು, ಅದು ಆಡಳಿತ ಪಕ್ಷ ಇರಬಹುದು, ವಿರೋಧ ಪಕ್ಷ ಇರಬಹುದು, ಎಲ್ಲರೂ ಈ ಮಹತ್ವಪೂರ್ಣವಾದಂತಹ ಈ ಸದನದ ಘನತೆ-ಗೌರವವನ್ನು ಎತ್ತಿ ಹಿಡಿಯುವಂತಹ ಸಭಾಪತಿಯವರ ಪೀಠಕ್ಕೆ ಶಿಕ್ಷಕರ ಪ್ರತಿನಿಧಿಯನ್ನು 3ನೇ ಬಾರಿಗೆ ಸಭಾಪತಿಯವರಾಗಿ ಆಯ್ಕೆ ಮಾಡಿರುವುದಕ್ಕೆ ನಮ್ಮ ಎಲ್ಲಾ ಪಕ್ಷದ ಸದಸ್ಯರಿಗೂ ಕೂಡ ನಾನು ಧನ್ಯವಾದವನ್ನು ತಿಳಿಸುತ್ತೇನೆ. ಮತ್ತೆ, ನಿಕಟಪೂರ್ವ ಹಂಗಾಮಿ ಸಭಾಪತಿಗಳಾಗಿ ಕೆಲಸ ನಿರ್ವಹಿಸಿದಂತಹ ಶ್ರೀ ರಘುನಾಥ ರಾವ್ ಮಲ್ಲಾಪುರ ಅವರಿಗೂ ಕೂಡ ನಾನು ತುಂಬು ಹೃದಯದ ಅಭಿನಂದನೆಗಳನ್ನು, ಧನ್ಯವಾದಗಳನ್ನು ತಿಳಿಸುತ್ತೇನೆ.

ಸನ್ಮಾನ್ಯ ಸಭಾಪತಿಯವರೇ, ತಮ್ಮ ರಾಜಕೀಯ ಜೀವನದ ಬದುಕು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಒಂದು ದೊಡ್ಡ ಮೈಲಿಗೈಲು ಎಂದು ನಾನು ಹೇಳಲಕ್ಕೆ ಬಯಸುತ್ತೇನೆ. ತಾವು

75 ವರ್ಷಗಳ ಕಾಲ ಜನತಾ ರಂಗ, ಜನತಾ ಪಕ್ಷ, ಜನತಾದಳ ಹೀಗೆ, ಜನತಾ ಪರಿವಾರದಲ್ಲಿ ಸುಮಾರು 75 ವರ್ಷಗಳ ಕಾಲ ಬಾಲ್ಯ, ಯವ್ವನ, ರಾಜಕೀಯ ಎಲ್ಲವನ್ನು ತಾವು ನಡೆಸಿಕೊಂಡು ಬಂದಿದ್ದೀರಿ. ಈ ಜನತಾ ದಳದ ಪರಿವಾರದಲ್ಲಿ ತಾವು ಕಾನೂನು ಸಚಿವರಾಗಿ, ಶಿಕ್ಷಣ ಸಚಿವರಾಗಿ, ವಿಜ್ಞಾನ, ತಂತ್ರಜ್ಞಾನ ಸಚಿವರಾಗಿ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕೆಲಸ ಮಾಡಿದ್ದೀರಿ. ಜೊತೆಗೆ ಹಂಗಾಮಿ ಸಭಾಪತಿಗಳಾಗಿ, ಒಂದು ಬಾರಿ ಸಭಾಪತಿಗಳಾಗಿ ಕೂಡ ಕೆಲಸ ಮಾಡಿರುತ್ತೀರಿ. 75 ವರ್ಷಗಳ ಕಾಲ ತಮ್ಮ ರಾಜಕೀಯ ಜೀವನವನ್ನು ಸುಧೀರ್ಘವಾಗಿ ಒಂದೇ ಪಕ್ಷದಲ್ಲಿ, ಒಂದೇ ನಾಯಕತ್ವದಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ತಮ್ಮ ರಾಜಕೀಯ ಉದ್ದಗಲಕ್ಕೂ ಕೂಡ ತಾವು ನಡೆಸಿಕೊಂಡು ಬಂದಿದ್ದೀರಿ. ತಮ್ಮ ಬದುಕಿನ ಈ ಮಹತ್ವದ ನಿರ್ಣಯ ನಮ್ಮ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ನಮಗಿಲ್ಲರಿಗೂ ಒಂದು ದೊಡ್ಡ ಮಾರ್ಗದರ್ಶನ.

ಮುಂದು..

(1080) 21.12.2022 12.20 ಎಸ್‌ವಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಡಾ:ವೈ.ಎ.ನಾರಾಯಣಸ್ವಾಮಿ:- ಮಾನ್ಯ ಮರಿತಿಬ್ಬೇಗೌಡರೇ, ಸಭಾಪತಿಗಳಾಗಿ. ಕುಲಪತಿಗಳಾಗಿ ಅಲ್ಲ.

ಶ್ರೀ ಮರಿತಿಬ್ಬೇಗೌಡ:- ಕ್ಷಮಿಸಿ.. ನಾವೆಲ್ಲಾ ಯೂನಿವರ್ಸಿಟಿ ಸೈಡ್ ಅಲ್ಲವೆ.. ಅದಕ್ಕಾಗಿ ಆ ರೀತಿ ಹೇಳಿದೆ.

ಮಾನ್ಯ ಸಭಾಪತಿಯವರೇ, ತಾವು ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಕೇವಲ 18 ತಿಂಗಳುಗಳಲ್ಲಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಯೇ ಯಾವುದೇ ಶಿಕ್ಷಣ ಸಚಿವರು ಮಾಡದಿರುವ 42,000 ಉಪನ್ಯಾಸಕರನ್ನು ನೇಮಕ ಮಾಡಿದ್ದು ದೊಡ್ಡ ಇತಿಹಾಸ. 1054 ಸರ್ಕಾರಿ ಪ್ರೌಢಶಾಲೆಗಳನ್ನು ಮತ್ತು 394 ಪದವಿ ಪೂರ್ವ ಕಾಲೇಜುಗಳನ್ನು ಗ್ರಾಮೀಣ ಪ್ರದೇಶಕ್ಕೆ ಕೊಟ್ಟಿರಿ. ಆ ಅವಧಿಯಲ್ಲಿ ಇದು

ಐತಿಹಾಸಿಕವಾದುದು. ತಾವು ಶಿಕ್ಷಣ ಸಚಿವರಾಗಿದ್ದಾಗ ಭಾರತ ದೇಶಕ್ಕೆ ಮಾದರಿಯಾದಂತಹ ವರ್ಗಾವಣೆ ಮಸೂದೆಯನ್ನು ಶಿಕ್ಷಣ ಇಲಾಖೆಯಿಂದ ಪ್ರಾರಂಭಿಸಿದಿರಿ. ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿ ಶೇ.75 ಇದ್ದಂತಹ ಐ.ಐ.ಐ. ನೌಕರರ ವೇತನವನ್ನು ಶೇ.100 ಕ್ಕೆ ಹೆಚ್ಚಿಸಿದಿರಿ. ಶಿಕ್ಷಕ ಬಂಧುಗಳ ಬಹಳ ದೀರ್ಘಕಾಲೀನ ನೋವಾದ ಕಾಲ್ಪನಿಕ ವೇತನ ಬಡ್ಡಿಯನ್ನು ನೀಡುವ ವಿಚಾರದಲ್ಲಿ ಸರ್ಕಾರ ಎರಡು ಬಾರಿ ರಚನೆ ಮಾಡಿದಂತಹ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದೀರಿ. ಸರ್ಕಾರದ ಬಗ್ಗೆ, ಶಿಕ್ಷಕರ ಬಗ್ಗೆ ದೊಡ್ಡ ಚಿಂತನೆಯನ್ನು ಮಾಡಿ ಒಂದು ಉತ್ತಮವಾದ ವರದಿಯನ್ನು ಸರ್ಕಾರಕ್ಕೆ ನೀಡಿದಿರಿ.

ಹಿಂದಿನ ಸರ್ಕಾರದಲ್ಲಿ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬೆಂಗಳೂರು ವಿಧಾನಸೌಧದ ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ಜಿಟಿಜಿಟಿ ಮಳೆಯ ನಡುವೆಯೂ 10 ದಿನಗಳ ಕಾಲ ಹಗಲು ರಾತ್ರಿ ಶಿಕ್ಷಕರ ಹಲವು ಬೇಡಿಕೆ ಈಡೇರಿಕೆಗಾಗಿ ತಮ್ಮ ನೇತೃತ್ವದಲ್ಲಿ ನಾವೆಲ್ಲರೂ ಪಾಲ್ಗೊಂಡು ಚಳುವಳಿಯನ್ನು ಮಾಡಿದೆವು. ಆ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಎರಡು ದಿನಗಳ ಕಾಲ ಶಿಕ್ಷಕರ ಬೇಡಿಕೆಗಾಗಿ ಸಭೆಯನ್ನು ನಡೆಸಿ ಅನೇಕ ಪ್ರಮುಖ ಬೇಡಿಕೆಗಳು ಈಡೇರುವಂತೆ ಮಾಡಿದ್ದು ಇತಿಹಾಸ.

ಸಚಿವರಾಗಿ ತಾವು ಕೆಲಸ ಮಾಡುವಂತಹ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಹೆಚ್. ಡಿ. ಕುಮಾರಸ್ವಾಮಿಯವರು ಹಾಗೂ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳು ಇವರ ಸಹಕಾರದಿಂದ ಮಾನ್ಯ ಪುಟ್ಟಣ್ಣನವರು ಮತ್ತು ತಾವು ಮೊದಲನೆಯ ಬಾರಿಗೆ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿ ಅವರಿಗೆ 200-300-400 ರೂಪಾಯಿಗಳ ಎಕ್ಸ್‌ಗ್ರೇಷಿಯಾ ಅನ್ನು ಕೊಡಿಸಿದ್ದು, ಆ ಕೀರ್ತಿ ತಮ್ಮ ಹೆಗಲಾಗಿದೆ. ಶಿಕ್ಷಣ ಸಚಿವರಾಗಿ ನೀವು ಇಷ್ಟೆಲ್ಲಾ ಸಾಧನೆಯನ್ನು ಮಾಡಲಕ್ಕೆ ಮಾನ್ಯ ಕುಮಾರಸ್ವಾಮಿಯವರು ಮತ್ತು ಮಾನ್ಯ ಯಡಿಯೂರಪ್ಪನವರ ಸಹಕಾರ ತುಂಬಾ ದೊರಕಿತು. ಅವರನ್ನೂ ಕೂಡ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

ವೃತ್ತಿಯಲ್ಲಿ ದೈಹಿಕ ಶಿಕ್ಷಕರಾದ ತಾವು ರಾಜಕಾರಣಕ್ಕೆ ಬಂದು ಸಚಿವರಾದ ಕೂಡಲೇ ಕರ್ನಾಟಕ ರಾಜ್ಯದಲ್ಲಿ ದೈಹಿಕ ಶಿಕ್ಷಕರಿಗೆ ಸರಿಯಾದಂತಹ ಮಾನ್ಯತೆ, ಹುದ್ದೆಗಳಿಗೆ ಒಂದು ಆಯಾಮವನ್ನು

ಕೊಡಬೇಕೆನ್ನುವ ಚಿಂತನೆಯನ್ನು ಮಾಡಿ ಪ್ರೊ. ವೈದ್ಯನಾಥನ್ ಸಮಿತಿಯನ್ನು ರಚಿಸಿ ದೈಹಿಕ ಶಿಕ್ಷಕರ ಹುದ್ದೆಯ ಮಹತ್ವವನ್ನು ಅರಿತು ಅದಕ್ಕೆ ಹೊಸರೂಪವನ್ನು ನೀಡಿದ ಕೀರ್ತಿಯೂ ತಮಗೆ ಸಲ್ಲುತ್ತದೆ. ನಮ್ಮ ಪಕ್ಷದ ವರಿಷ್ಠರಾದ ಮಾನ್ಯ ದೇವೇಗೌಡರು ಯಾವಾಗಲೂ ಬಹಳ ಪ್ರೀತಿ-ವಿಶ್ವಾಸದಿಂದ ನಿಮ್ಮನ್ನು ಮಗನಂತೆ ಕಾಣುತ್ತಿದ್ದರು. ಮಾನ್ಯ ಕುಮಾರಸ್ವಾಮಿಯವರು ನನ್ನ ಹಿರಿಯ ಸಹೋದರ ಎಂದು ಕರೆಯುತ್ತಿದ್ದರು. ಬಹಳ ದೀರ್ಘಕಾಲ ಒಂದೇ ಪಕ್ಷದಲ್ಲಿ ಎಂತಹ ಏಳು ಬೀಳು ಬಂದರೂ ಸಹಿಸಿಕೊಂಡು, ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರ ಸಲಹೆ ಸಹಕಾರದ ಮೇರೆಗೆ ತಮಗೆ ಸಿಕ್ಕಂತಹ ಕಡಿಮೆ ಕಾಲಾವಕಾಶದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ, ಮಾಹಿತಿ ತಂತ್ರಜ್ಞಾನ ಸಚಿವರಾಗಿ, ಗ್ರಾಮೀಣಾಭಿವೃದ್ಧಿ ಸಚಿವರಾಗಿ ತಮ್ಮ ಹೆಚ್ಚೆಯ ಗುರುತುಗಳನ್ನು ಮೂಡಿಸಿದ್ದೀರಿ.

ಎಲ್ಲಕ್ಕಿಂತಲೂ ಮಿಗಿಲಾಗಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಬಗ್ಗೆ ಪ್ರತಿ ಅಧಿವೇಶನದಲ್ಲಯೂ ತಾವು ಮಾತನಾಡುತ್ತಿದ್ದೀರಿ. ಸರ್ಕಾರದ ಗಮನವನ್ನು ಸೆಳೆಯುತ್ತಿದ್ದೀರಿ. ಸಮಗ್ರ ಕರ್ನಾಟಕದ ಅಭಿವೃದ್ಧಿಗೋಸ್ಕರ ಹಾಗೂ ಶಿಕ್ಷಣ ಇಲಾಖೆಯಲ್ಲಿ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ. ಆ ಕೀರ್ತಿಯು ತಮಗೆ ಸಲ್ಲುತ್ತದೆ. ಎಂಟು ಬಾರಿ ಆಯ್ಕೆಯಾಗಿ ತಮಗೆ 48 ವರ್ಷಗಳ ರಾಜಕೀಯ ಜೀವನ ಇರಬಹುದು. ಆದರೆ ಸಚಿವರಾಗಿ ತಮಗೆ ಸಿಕ್ಕಿರುವ ಕಾಲಾವಕಾಶ ಅತ್ಯಲ್ಪ. ಮೂರು ಬಾರಿ ಸಭಾಪತಿಯಾಗಿರುವುದು ನಮಗೆ ಅತೀವವಾದ ಸಂತೋಷ ಉಂಟು ಮಾಡಿದೆ. ಭಾರತ ದೇಶದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಮೌಲ್ಯಗಳು ಮತ್ತು ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಎಂಟು ಬಾರಿ ಆಯ್ಕೆಯಾಗಿರುವ ತಮ್ಮನ್ನು ಅವಿರೋಧವಾಗಿ ಬಹಳ ಪ್ರೀತಿಯಿಂದ, ವಿಶ್ವಾಸದಿಂದ, ಗೌರವದಿಂದ ಮೂರನೆಯ ಬಾರಿ ಪೀಠದಲ್ಲಿ ಕೂರಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ತಮ್ಮ ಮಾರ್ಗದರ್ಶನದಿಂದ ನಾನು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಒಮ್ಮೆ ನಾನು ಪಕ್ಷೇತರನಾಗಿ ಸ್ಪರ್ಧಿಸಿದಾಗ ನೀವು ಒಂದು ಪಕ್ಷದಲ್ಲಿದ್ದರೂ ಕೂಡ ಅದನ್ನು ಮರೆತು ಮರಿತಿಬ್ಬೇಗೌಡನಿಗೆ ಮತ ನೀಡಿ ಗೆಲಿಸಿ ಎಂದು ನನ್ನ ಮತದಾರರಿಗೆ ತಾವು ಹೇಳಿದ್ದನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ. ಹೋರಾಟಗಾರರ ವ್ಯಕ್ತಿತ್ವವನ್ನು ಗುರುತಿಸುವಲ್ಲಿ ತಾವು ನಿಷ್ಣಾತರು. ತಮ್ಮಿಂದ ನಾನು

ನಾಕಷ್ಟು ಕಲತಿದ್ದೇನೆ. ತಮ್ಮ ಮಾರ್ಗದರ್ಶನದಿಂದ ನಾನು ನಿರಂತರವಾಗಿ ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆರಿಸಿ ಬಂದಿದ್ದೇನೆ.

ತಮ್ಮ ಅಭಿಮಾನಿಗಳು, ಶಿಕ್ಷಕ ಬಂಧುಗಳು ಕರ್ನಾಟಕ ರಾಜ್ಯಾದ್ಯಂತ ಇದ್ದಾರೆ. ಆದರೂ ಕೂಡ ಕೆಲವರು ನಿಮಗೂ ಬೇಸರವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. “ಏನೀ ಹೊರಟ್ಟಿಯವರೇ, ಇಷ್ಟು ವರ್ಷದಿಂದ ಗೆಲ್ಲುತ್ತಿದ್ದೀರಿ. ಆದರೆ ಶಿಕ್ಷಣ ಇಲಾಖೆಯ ಸಮಸ್ಯೆ ಮಾತ್ರ ಹಾಗೆಯೇ ಇರುತ್ತದೆ” ಎಂದು ಹೇಳುತ್ತಾರೆ. ಆಗ ತಮಗೂ ಕೂಡ ಸ್ವಲ್ಪ ಬೇಸರವಾಗಬಹುದು. ಶಿಕ್ಷಕರು ನಮ್ಮ ಬಗ್ಗೆ ಇನ್ನೂ ಚೆನ್ನಾಗಿ ಮಾತನಾಡುತ್ತಾರೆ! ಆದರೆ ಸಮಸ್ಯೆ ಮಾತ್ರ ಬಗೆಹರಿಯುವುದಿಲ್ಲ. ನಿಮ್ಮನ್ನು ಹತ್ತಿರದಿಂದ ನೋಡದೆ ಇದ್ದಂತಹವರು, ನಿಮ್ಮ ಕಾರ್ಯ ಚಟುವಟಿಕೆಯನ್ನು ಗುರುತಿಸದೆ ಇದ್ದಂತಹ ಕೆಲವು ಮಂದಿ ಹಾಗೆ ಮಾತನಾಡಬಹುದು. ಅದನ್ನು ನಾವು ತಪ್ಪಾಗಿ ಭಾವಿಸಬಾರದು. ಅದು ತಮ್ಮ ದೊಡ್ಡ ಗುಣ. ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕೂಡ ವಿಧಾನ ಸಭೆಗೆ ಹೋಗಬೇಕೆನ್ನುವ ಪ್ರಯತ್ನವನ್ನು ಮಾಡಲಿಲ್ಲ. ಇದು ಶಿಕ್ಷಕರ ಕ್ಷೇತ್ರಕ್ಕೆ ತಮ್ಮ ಕೊಡುಗೆ.

ಮಾನ್ಯ ಸಭಾಪತಿಯವರೇ, ನನಗೂ ವಿಧಾನ ಸಭೆಗೆ ಬರಬೇಕು ಎಂದು ಅಪಾರವಾದಂತಹ ಒತ್ತಾಯ ಬರುತ್ತಿದೆ. “ಕೆಲವರು ನೀನು ಅಸೆಂಬ್ಲಿ ಕಡೆಗೆ ಹೋಗು ಮಾರಾಯ” ಎಂದು ಶುರು ಮಾಡಿದ್ದಾರೆ. ಆದರೆ ನಾನು ಎಂದೂ ಕೂಡ ಆ ಕಡೆಗೆ ತಲೆ ಹಾಕುವುದಿಲ್ಲ. ತಮ್ಮ ಮಾರ್ಗದಂತೆಯೇ ನಾನು ನಡೆಯುತ್ತೇನೆ. ನಿಮ್ಮ ಶಿಷ್ಯನಾಗಿ ನಾನು ಕೂಡ ನಿಮ್ಮ ಹಿಂದೆಯೇ ಹೆಜ್ಜೆ ಹಾಕುತ್ತೇನೆ.

ಕೆಲವು ಕಡೆ ಬಹಳಷ್ಟು ಚರ್ಚೆಯಾಗುತ್ತದೆ. ವಿಧಾನ ಪರಿಷತ್ತು ಕೇವಲ ಆರೇಳು ರಾಜ್ಯಗಳಲ್ಲವೆ. ಇದು ಏಕೆ ಬೇಕು? ಇದರಿಂದ ಹೊರೆಯಾಗುತ್ತದೆ ಎಂದು ಹೇಳುತ್ತಾರೆ.

(...ಮುಂದು)

(1081) 21-12-2022 12-30 ಕೆಜಿ:ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ಈಗ ತಾವು 3ನೇ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದೀರಿ. ತಾವು ಈ ಸದನದ ಸದಸ್ಯರಾಗಿ ತಮ್ಮ ಅಲ್ಪ ಅವಧಿಯಲ್ಲಿಯೇ ಸಮಾಜಕ್ಕೆ ಮತ್ತು ಸೂಸೈಟಿಗೆ ಒಂದು ಕೊಡುಗೆಯನ್ನು ಕೊಟ್ಟಿದ್ದೀರಿ. ತಮ್ಮ ಆಸಕ್ತಿಯಿಂದ ಅಂದಿನ ಮುಖ್ಯಮಂತ್ರಿಯವರಿಂದ ಜನ ಸಾಮಾನ್ಯರಿಗೆ ಸವಲತ್ತುಗಳು ಮತ್ತು ಸೌಲಭ್ಯಗಳನ್ನು ಒದಗಿಸುವಂತಹ ಕೆಲಸವನ್ನು ಮಾಡಿದ್ದೀರಿ. ತಾವು ನಿರಂತರವಾಗಿ ಸುಮಾರು 20 ವರ್ಷಗಳಿಂದ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಯಾವುದೇ ಪಕ್ಷ ಇರಲಿ ತಾವು ಭರವಸೆ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದೀರಿ. ಈಗ ಸದಸ್ಯರಾಗಿ ಆಯ್ಕೆಯಾಗಿ ಬಂದ ಒಂದೇ ವರ್ಷಕ್ಕೆ ತಮಗೆ ಆ ಕಮಿಟಿ ಬೇಕು, ಈ ಕಮಿಟಿ ಬೇಕೆಂದು ಹೇಳುತ್ತಾರೆ. ತಾವು ಭರವಸೆ ಸಮಿತಿಯನ್ನೇ ಆಯ್ಕೆ ಮಾಡಿಕೊಂಡಿದ್ದೀರಿ. ತಾವು ಭರವಸೆ ಸಮಿತಿಯ ಅಧ್ಯಕ್ಷರಾಗಿ ದೀರ್ಘ ಕಾಲದವರೆಗೆ ಕೆಲಸ ಮಾಡಿದ್ದೀರಿ. ತಾವು ಬೇರೆ ಯಾವುದೇ ಕಮಿಟಿಗೆ ಹೋಗಲಿಲ್ಲ. ಭರವಸೆ ಕಮಿಟಿಯಲ್ಲಿ ಸಮಾಜದ ಒಳಿತಿಗಾಗಿ ಕೆಲಸ ಮಾಡುವಂತಹ ಮಹತ್ವ ಪೂರ್ಣವಾದ ವಿಷಯಗಳನ್ನು ಚರ್ಚೆ ಮಾಡಬಹುದು ಎನ್ನುವಂತಹ ಸದುದ್ದೇಶದಿಂದ ಮಾಡಿದ್ದೀರಿ. ತಮ್ಮ ಆಲೋಚನೆ ಬಹಳ ದೊಡ್ಡದು. ಈ ಸದನದಿಂದ ದೊಡ್ಡ ದೊಡ್ಡ ಸಾಹಿತಿಗಳು, ಮಹಾನುಭಾವರು ಈ ಸದನದ ಸದಸ್ಯರಾಗಿ ಈ ನಾಡಿಗೆ ದೊಡ್ಡ ಕೊಡುಗೆಯನ್ನು ಆಡಳಿತದಲ್ಲ ಕೊಟ್ಟು ಹೋಗಿದ್ದಾರೆ. ತಾವು ಇಂತಹದ್ದರಲ್ಲ ಮೊದಲಿಗರಾಗಿದ್ದೀರಿ. ತಾವು ಕರ್ನಾಟಕ ವಿಧಾನ ಪರಿಷತ್ತಿಗೆ ನಮ್ಮ ಭಾರತ ದೇಶದ ರಾಜಕೀಯ ಇತಿಹಾಸದಲ್ಲ ದೊಡ್ಡ ಮೈಲಿಗಲ್ಲನ್ನು ತಂದು ಕೊಟ್ಟಿದ್ದೀರಿ. ತಾವು ಸುಮಾರು 75 ವರ್ಷಗಳ ಕಾಲ ನಮ್ಮ ಜೊತೆಗೆ ಇದ್ದೀರಿ. ಈಗ 76ನೇ ವಯಸ್ಸಿಗೆ ಬಿಜೆಪಿಯಿಂದ ಸಭಾಪತಿಯವರಾಗಿದ್ದೀರಿ. ನನಗೆ ಇದರಿಂದ ಬೇಸರ ಇಲ್ಲ. ಆದರೆ, ಈಗ ತಮಗೆ ಇಳಿಯ ವಯಸ್ಸು. ತಮ್ಮನ್ನು ಬಿಜೆಪಿ ಯವರು ಸರಿಯಾಗಿ ನಡೆಸಿಕೊಳ್ಳಲಿ ಎಂದು ಹಾರೈಸುತ್ತೇನೆ. ನಾನು ಮಾನ್ಯ ಸಭಾನಾಯಕರಲ್ಲ ಈ ನಾಡಿಗೆ ಒಳ್ಳೆಯದು ಮಾಡಲಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ತಾವು ಇನ್ನೂ ದೀರ್ಘಕಾಲದವರೆಗೆ ಈ ಸದನದಲ್ಲ ಸಭಾಪತಿಯವರಾಗಿ ಇರುತ್ತೀರಿ. ನಾವು ತಮಗೆ ಸಂಪೂರ್ಣ ಸಹಕಾರವನ್ನು ಸದಾ ಕಾಲ ಕೊಡುತ್ತೇವೆ. ತಾವು ಈ ಸದನದ ಗೌರವವನ್ನು ಹೆಚ್ಚುವಂತೆ ಮಾಡುತ್ತೀರಿ

ಎನ್ನುವಂತಹ ಅಭಿಲಾಷೆ ನನಗಿದೆ. ಈ ದಿಶೆಯಿಂದ ನಾನು ಮತ್ತೊಮ್ಮೆ ಎಲ್ಲರ ಪರವಾಗಿ ಪ್ರೀತಿಯಿಂದ ಅಭಿನಂದಿಸಿ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.

ಸಭಾಪತಿಯವರು:- ಈ ಸಂದರ್ಭದಲ್ಲಿ ನಾನು ಯಾರಿಗೂ ಸಹ ಬೆಲ್ ಮಾಡಿ ಹೇಳುವುದಕ್ಕೆ ಆಗುವುದಿಲ್ಲ. ತಾವು ಮಾತನಾಡುವುದಕ್ಕೆ ಅಡ್ಡ ಬರುವುದಿಲ್ಲ. ಆದ್ದರಿಂದ, ಎಲ್ಲರೂ ಸ್ವಲ್ಪ ಸಮಯವನ್ನು ನೋಡಿಕೊಂಡು ಮಾತನಾಡಿ. ಈಗ ಮಾನ್ಯ ಸದಸ್ಯರಾದ ವಿಶ್ವನಾಥ್‌ರವರು ಮಾತನಾಡಿ.

ಶ್ರೀ ಅಡಗೂರ್ ಹೆಚ್.ವಿಶ್ವನಾಥ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ತಾವು ಇಂದು ಅವಿರೋಧವಾಗಿ ಈ ಮನೆಯ ಎಲ್ಲರ ಪತಿಯಾಗಿ ಆಯ್ಕೆಯಾಗಿರುವುದಕ್ಕೆ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದೇ ಸಂದರ್ಭದಲ್ಲಿ ಅಲ್ಪ ಕಾಲದಲ್ಲಿ ತಮ್ಮ ಅನುಭವವನ್ನು ಮೆಚ್ಚುವಂತೆ ಪ್ರದರ್ಶನ ಮಾಡಿದಂತಹ ಮಾನ್ಯ ಸದಸ್ಯರಾದ ರಘುನಾಥ್ ರಾವ್ ಮಲ್ಲಾಪೂರಿಯವರಿಗೂ ಸಹ ಅಭಿನಂದನೆಗಳನ್ನು ಸಮರ್ಪಣೆ ಮಾಡುತ್ತಿದ್ದೇನೆ. ತಮ್ಮದು 40 ವರ್ಷಗಳ ಸುದೀರ್ಘ ಸಂಸದೀಯ ಯಾನ. ನಾನು 1978ನೇ ಸಾಲಿನಲ್ಲಿ ಮಾನ್ಯ ದೇವರಾಜ ಅರಸುರವರ ಕೃಪೆಯಿಂದ ಶಾಸಕನಾಗಿ ಬಂದೆ. ತಾವು 1980ನೇ ಸಾಲಿನಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಬಂದಿದ್ದೀರಿ. ಹಾಗಾಗಿ, ನಾವು ಬಹಳ ವರ್ಷಗಳಿಂದ ನಿಕಟವಾದಂತಹ ಸಂಪರ್ಕವನ್ನು ಹೊಂದಿರುವಂತಹವರು. ಮಾನ್ಯ ಎಸ್.ಎಂ.ಕೃಷ್ಣರವರ ಸರ್ಕಾರದಲ್ಲಿ ನಾನು ಶಿಕ್ಷಣ ಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ನನಗೆ ತಾವು ಹಲವಾರು ರೀತಿಯಲ್ಲಿ ಸಲಹೆಗಳನ್ನು ಕೊಟ್ಟಿದ್ದು, ನಾನೊಬ್ಬ ಯಶಸ್ವಿ ಪ್ರಾಥಮಿಕ ಶಿಕ್ಷಣ ಮಂತ್ರಿಯಾಗಿದ್ದೆ ಎನ್ನುವುದಕ್ಕೆ ತಮ್ಮ ಕೊಡುಗೆ ಇದೆ ಎನ್ನುವಂತಹದ್ದನ್ನು ಇಂದು ಸ್ಮರಣೆ ಮಾಡುತ್ತಿದ್ದೇನೆ. ಹಾಗೆಯೇ, ನಾವು ಬಹಳ ವಿಶ್ವಾಸದಿಂದ ಇದ್ದೆವು. ತಾವು ಒಂದು ಬಾರಿ ಸದನದಲ್ಲಿ ನನ್ನನ್ನು ಬಹಳ ಲಘುವಾಗಿ "ಯಾವ ಸೀಮೆಯ ಮಂತ್ರಿ ನೀನು" ಎಂದು ಅಂದಿದ್ದೀರಿ. ಆ ಸಂದರ್ಭದಲ್ಲಿ ನಾನು "ತಾವು ಯಾವ ಸೀಮೆಯಿಂದ ಬಂದಿದ್ದೀರೋ, ನಾನು ಆ ಸೀಮೆಯ ಮಂತ್ರಿ" ಎಂದು ಹೇಳಿದ್ದೆ. ಹಾಗೆಯೇ, ನಾವಿಬ್ಬರೂ ಪರಸ್ಪರವಾಗಿ ಬಹಳ ಆತ್ಮೀಯತೆಯಿಂದ ಇಲ್ಲಯವರೆಗೆ ನಡೆದುಕೊಂಡಿದ್ದೇವೆ. ತಮ್ಮ ಅನುಭವ ಏನಿದೆಯೋ, ಅದು ತಮ್ಮ ಆಸ್ತಿ. ಈ ಅನುಭವದ ಬಗ್ಗೆ ಭಾರತ

ದೇಶದ a senior bureaucrat, the cabinet Secretary in the department of External Affairs Ministry, Sri A.P. Venkateswaran ರವರು ಒಂದು ಬಾರಿ, "one can acquire beauty and complexion by inheritance. One can also acquire property by inheritance. But, one cannot acquire experience by inheritance." ಎನ್ನುವಂತಹ ದೊಡ್ಡ ಮಾತನ್ನು Sri A.P. Venkateswaran who was a senior bureaucrat of Indian Administrative Service, ಅವರು ಹೇಳಿದ್ದಾರೆ. ಇವರು ಸದಾ ಕಾಲಕ್ಕೂ ಹೇಳಿದ್ದಾರೆ. ಹಾಗಾಗಿ, ತಾವು ಗಳಿಸಿರುವಂತಹ ಅನುಭವ, ಅದು ನಿಮ್ಮ ಸ್ವಂತ ಆಸ್ತಿ. ಹಾಗಾಗಿ, ಆ ಅನುಭವ ಎಲ್ಲರಿಗೂ ಹಂಚಿಕೆಯಾಗಲಿ. ಅದು ನಮ್ಮ ಸಂಸದೀಯ ಪಟುಗಳಿಗೆ ಮಾರ್ಗದರ್ಶನವಾಗಲಿ ಎಂದು ತಮ್ಮಲ್ಲಿ ವಿನಂತಿಯನ್ನು ಮಾಡಿಕೊಳ್ಳುತ್ತೇನೆ.

ತಮ್ಮಲ್ಲಿ ಬಹಳ ಅಭಿಮಾನದಿಂದ ಒಂದು ಮಾತನ್ನು ಹೇಳುತ್ತಿದ್ದೇನೆ. ಈ ಸದನದಲ್ಲಿ 'question hour' ಆಗುತ್ತಿಲ್ಲ. ಅದು 'question hours' ಆಗುತ್ತಿದೆ. ಗಂಟೆಗಳು ಆಗುತ್ತಿವೆ. ಮಾನ್ಯ ವಿರೋಧ ಪಕ್ಷದ ನಾಯಕರಾದಂತಹ ಶ್ರೀ ಬಿ.ಕೆ.ಹರಿಪ್ರಸಾದ್‌ರವರು, ಡಾ||ತೇಜಸ್ವಿಗೌಡರವರು ನಾವೆಲ್ಲರೂ ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಕೆಲಸ ಮಾಡಿ ಬಂದಿರುವಂತಹವರು. ಅಲ್ಲಿ ಒಂದು ಗಂಟೆಯ ಮೇಲೆ ಒಂದು ನಿಮಿಷವು ಪ್ರಶ್ನೋತ್ತರ ವೇಳೆ ಇರುವುದಿಲ್ಲ. ಅದು ಟಕ್ ಎಂದು change ಆಗಿಬಿಡುತ್ತದೆ.

ಸಭಾಪತಿಯವರು:- ಮಾನ್ಯ ವಿಶ್ವನಾಥ್‌ರವರೇ, ಅದರಲ್ಲಿ ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್‌ರವರು ಒಬ್ಬರು.

ಶ್ರೀ ಅಡಗೂರ್ ಹೆಚ್.ವಿಶ್ವನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್‌ರವರು ಸಹ ರಾಜ್ಯಸಭಾ ಸದಸ್ಯರಾಗಿದ್ದರು. ಹಾಗಾಗಿ, ನಾವು ಏಕೆ ಅದನ್ನು ಅಳವಡಿಸಿಕೊಳ್ಳಬಾರದು? ಪ್ರಶ್ನೋತ್ತರ ವೇಳೆ ಗಂಟೆಗಟ್ಟಲೇ ಆಗಲಿ. ಇದು ಬೇರೆ ಬೇರೆ ರೀತಿ ಇದೆ. ಅದು ತಮಗೆ ಗೊತ್ತಿದೆ. ತಮ್ಮ ಅನುಭವದಲ್ಲಿ ಇದೆಲ್ಲವೂ ಸಹ ಇದೆ. ಹಾಗಾಗಿ, ತಮ್ಮ ಅವಧಿಯಲ್ಲಾದರೂ ಸಹ,

ಇದು ಪ್ರಶೋತ್ತರ ವೇಳೆಯ ಗಂಟೆಗಳು ಆಗಬಾರದು, ಇದು ಗಂಟೆಯಾಗಬೇಕು. ಈ ಸಂದರ್ಭದಲ್ಲಿ ಇದಕ್ಕೆ ಒಂದು ಸಣ್ಣ ಪ್ರಸಂಗವನ್ನು ಹೇಳುತ್ತೇನೆ. 1981ನೇ ಸಾಲಿನಲ್ಲಿ ಮಾನ್ಯ ಗುಂಡುರಾವ್‌ರವರು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ದೆಹಲಿಯಲ್ಲಿ Commonwealth Countries' political conference ಆಗಿತ್ತು. ಕರ್ನಾಟಕದಿಂದ representatives ಆಗಿ ನಾನು ಮತ್ತು ಶ್ರೀ ಚಂದ್ರೇಗೌಡರವರು ಹೋಗಿದ್ದೆವು. ಒಂದೇ subject discussed for three days, the subject was, "how to make question hour an effective one?" ಈ ಪ್ರಶ್ನೆಯನ್ನು ಹೇಗೆ ಸುಧಾರಿಸಬೇಕು, ಅದರ ಗುಣಮಟ್ಟ ಯಾವ ರೀತಿ ಬರಬೇಕು ಎನ್ನುವ ಬಗ್ಗೆ ಮೂರು ದಿವಸಗಳ ಕಾಲ ನಡೆದಿದೆ. ನಾನು ಅಲ್ಲಿ ಬಹಳಷ್ಟು ಕಲಿತುಕೊಂಡು ಬಂದು ನಮ್ಮ ಕಾರ್ಯದರ್ಶಿಯವರಿಗೆ ದೆಹಲಿಯಿಂದ ಅದನ್ನು ತರಿಸಿಕೊಳ್ಳಿ ಎಂದು ಹೇಳಿದೆ. Commonwealth Countries' political conference ಏನಾಯಿತು, ಯಾವುದರ ಮೇಲೆ ಕ್ಷ-ಕಿರಣಗಳು ಬೀರಿವೆ ಎನ್ನುವಂತಹದ್ದನ್ನು ಅವರಿಗೆ ಮನವಿ ಮಾಡಿದೆ. ಹಾಗಾಗಿ, ಇಲ್ಲಿಯೂ ಸಹ ಇದನ್ನು ಸರಿ ಮಾಡಿಕೊಡಬೇಕು ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ತಮ್ಮಲ್ಲಿ ವಿನಂತಿ ಮಾಡುತ್ತೇನೆ. ಹಾಗೆಯೇ, ತಮಗೆ ಎಲ್ಲಾ ರೀತಿಯಲ್ಲಿಯೂ ಸಹ ಅನುಭವ ಇದ್ದು, ನಮ್ಮ ನಾಡಿನ ಎಲ್ಲಾ ಸಂಸದೀಯ ಪಟುಗಳು ಸಹ ತಮ್ಮ ಕಾರ್ಯವೈಖರಿಗೆ ನಾವೆಲ್ಲರೂ ಸಂತೋಷ ಪಟ್ಟಿದ್ದೇವೆ. ಹಾಗಾಗಿ, ಈ ಮನೆಯ ನಮ್ಮೆಲ್ಲರ ಹಕ್ಕುಗಳನ್ನು ಎತ್ತಿಹಿಡಿಯುತ್ತಹ ಸಂರಕ್ಷಣೆ ಮಾಡುವಂತಹದ್ದು ತಮ್ಮ ಮೂಲ ಜವಾಬ್ದಾರಿ. ತಾವು ಅದನ್ನು ಮಾಡುತ್ತೀರಿ ಎನ್ನುವಂತಹ ನಂಬಿಕೆಯ ಮೇಲೆ ಮತ್ತೊಮ್ಮೆ ತಮಗೆ ಅತ್ಯಂತ ಅಭಿಮಾನದಿಂದ ಅಭಿನಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಟಿ.ಎ.ಶರವಣ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಾವು 3ನೇ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿ ಬಂದಿದ್ದೀರಿ. ಅದೇರೀತಿ 3ನೇ ಬಾರಿಗೆ ಸಭಾಪತಿಯವರಾಗಿರುವುದು ನಿಜವಾಗಲೂ ಸಹ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಸದನವನ್ನು ಚಿಂತಕರ ಛಾವಡಿ, ಹಿರಿಯರ ಛಾವಡಿ ಎಂದು ಕರೆಯುತ್ತೇವೆ. ಇಲ್ಲಿ ತಮ್ಮಿಂದ ತಮ್ಮ ಮಾರ್ಗದರ್ಶನದಿಂದ ನಮ್ಮಂತಹ ಬಹಳಷ್ಟು ಯುವ ಶಾಸಕರಿಗೆ ತಿಳುವಳಿಕೆಯನ್ನು ಮೂಡಿಸಿದ್ದೀರಿ

ಹಾಗೂ ಸಂವಿಧಾನದಲ್ಲ ಆಗುವಂತಹ ಆಚಾರ-ವಿಚಾರಗಳನ್ನು ಯಾವುದೇ ಪ್ರಚಾರ ಇಲ್ಲದೇ ನಮಗೆ ಅರಿವು ಮೂಡಿಸುವಂತಹ ಕೆಲಸವನ್ನು ಸದಾಕಾಲ ಮಾಡಿಕೊಂಡು ಬಂದಿದ್ದೀರಿ. ತಾವು ಭರವಸೆ ಸಮಿತಿಯ ಅಧ್ಯಕ್ಷರಾಗಿದ್ದಂತಹ ಸಂದರ್ಭದಲ್ಲ ನಾನು ತಮ್ಮ ಜೊತೆಗೆ ಸದಸ್ಯನಾಗಿ ಹಲವಾರು ಭಾಗಗಳಿಗೆ ಬಂದಂತಹ ಸಂದರ್ಭದಲ್ಲ ನಮಗೆ ಹಲವಾರು ಮಾರ್ಗದರ್ಶನಗಳನ್ನು ನೀಡಿದ್ದೀರಿ. ಅದಕ್ಕೆ ನಿಜವಾಗಲೂ ಸಹ ಈ ಸಂದರ್ಭದಲ್ಲ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತಾವು ಶಿಕ್ಷಕರ ಕ್ಷೇತ್ರದ ಆಪ್ತಮಿತ್ರರಾಗಿ ಬಹಳಷ್ಟು ಕೆಲಸವನ್ನು ಮಾಡಿದ್ದೀರಿ. ಮಾನ್ಯ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರವರ ದತ್ತು ಪುತ್ರನಾಗಿ, ತಾವು ಆರು ಬಾರಿ ಜನತಾ ಪರಿವಾರದಿಂದ ಶಾಸಕರಾಗಿ ಹಲವಾರು ಹುದ್ದೆಗಳನ್ನು ಮತ್ತು ಸರ್ಕಾರದ ಮಟ್ಟದಲ್ಲ ಸಚಿವರಾಗಿ ಅತ್ಯಂತ ಸಾಧನೆಯನ್ನು ಮಾಡಿದ್ದೀರಿ. ಇದರಿಂದ ನಮಗೆ ಬಹಳ ಸಂತೋಷವಾಗಿದೆ. ಅಜ್ಜಿಯಿರಲ್ಲದ ಮನೆ ಇಲ್ಲ, ಮಜ್ಜಿಗೆ ಇಲ್ಲದ ಊಟವಿಲ್ಲ, ಗೆಜ್ಜೆ ಇಲ್ಲದ ಕುಣಿತವಿಲ್ಲ ಎಂಬಂತೆ, ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವಿರಲ್ಲದ ಕರ್ನಾಟಕ ವಿಧಾನ ಪರಿಷತ್ತು ಇಲ್ಲ ಎನ್ನುವುದನ್ನು ತಾವು ಸಾಬೀತು ಮಾಡಿದ್ದೀರಿ.

(ಮುಂದು..)

(1082) 21-12-2022 (12.40) ಎಂವಿ-ಜಿಆರ್

ಶ್ರೀ ಟಿ.ಎ.ಶರವಣ (ಮುಂದು):-

ಇವತ್ತು ತಾವು ಇಂತಹ ಒಂದು ಅತ್ಯುನ್ನತ ಸ್ಥಾನಕ್ಕೆ ಬಂದಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷವೇ ಜೀವಾಳವೆಂದು ಹೇಳುತ್ತೇವೆ. ಅಂತಹ ಒಂದು ವಿಚಾರದಲ್ಲ ತಾವು ಪ್ರತಿಪಕ್ಷಗಳಿಗೆ ಹೆಚ್ಚಿನ ಸಮಯವನ್ನು ಕೊಟ್ಟು, ಒಂದಷ್ಟು ಚರ್ಚೆಗಳಿಗೆ ಅವಕಾಶ ಮಾಡಿಕೊಟ್ಟು, ಎಲ್ಲರಿಗೂ ಕೂಡ ಒಂದು ನ್ಯಾಯಬದ್ಧವಾದ ಹೋರಾಟ ಮತ್ತು ಕೆಲಸವನ್ನು ಮಾಡುವುದಕ್ಕೆ ಇನ್ನಷ್ಟು ಹೆಚ್ಚು ಒತ್ತು ಕೊಡಬೇಕೆಂದು, ನಾನು ಕಳಕಳಯ ವಿನಂತಿ ಮಾಡುತ್ತೇನೆ. ಇವತ್ತು ನಿಜವಾಗಿಯೂ ಬಹಳ ಖುಷಿ ಕೊಡುವಂತಹ ವಿಚಾರ, ಬಹುಶಃ ಇವತ್ತಿನ ಶತಮಾನದಲ್ಲ ತಮ್ಮ ಸಾಧನೆಯ ಹತ್ತಿರಕ್ಕೆ ಯಾರು ಕೂಡ ಬರುವುದಕ್ಕೆ ಸಾಧ್ಯವಿಲ್ಲ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲ ಹೇಳುವುದಕ್ಕೆ ಬಯಸುತ್ತೇನೆ. ತಾವು ಸಭಾಪತಿಯವರ ಪೀಠವನ್ನು

ಅಲಂಕರಿಸಿರುವುದಕ್ಕೆ ಆ ಭಗವಂತ ತಮಗೆ ಎಲ್ಲಾ ರೀತಿಯ ಶಕ್ತಿಯನ್ನು ಕೊಡಲ ಎಂದು ಮತ್ತೊಮ್ಮೆ ತಮಗೆ ಶುಭವನ್ನು ಕೋರುತ್ತಾ, ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಎಸ್.ವಿ.ಸಂಕನೂರ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇಲ್ಲಿಯವರೆಗೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು, ವಿಧಾನ ಪರಿಷತ್ತಿನ ಸಭಾನಾಯಕರು, ವಿರೋಧ ಪಕ್ಷದ ನಾಯಕರು ಮತ್ತು ಹಿರಿಯ ಸದಸ್ಯರು ತಮ್ಮ ವ್ಯಕ್ತಿತ್ವ ಕುರಿತು ಮಾತನಾಡಿ ತಮಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ತಾವು ಸಭಾಪತಿಗಳಾಗಿ ಅವಿರೋಧವಾಗಿ ಮೂರನೇ ಬಾರಿಗೆ ಆಯ್ಕೆಯಾಗಿರುವುದಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಹಿರಿಯರು ಮತ್ತು ಅನುಭವಿಗಳು ಹೇಳಿದಂತಹ ಮಾತುಗಳು ನನ್ನ ನೆನಪಿಗೆ ಬರುತ್ತದೆ. ಅವರು ಏನನ್ನು ಹೇಳಿದ್ದಾರೆಂದರೆ, ಯಾವ ವ್ಯಕ್ತಿಯಲ್ಲಿ ಅರ್ಹತೆ ಮತ್ತು ಯೋಗ್ಯತೆ ಇರುತ್ತದೆ. ಅಲ್ಲಿಗೆ ತಾನಾಗಿಯೇ ಸ್ಥಾನಮಾನಗಳು ಮತ್ತು ಅಧಿಕಾರ ಬರುತ್ತದೆಂದು ಹೇಳಿದ್ದಾರೆ. ಈ ಮಾತು ಅಕ್ಷರಶಃ ತಮಗೆ ಸಲ್ಲುತ್ತದೆ. ತಾವು ನಿರಂತರವಾಗಿ ಒಂದೇ ಮತಕ್ಷೇತ್ರವಾದ ಶಿಕ್ಷಕರ ಮತಕ್ಷೇತ್ರದಿಂದ ಸುಮಾರು ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗುವುದು ಅಷ್ಟು ಸರಳವಾದ ವಿಷಯವಲ್ಲ. ತಾವು ಎಂಟು ಬಾರಿ ಆಯ್ಕೆಯಾಗಿರುವುದು ಇಡೀ ದೇಶದಲ್ಲಯೇ, ಜಗತ್ತಿನಲ್ಲಯೇ ಎಂದರೂ ಸಹ ತಪ್ಪಾಗುವುದಿಲ್ಲ. ತಾವು ಒಂದು ಜಾಗತಿಕ ದಾಖಲೆಯನ್ನು ಮಾಡಿದ್ದೀರಿ. ಅದರ ಜೊತೆಗೆ ಬೇರೆ ಬೇರೆ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದೀರಿ. ತಾವು ಯಾವುದೇ ಇಲಾಖೆಯಲ್ಲೂ ಕೆಲಸ ಮಾಡಿದರೂ ಸಹ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದೀರಿ. ಈಗಾಗಲೇ ತಮ್ಮನ್ನು ಕುರಿತು ಹಿರಿಯ ಸ್ನೇಹಿತರು ಮಾತನಾಡಿದ್ದಾರೆ. ತಾವು ಶಿಕ್ಷಣ ಸಚಿವರಾಗಿ ಮಾಡಿರುವಂತಹ ಕೆಲಸ ಬಹಳ ಅಪಾರವಾದುದು. ಇಡೀ ದೇಶದಲ್ಲಯೇ ಯಾವ ರಾಜ್ಯದಲ್ಲೂ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಮೂಲಕ ಇರಲಿಲ್ಲ. ತಾವು ಅಂತಹ ಒಂದು ಕೆಲಸವನ್ನು ಮಾಡಿದ್ದೀರಿ. ನಾನು ಅಭಿಮಾನದಿಂದ ಹೇಳುವಂಥದ್ದು ಏನೆಂದರೆ, ತಾವು ಸ್ವಲ್ಪ ಅವಧಿಗೆ Science and Technology Minister ಆಗಿದ್ದಾಗ, ಬಾಹ್ಯಾಕಾಶ ತಜ್ಞರಾದ Professor U.R.Rao ರವರ ನೇತೃತ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯನ್ನು ರಚನೆ ಮಾಡಿ, ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೀರಿ, ಅದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ತಾವು ರಚನೆ ಮಾಡಿದಂತಹ

ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಲ್ಲಿ ನನ್ನನ್ನು ಕೂಡ ಒಬ್ಬ ಸದಸ್ಯನಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ. ಇದರ ಜೊತೆಗೆ ವಿಶೇಷವಾಗಿ ಹೇಳಬೇಕಾದದ್ದು ಏನೆಂದರೆ, ತಾವು ಸ್ವಲ್ಪ ಅವಧಿಗೆ ಕಾನೂನು ಮಂತ್ರಿಯಾಗಿದ್ದೀರಿ. ತಾವು ಕಾನೂನು ಮಂತ್ರಿಯಾಗಿದ್ದಾಗ ಧಾರವಾಡದಲ್ಲ ಕಾನೂನು ಕಾಲೇಜು ಸ್ಥಾಪನೆಯಾಯಿತು. ಈ ರೀತಿ ತಾವು ಹಲವಾರು ಕೆಲಸಗಳನ್ನು, ಬೇರೆ ಬೇರೆ ಇಲಾಖೆಯ ಸಚಿವರಾಗಿ ಕೆಲಸ ಮಾಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ. ಮತ್ತೊಂದು ಹೇಳಬೇಕಾದದ್ದು ಏನೆಂದರೆ, ಜನರು ಸಾಮಾನ್ಯವಾಗಿ ಮಾತನಾಡುತ್ತಾರೆ, ರಾಜಕಾರಣದಲ್ಲಿ ಯಾವುದೋ ಒಬ್ಬ ವ್ಯಕ್ತಿ ಎತ್ತರಕ್ಕೆ ಬೆಳೆಯಬೇಕಾದರೆ, ಅವರಿಗೆ ಯಾರಾದರೂ ಗಾಡ್‌ಫಾದರ್ ಬೇಕೆಂದು. ಆದರೆ, ಇದು ತಮಗೆ ಅಪವಾದ. ಏಕೆಂದರೆ, ತಾವು ಪ್ರೌಢಶಾಲೆಯ ಸಹ ಶಿಕ್ಷಕರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಶಿಕ್ಷಣ ಸಚಿವರಾಗಿ, ಇವತ್ತು ಸಭಾಪತಿಯವರ ಸ್ಥಾನವನ್ನು ಅಲಂಕಾರ ಮಾಡಿದ್ದೀರಿ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸದಸ್ಯರೆ, ತಾವು ಗಾಡ್‌ಫಾದರ್ ಬೇಕು, ಗಾಡ್‌ಫಾದರ್ ಬೇಕು ಎಂದು ಹೇಳುತ್ತಿದ್ದೀರಿ. ಗಾಡ್ ಅವರಿಗೆ ಫಾದರ್ ಆಗಿದ್ದಾರೆ. ಅವರಿಗೆ ಮತ್ಯಾರು ಗಾಡ್‌ಫಾದರ್ ಬೇಕು.

ಶ್ರೀ ಎಸ್.ವಿ.ಸಂಕನೂರ:- ಆಯಿತು, ಗಾಡ್ ಅವರಿಗೆ ಫಾದರ್ ಇದ್ದಾರೆ. ಇದು ಸತ್ಯ ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇಂತಹ ಅವಕಾಶ ಯಾರಿಗೂ ಸಿಗುವುದಿಲ್ಲ. ತಾವು ಎಲ್ಲರಿಗೂ ಒಂದು ರೀತಿಯ ಸಂದೇಶ ಕಳುಹಿಸಿದ್ದೀರಿ. ಅದೇನೆಂದರೆ, ಯಾವ ಒಬ್ಬ ವ್ಯಕ್ತಿ ಸಂಘಟನೆಯಿಂದ, ಹೋರಾಟದ ಮೂಲಕ ಪ್ರಾಮಾಣಿಕ ಪ್ರಯತ್ನ ಮತ್ತು ಪರಿಶ್ರಮದಿಂದ ಯಾವುದೇ ಎತ್ತರದ ಸ್ಥಾನಕ್ಕಾದರೂ ಮುಟ್ಟಬಹುದು ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತಾ, ಈಗ ಎಲ್ಲಾ ಹಿರಿಯ ಸದಸ್ಯರು ಮಾತನಾಡಿದ್ದಾರೆ. ತಮ್ಮಲ್ಲಿ ಯಾರೂ ಇರಲಾರದಂತಹ ಗುಣವನ್ನು ಕಂಡುಕೊಂಡಿದ್ದೇವೆ. ಆ ಗುಣ ಯಾವುದು ಎಂಬುದನ್ನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಎಲ್ಲಾ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ತಾವು ಯಾವುದೇ ಪಕ್ಷದಲ್ಲಿದ್ದರೂ ಕೂಡ, ಇತರೇ ಪಕ್ಷದವರ ಜೊತೆ ಬಹಳ ಅನ್ಯೋನ್ಯವಾದ ಸಂಬಂಧವನ್ನು ಇಟ್ಟುಕೊಂಡಿದ್ದೀರಿ. ಹೀಗಾಗಿ ಎಲ್ಲರೂ ಬಯಸುವುದೇನೆಂದರೆ, ಅದರ ಗುಟ್ಟೇನು ಎಂಬುದನ್ನು ಎಲ್ಲರಿಗೂ

ತಿಳಿಯಪಡಿಸಬೇಕೆಂಬುದು ನನ್ನ ಭಾವನೆಯಾಗಿದೆ. ನಾನು ಕೊನೆಯದಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ತಮಗೆ ಬಹಳಷ್ಟು ಅನುಭವವಿದೆ, ಖಂಡಿತವಾಗಿ ತಮ್ಮ ಅನುಭವದ ಮೂಲಕ ವಿಧಾನ ಪರಿಷತ್ತಿನ ಕಲಾಪಗಳನ್ನು ಬಹಳ ಸುಗಮವಾಗಿ ಯಶಸ್ವಿಯಾಗಿ ಜರುಗಿಸುತ್ತೀರಿ ಎಂಬ ವಿಶ್ವಾಸವಿದೆ. ನನ್ನ ವಿಶೇಷ ಕಳಕಳಿಯ ವಿನಂತಿ ಏನೆಂದರೆ, ರಾಜ್ಯದ ಜನಸಾಮಾನ್ಯರ, ರೈತರ, ಕಾರ್ಮಿಕರ ಮತ್ತು ನೇಕಾರರು ಹಾಗೂ ವಿಶೇಷವಾಗಿ ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳ ಕುರಿತು ಅದರ ಪರಿಹಾರಕ್ಕೆ ಸದನದಲ್ಲಿ ಒಂದು ಒಳ್ಳೆಯ ಚರ್ಚೆಯಾಗುವುದಕ್ಕೆ ತಾವು ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ. ನಾನು ಕೊನೆಯದಾಗಿ ಹೇಳುವುದೇನೆಂದರೆ, ಮಾನ್ಯ ಸದಸ್ಯರಾದ ಶ್ರೀ ರಘುನಾಥರಾವ್ ಮಲ್ಕಾಪೂರಿಯವರು ಸುಮಾರು ಏಳು ತಿಂಗಳು ಹಂಗಾಮಿ ಸಭಾಪತಿಗಳಾಗಿ ಕೆಲಸ ನಿರ್ವಹಿಸಿದರು. ಅವರು ಬಹಳ ಉತ್ತಮವಾಗಿ ಹಾಗೂ ಮಾನ್ಯ ವಿರೋಧಪಕ್ಷದ ನಾಯಕರು ಸಹ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಾನು ಈ ಸಂದರ್ಭದಲ್ಲಿ ಮಾನ್ಯ ಸದಸ್ಯರಾದ ಶ್ರೀ ರಘುನಾಥರಾವ್ ಮಲ್ಕಾಪೂರಿಯವರಿಗೂ ಸಹ ಅಭಿನಂದನೆಯನ್ನು ಸಲ್ಲಿಸಿ, ನನ್ನ ಮಾತಿಗೆ ವಿರಾಮ ಇಡುತ್ತೇನೆ.

ಡಾ||ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯಸಚಿವರು):- ಮಾನ್ಯ ಸಭಾಪತಿಯವರೇ, ಈ ಸದನದ ಇತಿಹಾಸದಲ್ಲಿ ತಾವು ಮೂರನೇ ಬಾರಿಗೆ ಸಭಾಪತಿಗಳಾಗಿ ಆಯ್ಕೆಯಾಗಿ, ಶಿಕ್ಷಕರ ಪ್ರತಿನಿಧಿಯಾಗಿ ಸುಮಾರು ಎಂಟು ಬಾರಿ ಶಾಸಕರಾಗಿ, ಇಡೀ ದೇಶದಲ್ಲಯೇ ಒಂದು ಹೊಸ ಇತಿಹಾಸವನ್ನು ಬರೆದಿರುವಂತಹ ತಮಗೆ ನನ್ನ ಹೃತ್ಪೂರ್ವಕವಾದ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನನಗೆ ಬಹಳ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ತಾವು ನಿರಂತರವಾಗಿ ಶಿಕ್ಷಕರ ಕ್ಷೇತ್ರದಿಂದ ಸೋಲನ್ನು ಕಾಣದೆ, ಗೆಲುವಿನ ಸರದಾರರಾಗಿ ಈ ರಾಜ್ಯದ ವಿಧಾನಮಂಡಲದಲ್ಲಿ ಬಹುಶಃ ವಿಧಾನ ಪರಿಷತ್ತಿನಲ್ಲಿ ತಮ್ಮ ಇತಿಹಾಸ ಮತ್ತು ದಾಖಲೆಯನ್ನು ಮೀರಿಸುವುದು ಯಾರಿಗೂ ಕಷ್ಟಸಾಧ್ಯವಾಗುತ್ತದೆ ಎಂಬ ಭಾವನೆ ನನಗೆ ಇದೆ. ತಾವು ಆ ಶಿಕ್ಷಕರ ಮೇಲೆ ಇಟ್ಟಿರುವಂತಹ ಪ್ರೀತಿ ಮತ್ತು ವಿಶ್ವಾಸ ಮತ್ತು ತಮ್ಮ ಪೂರ್ವಜರ ಪುಣ್ಯದಿಂದ ಈ ಒಂದು ದೊಡ್ಡ ಸ್ಥಾನವನ್ನು ಅಲಂಕರಿಸಿ, ಮಾರ್ಗದರ್ಶನ ಮಾಡುತ್ತಿರುವುದು ನಮ್ಮೆಲ್ಲರಿಗೂ ಖುಷಿಯಾಗಿದೆ. ವಿಶೇಷವಾಗಿ ಬೆಳಗಾವಿ ಅಧಿವೇಶನದಲ್ಲಿ ಉತ್ತರ

ಕರ್ನಾಟಕದ ಬಗ್ಗೆ ಬಹಳಷ್ಟು ಚರ್ಚೆ ಮತ್ತು ವಿಚಾರವನ್ನು ಮಂಡನೆ ಮಾಡುವಂತಹ ವಿಚಾರದಲ್ಲ ತಾವು ಸಭಾಪತಿಯವರ ಸ್ಥಾನಕ್ಕೆ ಆಯ್ಕೆಯಾಗಿರುವುದು ವಿಶೇಷವಾಗಿದೆ ಮತ್ತು ವೈಶಿಷ್ಟ್ಯಪೂರ್ಣವಾಗಿದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಈ ಸದನದಲ್ಲ ಬಹಳ ಮುಖ್ಯವಾಗಿ ಸಭಾಪತಿಯವರ ಆಯ್ಕೆಯನ್ನು ಅವಿರೋಧವಾಗಿ ಆಯ್ಕೆಯಾಗುವುದಕ್ಕೆ ಹೊಸ ಮೈಲುಗಲ್ಲನ್ನು ಸೃಷ್ಟಿ ಮಾಡಿ, ಹೊಸ ಭಾಷ್ಯವನ್ನು ಬರೆದು, ವಿರೋಧಪಕ್ಷದ ನಾಯಕರು, ಕಾಂಗ್ರೆಸ್ ಪಕ್ಷದ ಶಾಸಕರು, ಜೆ.ಡಿ(ಎಸ್) ಪಕ್ಷದ ನಾಯಕರು ಮತ್ತು ಪಕ್ಷೇತರರು ಈ ಎಲ್ಲರೂ ಸೇರಿ ಒಟ್ಟಾಗಿ, ನಾವೆಲ್ಲರೂ ಒಂದೇ ಎಂದು, ಮಾನ್ಯ ಸಭಾಪತಿಯವರ ಸ್ಥಾನಕ್ಕೆ ಚುನಾವಣೆಯಾಗದೆ, ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂಬ ಭಾವನೆ ಬಂದಿರುವುದು, ಅತ್ಯಂತ ಶ್ರೇಷ್ಠವಾದುದು ಎಂಬ ಮಾತನ್ನು ಹೇಳುತ್ತೇನೆ. ನಾನು ಅವರೆಲ್ಲರಿಗೂ ನಮ್ಮ ಪಕ್ಷದ ಶಾಸಕರಿಗೆ ಮತ್ತು ವಿರೋಧಪಕ್ಷದ ಎಲ್ಲಾ ಶಾಸಕರಿಗೆ ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ವಿಧಾನ ಪರಿಷತ್ತು ಚಿಂತಕರ ಚಾವಡಿ, ಹಿರಿಯರ ಸದನ. ಈ ಸದನದ ಗೌರವ ಗಾಂಭೀರ್ಯತೆಯನ್ನು ಹೆಚ್ಚಿಸುವ ಜವಾಬ್ದಾರಿ ತಮ್ಮ ಮೇಲೆ ಇದೆ ಎಂದು ಭಾವಿಸುತ್ತೇನೆ. ಈ ಸದನದಲ್ಲ ಬಹಳಷ್ಟು ಹಿರಿಯರು ಸಭಾಪತಿಗಳಾಗಿ ಕೆಲಸ ಮಾಡಿದ್ದಾರೆ. ಅದರಲ್ಲ ವಿಶೇಷವಾಗಿ ಶ್ರೀ ಬಿ.ಎಲ್.ಶಂಕರ್, ಶ್ರೀಮತಿ ಬಸವರಾಜೇಶ್ವರಿ ಮೇಡಂ, ಶ್ರೀ ಸುದರ್ಶನ್, ಶ್ರೀ ಬಿ.ಕೆ.ಚಂದ್ರಶೇಖರ್ ಮತ್ತು ನಮ್ಮವರೇ ಆದಂತಹ ಶ್ರೀ ಶಂಕರ್‌ಮೂರ್ತಿಯವರು ಈ ಸದನದ ಗೌರವವನ್ನು ಬಹಳ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ. ತಾವು ಈ ಸದನದ ಹಿರಿಯರ ಜೊತೆಗೆ, ಇಡೀ ಕರ್ನಾಟಕ ರಾಜ್ಯದ ಎಲ್ಲಾ ರಾಜಕೀಯ ಮಜಲುಗಳನ್ನು ಪ್ರತ್ಯೇಕವಾಗಿ ನೋಡಿ, ಅದನ್ನು ಅನುಭವಿಸಿ, ಅದರ ಅನುಭವ ಪಡೆದುಕೊಂಡು ಬಂದಿರುವಂತಹವರು. ನನಗೆ ತಮ್ಮ ಮೇಲೆ ವಿಶ್ವಾಸವಿದೆ. ತಮ್ಮ ಅನುಭವ, ಪರಿಣತಿ ಮತ್ತು ಮುತ್ಸದಿತನ ಈ ಸದನದ ಗೌರವವನ್ನು ಹೆಚ್ಚಿಸುತ್ತದೆ ಎನ್ನುವಂತಹ ನಂಬಿಕೆ ನನಗೆ ಇದೆ. ಈ ಸದನದಲ್ಲ ಕೆಳಮನೆಯಲ್ಲ ಶ್ರೀ ವೈಕುಂಠಬಾಳಗಾ ಎನ್ನುವಂತಹ ಮಹನೀಯರು ಸಭಾಧ್ಯಕ್ಷರಾಗಿದ್ದರು. ನಾವು ಚಿಕ್ಕವನಾಗಿದ್ದಾಗ ಅದನ್ನು ಕೇಳುತ್ತಿದ್ದೆವು. ಅವರು ಪಕ್ಷಾತೀತವಾಗಿ ಸದನದ ಗೌರವವನ್ನು ಯಾವ ರೀತಿ ಹೆಚ್ಚಿಸಬೇಕು ಎನ್ನುವ ಬಗ್ಗೆ ನಮಗೆ ಮೇಲ್ವಿಚಾರಣೆ ಹಾಕಿಕೊಟ್ಟು ಹೋಗಿದ್ದಾರೆ.

(ಮುಂದು)

(1083) 21.12.2022 12.50 LL-GR

ಸಭಾಪತಿಯವರ ಉಪಸ್ಥಿತಿ

ಡಾ: ವೈ.ಎ. ನಾರಾಯಣಸ್ವಾಮಿ (ಮುಂದು...)

ತಾವು ಸಹ ಆ ಸಾಲಿಗೆ ಸೇರುತ್ತೀರಿ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿ, ತಮ್ಮ ಅವಧಿಯಲ್ಲಿ ತಾವು ಯಾವ ರೀತಿ ದಾಖಲೆಗಳನ್ನು ಮಾಡಿ, ದಾಖಲೆಗಳ ಸರದಾರ ಎನ್ನುವ ಇತಿಹಾಸ ಸೃಷ್ಟಿಸಿದ್ದೀರೋ ಅದೇ ರೀತಿ ಈ ಸದನದ ಗೌರವವನ್ನು ಹೆಚ್ಚಿಸುವುದರಲ್ಲಿ ಇತಿಹಾಸವನ್ನು ಸೃಷ್ಟಿಸುತ್ತೀರಿ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿ, ತಮ್ಮ ಈ ಆಯ್ಕೆಗೆ ನಮ್ಮ ಪಕ್ಷದ ಎಲ್ಲಾ ಹಿರಿಯರು, ನಮ್ಮ ಪಕ್ಷದ ಹಿರಿಯರೆಲ್ಲಾ ಸೇರಿ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆನ್ನುವ ಭಾವನೆಯನ್ನು ವ್ಯಕ್ತಪಡಿಸಿ, ಈ ಸದನದಲ್ಲಿ ಎಲ್ಲರ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತೀರೆಂಬ ವಿಶ್ವಾಸ ನಮಗೆ ಇದೆ ಎಂದು ಹೇಳಬಯಸುತ್ತೇನೆ. ನಮ್ಮ ಪಕ್ಷದ ಮಾನ್ಯ ಮುಖ್ಯಮಂತ್ರಿಗಳಿಗೆ, ನಮ್ಮ ಪಕ್ಷದ ಅಧ್ಯಕ್ಷರಿಗೆ, ಶಾಸಕರಿಗೆ ಹಾಗೂ ನಮ್ಮ ಪಕ್ಷದ ಕೇಂದ್ರದ ಎಲ್ಲಾ ಹಿರಿಯರಿಗೆ ಧನ್ಯವಾದಗಳನ್ನು ಸಲ್ಲಿಸಿ, ತಾವು ಈಗಾಗಲೇ ಎರಡು ಬಾರಿ ಈ ಸದನದ ಸಭಾಪತಿ ಪೀಠವನ್ನು ಅಲಂಕರಿಸಿದ್ದು, ಈಗ ಮೂರನೆ ಬಾರಿ ಅಲಂಕರಿಸಿದ್ದೀರಿ. ತಾವು ನಮಗಿಲ್ಲರಿಗೂ ಮಾರ್ಗದರ್ಶಕರಾಗುತ್ತೀರೆಂಬ ವಿಶ್ವಾಸ ನಮಗೆ ಇದೆ.

ಇತ್ತೀಚಿನ ದಿನಮಾನಗಳಲ್ಲಿ ಸದನದಲ್ಲಿ ಎಲ್ಲಯೋ ಒಂದು ಕಡೆ ವಿಧಾನಸಭೆಗೆ ಪ್ರೈಮೋಟಿವ್ ನೀಡುವ ರೀತಿಯಲ್ಲಿ ಚರ್ಚೆಗಳನ್ನು ಶುರು ಮಾಡಿದ್ದೇವೆ. ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕೆನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ಚಿಂತಕರ ಛಾವಡಿ, ಹಿರಿಯರ ಸದನ ಎನ್ನುವ ಭಾವನೆ ನಮ್ಮಲ್ಲಿ ಅನಾಧಿ ಕಾಲದಿಂದಲೂ ಸಹ ಬಂದಿದೆ. ಆದರೆ, ಅದಕ್ಕೆ ಎಲ್ಲಯೋ ಒಂದು ವೈರುಧ್ಯವಾಗಿ ನಾವು ನಡೆದುಕೊಳ್ಳುತ್ತಿದ್ದೇವೆ ಎನ್ನುವ ಒಂದು ಭಾವನೆ ವೈಯಕ್ತಿಕವಾಗಿ ನನಗೆ ಕಾಡುತ್ತಿದೆ. ಅದನ್ನು ತಾವೆಲ್ಲರೂ ಒಪ್ಪುತ್ತೀರೋ ಇಲ್ಲವೋ ನನಗೆ ಗೊತ್ತಿಲ್ಲ. ತಾವು ಹಿರಿಯರಾಗಿ ಎಂಟು ಬಾರಿ ಈ ಸದನದ ಸದಸ್ಯರಾಗಿ ಆಯ್ಕೆಯಾಗಿ, ಕಾನೂನು ಸಚಿವರಾಗಿ, ಐ.ಐ., & ಬಿ.ಐ., ಸಚಿವರಾಗಿ ಮತ್ತು ಶಿಕ್ಷಣ ಸಚಿವರಾಗಿ ಕೆಲಸ ಮಾಡಿರುತ್ತೀರಿ. ಚರ್ಚೆಗಳ ಸಂದರ್ಭದಲ್ಲಿ ಗುಣಮಟ್ಟದ ಚರ್ಚೆಗೆ ಹೆಚ್ಚಿನ ಅವಕಾಶ ಕೊಡಬೇಕೆನ್ನುವ ಮನವಿಯನ್ನು ತಮಗೆ ಮಾಡಿ, ತಮಗೆ ಶುಭ ಕೋರುತ್ತಿದ್ದೇನೆ.

ನಾನು ನನ್ನ ಮಾತನ್ನು ಮುಗಿಸುವುದಕ್ಕೆ ಮೊದಲು ಈ ಸದನವನ್ನು ಎರಡು ಅಧಿವೇಶನಗಳ ಅವಧಿಯಲ್ಲಿ ನಡೆಸಿಕೊಟ್ಟಂತಹ ಶ್ರೀ ರಘುನಾಥರಾವ್ ಮಲ್ಕಾಪೂರಿಯವರು ಈ ಸದನದ ಹಂಗಾಮಿ ಸಭಾಪತಿಯಾಗಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಈ ಸದನದ ಎಲ್ಲಾ ಸದಸ್ಯರ ವಿಶ್ವಾಸವನ್ನು ಗಳಿಸಿಕೊಂಡು, ಎಲ್ಲರಿಗೂ ಸಮಾನವಾದ ಅವಕಾಶವನ್ನು ಕೊಟ್ಟು, ಬಹಳ ಶಿಸ್ತುಬದ್ಧವಾಗಿ ಸದನವನ್ನು ನಡೆಸಿಕೊಟ್ಟಿದ್ದಾರೆ, ಅವರಿಗೂ ಸಹ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸಿ, ತಮಗೆ ಮತ್ತೊಮ್ಮೆ ಶುಭ ಕೋರಿ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಎಲ್ಲಾ ಸನ್ಮಾನ್ಯ ಸದಸ್ಯರು ನಿಮ್ಮ ಎಲ್ಲಾ ಒಳ್ಳೆಯ ಗುಣಗಳನ್ನು ಈ ಸದನದಲ್ಲಿ ಎತ್ತಿ ತೋರಿಸಿದ್ದಾರೆ. "ನಮ್ಮ ಯಜಮಾನರು ಇಷ್ಟು ಒಳ್ಳೆಯವರಾ" ಎನ್ನುವಂತಹ ಅನುಮಾನ, ಈ ಸದನದ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿರುವಂತಹ ತಮ್ಮ ಧರ್ಮಪತ್ನಿಯವರಿಗೆ ಆಗಿರುವುದಕ್ಕೆ ಸಹ ಉಂಟು. ಏಕೆಂದರೆ, ಕೆಲವೊಮ್ಮೆ ರಾಜಕಾರಣದಲ್ಲಿ ಯಾವುದಾದರೂ ಒಂದು ಸನ್ಮಾನ ಸಮಾರಂಭಗಳಿಗೆ ನಾವು ಹೋದಾಗ, ಆಕಸ್ಮಾತ್ ಅದು ನಮ್ಮದೇ ಸನ್ಮಾನ ಸಮಾರಂಭ ಆಗಿಬಿಟ್ಟಿದ್ದರೆ, ತಡವಾಗಿ ಯಾವುದಾದರೂ ಕಾರಣಕ್ಕೆ ನಮ್ಮ ಕುಟುಂಬ ಅಲ್ಲಗೆ ಬಂದರೆ, ಅವರಿಗೆ ಪ್ರವೇಶದ್ವಾರದಲ್ಲೆಯೇ ಅನುಮಾನ ಆಗುತ್ತದೆ. ಇಷ್ಟೊಂದು ಹೊಗಳುತ್ತಿದ್ದರೆ "ಅವರು ನಮ್ಮ ಯಜಮಾನರಲ್ಲ, ಅದು ಬೇರೆಯವರು ಇರಬೇಕು" ಎಂದು ಅನುಮಾನ ಬರುತ್ತದೆ. ಆದರೆ, ತಮ್ಮ ವಿಷಯದಲ್ಲಿ ಆ ರೀತಿ ಇರುವುದಿಲ್ಲ. ಎಲ್ಲಾ ಸದಸ್ಯರು ವಾಸ್ತವವನ್ನೇ ಹೇಳಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಮಂಜುನಾಥ್‌ರವರೇ, ಮಾನ್ಯ ಸಭಾಪತಿಯವರು 1970ರಿಂದ ಮುದ್ದಣ್ಣ ಮನೋರಮೆಯವರ ಸಲ್ಲಾಪ ಗದ್ಯಪಾಠವನ್ನು ತಮ್ಮ ಶಿಕ್ಷಣದಲ್ಲಿ ಓದಿದ್ದರಿಂದ, ಅವರ ದಾಂಪತ್ಯ ಜೀವನ ಇಷ್ಟು ಸುಮಧರವಾಗಿರುತ್ತದೆ. ಅದರಿಂದ, ಅವರು ಸಭಾಪತಿಯಾಗಿರುತ್ತಾರೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಭೋಜೇಗೌಡರವರೇ, ಅದೇ ರೀತಿ ತಮ್ಮ ದಾಂಪತ್ಯ ಜೀವನವನ್ನು ಸುಮಧರವಾಗಿ ಇಟ್ಟುಕೊಳ್ಳಬೇಕಲ್ಲವೇ? ತಾವು ಅದರಲ್ಲಿ ಏತಕ್ಕೆ ವಿಫಲರಾಗಿರುತ್ತೀರಿ? ಈ

ಸ್ಥಾನದಲ್ಲಿ ಕೂರಬೇಕಾದರೆ, ಪೂರ್ವಜನ್ಮದ ಪುಣ್ಯ ಹೆಚ್ಚು ಇರಬೇಕು. ಅದರಲ್ಲಿಯೂ ವಿಶೇಷವಾಗಿ ವಿಧಾನ ಪರಿಷತ್ತಿನ ಸಭಾಪತಿ. ಈ ಸದನದ ಸದಸ್ಯರಾಗುವುದೇ ಒಂದು ಹೆಮ್ಮೆಯ ವಿಷಯ. ವಿಧಾನ ಸಭಾ ಸದಸ್ಯನಾಗಿ ನಾನು, ಶ್ರೀ ಬಿ.ಕೆ. ಹರಿಪ್ರಸಾದ್, ಶ್ರೀ ಎ.ಹೆಚ್. ವಿಶ್ವನಾಥ್‌ರವರು ಲೋಕಸಭಾ ಮತ್ತು ರಾಜ್ಯಸಭಾಗಳನ್ನು ನೋಡಿಕೊಂಡು ಇಲ್ಲಿಗೆ ಬಂದಿದ್ದೇವೆ. ಆದರೆ, ನಾನು ಈ ಮನೆಯ ಸದಸ್ಯನಾಗಿ ಬಂದಾಗ, ಅತ್ಯಂತ ಹೆಮ್ಮೆಪಟ್ಟಿದ್ದೇನೆ. ನಾನು ನೋಡಿದ ಮೂರು ಸದನಗಳಿಗಿಂತಲೂ ಅತ್ಯಂತ ಹಿರಿತನ ಮತ್ತು ಪಾವಿತ್ರತೆ ಇರುವಂತಹ ಸದನ ಇದು. ವಿಧಾನಸಭಾ ಸದಸ್ಯನಾದಗಲೂ ಅಂತಹ ಭಾವನೆ ಬಂದಿಲ್ಲ. ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯನಾದಗಲೂ ಸಹ ಅನಿಸಿರಲಿಲ್ಲ. ಆದರೆ, ವಿಧಾನ ಪರಿಷತ್ತಿಗೆ ಸದಸ್ಯನಾಗಿ ಆಯ್ಕೆಯಾಗಿ ಬಂದಾಗ, ತಾವೇ ಸಭಾಪತಿಯಾಗಿದ್ದು, ತಮ್ಮಂದಿಲೇ ನಾನು ಪ್ರಮಾಣವಚನ ಸ್ವೀಕಾರ ಮಾಡಿದೆ. ಆ ಸಂದರ್ಭದಲ್ಲಿ ಒಂದು ಕ್ಷಣ ಮನಸ್ಸಿನಲ್ಲಿ ಏನೋ ಒಂದು ರೀತಿಯ ಆನಂದ. ಬಹಳ ದೊಡ್ಡ ಸ್ಥಾನವಾದ ಪಾರ್ಲಿಮೆಂಟ್ ಮೆಂಬರ್ ಸ್ಥಾನ ನೋಡಿದಾಗಲೂ ಸಹ ಆನಂದ ಆಗಿರಲಿಲ್ಲ. ಅದು ಏತಕ್ಕೆ ಎಂದರೆ, ದೇಶದ ಪ್ರಜಾತಂತ್ರದ ತೊಟ್ಟಲಾಗಿ ಕರ್ನಾಟಕ ವಿಧಾನ ಪರಿಷತ್ತು ಕಾರ್ಯನಿರ್ವಹಿಸಿದೆ.

ಈ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲೇ ರಚನೆಯಾದಂತಹ ಜನಪ್ರತಿನಿಧಿಗಳ ಸಭೆ ಇದು. ಅಧಿಕೃತವಾಗಿ 1907 ಅಂದರೆ, ಸುಮಾರು 115 ವರ್ಷಗಳ ಇತಿಹಾಸ ಇರುವಂತಹ ಸದನ ಇದು. ಆದರೆ, ಅದಕ್ಕೂ ಹಿಂದೆ ಹೋದರೆ, ಸುಮಾರು 25 ವರ್ಷಗಳ ಮೊದಲೇ ಮೈಸೂರು ಒಡೆಯರಿಗೆ ಸಲಹಾ ಸಮಿತಿ ರೂಪದಲ್ಲಿ ರಚಿತವಾದಂತಹ ವ್ಯವಸ್ಥೆ ರೂಪಾಂತರಗೊಳ್ಳುತ್ತಾ, ವಿಸ್ತಾರಗೊಳ್ಳುತ್ತಾ, ಬಲಷ್ಠವಾಗುತ್ತಾ 1907ರಲ್ಲಿ ಜನಪ್ರತಿನಿಧಿಗಳ ಪ್ರಜಾನಿಧಿ ಸಭೆ ಎಂದು ಘೋಷಣೆಯಾಯಿತು. ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಹುಟ್ಟಿದಂತಹ ಜನಪ್ರತಿನಿಧಿಗಳ ಸ್ಥಳ ಇದು. ಸಂವಿಧಾನ ರಚನೆಯಾಗುವುದಕ್ಕೆ ಮೊದಲೇ ಸಮಾಜದ ಎಲ್ಲಾ ವರ್ಗದವರಿಗೆ ಪ್ರಾತಿನಿಧ್ಯ ಕೊಟ್ಟಂತಹ ಸ್ಥಳ ಇದು. ಸಂವಿಧಾನದಲ್ಲಿ ನಾವು ಮೀಸಲಾತಿಯನ್ನು ನಂತರ ನೋಡಿದ್ದೇವೆ. ಅದಕ್ಕೆ ಮೊದಲೇ ಇಲ್ಲಿಗೆ ಬರುವಾಗಿ ವರ್ತಕರು, ತೆರಿಗೆದಾರರು, ವಿದ್ಯಾವಂತರ ಜೊತೆಗೆ ಪರಿಶಿಷ್ಟ ಜಾತಿ-ಜನಾಂಗಕ್ಕೆ ಪ್ರಾತಿನಿಧ್ಯ ಕೊಡಬೇಕೆಂದು ದೇಶದಲ್ಲಿ ಯೋಚನೆ ಮಾಡಿದ್ದರೆ, ಅದರಲ್ಲಿ ಮೊದಲನೆ ಸದನ ಇದು. ಆ ರೀತಿಯ ಕಲ್ಪನೆಯಲ್ಲಿ ರೂಪಗೊಂಡಂತಹ

ಇತಿಹಾಸ ಇರುವಂತಹ ಸದನ ಇದು. ಸುಮಾರು 140 ವರ್ಷಗಳ ಇತಿಹಾಸ ಈ ಸದನಕ್ಕೆ ಇದೆ. ಪ್ರಜಾಪ್ರತಿನಿಧಿ ಸಭೆ ಎಂದು ಏನು ಈ ಸದನ ಪ್ರಾರಂಭವಾಯಿತು, 1907ನ್ನು ಮಾತ್ರ ನಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಆದರೆ, ಇದು ಪ್ರಾರಂಭವಾಗಿದ್ದು ಇನ್ನು 25 ವರ್ಷಗಳ ಕೆಳಗೆ. ಸುಮಾರು 1882-83ರಲ್ಲಿ ಬ್ರಿಟಿಷರ ಕಾಲ ಮತ್ತು ರಾಜರ ವಂಶಸ್ಥರು ಆಳುವಂತಹ ದಿನಗಳಲ್ಲಿ ಇಂತಹ ಪ್ರಜಾಪ್ರತಿನಿಧಿಗಳ ವ್ಯವಸ್ಥೆ ಜಾರಿಗೆ ಬಂತಲ್ಲ, ಅದು ಈ ಸದನದ ಇತಿಹಾಸವನ್ನು ಅರ್ಥ ಮಾಡಿಕೊಂಡ ಎಲ್ಲರೂ ಕೂಡ, "ನಾನು ಇಂತಹ ಮನೆಯ ಸದಸ್ಯ" ಎಂದು ಬಹಳ ಹೆಮ್ಮೆಪಡುತ್ತಾರೆ. ಹಾಗಾಗಿ, ನಾನು ಇಲ್ಲಿ ಹೇಗೆ ಇರಬೇಕೆಂದು ತಿಳಿದುಕೊಳ್ಳುತ್ತಾನೆ. ಇಲ್ಲಿ ಸಾಮಾನ್ಯ ರಾಜಕಾರಣಿಯಾಗಿ ವರ್ತನೆ ಮಾಡುವುದಕ್ಕೆ ಆಗದೇ ಇರುವಂತಹ ಸ್ಥಳ ಇದು. ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಜಾಗ ಇದು. ಹೊಸ ಆದರ್ಶ, ಪರಂಪರೆಗಳನ್ನು ಹುಟ್ಟು ಹಾಕುವಂತಹ ಜಾಗ ಇದು. ಹೊಸ ವಿಚಾರಗಳನ್ನು, ಹೊಸ ಪರಿವರ್ತನೆಗಳನ್ನು ತರಬಲ್ಲಂತಹ ಅತ್ಯಂತ ಬುದ್ಧಿವಂತರ ಜಾಗ ಇದು ಎನ್ನತಕ್ಕಂತಹ ಹೆಮ್ಮೆ, ಪ್ರಜ್ಞೆಯನ್ನು ಯಾವ ಸದಸ್ಯ ಇಟ್ಟುಕೊಳ್ಳುತ್ತಾನೋ, ಆ ಸದಸ್ಯ ಈ ಸದನದಲ್ಲಿ ಅತ್ಯಂತ ಗಂಭೀರನಾಗಿ ನಡವಳಿಕೆಯಿಂದ ವಿಚಾರ ಮಂಡನೆಯನ್ನು ಮಾಡಬೇಕೆನ್ನುವಂತಹ ಪ್ರೇರಣೆ ಈ ಸದನದಲ್ಲಿ ಸಿಗುತ್ತದೆ. ಅಂತಹ ಸಭೆಯ ಸಭಾಪತಿಗಳು ತಾವು. ಯಾವ ವ್ಯವಸ್ಥೆಯಲ್ಲಿ ತಾವು ಸಭಾಪತಿಗಳಾಗಿದ್ದೀರಿ ಎಂದರೆ, ಅದು ತಮ್ಮ ಪೂರ್ವಜನಿಂದ ಪುಣ್ಯ ಇರಬೇಕು. ಏಕೆಂದರೆ, ಮೂರನೆ ಬಾರಿ ತಾವು ಈ ಸದನದ ಸಭಾಪತಿಯಾಗಿದ್ದೀರಿ. ಈ ಜಾಗದಲ್ಲಿ ಒಂದು ಸ್ವಲ್ಪ ಸಮಯ ಆದರೂ ಕುಳಿತುಕೊಳ್ಳಬೇಕೆಂದು ನಾವು ಸಹ ಈ ಜಾಗದ ಮೇಲೆ ಕಣ್ಣು ಹಾಕಿದ್ದವರೇ. ಆ ಭಾಗ್ಯ ನಮ್ಮ ಗೆಳೆಯನಾದಂತಹ ಶ್ರೀ ರಘುನಾಥರಾವ್ ಮಲ್ಕಾಪೂರಿಯವರಿಗೆ ಇತ್ತು.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಆಯನೂರು ಮಂಜುನಾಥ್‌ರವರೇ, ತಾವು ಯಾವ ಜಾಗದ ಮೇಲೆ ಕಣ್ಣು ಹಾಕಿದ್ದೀರಿ?

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಭೋಜೇಗೌಡರೇ, ತಮಗೆ ಇದು ಅರ್ಥವಾಗುವುದಿಲ್ಲ. ತಮಗೆ ಅರ್ಥವಾಗುವುದು ಬಹಳ ಕಡಿಮೆ. ತಮಗೆ ಕೆಲವು ಹಳೆಯ ಪದ್ಯಗಳು ಮಾತ್ರ ನೆನಪಾಗುತ್ತಾ

ಇರುತ್ತವೆ. ಆ ಸಭಾಪತಿ ಸ್ಥಾನ ಎಷ್ಟು ದೊಡ್ಡದೆಂದರೆ, ಒಂದು ಕ್ಷಣವಾದರೂ ಆ ಸ್ಥಾನವನ್ನು ಮುಟ್ಟುವಂತಹ ಅರ್ಹತೆಯನ್ನು, ಅವಕಾಶವನ್ನು ಜನಪ್ರತಿನಿಧಿಗಳು ಗಳಿಸಬೇಕೆನ್ನುವಂತಹ ಒಂದು ಆಂತರಿಕ ಹಂಬಲ ಅದು. ಒಬ್ಬ ಮಂತ್ರಿಯಾಗಬೇಕು ಅಥವಾ ಮುಖ್ಯಮಂತ್ರಿಯಾಗಬೇಕು ಎಂದು ಹೇಗೆ ಒಬ್ಬ ರಾಜಕಾರಣಿಗೆ ಆಸೆ ಹುಟ್ಟಬಹುದೋ, ಈ ಸದನದ ಸದಸ್ಯನಾದವನಿಗೆ ಆ ಪೀಠವನ್ನು ಮುಟ್ಟಬೇಕು ಎನ್ನುವಂತಹ ಆಸೆ ಇರುತ್ತದೆ. ಇಷ್ಟು ದೊಡ್ಡ ಪೀಠ, ಇಂತಹ ಪರಂಪರೆ ಇರುವಂತಹ ಪೀಠ, ದೇಶದಲ್ಲೆಯೇ ಮೊದಲು ಪ್ರಜಾತಂತ್ರ ತೊಟ್ಟಲು ರೀತಿ ಹುಟ್ಟದಂತಹ ಈ ಪೀಠದ ಸಭಾಪತಿಯಾಗಬೇಕು ಎನ್ನತಕ್ಕಂತಹ ಇಚ್ಛೆ ಬಾರದೇ ಇದ್ದರೆ, ಅವನು ಬರಡು ಮನಸ್ಸಿನ ರಾಜಕಾರಣಿಯಾಗಿರುತ್ತಾನೆ. ಅವನು ಕೇವಲ ರಾಜಕೀಯ ಕಾರಣಗಳಿಗಾಗಿ ಬಂದಂತಹವನಾಗಿರುತ್ತಾನೆ. ಅಂತಹ ಪೀಠದಲ್ಲಿ ತಾವು ಕುಳಿತಿರಲಿ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ.

ಕಳೆದ ಬಾರಿ ಆಕಸ್ಮಿಕವಾಗಿ ಯಾವುದೋ ಒಂದು ಅಹಿತಕರ ಘಟನೆ ಈ ಸದನದಲ್ಲಿ ನಡೆದಿರುತ್ತದೆ. ಆ ಸಂದರ್ಭದಲ್ಲಿ ಬಹಳಷ್ಟು ಜನರು ಈ ಸದನ ಬೇಕಾ, ಇರಬೇಕೇ ಎನ್ನುವ ಬಗ್ಗೆ ಚರ್ಚೆ ಮಾಡಿರುತ್ತಾರೆ. ಸುಮಾರು ಒಂದೂವರೆ ಶತಮಾನಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಘಟನೆ ನಡೆದಿದ್ದಕ್ಕಾಗಿ ಈ ಸದನದ ಪರಂಪರೆಯನ್ನು ಮುಕ್ತಾಯ ಮಾಡುವುದಕ್ಕೆ ಆಗುವುದಿಲ್ಲ. ತಪ್ಪಾಗಿರಬಹುದು, ಅದನ್ನು ತಿದ್ದಿಕೊಂಡು ಹೋಗುವಂತಹ ವ್ಯವಸ್ಥೆ ಇದು. ಯಾರಾದರೂ ಹೆಮ್ಮೆಪಡುವಂತಹ ವ್ಯವಸ್ಥೆ ಇದು. ಈ ವ್ಯವಸ್ಥೆಯ ಘನತೆ, ಗೌರವವನ್ನು ನಾವೆಲ್ಲರೂ ಸೇರಿ ಉಳಿಸಬೇಕು. ತಮ್ಮ ಬಗ್ಗೆ ಅನೇಕ ಸದಸ್ಯರು ಬಹಳಷ್ಟು ಹೇಳಿದ್ದಾರೆ. ಸುಮಾರು ಅರ್ಧ ಶತಮಾನಗಳ ಕಾಲ ಒಂದೇ ಸದನದ ಸದಸ್ಯರಾಗಿ ಇರುವಂತಹದ್ದು ಸಹ ಒಂದು ಅಪ್ರತಿಮ ಸಾಧನೆ.

(ಮುಂದು...)

(1084) 21.12.2022 ವೈಎಲ್-ಎಂಡಿ 1.00

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್ (ಮುಂದು):-

ತಾವು ಅತ್ಯಂತ ಹಿರಿಯ ಸದಸ್ಯರಾಗಿದ್ದು, ಈ ದೇಶದಲ್ಲಿ ಅಂತಹ ಸಾಧನೆಯನ್ನು ಇಷ್ಟೊಂದು ಸುದೀರ್ಘವಾಗಿ ಒಂದೇ ಸ್ಥಾನದಲ್ಲಿ ಎಲ್ಲಯೂ ಸೋಲನ್ನು ಅನುಭವಿಸಿದೇ, ಸತತವಾಗಿ ಜನರ ಮನಸ್ಸನ್ನು ಗೆದ್ದು, ಈ ಸದನದಲ್ಲಿ ಪ್ರತಿನಿಧಿ ಸಭೆಯಲ್ಲಿ ಸಭಾಪತಿಯಾಗಿ ಪೀಠದಲ್ಲಿ ಕುಳಿತುಕೊಳ್ಳಲು ತಾವೇ ಯೋಗ್ಯರು ಎಂಬ ಕಾರಣಕ್ಕಾಗಿ ನಾವು ಆ ಪೀಠದ ಮೇಲೆ ಹಾಕಿದ ಕಣ್ಣುಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದೇವೆ. ಏಕೆಂದರೆ, ಅರ್ಹ ವ್ಯಕ್ತಿಗಳು, ಅರ್ಹ ಸ್ಥಾನದಲ್ಲಿರಬೇಕು. Right person in the right place at right time. ಹಾಗೆಯೇ ತಾವು ಆ ಸ್ಥಾನದಲ್ಲಿರಬೇಕು. ನಿನ್ನೆ ದಿವಸ ಸಹ ಈ ವಿಚಾರವಾಗಿ ನಾವು ತಮ್ಮನ್ನು ಹಾಗೂ ಮಾನ್ಯ ರಘುನಾಥ್ ರಾವ್ ಮಲ್ಕಾಪೂರಿಯವರಿಗೆ ಚುಡಾಯಿಸಿದ್ದೆವು. ನಿನ್ನೆವರೆಗೂ ತಾವು ತಮ್ಮ ಮನೆಯವರಿಗೆ ಅಷ್ಟೇ "ಪತಿ" ಯಾಗಿದ್ದು, ಇವತ್ತು ನಮ್ಮೆಲ್ಲಾ "ಪತಿ" ಯಾಗುತ್ತೀರಿ ಎಂದು ಹೇಳಿದ್ದೆವು. ನಮ್ಮನ್ನು ತಿದ್ದಿ ಮಾರ್ಗದರ್ಶನ ಮಾಡುವಂಥ ಯೋಗ್ಯತೆ, ಅರ್ಹತೆ ತಮಗೆ ಇದೆ. ಅದರಲ್ಲಿಯೂ ವಿಶೇಷವಾಗಿ ಮಾನ್ಯ ಭೋಜೇಗೌಡರವರು, ಮಾನ್ಯ ಮರಿತಿಬ್ಬೇಗೌಡರವರನ್ನು ಈ ಸದನದಲ್ಲಿ ನಿಯಂತ್ರಣ ಮಾಡಲು ತಾವೇ ಬೇಕು. ತಮ್ಮ ಹಿರಿತನದಿಂದ ಗದರಿಸಿ ಕೂರಿಸುವಂಥ ಶಕ್ತಿ ತಮಗೆ ಇದೆ. ಈ ಸದನದ ಸದಸ್ಯರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಮೇಲೆ ಅತ್ಯುತ್ತಮ ಸಂಸದೀಯ ಪಟುಗಳಾಗಿ ಹೊರ ಹೊಮ್ಮಬೇಕು ಎನ್ನುವಂಥ ನಿರ್ಧಾರ ಮಾಡಿ ಹೊರಗೆ ಹೋಗಬೇಕೇ ವಿನಃ ಕೇವಲ ಸದಸ್ಯತ್ವ ಅವಧಿಯನ್ನು ಮುಗಿಸಿಕೊಂಡು ಹೋದರೆ, ಸಾರ್ಥಕತೆ ಬರುವುದಿಲ್ಲ.

ಸಂಸದೀಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕು. ಪೀಠದ ಮುಂದೆ ಮಾತನಾಡುವಾಗ ಹೇಗೆ ಮಾತನಾಡಬೇಕು, ಕೈಯನ್ನು ಕೂಡಾ ತೋರಿಸಿ ಮಾತನಾಡಬಾರದೆಂಬ ಪರಂಪರೆ ಇದೆ. ತಾವು ಪೀಠದಿಂದ ಎದ್ದು ನಿಂತರೆ ನಾವೆಲ್ಲರೂ ಕುಳಿತುಕೊಳ್ಳಬೇಕು. ಆದರೆ, ಕೆಲವೊಮ್ಮೆ ತಾವು ಪೀಠದಿಂದ ಎದ್ದು ನಿಂತರೂ ನಾವೆಲ್ಲರೂ ಎದ್ದು ಕುಣಿಯುತ್ತಿರುತ್ತೇವೆ, ಆ ರೀತಿ ಆಗಬಾರದು. ಪೀಠದಿಂದ ತಾವು ಎದ್ದು

ನಿಂತ ಮೇಲೆ ಮಾನ್ಯ ಮುಖ್ಯಮಂತ್ರಿಯಾದವರು ಸಹ ಕುಳಿತುಕೊಳ್ಳಬೇಕು. ಆ ಸ್ಥಾನದ ಘನತೆ-ಗೌರವವನ್ನು ಮೇಲಕ್ಕೆ ಏರಿಸುವಂಥ ಕಡೆಗೆ ನಾವೆಲ್ಲರೂ ಪ್ರಯತ್ನ ಮಾಡಬೇಕು. ಹಾಗೆಯೇ, ಈಗಾಗಲೇ ಮಾನ್ಯ ಅಡಗೂರ್ ಹೆಚ್. ವಿಶ್ವನಾಥ್‌ರವರು ಸಲಹೆಯನ್ನು ನೀಡಿದಂತೆ, ಅದು ನಿಜ. ಏಕೆಂದರೆ, ಯಾರ್ಯಾರೂ ಸಂಸತ್ತಿಗೆ ಹೋಗಿದ್ದಾರೆ ಎಂಬುದನ್ನು ನಾವೆಲ್ಲರೂ ಸಹ ನೋಡಿದ್ದೇವೆ. ಸಂಸತ್ತು ಭವನದಲ್ಲಿ ಬೆಳಗ್ಗೆ 11.00 ಗಂಟೆ ಪ್ರಶೋತ್ತರ ಅವಧಿ ಸಮಯ ನಿಗದಿಯಾಗಿದ್ದರೆ, ಸರಿಯಾಗಿ ಬೆಳಗ್ಗೆ 11.00 ಗಂಟೆಗೆ ಪ್ರಶೋತ್ತರವು ಪ್ರಾರಂಭಗೊಂಡು, ಸರಿಯಾಗಿ ಮಧ್ಯಾಹ್ನ 12.00 ಗಂಟೆಗೆ ಪ್ರಶೋತ್ತರ ಅವಧಿಯನ್ನು ಮುಗಿಸುತ್ತಾರೆ. ಒಂದು ವೇಳೆ ಮಧ್ಯಾಹ್ನ 12.00 ಗಂಟೆವರೆಗೂ ಅಲ್ಲಿನ ಮಾನ್ಯ ಸಚಿವರು ಪ್ರಶ್ನೆಗೆ ಉತ್ತರ ನೀಡುತ್ತಿದ್ದರೂ "ಪ್ರಶೋತ್ತರ ಅವಧಿ ಮುಕ್ತಾಯಗೊಂಡಿತು" ಎಂದು ಪೀಠವು ಆದೇಶ ಮಾಡುತ್ತದೆ. ಅದರಂತೆ ತಕ್ಷಣ ಮಾನ್ಯ ಸಚಿವರು ಕುಳಿತುಕೊಳ್ಳುತ್ತಾರೆ. ಉಳಿದೆಲ್ಲಾ ಪ್ರಶ್ನೆಗಳನ್ನು laid down ಮಾಡಲಾಗುತ್ತದೆ. ಸಮಯ ಪರಿಪಾಲನೆಯನ್ನು ಈ ಪೀಠ ಕಳಿಸದೇ, ಆ ಶಿಸ್ತಿಗೆ ಒಳಪಡಿಸಲಾಗುವೆಂದರೆ, ಇದರ ಇತಿಹಾಸ, ಪರಂಪರೆ, ಹೆಗ್ಗಳಿಕೆಗೆ ಎಲ್ಲಯೋ ಒಂದು ಕಡೆ ಚ್ಯುತಿ ಬರುತ್ತದೆ. ಪ್ರಶೋತ್ತರ ಅವಧಿಯಲ್ಲಿ ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿದುಕೊಳ್ಳುತ್ತಾರೆ. ಪೂರಕ ಪ್ರಶ್ನೆಗಳಿಗೂ, ಮಧ್ಯೆ ಪ್ರವೇಶ ಮಾಡುವವರಿಗೂ ಒಂದು limitation ಇದೆ. ಹಾಗೆಯೇ ಮಾನ್ಯ ಮಂತ್ರಿಗಳು ಕೂಡಾ ಸುದೀರ್ಘವಾಗಿ ಉತ್ತರವನ್ನು ನೀಡದೇ ಪ್ರಶ್ನೆ ಏನಿದೆ, ಅದಕ್ಕಷ್ಟೇ ಸೀಮಿತವಾಗಿ ಉತ್ತರ ನೀಡುವ ಮಟ್ಟಿಗೆ ಮಾನ್ಯ ಮಂತ್ರಿಗಳು ತಯಾರಾಗಿರಬೇಕು. ಇದೇ ನಮಗೆ ಸಿಕ್ಕಿರುವ ಅವಕಾಶವೆಂದು, ಅವರ ಇಲಾಖೆಯನ್ನು ವೈಭವೀಕರಣ ಮಾಡಲು ಸಾಧ್ಯವಿಲ್ಲ, ಅದಕ್ಕೆ ಬೇರೆ ನಿಯಮಾವಳಿಗಳಿವೆ. ನಿಯಮಾವಳಿಗಳನ್ನು ಮೀರಿ ಯಾವುದು ನಡೆಯದೇ ಇರುವಂಥ ರೀತಿಯಲ್ಲಿ ಅಪ್‌ಡೇಟ್ ಮಾಡಬೇಕು. ಏನು ಹೇಳಬೇಕು, ಎಷ್ಟು ಹೇಳಬೇಕು ಎಂಬುದನ್ನು ಕಲಿಸಿಕೊಡುವಂಥ ಪಾಠಶಾಲೆ ಇದಾಗಿದೆ. ತಾವು ತಮ್ಮ ವೃತ್ತಿ ಜೀವನದಲ್ಲಿ ಶಿಕ್ಷಕರಾಗಿದ್ದವರು, ಅಲ್ಲಿ ತಾವು ಮುಖ್ಯೋಪಾಧ್ಯಾಯರಾಗಲೇ ಇಲ್ಲ. ಅದೃಷ್ಟವಶಾತ್ ನಮಗೆಲ್ಲಾ ಈಗ ಮುಖ್ಯೋಪಾಧ್ಯಾಯರಾಗಿದ್ದೀರಿ.

ಹಾಗಾಗಿ ಒಳ್ಳೆಯ ಪರಂಪರೆ, ಸಂವಿಧಾನದ ನಡವಳಿಕೆಗಳನ್ನು ಇಲ್ಲದ ಹೊರಗೆ ಹೋದಾಗ "ನಾನು ವಿಧಾನ ಪರಿಷತ್ತಿನ ಸದಸ್ಯನಾಗಿದ್ದೆನು, ಇಲ್ಲಿನ ಸಂವಿಧಾನವನ್ನು ಅರ್ಥ ಮಾಡಿಕೊಂಡಿದ್ದೆನು,

ಸಂಸದೀಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿದ್ದೆನು” ಎಂದು ಯಾವ ಸದಸ್ಯರು ಹೋಗಬೇಕಾದಾಗ ಅಂದುಕೊಳ್ಳುತ್ತಾರೆಯೋ, ಅಂಥವರು ನಿಜಕ್ಕೂ ಈ ಪಾಠಶಾಲೆಯಲ್ಲಿ ಒಂದಿಷ್ಟು ಕಲಿತುಕೊಂಡಿದ್ದಾರೆ ಎನ್ನುವುದು ಸಂಕೇತವಾಗುತ್ತದೆ. ಅಂತಹ ಒಂದು ವ್ಯವಸ್ಥೆಯನ್ನು ನಡವಳಿಕೆಯಲ್ಲಿ ಜಾರಿಗೆ ತರಬೇಕು. ನಾನು ಎತ್ತಿಹಿಡಿಯುವಂಥ ಕೊನೆಯ ಮಾತು ಏನೆಂದರೆ, ಇವತ್ತಿನ ದಿವಸ ಹೇಗೆ ಆಗಿದೆ ಎಂದರೆ, ಬಹಳಷ್ಟು ಜನ ಈ ಸದನದ ಸದಸ್ಯರಾಗಿದ್ದವರೇ, ವಿಧಾನಸಭೆಯ ಮತ್ತೊಂದು ಸ್ಥಾನದಲ್ಲಿದ್ದಾರೆ. ವಿಧಾನಸಭೆಗೆ ಹೋದ ಮೇಲೆ ವಿಧಾನ ಪರಿಷತ್ತಿನ ಸದಸ್ಯರು ಏನಾದರೂ ಕೇಳುವುದಕ್ಕೆ ಹೋದರೆ “ಎಂ.ಎಲ್.ಸಿ.ಯಾಗಿರುವ ನಿಮಗೆ ಏತಕ್ಕೆ” ಎಂದು ಹೇಳುತ್ತಾರೆ. ಇಲ್ಲಿನ ಸದಸ್ಯರೆ, ಬಹಳಷ್ಟು ಮಂದಿ ಮುಖ್ಯಮಂತ್ರಿಗಳಾಗಿ ಆಯ್ಕೆಗೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಶ್ರೀ ರಾಮಕೃಷ್ಣ ಹೆಗಡೆ ಮತ್ತು ಶ್ರೀ ಡಿ.ವಿ.ಸದಾನಂದಗೌಡರವರೆಲ್ಲರೂ ಇಲ್ಲಿನ ಎಂ.ಎಲ್.ಸಿ.ಯಾಗಿದ್ದವರು. ಆ ರೀತಿಯಾಗಿ ಮುಖ್ಯಮಂತ್ರಿಗಳಾಗಿ ಆಯ್ಕೆಗೊಂಡಿರುವಂಥ metal ಗಳು ಇಲ್ಲದ ಹೋಗಿವೆ. ಅದನ್ನು ಅವರು ಮರೆತುಬಿಟ್ಟಿದ್ದಾರೆ. ವಿಧಾನಸಭೆಗೆ ಹೋದ ತಕ್ಷಣ ಏನೋ ಒಂದು ರೀತಿ, ಅದು ಹಾಗೆ ಆಗುವುದು. ನಾವು ಆಯ್ಕೆಯಾದ ಜಾಗ ವಿದ್ಯಾವಂತರ ಸಮೂಹವಾಗಿದ್ದು, ಈ ಸಮಾಜಕ್ಕೆ ಪಾಠ ಹೇಳಿ ಕೊಡುತ್ತಿದ್ದಂತಹ ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರದಿಂದ ಜನಪ್ರತಿನಿಧಿಗಳಾಗಿ ಆಯ್ಕೆಗೊಂಡು ಬರುತ್ತೇವೆ. ಆದರೆ, ನಮ್ಮ ನಡವಳಿಕೆ ಯಾವ ರೀತಿ ಇದೆ ಎಂಬುದನ್ನು ನಮಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳುವಂಥ ಒಂದು ಪಾಠಶಾಲೆ ಇದ್ದಾಗಿದೆ.

ಹಾಗಾಗಿ ತಾವು ಮೂರನೇ ಬಾರಿ ಸಭಾಪತಿಯಾಗಿ ಆಯ್ಕೆಗೊಂಡಿದ್ದೀರಿ ಎಂಬುದು ಸಾಧನೆಯಾಗುವುದಿಲ್ಲ. ಮೂರನೇ ಬಾರಿ ಆಯ್ಕೆಗೊಂಡು ಬಂದ ಮೇಲೆ ಸಭಾಪತಿಗಳಾಗಿ ಇದರಲ್ಲಿ ಒಂದು ಪರಿವರ್ತನೆಯನ್ನು ತೆಗೆದುಕೊಂಡು ಬರುವಂಥ ವ್ಯವಸ್ಥೆಯನ್ನು ತಾವು ಮಾಡುತ್ತೀರಿ ಎನ್ನುವಂಥ ಭರವಸೆ, ವಿಶ್ವಾಸವನ್ನಿಟ್ಟುಕೊಳ್ಳುತ್ತೇನೆ. ಎಲ್ಲದಕ್ಕೂ ಲಂಗು-ಲಗಾಮು ಇಲ್ಲವೆಂದರೆ ವ್ಯವಸ್ಥೆ ಹಾಳಾಗುತ್ತದೆ. ಎಲ್ಲದಕ್ಕೂ ಒಂದು ಪದ್ಧತಿ ಇರಬೇಕು. ನಾವು ಆ ಘನತೆ-ಗೌರವವನ್ನು ನೆನಪಿಸಿಕೊಳ್ಳುತ್ತಾ, ಸುಮಾರು 140 ವರ್ಷಗಳ ಇತಿಹಾಸ ಇರುವಂಥ ಈ ಸದನದ ಸದಸ್ಯರಾಗಿ, ಅಧಿಕೃತವಾಗಿ 115 ವರ್ಷಗಳ

ಇತಿಹಾಸ ಇದ್ದು, ಕಡಿಮೆಯೇ ಆಗಿತ್ತು. ಶತಮಾನವನ್ನು ಮೀರಿರುವಂಥ ಜಾಗದಲ್ಲ ನಾವು ಇದ್ದೇವೆ. ಯಾವುದೋ ಪೂರ್ವ ಜನ್ಮದ ಪುಣ್ಯದ ಫಲವಾಗಿ ಈ ಸದನದ ಸದಸ್ಯರಾಗಿದ್ದೇವೆ. ಎಂಥವರಿಗೂ ಸಹ ಒಮ್ಮೆಯಾದರೂ ಕೂಡಾ ಈ ಸದನದ ಸದಸ್ಯರಾಗಬೇಕು ಎನ್ನುವಂಥ ಆಸೆಯನ್ನಿಟ್ಟುಕೊಳ್ಳುತ್ತಾರೆ. ಅದರಂತೆ ನಾನು ಸಹ ಈ ಸದನಕ್ಕೆ ಆಯ್ಕೆಗೊಂಡು ಬಂದಾಗ ರೋಮಾಂಚನಗೊಂಡಿದ್ದೆನು. ಇಂತಹ ಹಿರಿಯರ ಸದನಕ್ಕೆ ಹಿರಿಯರಾಗಿರುವಂಥ ತಾವೇ ಸಭಾಪತಿಯಾಗಿದ್ದೀರಿ. ತಮ್ಮ ಪೀಠದ ಘನತೆ-ಗೌರವವನ್ನು ಹೆಚ್ಚಿಸುವಂಥ ಹಿರಿತನ ತಮಗೆ ಇದೆ ಎಂದು ಹೇಳುತ್ತಾ, ತಮಗೆ ಶುಭಾಶಯ ಮತ್ತು ಯಶಸ್ಸನ್ನು ಕೋರುತ್ತೇನೆ. ಅದರ ಮಧ್ಯೆ ನನ್ನ ಗೆಳೆಯರಾದ ಮಾನ್ಯ ರಘುನಾಥ್ ರಾವ್ ಮಲ್ಕಾಪೂರಿಯವರು ನಮ್ಮ ಜೊತೆಯಲ್ಲಿಯೇ ಬೆಳೆದಂಥವರಾಗಿದ್ದು, ಬಹಳ ಅಲ್ಪಾವಧಿಯಲ್ಲಿ ಸಭಾಪತಿಯಾಗಿದ್ದು, ಇನ್ನೂ ಸ್ವಲ್ಪ ವರುಷ ಸಭಾಪತಿಯಾಗಿ ಇರಬೇಕಾಗಿತ್ತು ಎಂಬ ಆಸೆ ನಮಗೆ ಇತ್ತು. ಆದರೆ, ಅದಕ್ಕೆ “ಯೋಗ” ಇರಬೇಕು ಅಲ್ಲವೇ? ಯೋಗ್ಯತೆ ಇರುತ್ತದೆ, ಆದರೆ “ಯೋಗ” ಇರಬೇಕಲ್ಲವೇ? “ಯೋಗ” ಎಷ್ಟು ದಿವಸ ಇರುತ್ತದೆಯೋ, ಅಷ್ಟು ದಿವಸ ಕಾಲ ಮಾತ್ರ ಇರುವುದಕ್ಕೆ ಸಾಧ್ಯ.

ಸಭಾಪತಿಯವರು:- ತಾವು ಮಲಗಿರುವವರನ್ನು ಎಚ್ಚರಿಸುವವರು.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಏನು ಎಚ್ಚರಿಸಿದ್ದರೂ ಕೂಡಾ ತಾವು ಬಂದು ಪೀಠದಲ್ಲ ಕುಳಿತು ಆಗಿದೆ., ಇನ್ನು ಏನಿದ್ದರೂ ನಮ್ಮ ಜೊತೆ ಇರುವುದು ಅಷ್ಟೇ. ರಾಜಕಾರಣದಲ್ಲ ಎರಡು ರೀತಿ ಇರುತ್ತದೆ: ಯೋಗ್ಯತೆ ಎಷ್ಟೇ ಇರಬಹುದು, “ಯೋಗ” ಎನ್ನುವುದು ಬೇಕು. “ಯೋಗ” ಎನ್ನುವುದು ಇದ್ದರೆ ಮಾತ್ರ ಎಲ್ಲಗೋ ಹೋಗುತ್ತಾರೆ. ಕೆಲವೊಮ್ಮೆ ಯೋಗ ಚೆನ್ನಾಗಿದ್ದರೆ ಯೋಗ್ಯತೆ ಇಲ್ಲವೆಂದರೂ ಕೂಡಾ ನಾವು ಎಲ್ಲಗೆ ಬೇಕಾದರೂ ಹೋಗಿ ಬಿಡಬಹುದು. ಹಾಗಾಗಿ “ಯೋಗ” ಎನ್ನುವುದು ಬಹಳ ಮುಖ್ಯ. ಅದು ಕೆಲವರಿಗೆ ಅರ್ಥವರ್ಧನವಾದರೂ ಇರುತ್ತದೆ, ನಮಗೆ ಅದು ಸಹ ಇಲ್ಲವಲ್ಲ ಎನ್ನುವುದಷ್ಟೇ ನನ್ನ ಅನಿಸಿಕೆ. ಮಾನ್ಯ ಮಲ್ಕಾಪೂರಿಯವರಾದರೂ ಸ್ವಲ್ಪ ದೂರ ಹೋದರು.

(ಈ ಹಂತದಲ್ಲಿ ಸದನವು ನೆಗೆಗಡಲನಲ್ಲ ತೇಲಿತು)

ಆ ರೀತಿಯಾಗಿ ಬಹಳ ಹೆಮ್ಮೆ ಪಡುವಂಥ ಸ್ಥಾನವಾಗಿದ್ದು, ಅದಕ್ಕೆ ತಾವು ಆಯ್ಕೆಗೊಂಡಿರುವುದಕ್ಕೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ತಾವು ನಮಗೆಲ್ಲಾ ಸಭಾಪತಿಯಾಗಿದ್ದು, ಎಲ್ಲರಿಗೂ ತಾವು ಪಕ್ಷಾತೀತರಾಗಬೇಕು ಎಂಬ ನಿರೀಕ್ಷೆ ಇದೆ. ವ್ಯವಸ್ಥೆಯಲ್ಲಿ ತಾವು ಪಕ್ಷಾತೀತರ. ತಾವು ಇವತ್ತು ನಮ್ಮ ಪಕ್ಷಕ್ಕೆ ರಾಜೀನಾಮೆ ಕೊಡಬೇಕಾದಂಥ ದಿನವಾಗಿದೆ. ಆ ಪೀಠದಲ್ಲಿ ಕುಳಿತುಕೊಳ್ಳುವ ಮುನ್ನಾ ತಾವು ಸೇರಿದ ರಾಜಕೀಯ ಪಕ್ಷಕ್ಕೆ ಮೂಲಭೂತವಾಗಿ ರಾಜೀನಾಮೆಯನ್ನು ನೀಡಿ ಬಂದಿರುತ್ತೀರಿ ಎಂಬ ವಿಶ್ವಾಸ ಇದೆ. ಹಾಗಾಗಿ ತಾವು ಪಕ್ಷಾತೀತರಾಗಿ ಇರುತ್ತೀರಿ ಎಂಬುದರ ಬಗ್ಗೆ ನಮಗೆ ಯಾರಿಗೂ ಸಂಶಯ ಇರುವುದಿಲ್ಲ. ಸಾಂದರ್ಭಿಕವಾಗಿ ನಮ್ಮನ್ನು ತಿದ್ದಿ, ಬೆಳೆಸಿ ಎಂದು ಹೇಳುತ್ತಾ, ತಮಗೆ ಭಗವಂತ ಯಶಸ್ಸನ್ನು ನೀಡಲಿ. ಭಗವಂತ ಎಷ್ಟು ವರುಷಗಳ ಕಾಲ ತಮಗೆ ಆಯಸ್ಸನ್ನು ನೀಡಿರಬಹುದು, ಅಷ್ಟೂ ಕಾಲ ತಾವು ಇದೇ ಸದನದ ಸದಸ್ಯರಾಗಿ, ಸಭಾಪತಿಗಳಾಗಿ ಈ ರಾಜ್ಯಕ್ಕೆ ಮಾರ್ಗದರ್ಶನ ನೀಡುವಂಥ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ನನ್ನ ಮಾತನ್ನು ಮುಗಿಸುತ್ತೇನೆ. ಧನ್ಯವಾದಗಳು.

ಸಭಾಪತಿಯವರು:- ಮಾನ್ಯ ಪ್ರತಾಪ ಸಿಂಹ ನಾಯಕ್‌ರವರೇ ಮಾತನಾಡಿ. ಸಮಯದ ಅಭಾವ ಇದೆ. ಈ ಮಾತನ್ನು ತಮಗೆ ಮಾತ್ರ ಹೇಳುತ್ತಿಲ್ಲ. ಆದ್ದರಿಂದ ಆದಷ್ಟು ಸ್ವಲ್ಪ ಸಮಯವನ್ನು ನೋಡಿಕೊಂಡು ಮಾತನಾಡಿ.

ಶ್ರೀ ಪ್ರತಾಪ ಸಿಂಹ ನಾಯಕ್ ಕೆ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನಾನು ಕೊನೆಯ ಬೆಂಚಿನ ವಿದ್ಯಾರ್ಥಿಗಳ ಪರವಾಗಿ ತಮಗೆ ಅಭಿನಂದನೆ ಸಲ್ಲಿಸಲು ನಿಂತಿದ್ದೇನೆ. ನಾನು ಎದ್ದು ನಿಲ್ಲುವಾಗಲೇ ತಾವು ನನಗೆ ಸಾಧ್ಯವಾದಷ್ಟು ಕಡಿಮೆ ಮಾತನಾಡಿ ಎಂದು ಸೂಚನೆ ನೀಡಿದ್ದೀರಿ.

ಸಭಾಪತಿಯವರು:- ಆ ರೀತಿ ಏನಿಲ್ಲ, ಮಾತನಾಡಿ.

ಶ್ರೀ ಪ್ರತಾಪ ಸಿಂಹ ನಾಯಕ್ ಕೆ:- ಮಾನ್ಯ ಸಭಾಪತಿಯವರೇ, ಇದೊಂದು ರೀತಿ ಸಾಮಾನ್ಯವಾಗಿ ನಮ್ಮ ಸ್ಥಿತಿ ಎಂದು ಹೇಳುವ ಕಾರಣಕೋಸ್ಕರ ಹಿರಿಯರು, ಹಿರಿಯರ ಮಾತು, ಅವರ

ಅನುಭವಕ್ಕೆ ನಾವು ಖಂಡಿತವಾಗಿ ಗೌರವ ನೀಡುತ್ತೇವೆ. ನಾವು ಕಿರಿಯರಾದ್ದರೂ, ನಮ್ಮಲ್ಲಿಯೂ ಸ್ವಲ್ಪ ಏನೋ ಮಾತನಾಡುವುದು ಇದೆ ಎಂಬ ಕಾರಣದಿಂದಾಗಿ ನಮಗೆ ಸಮಯ ಸಿಕ್ಕಿದಾಗ ಸ್ವಲ್ಪ ಮಾತನಾಡಲು ಅವಕಾಶ ಕಲ್ಪಿಸಬೇಕು. ಈ ಹಿಂದೆ ಸಹ ತಾವು ಮಾತನಾಡಲು ಅವಕಾಶ ಕಲ್ಪಿಸಿದ್ದೀರಿ. ಇನ್ನು ಮುಂದೆ ಸಹ ಅದೇ ರೀತಿ ಮಾತನಾಡಲು ಅವಕಾಶ ನೀಡುತ್ತೀರಿ ಎಂಬ ಭರವಸೆಯೊಂದಿಗೆ ತಮಗೆ ಅಭಿನಂದನೆ ಹೇಳಲು ನಿಂತಿದ್ದೇನೆ. ಹಿಂದಿನ ಬೆಂಚಿನ ವಿದ್ಯಾರ್ಥಿಗಳು ಎಂದಾಕ್ಷಣ ಅವರು ದಡ್ಡರು ಎಂದರ್ಥ ಅಲ್ಲ. ತರಗತಿಯಲ್ಲಿ ಮುಂದಿನ ಬೆಂಚಿನಲ್ಲಿ ಕುಳಿತುಕೊಂಡಿರುವ ವಿದ್ಯಾರ್ಥಿಗಳು ಏನಾಗಿದ್ದಾರೆ ಎಂಬುದನ್ನು ತಾವು ಕೇಳುವುದಾದರೆ, ಅವರು Treasury Bench ನಲ್ಲಿ, ವಿದೇಶದಲ್ಲೆಯೋ....

ಸಭಾಪತಿಯವರು:- ಮಾನ್ಯ ಸದಸ್ಯರೇ, ನಾನು ಶಾಲಾ-ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುವಾಗ ಹಿಂದಿನ ಬೆಂಚಿನಲ್ಲಿಯೇ ಕುಳಿತುಕೊಳ್ಳುತ್ತಿದ್ದೆನು.

ಶ್ರೀ ಪ್ರತಾಪ ಸಿಂಹ ನಾಯಕ್ ಕೆ:- ಮಾನ್ಯ ಸಭಾಪತಿಯವರೇ, ಅದೇ ಮಾತನ್ನು ನಾನು ಹೇಳಲು ಬರುತ್ತಿದ್ದೆನು. ಅದರಿಂದಾಗಿಯೇ ತಾವು ಇವತ್ತು ಸಭಾಪತಿಗಳಾಗಿದ್ದೀರಿ.

(ಮುಂದು)

(1085) 21.12.2022/1.10/ಎಸ್ಕೆ-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ. ಪ್ರತಾಪಸಿಂಹ ನಾಯಕ್ (ಮುಂದು):-

ಅದನ್ನೇ ನಾನು ಹೇಳುವುದಕ್ಕೆ ಇಷ್ಟು ಪಡುವುದು. Treasury Bench ನಲ್ಲಿಯೋ, ವಿದೇಶಗಳಲ್ಲಿ ಅಥವಾ ಎಲ್ಲೆಯೋ ಇರುತ್ತಾರೆ. ಆದರೆ ಹಿಂದಿನ ಬೆಂಚಿನ ವಿದ್ಯಾರ್ಥಿಗಳು ಜನ ಸಮುದಾಯದ ಮಧ್ಯೆಯಿದ್ದು, ಜನರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿ, ಇಲ್ಲಿ ಹೆಚ್ಚಿನದಾಗಿ ಯಾರು ಸದಸ್ಯರಾಗಿ ಬಂದು ಕುಳಿತಿದ್ದಾರೋ, ಅವರೆಲ್ಲರೂ ಆ ಅನುಭವದ ಹಿನ್ನೆಲೆಯಲ್ಲಿಯೇ, ಹಿಂದಿನ ಬೆಂಚಿನ

ವಿದ್ಯಾರ್ಥಿಗಳಾಗಿ ಈ ಸದನದ ಸದಸ್ಯರಾಗಿ ಬಂದಿದ್ದಾರೆ ಎಂಬುದು ನನ್ನ ನಂಬಿಕೆ. ನಾನು ಒಂದು ಮಾತನ್ನು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಇವತ್ತು ತಮ್ಮನ್ನು ಆಯ್ಕೆ ಮಾಡಿದಂತಹ ವಿಧಾನ ಮತ್ತು ಈ ಸದನಕ್ಕೆ ಅತ್ಯಂತ ಗೌರವ ಬರುವ ರೀತಿಯಲ್ಲಿ "ಚಿಂತಕರ ಛಾವಡಿ" ಅಥವಾ "ಹಿರಿಯರ ಮನೆ" ಎಂದು ಹೇಳುವಂತಹ ದೃಷ್ಟಿಯಲ್ಲಿ ಪ್ರಜಾಪ್ರಭುತ್ವದ ಸಂಖ್ಯಾ ಬಲಕ್ಕೆ ಹೆಚ್ಚಿನ ಮಹತ್ವವಿದೆ. ಕೆಲವೊಂದು ಸಂದರ್ಭಗಳಲ್ಲಿ ಸಂಖ್ಯೆ, ಪಕ್ಷ ಮತ್ತು ನಮ್ಮ ನಂಬಿಕೆ ಎಲ್ಲವನ್ನೂ ಮೀರಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸುವ ದೃಷ್ಟಿಯಲ್ಲಿ ಮತ್ತು ಅದರ ಬಗ್ಗೆ ಗೌರವ ಬರುವ ದೃಷ್ಟಿಯಲ್ಲಿ ಎಲ್ಲರೂ ಒಂದಾಗಿ ಮಾಡಬೇಕಾದಂತಹ ಕೆಲವೊಂದು ಸಂಗತಿಗಳಲ್ಲಿ ಸಭಾಪತಿಯ ಆಯ್ಕೆಯೂ ಒಂದು ಎಂದು ಹೇಳುವಂತಹ ನಂಬಿಕೆಯ ಜೊತೆಗೆ ಇವತ್ತು ಇಡೀ ಸದನ ಅಂದರೆ "ಮೇಲ್ಮನೆ, ಹಿರಿಯ ವೇದಿಕೆ" ಎಲ್ಲರೂ ಒಟ್ಟಾಗಿ ತಮ್ಮನ್ನು ಆಯ್ಕೆ ಮಾಡಿರುವಂಥದ್ದು ತಮ್ಮ ಅತ್ಯಂತ ಹಿರಿತನಕ್ಕೆ ಆಯ್ಕೆ ಮಾಡಿರುವಂತಹದು. ತಾವು ಏನು ಈ ಸದನದಲ್ಲಿ ಇತಿಹಾಸದಲ್ಲಿ ನಿರ್ಮಿಸಿದ್ದೀರಿ. ಅದಕ್ಕೆ ಇದೊಂದು ತಮಗೆ ಕೊಟ್ಟಂತಹ ವಿಶೇಷ ಗೌರವ ಎಂದು ಹೇಳುವಂತಹ ಭಾವನೆಯನ್ನು ವ್ಯಕ್ತಪಡಿಸುತ್ತಾ, ಕಿರಿಯ ಸದಸ್ಯರ ಪರವಾಗಿ ನಾನು ತಮಗೆ ಹೃತ್ಪೂರ್ವಕವಾದ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಕೇವಲ ಮಾನ್ಯ ಭೋಜೇಗೌಡರಿಗೆ ಮಾತ್ರ ಮಂಕುತಿಮ್ಮನ ಕಗ್ಗ ಸೀಮಿತವಾಗಿಲ್ಲ ನಮಗೂ ಗೊತ್ತಿದೆ ಎಂದು ಹೇಳುವುದಕ್ಕೊಸ್ಕರ ಮಂಕುತಿಮ್ಮನ ಕಗ್ಗದ ಕೆಲವು ಸಾಲುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಯಾವುದೇ ವ್ಯವಸ್ಥೆ, ಸಂಸ್ಥೆ, ಸಂಘಟನೆ ಇರಲಿ, ಅದು ಬೆಳೆಯುವುದು ಯಾವಾಗ ಎಂದು ಕೇಳಿದರೆ,

**ಹೊಸ ಚಿಗುರು ಹಳೆ ಬೀರು ಕೂಡಿರಲು ಮರಸೊಬಗು|
ಹೊಸಯುಕ್ತಿ ಹಳೆ ತತ್ವದೊಡಗೂಡೆ ಧರ್ಮ|
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜನವು ಜನಜೀವನಕೆ-ಮಂಕುತಿಮ್ಮ||**

ಎಂದು ಹೇಳುವಂತಹ ಮಾತು. ಕರೋನಾ ಸಂದರ್ಭದಲ್ಲಿ ಈ ಸದನಕ್ಕೆ ಹೊಸ ಸದಸ್ಯರಾಗಿ ಬಂದಂತಹವನು ನಾನು. ನಮಗೆ ಮಾತನಾಡುವ ಅವಕಾಶಗಳ ಕೊರತೆ ಖಂಡಿತವಾಗಿಯೂ ಆಗಿದೆ. ಹಿರಿಯ ಸದಸ್ಯರೆಲ್ಲರೂ ಮಾತನಾಡುವಾಗ, ಯಾವುದೋ ಒಂದು ಸಂದರ್ಭಗಳಲ್ಲಿ ಕಿರಿಯ ಸದಸ್ಯರಿಗೆ ಮೊದಲು ಮಾತನಾಡುವ ಅವಕಾಶವನ್ನು ಕೊಟ್ಟಾಗ, ಹಿರಿಯ ಸದಸ್ಯರು ಮಾತನಾಡಿರುವ ವಿಷಯಗಳನ್ನು

ತಿಳಿದುಕೊಂಡು, ಅವರು ಹೇಳಿರುವ ವಿಷಯಗಳ ಮೇಲೆ ಏನಾದರೂ ತಪ್ಪುಗಳಿದ್ದರೆ, ಬಹುಶಃ ಹಿರಿಯ ಸದಸ್ಯರು ಅದನ್ನು ಸುಧಾರಿಸಿಕೊಂಡು, ಸರಿಯಾದ ಮಾರ್ಗದರ್ಶನವನ್ನು ಮಾಡಿ, ಅವರು ಮಾತನಾಡಿರುವುದರಲ್ಲಿ, ಇಂತಹದ್ದರಲ್ಲಿ ಸರಿಯಿಲ್ಲ ಎಂದು ಹೇಳುವಂತಹ ಒಂದು ಸಂದರ್ಭವಾದರೂ ಸದನದಲ್ಲಿ ನಮಗೆ ಮಾತನಾಡುವ ಅವಕಾಶ ಸಿಗಬಹುದು ಎನ್ನುವುದು ನನ್ನ ಭಾವನೆ. ಅದು ಇಲ್ಲವೆಂದು ಹೇಳಿದರೆ, ಸಹಜವಾಗಿ ಪ್ರಶೋತ್ತರ ವೇಳೆಯಲ್ಲಿ ಹಿರಿಯ ಸದಸ್ಯರು ತಮ್ಮ ತಮ್ಮ ಅಭಿಪ್ರಾಯವನ್ನು ಕೊಡುವಾಗ, ನನಗೆ ಕಂಡಿದ್ದು, ಕೊನೆ ವೇಳೆಯಲ್ಲಿ ನಮಗೆ ಮಾತನಾಡುವ ಅವಕಾಶ ಸಿಗದಂತಹ ರೀತಿಯಲ್ಲಿ ಸದನದ ಸಮಯದ ಕೊರತೆ ಕಾಣುವಾಗ ನೀನು ಮಾತನಾಡುವುದು ಬೇಡ. ನೀನು ಆಡಳಿತ ಪಕ್ಷವಾದರೆ, ಇನ್ನೂ ಮಾತನಾಡುವುದು ಬೇಡ ಎಂದು ಹೇಳುವಂತಹ ಅರ್ಥ ಬರುತ್ತದೆ. ಹಾಗಾಗಿ, ತಾವು ಹಿಂದೆಯೂ ಕಿರಿಯ ಸದಸ್ಯರಿಗೆ ಮಾತನಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದೀರಿ. ಇನ್ನು ಮುಂದೆಯೂ ಕಿರಿಯ ಸದಸ್ಯರಿಗೆ ಮಾತನಾಡುವ ಅವಕಾಶವನ್ನು ಕಲ್ಪಿಸಿಕೊಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಈ ಸದನದಲ್ಲಿ ತುಂಬಾ ಜನ ಸದಸ್ಯರು ಮಾತನಾಡುವಾಗ, ತಮ್ಮ ಇತಿಹಾಸವನ್ನು ನೆನಪಿಸುವ ಸಂದರ್ಭದಲ್ಲಿ ತಮಗೆ ಎಷ್ಟೆಂದು ವರ್ಷವಾಗಿದೆ ಎಂದು ಹೇಳಿದರು. ಆದರೆ ನಾನು ಬೆಳೆಯುವಂತಹ ಪಕ್ಷದಲ್ಲಿ ನನಗೆ ಏನು ಕಲಿಸಿಕೊಟ್ಟಿದ್ದಾರೆ ಎಂದು ಹೇಳುವುದಾದರೆ, ಯಾರಿಗೆ ಒಳ್ಳೆಯ ಹಿರಿತನ ಮತ್ತು ಒಳ್ಳೆಯ ಅನುಭವವಿದೆ. ಅವರು ಬರುವುದರಿಂದ, ಈ ದೇಶ ಮತ್ತು ರಾಜ್ಯದ ವ್ಯವಸ್ಥೆಗಳಿಗೆ ಒಳ್ಳೆಯದಾಗುತ್ತದೆ ಎನ್ನುವುದಾದರೆ, ಅಂತಹವರನ್ನು ಸೇರಿಸಿಕೋ. ನೀನು ಎಷ್ಟೋ ವರ್ಷಗಳಿಂದ ಅಲ್ಲಿ ಇದ್ದೆ ಎನ್ನುವ ಕಾರಣಕ್ಕೋಸ್ಕರ ನಿನಗೆ ಅವಕಾಶ ಸಿಗದಿದ್ದರೂ ಪರವಾಗಿಲ್ಲ. ಈ ವಿಚಾರ ಮತ್ತು ಸಂಘಟನೆ ಬೆಳೆಯುವಂತಹ ದೃಷ್ಟಿಯಲ್ಲಿ ಅದು ನಮ್ಮ ದೇಶದ ಸಂಸ್ಕೃತಿಯ ಭಾಗವೂ ಕೂಡ ಎಲ್ಲಂದ ಒಳ್ಳೆಯದು ಬರುತ್ತದೆಯೋ, ಅದು ಬರಲಿ. ಆ ದೃಷ್ಟಿಯಲ್ಲಿ ನಾವು ಒಳ್ಳೆಯದನ್ನು ಸ್ವೀಕರಿಸುವುದರಿಂದಾಗಿ, ನಾವು ಇವತ್ತು ಬೆಳೆಯುತ್ತಿದ್ದೇವೆ. ನಮ್ಮ ಸಂಘಟನೆ ಬೇರೆ ಬೇರೆ ಕಡೆ ವ್ಯಾಪ್ತಿಯಾಗಿ ಬೆಳೆಯುತ್ತಿದೆ. ಈ ವಿಚಾರ ಜಗತ್ತಿಗೆ ತಲುಪುತ್ತಿದೆ ಎಂದು ಹೇಳುವಂತಹ ಮಾತನ್ನು ಹೇಳುತ್ತಾ, ಡಾ.ವಿ.ಎಸ್. ಆಚಾರ್ಯರವರು ಒಂದು ಮಾತು ಹೇಳುತ್ತಿದ್ದರು. ಹಾಗೆಯೇ, ಹಿರಿಯ ಸದಸ್ಯರಾದ ಮಾನ್ಯ ಆಯನೂರು ಮಂಜುನಾಥ್‌ರವರು ಮಾತನಾಡುವಾಗ ಒಂದು ಮಾತು ನನ್ನ ನೆನಪಿಗೆ ಬಂತು.

ಕಟ್ಟಾಳುವಾದರೂ ಇಲ್ಲ.
ಕಡು ಜಾಣನಾದರೂ ಇಲ್ಲ
ಕನವರಿಸಿದರೂ ಇಲ್ಲ
ಬೆಟ್ಟವನೇ ಹೊತ್ತು ತಂದಿಟ್ಟರೂ ಇಲ್ಲ
ಸೃಷ್ಟಿಶ ಜಗದೀಶ ಕೊಟ್ಟರೆ ಉಂಟು
ಕೊಡದಿದ್ದರೆ ಇಲ್ಲ.

ಎನ್ನುವ ಬಗ್ಗೆ ಡಾ. ವಿ.ಎಸ್. ಆಚಾರ್ಯ ಹೇಳುತ್ತಿದ್ದರು. ರಾಜಕೀಯ ಜೀವನದಲ್ಲಿ ಕೆಲಸ ಮಾಡುತ್ತಾ ಹೋಗುವಾಗ, ನಾವು ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಹಾಗಂತಾ ಹೇಳಿ, ನಮ್ಮ ಮೂಲ ಉದ್ದೇಶವನ್ನು ಮರೆತು ನಮ್ಮ ವೈಯಕ್ತಿಕ ಸಂಗತಿಗಳ ಬಗ್ಗೆ ನಾವು ಹೆಚ್ಚು ಆಲೋಚನೆಯನ್ನು ಮಾಡದಿದ್ದಾಗ ಮಾತ್ರ ಆ ಸಂಘಟನೆ ಬೆಳೆಯುತ್ತದೆ ಎನ್ನುವ ಬಗ್ಗೆ ನಮ್ಮ ಹಿರಿಯರು ಕಲಿಸಿಕೊಟ್ಟಿದ್ದಾರೆ. ತಾವು ಈ ವಯಸ್ಸಿನಲ್ಲಿಯೂ ಕೂಡ ಎಂಟು ಬಾರಿ ಶಾಸಕರಾಗಿ, ಮೂರು ಬಾರಿ ಸಭಾಪತಿಯಾಗಿರುವ ಬಗ್ಗೆ ಬಹಳಷ್ಟು ಜನ ಸದಸ್ಯರು ಹೇಳಿರುವ ಮಾತನ್ನು ನಾನು ಈ ಸದನದ ಸದಸ್ಯನಾಗಿ ಕೇಳಿದ್ದೇನೆ. ತಾವು ಹೇಗೆ ಆಯ್ಕೆಯಾಗಿದ್ದೀರಿ ಎಂದು ಕೇಳಿದರೆ, ತಮ್ಮ ಆ ರೀತಿಯ ಪ್ರಯತ್ನ, ತಪಸ್ಸನ್ನು ಜೀವನದಲ್ಲಿ ನಡೆಸಿದ್ದೀರಿ ಎಂದು ಹೇಳುವಂತಹ ಮಾತನ್ನು ಒಪ್ಪಿಕೊಳ್ಳುತ್ತಾ, ಬೆಳಗ್ಗೆ ಐದೂವರೆ-ಆರು ಗಂಟೆಗೆ ವಿಧಾನಸೌಧದ ಸುತ್ತ walking ಮಾಡುತ್ತಾ, ತಮ್ಮ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯವನ್ನು ಬೆಳೆಸಿಕೊಂಡ ಕಾರಣ ಇಷ್ಟೊಂದು ಸುದೀರ್ಘವಾಗಿ ರಾಜಕೀಯ ಜೀವನದಲ್ಲಿ ತಮ್ಮ ಪ್ರಯತ್ನದ ಫಲವಾಗಿ ಸಭಾಪತಿ ಪೀಠದಲ್ಲಿ ಕುಳಿತಿದ್ದೀರಿ. ತಮ್ಮ ಮಾರ್ಗದರ್ಶನ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದೀರಿ ಎನ್ನುವಂತಹ ಮಾತನ್ನು ಹೇಳುತ್ತಾ, ಈ ವಿಶೇಷ ಸಂದರ್ಭದಲ್ಲಿ ನಾನು ಹೇಳುವಂತಹ ಅದೇ ಮಾತನ್ನು ಮಾನ್ಯ ಆಯನೂರು ಮಂಜುನಾಥ್‌ರವರು ಹೇಳಿದರು. ನಾನು ಮತ್ತು ಮಾನ್ಯ ರಘುನಾಥರಾವ್ ಮಲ್ಕಾಪೂರಿಯವರು ಸುದೀರ್ಘವಾದ ರಾಜಕೀಯ ಜೀವನ ಒಟ್ಟಿಟ್ಟಿಗೆ ಪ್ರಾರಂಭವಾಗಿರುವಂತಹದ್ದು. ಅಂತಹದ್ದರಲ್ಲ ನಾವು ಇಲ್ಲವೆಂದೆಂದೆ ತಲುಪಿದ್ದೇವೆ. ಎಷ್ಟೋ ಜನರಿಗೆ ಅವಕಾಶವೇ ಇಲ್ಲ. ಅಂತಹದ್ದರಲ್ಲ ನಾವು ಬಂದಿದ್ದೇವೆ. ತಾವು ಸಭಾಪತಿ ಪೀಠದಲ್ಲಿ ಕುಳಿತಿರುವ ಬಗ್ಗೆ ಅತ್ಯಂತ ಸಂತೋಷವಾಗಿದೆ ಮೊದಲೇ ನಮಗೆ ತಮ್ಮ ಮೇಲೆ ಪ್ರೀತಿಯಿದೆ. ಈಗ ಇನ್ನು ಹೆಚ್ಚಿನದಾಗಿ ಪ್ರೀತಿಯಿದೆ. ಆ ದೃಷ್ಟಿಯಲ್ಲಿ, ಈ ಸದನವನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗುವಂತಹ ಶಕ್ತಿ

ಮತ್ತು ಸಾಮರ್ಥ್ಯ ತಮಗೆ ಇದೆ. ನಮ್ಮೆಲ್ಲರನ್ನು ಈ ಪ್ರಜಾಪ್ರಭುತ್ವದ ಪ್ರಯಾಣದಲ್ಲಿ ಒಟ್ಟಿಗೆ ಕರೆದುಕೊಂಡು ಹೋಗುತ್ತೀರಿ ಎನ್ನುವಂತಹ ಮಾತನ್ನು ಹೇಳುತ್ತಾ, ತಮಗೆ ಹೃದಯಪೂರ್ವಕವಾಗಿ ಅಭಿನಂದಿಸಿ, ನನ್ನ ಮಾತನ್ನು ಮುಗಿಸುತ್ತೇನೆ.

ಸಭಾಪತಿಯವರು:- ಮಾನ್ಯ ಎನ್. ರವಿಕುಮಾರ್‌ರವರೇ, ತಾವು ಮಾತನಾಡಿ.

ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ತಾವು ಮೂರನೇ ಬಾರಿಗೆ ಸಭಾಪತಿಯಾಗಿ ಆಯ್ಕೆಯಾಗಿದ್ದಕ್ಕೆ, ನಾನು ತುಂಬಾ ಹೃದಯದ ಅಭಿನಂದನೆಯನ್ನು ಈ ಸಂದರ್ಭದಲ್ಲಿ ಸಲ್ಲಿಸುತ್ತೇನೆ. ಹುಬ್ಬಳ್ಳಿಯ Lamington High School ನಲ್ಲಿ ನಾವು ABVP (Akhil Bharatiya Vidyarthi Parishad) ನಲ್ಲಿದ್ದಾಗ, English Grammar Coaching Class ಬಡವರಿಗೋಸ್ಕರ ನಡೆಸುತ್ತೇವೆ. ಅಲ್ಲಿ ಜಾಗ ಕೊಡಿಸಿ ಎಂದು ನಾವು ತಮ್ಮ ಹತ್ತಿರ ಹೇಳಿಸುವುದಕ್ಕೆ ಬಂದಿದ್ದೀವಿ. ಆ coaching class ನಡೆಸುವುದಕ್ಕೆ ಅನುಮತಿ ಕೊಟ್ಟರಲ್ಲ. ತಾವು ಹೇಳಿದ ಮೇಲೆ ಜಾಗವನ್ನು ಕೊಟ್ಟರು. ಇಷ್ಟತ್ತು ವರ್ಷಗಳ ಹಿಂದೆ ಅಲ್ಲಿ English Grammar Coaching Class ಗ್ರಾಮೀಣ ವಿದ್ಯಾರ್ಥಿಗಳಿಗೆ ನಮ್ಮ ಹುಬ್ಬಳ್ಳಿಯ ನಾಥು ಸಾರ್ ಇವರೆಲ್ಲಾ ತಮ್ಮ ದೊಡ್ಡ ಬಳಗದಲ್ಲಿ ಇದ್ದಿದ್ದು ಎಲ್ಲವೂ ಕೂಡ ಗೊತ್ತಿದೆ. ಕಂಬಳ ಸಿದ್ಧಪ್ಪ ಮಾರ್ಗ ಅಂದರೆ, ಸಾಮಾನ್ಯವಾಗಿ ಹೈಸ್ಕೂಲಿನಿಂದ ಪ್ರಾರಂಭವಾದ ತಮ್ಮ ವೃತ್ತಿ ಜೀವನ ಶಿಕ್ಷಣ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಎಂಟು ಬಾರಿ ಆಯ್ಕೆಯಾಗಿರುವ ಮೂಲಕ ಸದಸ್ಯರಾಗಿರುವ ತಮಗೆ ಶಿಕ್ಷಣ ಕ್ಷೇತ್ರದ ಅನೇಕ ಮಜಲುಗಳು ತಿಳಿದಿದೆ. ಒಂದು ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತೇನೆ. ನಾನು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಈ ಸದನದಲ್ಲಿ ಹೆಚ್ಚು ಚರ್ಚೆಯಾಗುವುದು ಯಾವುದು ಎಂದು ಹೇಳುವುದಾದರೆ, ಶಿಕ್ಷಣದ ಕುರಿತಾಗಿ ಹೆಚ್ಚು ಚರ್ಚೆಯಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಯಾವ ವಿಷಯ ಚರ್ಚೆಯಾಗುತ್ತದೆ? ಇಲ್ಲಿ ಬಹಳಷ್ಟು ಜನ ಸದಸ್ಯರಿಗೆ ಗೊತ್ತಿರುವಂತೆ, ಶಿಕ್ಷಕರು, ಪ್ರೊಫೆಸರ್‌ರುಗಳ ಬಗ್ಗೆ ಚರ್ಚೆಯಾಗುತ್ತದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಆಗೋ ಹೀಗೋ ಮಾತ್ರ ಸ್ವಲ್ಪ ಬರುತ್ತದೆ. ಅದಕ್ಕೆ ನನಗೆ ಅನಿಸುವುದೇನೆಂದರೆ, ಶಿಕ್ಷಣ ಮೊದಲು, ಶಿಕ್ಷಕ ಮೊದಲು ಎನ್ನುವುದಾದರೆ, ನಾನು ಶಿಕ್ಷಣಕ್ಕೆ ಆದ್ಯತೆಯನ್ನು ಕೊಡುತ್ತೇನೆ. ಮುಂದಿನ

ಆದ್ಯತೆ ಶಿಕ್ಷಕನಾಗಬೇಕು. ಶಿಕ್ಷಣದಲ್ಲ ಮೊದಲನೇ ಆದ್ಯತೆ ಬಂದು ಬಿಟ್ಟರೆ ವಿದ್ಯಾರ್ಥಿಗಳು ಮೊದಲನೇ ಆದ್ಯತೆಯಾಗಬೇಕು. ರಾಜ್ಯದಲ್ಲರುವ ವಿದ್ಯಾರ್ಥಿಗಳ ಇವತ್ತಿನ ಪರಿಸ್ಥಿತಿ ಏನಿದೆ? ಕಾಲೇಜು, ಸ್ಕೂಲ್, ವಿಶ್ವವಿದ್ಯಾಲಯಗಳ ಪರಿಸ್ಥಿತಿ ಏನಿದೆ, ಆ ಪರಿಸ್ಥಿತಿಯನ್ನು ನೋಡಲು ಕ್ಯಾಂಪಸ್‌ಗಳಿಗೆ ಹೋದರೆ, ಅಲ್ಲಿನ ಗುಣಮಟ್ಟವನ್ನು ನೋಡಿದರೆ, ಆಯೋಮಯ ಎನಿಸುತ್ತದೆ.

(ಮುಂದು)

(1086) 21.12.2022 1.20 TCH-AK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎನ್.ರವಿಕುಮಾರ್ (ಮುಂದು)

ಹಾಗಾಗಿ, ತಮಗೆ ಈ ವಿಷಯಗಳು ತಮಗೆ ಹೊಸದಲ್ಲ. ಮಾನ್ಯ ಸಭಾಪತಿಯವರೇ, ತಾವು ಶಿಕ್ಷಣ ಕ್ಷೇತ್ರದಿಂದಲೇ ಬಂದಿರುವುದರಿಂದ ಹೆಜ್ಜೆ-ಹೆಜ್ಜೆಗೂ ಕೂಡ ನಿಮಗೆ ಈ ರೀತಿಯ ವಿಷಯಗಳು ನಾಟುತ್ತವೆ ಮತ್ತು ಬರುತ್ತವೆ. ಸಾಕಷ್ಟು ಸಮಯದಲ್ಲ ಶಿಕ್ಷಣದ ಬಗ್ಗೆ ಹೆಚ್ಚು ಚರ್ಚೆಯಾಗಲಿ. ಆಮೇಲೆ ಯಾರು last beneficiary ಆಗಬೇಕೋ ಅವರಿಗೆ ಹೆಚ್ಚು ಗಮನ ಹಾಗೂ ಸಮಯ ಸಿಗುವ ರೀತಿ ಆಗಲಿ. ತಾವು ಮುತ್ತಡ್ಡಿಗಳು ಇದ್ದೀರಿ. ತಮಗೆ ಸಾಕಷ್ಟು ಅನುಭವ ಇದೆ. ಆ ಅನುಭವದ ಸಾರ ನಮಗಿಲ್ಲರಿಗೂ ಸಿಗುವಂತಾಗಲಿ. ಕೊನೆಯದಾಗಿ, ಸಮಾಜಕ್ಕೆ ಇದರ ಲಾಭವಾಗಲಿ ಎಂದು ಹೇಳುತ್ತಾ, 'ತಮ್ಮ ಅಮೃತಧಾರೆ ಇಡೀ ಸಮಾಜಕ್ಕೆ ಸಿಗುವ ರೀತಿ ಆಗಲಿ' ಎಂದು ಹೇಳುತ್ತಾ, ತಾವು ಸಭಾಪತಿಗಳಾಗಿದ್ದಕ್ಕೆ ಅಭಿನಂದಿಸುತ್ತೇನೆ. ಇದುವರೆಗೆ ಸಭಾಪತಿಗಳಾಗಿ ಕೆಲಸ ಮಾಡಿದಂತಹ ಶ್ರೀ ರಘುನಾಥ್ ರಾವ್ ಮಲ್ಲಾಪೂರಿಯವರಿಗೂ ಕೂಡ ಅಭಿನಂದಿಸುತ್ತಾ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ. ಧನ್ಯವಾದಗಳು.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ತಾವು ಮೂರನೆಯ ಬಾರಿಗೆ ಸಭಾಪತಿಯವರಾಗಿದ್ದೀರಿ. 8 ಬಾರಿ ಚುನಾಯಿತರಾಗಿದ್ದೀರಿ. ಇವತ್ತಿನ ದಿವಸ ಆ ಪೀಠಕ್ಕೆ ಒಂದು ಅತ್ಯಂತ ಗೌರವ ತಂದು ಕೊಟ್ಟಿರತಕ್ಕಂಥ

ವ್ಯಕ್ತಿಗಳಲ್ಲಿ ತಾವು ಮೊದಲನೆಯವರು ಎಂದು ಹೇಳಿದರೆ ಬಹುಶಃ ಅತಿಶಯೋಕ್ತಿಯಾಗುವುದಿಲ್ಲ. ಕರ್ನಾಟಕದ ಒಬ್ಬ ಹೆಮ್ಮೆಯ ಪುತ್ರ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿ 8 ಬಾರಿ ಸತತವಾಗಿ ಎಂ.ಎಲ್.ಸಿ.ಯಾಗಿ ಆಯ್ಕೆಯಾಗಿ, 3 ಬಾರಿ ಸಭಾಪತಿಗಳಾಗಿ ನಮ್ಮ ಭಾಗಕ್ಕೆ ಇರಬಹುದು, ಒಟ್ಟಾರೆಯಾಗಿ ಕರ್ನಾಟಕಕ್ಕೆ ಬಹಳ ದೊಡ್ಡ ಹೆಸರು ತಂದುಕೊಟ್ಟಿರತಕ್ಕಂಥವರ ಸಾಲಿನಲ್ಲಿ ತಾವು ಇದ್ದೀರಿ. ಬಹಳಷ್ಟು ಜನ ತಮ್ಮನ್ನು ಹೊಗಳಿರಬಹುದು. ಎಲ್ಲರೂ ನಿಮ್ಮನ್ನು ಅಭಿನಂದಿಸಿರಬಹುದು. ಆದರೆ ನನಗೆ ನಿಮ್ಮ ಮೇಲೆ ಸ್ವಲ್ಪ ಹೊಟ್ಟೆಕಿಚ್ಚಿದೆ. ನಾನು ತಮಗೆ ಶುಭಾಶಯಗಳನ್ನು ಹೇಳುತ್ತೇನೆ. ನಿಮ್ಮ ಆರೋಗ್ಯದಿಂದಾಗಿ ನಿಮಗೆ ಸಿಕ್ಕಿರತಕ್ಕಂಥ ಅವಧಿಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತೀರಿ ಎನ್ನತಕ್ಕಂಥ ಸಂಪೂರ್ಣ ಭರವಸೆ ನಮಗಿದೆ. ನನಗೆ ಏಕೆ ಹೊಟ್ಟೆಕಿಚ್ಚು ಎಂದರೆ, ತಾವು 8 ಬಾರಿ ಆಯ್ಕೆಯಾಗಿದ್ದೀರಿ. ಒಬ್ಬ ಸದಸ್ಯರಿಗೂ ಕೂಡ ತಾವು ಹೇಗೆ ಆಯ್ಕೆಯಾಗುತ್ತೀರಿ ಎನ್ನತಕ್ಕಂಥ ಆ ಗುಟ್ಟನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ವಿರೋಧ ಪಕ್ಷದ ನಾಯಕರು 'ಇವರು ಕಬ್ಬಡಿ ಪ್ಲೇಯರ್' ಎಂದು ಹೇಳುತ್ತಿದ್ದರು. ಇವರು ಈ ಹಿಂದೆ ಬಹಳ ಚೆನ್ನಾಗಿ ಕಬ್ಬಡಿ ಆಡುತ್ತಿದ್ದರು ಎಂದು ಹೇಳಿದರು. ಆದರೆ ಅವರು ಈಗ ಕಬ್ಬಡಿ ಆಡುವುದನ್ನು ನಿಲ್ಲಿಸಿದ್ದಾರೆಂದು ಅವರಿಗೇನಾದರೂ ಮನವರಿಕೆ ಇದೆಯೇ?

ಡಾ.ಕೆ.ಗೋವಿಂದರಾಜ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರು athlete.

ಶ್ರೀ ಲಕ್ಷ್ಮಣ ಸಂಗಪ್ಪ ಸವಡಿ:- ಇವತ್ತಿಗೂ ಕೂಡ ಅವರು ಎರಡು ವಿಚಾರಗಳನ್ನು ಗುಟ್ಟಾಗಿ ಇಟ್ಟಿದ್ದಾರೆ. ಮೊದನೆಯದಾಗಿ, 8 ಬಾರಿ ಹೇಗೆ ಆಯ್ಕೆಯಾಗಿದ್ದೇನೆ ಎಂದು ಯಾರಿಗೂ ತಿಳಿಸಿಲ್ಲ. ಇವತ್ತು ಕೂಡ ಅವರನ್ನು ಕಬ್ಬಡಿ ಆಡಲು ಬಿಟ್ಟರೆ ಕಬ್ಬಡಿ ಆಡುತ್ತಾರೆ. ಅಷ್ಟು ಆರೋಗ್ಯವಾಗಿ ಇಟ್ಟುಕೊಂಡಿರತಕ್ಕಂಥ ಆ ಗುಟ್ಟನ್ನೂ ಕೂಡ ಯಾರಿಗೂ ಹೇಳಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಅವರು ಕನ್ವೆಟ್ ಆಗಿಬಿಟ್ಟಿದ್ದಾರೆ. ಮ್ಯಾರಥಾನ್ ರೇಸ್ ರೀತಿ ನಡೆದುಕೊಂಡು ಹೋಗುತ್ತಿರುವುದು ಅಷ್ಟೇ.

ಡಾ.ತೇಜಸ್ವಿನಿಗೌಡ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಬಿ.ಕೆ.ಹರಿಪ್ರಸಾದ್ ರವರೇ, ಕಾಲು ಎಳೆಯದಿದ್ದರೆ ಕಬ್ಬಡಿಯನ್ನೇ ಆಡುವುದಕ್ಕೆ ಆಗುವುದಿಲ್ಲ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, ಅದಕ್ಕಾಗಿ ನಾನು ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ನಿಮ್ಮ ಆರೋಗ್ಯದ ಗುಟ್ಟೇನು ಮತ್ತು ರಾಜಕೀಯದಲ್ಲಿ 8 ಬಾರಿ ಸತತವಾಗಿ ಸೋಲಲ್ಲದ ಸರದಾರ ಎನ್ನತಕ್ಕಂಥ ಬಿರುದನ್ನು ತಾವೇನು ಪಡೆದುಕೊಂಡಿದ್ದೀರಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆ ಗುಟ್ಟನ್ನು ಯಾರಿಗೂ ಹೇಳಬೇಡಿ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, ನಮಗಿಲ್ಲರಿಗೂ ಒಂದು ಸ್ವಲ್ಪ ಹೇಳಿಕೊಡಬೇಡಿ. ಏಕೆಂದರೆ, ಗುರು-ಶಿಷ್ಯರು ಇರುತ್ತಾರೆ. ಗುರು ಎಂತಹ ವಿದ್ಯೆಯನ್ನು ಕಲಿತರೂ ಕೂಡ ಕೊನೆಯದಾಗಿ ಆ ಒಂದು ವಿದ್ಯೆಯನ್ನು ಶಿಷ್ಯನಿಗೆ ತಿಳಿಸಿ ಆಮೇಲೆ ಅವನು . . .

ಡಾ.ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರು ಮಾನ್ಯ ಮರಿತಿಬ್ಬೇಗೌಡ ರವರಿಗೆ ಹೇಳಿದ್ದಾರೆ. ಅವರೇ ನಾನು ಅವರ ಶಿಷ್ಯ ಎಂದು ಹೇಳಿದ್ದಾರೆ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಮರಿತಿಬ್ಬೇಗೌಡರಿಗೂ ಮತ್ತು ಅವರಿಗೂ ಒಂದು ಸ್ವಲ್ಪ ಏನೋ ಕುಚುಕು-ಕುಚುಕು ಇರಬೇಕು. ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರಿಗೆ ಹೇಳಿದ್ದೀರಿ. ಅದನ್ನು ನಮಗೂ ಹೇಳಿದರೆ ತಮಗೇನು ಗಂಟು ಲಾಸ್ ಆಗುತ್ತದೆ. ಅದಕ್ಕೆ ನನ್ನ ವಿನಂತಿ ಏನೆಂದರೆ, ದಯವಿಟ್ಟು ಈ ಒಂದು ಅಧಿವೇಶನ ಮುಗಿಯುವುದರೊಳಗಾಗಿ ನೀವು 8 ಬಾರಿ ಎಂ.ಎಲ್.ಸಿ.ಯಾಗಿ ಆಯ್ಕೆಯಾಗಿರುವುದು ಮತ್ತು ತಾವು ಇದುವರೆಗೂ ಕಬ್ಬಡಿ ಆಡುವುದು ಅಷ್ಟೇ ಅಲ್ಲದೇ ಇವತ್ತಿಗೂ ಕೂಡ ತಾವು ಸೈಕಲ್ ತುಳಿಯುತ್ತೀರಿ ಎಂದು ಕೇಳಿದ್ದೇನೆ. ಅವೆರಡೂ ಗುಟ್ಟನ್ನು ನಮಗೆ ಹೇಳಿಕೊಟ್ಟರೆ ಸಾಕು. ಇನ್ನುಳಿದಿದ್ದೆಲ್ಲವನ್ನೂ ನಾವು ತಿಳಿದುಕೊಳ್ಳುತ್ತೇವೆ ಮತ್ತು ತಿಳಿದುಕೊಂಡಿದ್ದೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಲಕ್ಷ್ಮಣ ಸಂಗಪ್ಪ ಸವದಿಯವರೇ, ಈಗ ತಾವು ನಮ್ಮನ್ನು ಕುರಿತು, ಅವರಿಗೆ ಮಾತ್ರ ಹೇಳಿಕೊಡುತ್ತೀರಿ, ನಮಗೂ ಸ್ವಲ್ಪ ಹೇಳಿಕೊಡಿ ಎಂದು ಹೇಳುತ್ತಿದ್ದೀರಲ್ಲಾ; ಅದಕ್ಕೂ ಒಂದು

ಇದೆ. ರಾಮಕೃಷ್ಣ ಪರಮ ಹಂಸರು ಕಾಳದೇವಿಯನ್ನು ಪೂಜೆ ಮಾಡುತ್ತಾ ಯಾವಾಗಲೂ ಕೂಡ, ಶ್ರೀಮಠದಲ್ಲ ನಾನು ಹೇಳದಂತಹ ಪ್ರವಚನಗಳನ್ನು ಉಪದೇಶಗಳನ್ನು ಕೇಳಿಕೊಂಡು ಹೋಗತಕ್ಕಂಥ ಭಕ್ತರು ಬೇಡ; ತಾವು ನನ್ನ ಪ್ರಶ್ನೆ ಮಾಡತಕ್ಕಂಥ ಶಿಷ್ಯರನ್ನು ಕೊಂಡು ತಾಯಿ ಎಂದು ಕೇಳುತ್ತಿದ್ದರಂತೆ. ಅವರಲ್ಲೆಲ್ಲಾ ಅವರನ್ನು ಪ್ರಶ್ನೆ ಮಾಡತಕ್ಕಂಥ ಶಿಷ್ಯ ಸಿಕ್ಕಿರುವುದು ಸ್ವಾಮಿ ವಿವೇಕಾನಂದ ಒಬ್ಬರೆ. ಆದ್ದರಿಂದ ನಿಮಗೆಲ್ಲಾ ಅವರು ಹೇಳುವುದಕ್ಕೆ ಆಗುವುದಿಲ್ಲ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಮರಿತಿಬ್ಬೇಗೌಡರವರೇ, ತಾವು ನನ್ನನ್ನು ಅರ್ಥ ಮಾಡಿಕೊಂಡಿಲ್ಲ.

ಡಾ.ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಬೇಡಿಕೆ ಚೆನ್ನಾಗಿದೆ. ತಾವು ಇದನ್ನು ಈಡೇರಿಸುವುದಕ್ಕೆ ಆಗುವಂತಹ ಬೇಡಿಕೆ ಅಲ್ಲ. ಹಾಗಾಗಿ, ತಾವು ಭರವಸೆ ಕೊಡಬೇಡಿ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, ನಾನು ಕೂಡ ರಾಮಕೃಷ್ಣ ಪರಮ ಹಂಸರಿಗೆ ಸ್ವಾಮಿ ವಿವೇಕಾನಂದರು ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದರಲ್ಲಾ . . . ನಾನು ಅವರನ್ನು ಹೊಗಳುತ್ತಿಲ್ಲ. ಅವರೆಲ್ಲಾ ತಮ್ಮನ್ನು ಹೊಗಳಿದರು. ಏಕೆಂದರೆ, ಆ ಹೊಗಳಿಕೆ ಲಾಭವನ್ನು ಯಾವ ರೀತಿ ತೆಗೆದುಕೊಳ್ಳಬೇಕೆಂದು ಬುದ್ಧಿವಂತರಿದ್ದಾರೆ, ಅದು ನನಗೆ ಗೊತ್ತು. ಮುಂದಿನ ದಿನಮಾನಗಳಲ್ಲಿ ಅವರಿಗೆ ಏನೋ ಹೇಳುತ್ತಾರಲ್ಲಾ, ಮರಾಠಿಯಲ್ಲಿ "ಗೋಡ್ ಬೋಲುನ್ ಕಾಟಾ ಕಡಾಯಿಸ್" ಎಂಬ ಒಂದು ಗಾದೆ ಇದೆ. ಅಂದರೆ 'ಬೆಲ್ಲದಂತಹ ಮಾತು ಮಾತನಾಡಿ ಮುಳ್ಳನ್ನು ತೆಗೆಯುವುದು' ಎಂದು ಅದರ ಅರ್ಥ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈಗ ತಮ್ಮನ್ನು ಹೊಗಳ ನಮಗೆ ಲಾಸ್ ಆಗಿದೆ. ಮಾನ್ಯ ಸಭಾಪತಿಯವರು ನಮ್ಮ ಜೆಡಿಎಸ್ (ಜಾತ್ಯಾತೀತ) ಪಕ್ಷದಲ್ಲಿದ್ದಾಗ Graduates' Constituency, Teachers' Constituency ಯಿಂದ ಅವರು ಒಬ್ಬರೇ ಇದ್ದರು. ಅವರು ಬಂದ ನಂತರ Graduates' Constituency, Teachers' Constituency ಯಿಂದ ನಾವು 7 ಜನ

ಜನತಾದಳ (ಜಾತ್ಯಾತೀತ) ಪಕ್ಷದಿಂದ ಆಯ್ಕೆಯಾಗಿ ಬಂದಿದ್ದೆವು. ಆದರೆ ಈಗ ಅದು ಇಳಿಮುಖವಾಗುತ್ತಿದೆ. ಆ ಲಾಭವನ್ನು ನೀವು ಪಡೆದುಕೊಳ್ಳುತ್ತಿದ್ದೀರಿ, ನಾವಲ್ಲ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, ಇರಲಿ, ನಾವು ಆ ಲಾಭವನ್ನು ಪಡೆದುಕೊಂಡು ಈ ಸ್ಥಾನಕ್ಕೆ ಬಂದಿದ್ದೇವೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಅವರು ಲಾಭ ಪಡೆದುಕೊಳ್ಳುವುದಕ್ಕೆ ಏನು ಹಾದಿ ಹಿಡಿದಿದ್ದಾರಲ್ಲಾ ಅದನ್ನು ಸ್ವಲ್ಪ ಆಲೋಚನೆ ಮಾಡಿಕೊಂಡು ಹೇಳಲಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಅವರಂತಹ ಬುದ್ಧಿವಂತರು ಯಾರೂ ಇಲ್ಲ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು. ಅದಕ್ಕಾಗಿ ತಾವು ಇವೆರಡೂ ವಿದ್ಯೆಗಳನ್ನು ನಮಗಿಲ್ಲರಿಗೂ ಕೂಡ ಹೇಳಿಕೊಟ್ಟರೆ ನಮಗೆ ದೊಡ್ಡ ಉಪಕಾರವಾಗುತ್ತದೆ.

ಡಾ.ಕೆ.ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಸಾಯಂಕಾಲದ ಸಮಯದಲ್ಲಿ ಪ್ರೈವೇಟ್ ಶಾಲೆಗಳನ್ನು ಓಪನ್ ಮಾಡಬೇಕಾಗುತ್ತದೆ.

ಶ್ರೀ ಲಕ್ಷ್ಮಣ ಸಂಗಪ್ಪ ಸವದಿ:- ಮಾನ್ಯ ಸಭಾಪತಿಯವರೇ, ತಮ್ಮ ಸಾಮರ್ಥ್ಯ ಮತ್ತು ಹಿಂದಿನ ಚರಿತ್ರೆಗಳನ್ನು ನೋಡಿದಾಗ, ನೀವು ಈ ಸದನವನ್ನು ಯಾವ ರೀತಿ ನಡೆಸಬೇಕು, ಈ ರೀತಿ ನಡೆಸಬೇಕು ಎಂದು ಹೇಳತಕ್ಕಂಥದ್ದು ಸರಿಯಾದುದಲ್ಲ. ಏಕೆಂದರೆ, ನಿಮ್ಮ ಇಡೀ ರಾಜಕೀಯ ವರ್ಷಗಳೇನಿವೆ ಇವತ್ತಿನ ದಿವಸ ಆಯ್ಕೆಯಾಗಿರತಕ್ಕಂಥವರಿಗೆ ನಿಮ್ಮ ವಯಸ್ಸು ಕೂಡ ಆಗಿಲ್ಲ. ಅಷ್ಟು ಅಪಾರವಾಗಿರತಕ್ಕಂಥ ಅನುಭವ ಮತ್ತು ಅನೇಕ ಏರಿಳಿತಗಳನ್ನೂ ಕೂಡ ಕಂಡಿರತಕ್ಕಂಥವರು. ನಿಮ್ಮಲ್ಲಿ ಸಾಮರ್ಥ್ಯವಿದೆ. ಮಾನ್ಯ ವಿರೋಧ ಪಕ್ಷದವರನ್ನು ಯಾವ ರೀತಿಯಿಂದ ತಾವು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಡಳಿತ ಪಕ್ಷದವರನ್ನು ಯಾವ ರೀತಿಯಿಂದ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಎಲ್ಲಾ ಕಲೆಯನ್ನು ಆ ಭಗವಂತ ತಮಗೆ ದಯಪಾಲಿಸಿದ್ದಾನೆ. ಆದರೆ ನಾನು ಒಂದು ಮಾತನ್ನು ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಹೇಳುವುದಕ್ಕೆ ಬಯಸುವುದೇನೆಂದರೆ, ನಾವೆಲ್ಲರೂ ಹುಟ್ಟಿದ ಮೇಲೆ ನಮ್ಮ ಮನೆ ಆ ರೀತಿ ಇರಬೇಕು, ಈ ರೀತಿ ಇರಬೇಕೆಂದು ವಾಸ್ತುಗಳನ್ನು ನಿರ್ಮಾಣ ಮಾಡಿಕೊಳ್ಳುತ್ತೇವೆ. ಅವರ ತಂದೆ-ತಾಯಿಯವರು

ಪುಣ್ಯಾತ್ಮರು. ನಿಮ್ಮ ಕಡೆ ಹುಟ್ಟುವಾಗ 'ಹೆರಿಗೆ' ಎಂದು ಹೇಳುತ್ತೀರಲ್ಲವೇ? ಅವರನ್ನು ಹೆತ್ತುವಾಗಲೇ ವಾಸ್ತು ಪ್ರಕಾರವೇ ಹೆತ್ತಿದ್ದಾರೆ. ಹಾಗಾಗಿ, ತಾವು ವಾಸ್ತು ಪ್ರಕಾರವಾಗಿ ಹುಟ್ಟಿರುವುದರಿಂದಲೇ ಇವತ್ತಿನ ದಿವಸ 8 ಬಾರಿ ಆಯ್ಕೆಯಾಗಿ, 3 ಬಾರಿ ಸಭಾಪತಿಯವರ ಸ್ಥಾನದಲ್ಲ ಅಲಂಕರಿಸಿರುವುದು ಆ ಭಗವಂತನ ಆಶೀರ್ವಾದದಿಂದ, ನಿಮ್ಮೆಲ್ಲರ ಸಹಕಾರದಿಂದ, ಅವರ ನಡೆ-ನುಡಿ ಮತ್ತು ಅವರು ನಡೆದು ಬಂದಿರತಕ್ಕಂಥ ಹಾದಿಯಿಂದ ಎಂದು ಹೇಳಬಹುದು. ಅವರಿಗೆ ಬಹಳಷ್ಟು ತೊಂದರೆಗಳು ಅನೇಕ ಕಷ್ಟ-ಕಾರ್ಪಣ್ಯಗಳು ಬಂದಂತಹ ಸಂದರ್ಭದಲ್ಲೂ ಕೂಡ ಯಾವತ್ತೂ ವಿಚಲಿತರಾಗದೇ ಒಂದು ನಿಷ್ಠೆಯನ್ನಿಟ್ಟುಕೊಂಡು ರಾಜಕಾರಣದಲ್ಲ ಮತ್ತು ಸಾರ್ವಜನಿಕ ಜೀವನದಲ್ಲ ನಾನು ಹೇಗೆ ಇರಬೇಕೆಂದು ಒಂದು ದೃಢ ಸಂಕಲ್ಪವನ್ನಿಟ್ಟುಕೊಂಡು ಬಂದಿರತಕ್ಕಂಥ ನಮ್ಮೆಲ್ಲರ ಹಿರಿಯರಾಗಿರತಕ್ಕಂಥ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರಿಗೆ ಶುಭವನ್ನು ಕೋರುತ್ತೇನೆ. ಇದರ ಜೊತೆಗೆ ಅಲ್ಪ ಅವಕಾಶ ನನ್ನ ಸ್ನೇಹಿತರಾದ ಶ್ರೀ ರಘುನಾಥ್ ರಾವ್ ಮಲ್ಕಾಪೂರಿಯವರಿಗೆ ಸಿಕ್ಕಿತ್ತು. ಮಾನ್ಯ ಆಯನೂರು ಮಂಜುನಾಥ್ ರವರು ಏನು ಮಾತನಾಡಿದರು ಅದನ್ನು ಏನೂ ಹೆಚ್ಚು ತಲೆಗೆ ಹಚ್ಚುಕೊಳ್ಳಬೇಡಿ. ಏಕೆಂದರೆ, ಯೋಗ ಮತ್ತು ಏನೋ ಹೇಳಿದರು. ಮಾನ್ಯ ಸದಸ್ಯರಾದ ಆಯನೂರು ಮಂಜುನಾಥ್ ರವರು ಯಾವಾಗಲೂ ಕೂಡ ಗಾಯದ ಮೇಲೆ ಬೊಟ್ಟು ಇಡುತ್ತಿರುತ್ತಾರೆ. ಅದನ್ನು ಅವರು ಬಹಳ ತಲೆಗೆ ಹಚ್ಚಿಕೊಳ್ಳಬಾರದು. ಅವರಿಗೂ ಕೂಡ ಸಭಾಪತಿಯವರ ಸ್ಥಾನದ ಅವಕಾಶ ಸಿಕ್ಕಿತ್ತು. ಅವಕಾಶ ಸಿಕ್ಕಿದಂತಹ ಸಂದರ್ಭದಲ್ಲ ಬಹಳ ಉತ್ತಮವಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಅವರಿಗೂ ಕೂಡ ನಾನು ಅಭಿನಂದನೆಗಳನ್ನು ಹೇಳುತ್ತೇವೆ.

(ಮುಂದು..)

(1087)21.12.2022/1.30/ಎಂ.ಎಂ-ಎ.ಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಲಕ್ಷ್ಮಣ ಸವಡಿ (ಮುಂದು):-

ಆದರೆ ಇಲ್ಲಿಗೆ ಭವಿಷ್ಯ ಮುಗಿಯಿತು ಎಂಬುದನ್ನು ನೀವು ಯಾವತ್ತೂ ತಲೆಯೊಳಗೆ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಮುಂದೆ ಮತ್ತೊಂದು ದಿನ ನಿಮಗೆ ಉಜ್ವಲವಾದ ಭವಿಷ್ಯವನ್ನು ಈ ಪಕ್ಷ ಕೊಡುತ್ತದೆ

ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳಿ ನೀವು ನಿರ್ವಹಿಸಿರುವ ಕಾರ್ಯಕ್ಕೆ ನಿಮಗೂ ಕೂಡ ಅಭಿನಂದನೆಗಳನ್ನು ಹೇಳಿ, ಮತ್ತೊಮ್ಮೆ ನಿಮಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ನಮ್ಮೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗಂಭೀರವಾದಂತಹ ಸಮಸ್ಯೆಗಳು ಬಂದಾಗ; ನಮ್ಮ ಅನೇಕ ಹಿರಿಯ ಸದಸ್ಯರುಗಳು ನಮ್ಮ ಚೌಕಟ್ಟುಗಳನ್ನು ಮೀರಿ ಪ್ರಶೋತ್ತರಗಳಿಗೆ ಹೋಗಬಾರದು ಎಂದು ಹೇಳಿದರು ಅದು ಇರಲಿ. ಆದರೂ ಸಹಿತ ಅತ್ಯಂತ ಗಂಭೀರವಾದ ಸಂದರ್ಭಗಳು ಬಂದಾಗ ನೀವು ಅದಕ್ಕೆ ಸ್ವಲ್ಪ ಅವಕಾಶಗಳನ್ನು ಕೊಟ್ಟರೆ ಅದರ ಮೇಲೆ ಇನ್ನಷ್ಟು ಬೆಳಕು ಚೆಲ್ಲುವುದಕ್ಕೆ ಅವಕಾಶವಾಗುತ್ತದೆ. ಆದರೆ. . .

ಶ್ರೀ ಬಿ.ಕೆ. ಹರಿಪ್ರಸಾದ್:- ಅದರಲ್ಲಿ ಸುಧಾರಣೆ ತೆಗೆದುಕೊಂಡು ಬನ್ನಿ ಎಂದು ಹೇಳುವುದು ಉತ್ತಮ.

ಶ್ರೀ ಲಕ್ಷ್ಮಣ ಸವದಿ:- ಸುಧಾರಣೆ ತಂದು ಮಾಡಲಿ. ಅದರ ಜೊತೆಗೆ ನಮಗೆ ಅವಕಾಶ ಕೊಡುವುದನ್ನು ಮರೆಯಬೇಡಿ ಎಂದು ನಿಮ್ಮಲ್ಲಿ ಕೇಳಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ. ನಿಮಗೆ ಒಳ್ಳೆಯದಾಗಲಿ. ಆದರೆ ಸೈಕಲ್ ಹೊಡೆದು ಗಳಿಸಿರುವ ನಿಮ್ಮ ಆಯುಷ್ಯದ ಗುಟ್ಟು ಮತ್ತು ನಿಮ್ಮ ರಾಜಕೀಯ ಗುಟ್ಟನ್ನು ಈ ಅಧಿವೇಶನ ಮುಗಿಯುವುದರೊಳಗೆ ತಿಳಿಸಬೇಕು ಎಂದು ನಿಮ್ಮನ್ನು ಕೇಳಿಕೊಂಡು ಮತ್ತೊಮ್ಮೆ ತಮಗೆ ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ತಮಗೆ ಧನ್ಯವಾದಗಳು. ಮೊಟ್ಟಮೊದಲನೆಯದಾಗಿ ತಾವು ಸಭಾಪತಿ ಸ್ಥಾನವನ್ನು ಅಲಂಕರಿಸಿದ್ದಕ್ಕಾಗಿ ತಮಗೆ ಹೃತ್ಪೂರ್ವಕವಾದಂತಹ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗತಾನೇ ಸ್ನೇಹಿತರಾದ ಮಾನ್ಯ ರಘುನಾಥರಾವ್ ಮಲ್ಕಾಪುರಿಯವರು ತಮ್ಮನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿ ಕೊಟ್ಟಿದ್ದಾರೆ. ಅವರು ಕೂಡ ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ್ದರು ಅವರಿಗೂ ಅಭಿನಂದನೆಗಳನ್ನು ಹೇಳುತ್ತೇನೆ. ಇಷ್ಟೊಂದು ಹಿರಿಯ ಸದಸ್ಯರು ಮಾತನಾಡಿದ ಮೇಲೆ ನನಗೆ ಮಾತನಾಡುವುದಕ್ಕೆ ಮುಂದೆ ಏನೂ ಇಲ್ಲ ಎಂದು ಭಾವಿಸಿ, ಯಾರೂ ಮಾತನಾಡದಂತಹ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುವುದಕ್ಕೆ ಇಚ್ಛೆ ಪಡುತ್ತೇನೆ. ನನಗೆ ನೆನಪಿರುವ ಹಾಗೆ ತಾವು ರಾಜಕೀಯ ಪ್ರವೇಶ ಮಾಡುವಾಗ ಕಾಂಗ್ರೆಸ್

ಪಕ್ಷದಿಂದ ಶ್ರೀ ಡಿ.ಕೆ. ನಾಯಕರವರು ಇದ್ದಾಗ ನಿಮಗೆ ಟಿಕೆಟ್ ನಿರಾಕರಿಸಿದ್ದಕ್ಕೆ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿ ತದನಂತರ ತಮ್ಮ ರಾಜಕೀಯ ಜೀವನ ಪ್ರಾರಂಭವಾಯಿತು. ಇದನ್ನು ತಾವೇ ನನಗೆ ಹೇಳಿದ್ದರಿಂದ ನಾನು ಅದನ್ನು ನೆನಪಿಸುತ್ತಾ, ಆಗ ನಾನು ಬಹಳ ಚಿಕ್ಕವನು. 10-15 ವರ್ಷವೂ ಇರಲಿಲ್ಲ. ಆಗ ತಾವು ವಿಧಾನ ಪರಿಷತ್ತಿಗೆ ಪ್ರವೇಶವಾಗಿದ್ದಿರಿ. ತಾವು ಶಿಕ್ಷಣ ಕ್ಷೇತ್ರದಿಂದ ಬಂದು ದೈಹಿಕ ಶಿಕ್ಷಕರಾಗಿ ಸತತವಾಗಿ 8 ಬಾರಿ ಆಯ್ಕೆಯಾಗಿರುವುದು ಬಹುಶಃ ಈ ದಾಖಲೆಯನ್ನು ಯಾರೂ ಮುರಿಯುವುದಕ್ಕೆ ಆಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ನೀವು ಕೊಟ್ಟಂತಹ ಮಾರ್ಗದರ್ಶನ; ನಾನು ಈ ಸದನಕ್ಕೆ ಬಂದಿರುವುದು ಇದು ಎರಡನೇ ಅವಧಿ. ಮೊದಲ ಬಾರಿಗೆ 2004ರಲ್ಲಿ ಬಂದಾಗ ನನಗೆ ನೀವು ಕೊಟ್ಟಂತಹ ಮಾರ್ಗದರ್ಶನ, ನಾನು ಹೇಗೆ ಮಾತನಾಡಬೇಕು, ಯಾವ ವಿಷಯದ ಬಗ್ಗೆ ಪ್ರಸ್ತಾಪ ಮಾಡಬೇಕು ಮತ್ತು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಾವು ಹೇಳಿದ್ದನ್ನು; ಅವತ್ತಿನ ಕಾಲದಲ್ಲಿ ಮಾರ್ಗದರ್ಶಕರಾಗಿ ನಮಗೆ ಹಲವಾರು ಹಿರಿಯರು ಇದ್ದರೂ ಸಹ ನೀವು ನನಗೆ ಕೊಟ್ಟಂತಹ ಪ್ರೇರಣೆಯನ್ನು ಇವತ್ತು ನಾನು ನೆನಪಿಸಿಕೊಳ್ಳುತ್ತೇನೆ. ಅದಕ್ಕೆ ನಾನು ಬಹಳ ಅಭಾರಿಯಾಗಿದ್ದೇನೆ ಎಂದು ಹೇಳಬಯಸುತ್ತೇನೆ. ತಾವು 8 ಬಾರಿ ಆಯ್ಕೆಯಾಗಿದ್ದೀರಿ, ಮೂರು ಬಾರಿ ಸಭಾಪತಿಗಳಾಗಿದ್ದೀರಿ. ತಮ್ಮ ತತ್ವ ಸಿದ್ಧಾಂತ ಮತ್ತು ಆದರ್ಶಗಳನ್ನು ಬಹಳ ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದೀರಿ. ನಾನು ವೈಯಕ್ತಿಕವಾಗಿ ಹೇಳುತ್ತಿದ್ದೇನೆ ತಾವು ವಿಧಾನಪರಿಷತ್ತಿನ ಸದಸ್ಯ ಹುದ್ದೆಗೆ ರಾಜೀನಾಮೆ ಕೊಟ್ಟು ತಾವು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡು ಇನ್ನೊಂದು ಪಕ್ಷಕ್ಕೆ ಹೋದಾಗ ನಿಮ್ಮ ಆತ್ಮಾವಲೋಕನ ಮಾಡಿದರೆ ಬಹಳ ನೋವಿನಿಂದ ಆ ನಿರ್ಣಯವನ್ನು ತೆಗೆದುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ನೀವು ಬಂದಿರುವಂತಹ ತತ್ವ ಸಿದ್ಧಾಂತದ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಆದರೆ ನೀವು ಆ ನಿರ್ಣಯವನ್ನು ತೆಗೆದುಕೊಳ್ಳುವಾಗ ಬಹಳ ನೋವಿನಿಂದ ತೆಗೆದುಕೊಂಡಿದ್ದೀರಿ ಎಂದು ಭಾವಿಸಿದ್ದೇನೆ. ಆದರೂ ದೇವರು ನಿಮಗೆ ಒಳ್ಳೆಯ ಬುದ್ಧಿಯನ್ನು ಮತ್ತೆ ಕೊಟ್ಟಿದ್ದಾರೆ. ಮುಂದೆ ನೀವು ಎಲ್ಲಾ ಯುವಕರಿಗೆ ಮಾರ್ಗದರ್ಶಕರಾಗುತ್ತೀರಿ ಎಂದು ಭಾವಿಸಿದ್ದೇನೆ. ತಾವು ಒಬ್ಬ ಕ್ರೀಡಾಪಟು. ದೈಹಿಕ ಶಿಕ್ಷಕರಾಗಿ ತಮ್ಮ ಕ್ರೀಡಾ ಮನೋಭಾವನೆ ಅಂದರೆ sportsman spirit ಏನು ನಿಮ್ಮ ಹತ್ತಿರ ಇದೆ ಅದರಿಂದ ತಾವು ನಮ್ಮೆಲ್ಲರ ವಿಶ್ವಾಸವನ್ನೂ ತೆಗೆದುಕೊಂಡು ಇವತ್ತು

ತಾವು ಆ ಪೀಠದಲ್ಲಿ ಕುಳಿತು ನಮಗೆ ಮತ್ತೆ ಮಾರ್ಗದರ್ಶನ ಮಾಡುತ್ತೀರಿ ಎಂದು ಭಾವಿಸಿದ್ದೇನೆ. ಹಲವಾರು ಪ್ರಶ್ನೆಗಳನ್ನು ಕೇಳಿದರು. ತಾವು ಈ ಕ್ರೀಡೆ ಮನೋಭಾವದಿಂದ ಹೇಗೆ ಆರೋಗ್ಯವಾಗಿದ್ದೀರಿ ಎಂದು ಹೇಳಿದಾಗ ನನಗೆ ನೆನಪುಬರುವುದು ನಿಮ್ಮ ಪ್ರೇರಣೆಯನ್ನು ನಾವೆಲ್ಲರೂ ತೆಗೆದುಕೊಳ್ಳಬೇಕು ಎಂದು ಹೇಳುವುದರಲ್ಲ. ತಾವು ಬೆಳಗ್ಗೆ ಎದ್ದು ಒಂದೂವರೆ ಗಂಟೆ ತಾವು ಏನು ವಾಕಿಂಗ್, ಸ್ಟ್ರೆಕ್ಸಿಂಗ್ ಮಾಡಿ ಆರೋಗ್ಯಕರ ಜೀವನವನ್ನು ಅಳವಡಿಸಿಕೊಂಡಿದ್ದೀರಿ ಅದರಿಂದ ತಾವು ಎಷ್ಟೇ ವಯಸ್ಸಾದರೂ ಇನ್ನೂ ಯುವಕರಾಗಿಯೇ ಕಾಣುತ್ತೀರಿ. ನಮಗೆಲ್ಲರಿಗೂ ಅದು ಮಾರ್ಗದರ್ಶಕವಾಗಬೇಕು. ನಾನು ಹೇಳುವುದೇನೆಂದರೆ, ಕೆಲವು ದಿವಸಗಳ ಹಿಂದೆ ನಾವೆಲ್ಲರೂ ಒಂದು ಗಂಟೆ ಕಾಲ ಯೋಗವನ್ನು ಮಾಡುತ್ತಿದ್ದೆವು. ಆಗ ತಾವು ಸಭಾಪತಿಗಳಾಗಿದ್ದೀರಿ. ತಾವು ಸದನದಲ್ಲಿರುವ ನಮಗೆಲ್ಲರಿಗೂ ಒಂದು ಗಂಟೆಯ ಕಾಲ ವ್ಯಾಯಾಮ ಮಾಡುವುದಕ್ಕಾಗಲೀ ಅಥವಾ ಯೋಗ ಮಾಡುವುದಕ್ಕಾಗಲೀ ಮುಂದಿನ ದಿನಗಳಲ್ಲಿ ಅವಕಾಶ ಕೊಡಬೇಕು ಎಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆ. ತಾವು ಸಭಾಪತಿಗಳಾಗಿದ್ದ ಅವಧಿಯಲ್ಲಿ ನಾವು ಭಾವಿಸುತ್ತೇನೆ, ಹಿಂದಿನ ಅವಧಿಯಲ್ಲಿ ನಾನಿದ್ದಾಗ ಒಂದು ಎಲ್ಲಾ ಶಾಸಕರಿಗೂ ಒಂದು ಕ್ರೀಡೆಯನ್ನು ಆಯೋಜಿಸಿದ್ದೆವು. ಆಗ ಶ್ರೀ ವಿ.ಆರ್. ಸುದರ್ಶನ್‌ರವರು ಸಭಾಪತಿಗಳಾಗಿದ್ದರು. ಇವತ್ತು ಕೋವಿಡ್-19 ಮುಗಿದಿದೆ. ನಾವೆಲ್ಲರೂ ನಮ್ಮ ಜೀವನ್ನು ಮತ್ತೆ ಯಥಾಸ್ಥಿತಿಗೆ ನಾವು ಮಾಡುತ್ತಿದ್ದೇವೆ. ನಮ್ಮ ವಿಧಾನ ಮಂಡಲದ ಒಂದು ಕ್ರೀಡೆಯನ್ನು ತಾವು ಮತ್ತೆ ಆಯೋಜಿಸಬೇಕು.

ಸಭಾಪತಿಯವರು:- ಅದು ಶಾಸಕರ ದಿನಾಚರಣೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ತಾವು ಶಾಸಕರ ದಿನಾಚರಣೆಯನ್ನು ಆಚರಿಸಬೇಕು. ನಮ್ಮಲ್ಲಿ ಎಷ್ಟೇ ವ್ಯತ್ಯಾಸಗಳಿದ್ದರೂ ಕ್ರೀಡೆಗೆ ನಾವೆಲ್ಲರೂ ಬಂದು ಶಾಸಕರ ದಿನಾಚರಣೆಯಲ್ಲಿ ಒಂದಾಗಿ ಕೆಲಸ ಮಾಡುವುದಕ್ಕೆ ಮುಂದೆ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ದೇಶದಲ್ಲಿ ಪ್ರತಿವರ್ಷ ಸಭಾಪತಿಗಳ ಸಭೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುತ್ತದೆ. ತಾವು ಸಭಾಪತಿಗಳಾದ ಮೇಲೆ ಅದನ್ನು ಕೂಡ ತಾವು ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾಡಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ. ಮತ್ತು ಮುಖ್ಯ ಸಚಿವರ; ಮಾನ್ಯ ನಾರಾಯಣಸ್ವಾಮಿಯವರು ಮಾತನಾಡುತ್ತಿದ್ದಾರೆ. ಅಂತರ್ರಾಜ್ಯ

ಮುಖ್ಯಸಚೀತಕರ ಒಂದು ಕಾನ್ಫರೆನ್ಸ್ ಅನ್ನು ಕರ್ನಾಟಕದಲ್ಲಿ ಮಾಡುವುದಕ್ಕೆ ಸಭಾಪತಿಯವರ ಜೊತೆ ಚರ್ಚೆ ಮಾಡಿ ಮುಖ್ಯ ಸಚೀತಕರ ಒಂದು ಕಾನ್ಫರೆನ್ಸ್‌ನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ವಿಧಾನ ಪರಿಷತ್ತಿನ ಸದಸ್ಯರಾದ ನಾವೆಲ್ಲರೂ ಸದನ ಸಮಿತಿಯಿಂದ ನಮ್ಮ ರಾಜ್ಯದಲ್ಲೆಯೂ ಕೆಲವು ಸಲ ಹೊರಗಡೆಯೂ ಹಲವಾರು ಬಾರಿ ಪ್ರವಾಸ ಹೋಗುತ್ತಿದ್ದೆವು. ಅದನ್ನು ಸಾಕಷ್ಟು ವರ್ಷಗಳಿಂದ ನಿಲ್ಲಿಸಿದ್ದಾರೆ. ತರಬೇತಿಯನ್ನು ಪಡೆಯಬೇಕಾದರೆ ಈ ಸದನ ಸಮಿತಿಯಲ್ಲಿ ಬೇರೆ ಕಡೆ ಹೋಗಿ ಅಲ್ಲಿ ಆಗಿರುವಂತಹ ಬೆಳವಣಿಗೆಗಳು, ಕೆಲಸಗಳು:

ಸಭಾಪತಿಯವರು:- ಅದನ್ನು ನಿಲ್ಲಿಸಿಲ್ಲ. ಕೆಲವರಿಗೆ ಹೋಗುವುದಕ್ಕೆ ಇಷ್ಟವಿಲ್ಲ. ಮುಂದೆ ಕಳುಹಿಸಿಕೊಡುತ್ತೇವೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ಹೇಳುತ್ತಿರುವುದು ಸದನ ಸಮಿತಿಗಳ ಪ್ರವಾಸವನ್ನು ನಮ್ಮ ದೇಶದಲ್ಲೆಯೇ ಮಾಡುತ್ತಿದ್ದೇವೆ. ಕೆಲವು ಸಲ ನಾವು ವಿದೇಶಗಳಿಗೆ ಹೋಗುತ್ತಿದ್ದೆವು ಸದ್ಯಕ್ಕೆ ಅದನ್ನು ನಿಲ್ಲಿಸಿದ್ದೇವೆ. ಕೆಲವು ಸಲ ಮಾಧ್ಯಮ ಮಿತ್ರರು ಅದರ ಬಗ್ಗೆ ಆಕ್ಷೇಪಣೆ, criticize ಮಾಡಿದರು. ಆದರೂ ನನಗೆ ಅನಿಸುವುದೇನೆಂದರೆ, ನಮ್ಮ ಎಲ್ಲಾ ಶಾಸಕರುಗಳಿಗೆ ಯಾವಾಗಲಾದರೂ ನಮ್ಮ ಸದನ ಸಮಿತಿಗಳು ಬೇರೆ ದೇಶಗಳಿಗೆ ಪ್ರವಾಸ ಹೋಗುವುದಕ್ಕೆ ಅಥವಾ ನಮ್ಮ ದೇಶದಲ್ಲೆ ಪ್ರವಾಸ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ನಾನು ಹೇಳುವುದಕ್ಕೆ ತಾವು ಪ್ರೇರಣೆ ಕೊಡುತ್ತೀರೆಂದು ಭಾವಿಸುತ್ತೇನೆ. ವಿಶೇಷವಾಗಿ ತಾವು ನಮ್ಮನ್ನು ಏನು ನಿಯಂತ್ರಣ ಮಾಡುತ್ತೀರಿ, ನಮ್ಮ ಸದನದ ಕಾರ್ಯಕಲಾಪಗಳು ನಮ್ಮ ರೋಲ್ಸ್ ಪ್ರಕಾರ ನಡೆಸಬೇಕೆಂದು ಮಾರ್ಗದರ್ಶನ ಕೊಟ್ಟಿದ್ದೀರಿ, ಹಲವಾರು ಬಾರಿ ನಮಗೂ ತಾವು ಅದರ ಬಗ್ಗೆ ತಿಳಿಸಿ ಹೇಳಿದ್ದೀರಿ. 'ಏ ರಾಥೋಡ್ ಬಹಳ ಹೊತ್ತು ಮಾತನಾಡಬೇಡ, ಕಾನೂನು ಪ್ರಕಾರ ಮಾತನಾಡು' ಎಂದು ನನಗೂ ಹೇಳಿದ್ದೀರಿ. ಆದರೆ ವಿರೋಧ ಪಕ್ಷದಲ್ಲೆ ನಾವಿದ್ದಾಗ ನಮಗೆ ಸ್ವಲ್ಪ ಜಾಸ್ತಿ ಅವಕಾಶ ಕೊಡಬೇಕು. The Opposition has its say and the Government has its way. ಅದನ್ನು ಮಾಡುವುದಕ್ಕೆ ತಾವು ನಮಗೆಲ್ಲಾ ಅವಕಾಶ ಮಾಡಿಕೊಡಬೇಕು ಮತ್ತು ಇಲ್ಲಿ ಹಲವಾರು ಹೊಸ ಸದಸ್ಯರುಗಳು ಬಂದಿದ್ದಾರೆ. ಅವರು

ಮಾತನಾಡುವುದಕ್ಕೆ ಬಹಳಷ್ಟು ಆತುರರಾಗಿದ್ದಾರೆ. ಮೊದಲು ಬಂದಾಗ ನನಗೆ ಹೇಗೆ ಅವಕಾಶ ಸಿಕ್ಕಿತು ಅದೇ ರೀತಿ ಎಲ್ಲರಿಗೂ ತಾವು ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

(ಮುಂದು)

(1088) 21-12-2022 1-40 KH/RN

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪ್ರಕಾಶ್ ಕೆ.ರಾಥೋಡ್ (ಮುಂದು):-

ತಾವು ಈ ಒಂದು ಅವಧಿಯಲ್ಲಿ ನಮಗೆಲ್ಲಾ ಮಾರ್ಗದರ್ಶನ ಕೊಡುತ್ತೀರಿ. ವಿಶೇಷವಾಗಿ ಈ ದೇಶದಲ್ಲಿ ವಿಧಾನ ಪರಿಷತ್ತು ಅತಿ ಹಳೆಯ ಸದನವಾಗಿರುವುದರಿಂದ ಇದರ ಬಗ್ಗೆ ಏನು ಪ್ರಾಮುಖ್ಯತೆ ಇದೆ, ಅದನ್ನು ಕಾಪಾಡಿಕೊಂಡು ಹೋಗೋಣ ಎಂದು ತಿಳಿಸುತ್ತಾ ನನಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟಂತಹ ತಮಗೆ ವಂದಿಸಿ, ದೇವರು ತಮಗೆ ಒಳ್ಳೆಯ ಆಯುಷ್ಯ, ಆರೋಗ್ಯ ಕೊಡಲ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿ, ಮತ್ತೊಮ್ಮೆ ತಮಗೆ ಅಭಿನಂದನೆಯನ್ನು ಸಲ್ಲಿಸಿ ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಪ್ರಾಣೇಶ್ ಎಂ.ಕೆ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸದನದಲ್ಲಿ ಒಂದು ಹಿರಿಮೆ ಮೂಡಿದೆ ಎಂದು ನನಗನಿಸುತ್ತದೆ. ಬಹುಶಃ ಇದು ಇತಿಹಾಸದ ಪುಟಗಳಲ್ಲಿಯೂ ಸೇರುತ್ತದೆ. ಏಕೆಂದರೆ, 42 ವರ್ಷಗಳ ದೀರ್ಘವಾದ ರಾಜಕೀಯದ ಅನುಭವ ಹೊಂದಿರುವ ಸನ್ಮಾನ್ಯ ಬಸವರಾಜ ಹೊರಟ್ಟಯವರು ಇವತ್ತು 3ನೇ ಬಾರಿಗೆ ಪೀಠವನ್ನು ಅಲಂಕರಿಸಿದ್ದಾರೆ. ನಾನು ಈ ಸದನಕ್ಕೆ ಪ್ರಾರಂಭಕವಾಗಿ ಬಂದಂತಹ ಸಂದರ್ಭದಲ್ಲಿ ನಾನು ತಮ್ಮನ್ನು ನೋಡುತ್ತಿದ್ದೆ. ನಾನು ನೋಡಿದಂತಹ ಸಂದರ್ಭದಲ್ಲಿ ತಾವು ಸದಸ್ಯರಾಗಿದ್ದಾಗಲೂ ತಮ್ಮ ನಡವಳಿಕೆಗಳು ಹಾಗೂ ಸದನದಲ್ಲಿ ತಾವು ವರ್ತಿಸಿದಂತಹ ರೀತಿಯನ್ನು ನೋಡಿ ಬಹುಶಃ ನಾವುಗಳು ಕೂಡ ಇದೇ ಹಾದಿಯಲ್ಲಿ ಹೋಗಬೇಕೆಂದು ನಾನು ಅಂದುಕೊಳ್ಳುತ್ತಿದ್ದೆ. ಅನುಭವಗಳು ಯಾವತ್ತೂ ಮನುಷ್ಯನಿಗೆ ಪಾಠವನ್ನು ಕಲಿಸುತ್ತವೆ ಎನ್ನುವಂತಹದ್ದು. ಏಕೆಂದರೆ, ಸದನದಲ್ಲಿ ಹಲವಾರು ಬಾರಿ ಸಮಸ್ಯೆಗಳು ಬಂದಂತಹ

ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಭಿನ್ನಾಭಿಪ್ರಾಯಗಳು ಮೂಡಿದಂತಹ ಸಂದರ್ಭದಲ್ಲಿ ತಾವುಗಳು ತಮ್ಮ ಹಿರಿತನವನ್ನು ಪ್ರದರ್ಶಿಸಿ, ಅದನ್ನು ತಿಳಿಗೊಳಿಸುವಂತಹ ರೀತಿ ನನಗೆ ತಮ್ಮ ಬಗ್ಗೆ ತುಂಬಾ ಅಭಿಮಾನವನ್ನು ಮೂಡಿಸಿದೆ. ಇವತ್ತು ಎಲ್ಲರೂ ತಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಹಾಗಾಗಿ ಮತ್ತೆ ಆ ಮಾತುಗಳನ್ನು ನಾನು ಪುನರುಚ್ಚರಿಸುವುದಕ್ಕೆ ಹೋಗುವುದಿಲ್ಲ. ಒಂದಂತೂ ಸತ್ಯ. 42 ವರ್ಷಗಳ ತಮ್ಮ ದೀರ್ಘವಾದ ಅನುಭವ ಇವತ್ತು ತುಂಬಾ ಯುವ ಶಾಸಕರುಗಳು ವಿಧಾನ ಪರಿಷತ್ತಿನಲ್ಲಿ ಇದ್ದಾರೆ. ಅವರಿಗೆ ಪ್ರೇರಣೆಯಾಗಬೇಕು. ಬಹುಶಃ ನಾವುಗಳು ಇದೇ ರೀತಿಯ ರಾಜಕಾರಣದ ಒಳಗೆ ಶಾಸಕರಾಗಿ ಕೆಲಸಗಳನ್ನು ಮಾಡಬೇಕು. ತಾವು ಒಂದು ಮಾದರಿಯಾಗಿ ಈ ಸದನದಲ್ಲಿ ಇದ್ದಂತಹ ಸಂದರ್ಭದಲ್ಲಿ ಇವತ್ತು ತಮಗೆ ಆ ಪೀಠ ಸಿಕ್ಕಿದೆ. ಎಲ್ಲಾ ದೃಷ್ಟಿಯಿಂದಲೂ ಕೂಡ ಖಂಡಿತವಾಗಿಯೂ ಸಮರ್ಥನೀಯವಾಗಿದೆ ಎಂದು ನಾನು ಹೇಳುವುದಕ್ಕೆ ಬಯಸುತ್ತೇನೆ. ಹಾಗಾಗಿ ತಮ್ಮಿಂದ ಖಂಡಿತವಾಗಿ ತುಂಬಾ ನಿರೀಕ್ಷೆಗಳನ್ನು ಸದನದಲ್ಲರುವಂತಹ ಎಲ್ಲಾ ಶಾಸಕರುಗಳು ಇಟ್ಟುಕೊಂಡಿದ್ದಾರೆ. ಏಕೆಂದರೆ, ತಮ್ಮ ಅನುಭವ ಮತ್ತು ಈ ಅನುಭವದ ಒಳಗೆ ತಾವು ಶಾಸನ ಸಭೆಯಿಂದ ಈ ವಿಧಾನ ಪರಿಷತ್ತನ್ನು ನಡೆಸುತ್ತೀರಿ. ಹಾಗೆಯೇ ಎಲ್ಲರೂ ಲೋಪಗಳು ಆಗದೇ ಇರುವಂತಹ ರೀತಿಯಲ್ಲಿ ನಡೆಸುವಂತಹ ಎಲ್ಲಾ ಸಾಮರ್ಥ್ಯಗಳು, ಅನುಭವಗಳು ತಮ್ಮಲ್ಲಿ ಇದೆ. ಹಾಗಾಗಿ ತಮಗೆ ಈ ಸಂದರ್ಭದಲ್ಲಿ ಹೃದಯಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಹಾಗೆಯೇ ಇಲ್ಲಿಯವರೆಗೆ ಮಾನ್ಯ ರಘುನಾಥ ರಾವ್ ಮಲ್ಕಾಪೂರಿಯವರು ಹೆಚ್ಚು-ಕಡಿಮೆ 8 ತಿಂಗಳುಗಳ ಕಾಲ ಈ ಸದನದಲ್ಲಿ ಸಭಾಪತಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಬಹುಶಃ ಮಾನ್ಯ ರಘುನಾಥ ರಾವ್ ಮಲ್ಕಾಪೂರಿಯವರು ತುಂಬಾ ಹಳೆಯ ಮತ್ತು ರಾಜಕಾರಣದಲ್ಲಿ ಅವರು ಹಿರಿಯರು ಕೂಡ ಆಗಿದ್ದಾರೆ. ನಾನು ಯುವ ಮೋರ್ಚಾದ ತಾಲ್ಲೂಕು ಅಧ್ಯಕ್ಷನಾಗಿದ್ದಾಗ ಅವರು ರಾಜ್ಯ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ತುಂಬಾ ಜವಾಬ್ದಾರಿಯುತವಾಗಿ ತಮಗೆ ಕೊಟ್ಟಂತಹ ಜವಾಬ್ದಾರಿಯನ್ನು ನಿರ್ವಹಿಸಿದಂತಹ ವ್ಯಕ್ತಿ. ತಮಗೆಲ್ಲರಿಗೂ ಮಾರ್ಗದರ್ಶಕರಾಗಿ ನಮ್ಮ ರಾಜಕೀಯ ಬೆಳವಣಿಗೆಯಲ್ಲಿ ಅವರು ಕೂಡ ಸಹಕಾರಿಯಾಗಿದ್ದರು. ಅವರು ಕೂಡ ಈ ಒಂದು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹಾಗೆಯೇ ಇನ್ನು ಮುಂದೆ ರಾಜಕೀಯ ಭವಿಷ್ಯ ಉಜ್ವಲವಾಗಿ ಇರಬೇಕೆಂದು ಆಶಿಸುತ್ತಾ.

ಮತ್ತೆ ಈ ಒಂದು ಸಭಾಪೀಠದಿಂದ ಉತ್ತಮವಾದಂತಹ ನಿರ್ಣಯಗಳು ಬರಲಿ. ಆಡಳಿತ ಮತ್ತು ವಿರೋಧ ಪಕ್ಷಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗುವಂತಹ ಎಲ್ಲಾ ಕೆಲಸ ಕಾರ್ಯಗಳು ತಮ್ಮಿಂದ ಆಗುತ್ತದೆ ಎನ್ನುವಂತಹ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ, ತಮಗೆ ಮತ್ತೊಮ್ಮೆ ಶುಭಾಶಯಗಳನ್ನು ಕೋರಿ ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಪ್ರದೀಪ್ ಶೆಟ್ಟರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ವಂದನೆಗಳು. ಇವತ್ತು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಮ್ಮ ಹುಬ್ಬಳ್ಳಿಯವರು 8 ಬಾರಿ ವಿಧಾನ ಪರಿಷತ್ತಿನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೇ ಇನ್ನು ಹೆಚ್ಚಾಗಿ ಹೇಳುವುದಾದರೆ, ಇವತ್ತು ನಮ್ಮ Lamartine School ನಲ್ಲಿ ನನಗೆ ದೈಹಿಕ ಶಿಕ್ಷಕರಾಗಿ ಹಾಗೂ ಇವತ್ತು ವಿಧಾನ ಪರಿಷತ್ತಿನಲ್ಲಿ ನನಗೆ ಸಭಾಪತಿಗಳಾಗಿ ಒಂದು ಶಿಸ್ತುಬದ್ಧ ನಡತೆಯನ್ನು ಕಲಿಸಿಕೊಟ್ಟಂತಹ ಮಾನ್ಯ ಸಭಾಪತಿಗಳಂತಹ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರಿಗೆ ನಾನು ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇವತ್ತು ನಮ್ಮ ಪಕ್ಷದಿಂದ ಸಭಾಪತಿಗಳಾಗಿದ್ದು, ಅದರಲ್ಲಿಯೂ ವಿರೋಧ ಪಕ್ಷದವರೂ ತಮ್ಮನ್ನು ಆಯ್ಕೆ ಮಾಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಈಗಾಗಲೇ ಸಾಕಷ್ಟು ಹಿರಿಯರು ತಮ್ಮ ಬಗ್ಗೆ ಹೇಳಿದ್ದಾರೆ. ನಾನು ತಮ್ಮ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ. ತಾವು ಈ ಒಂದು ಸದನವನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗುತ್ತೀರೆಂಬ ವಿಶ್ವಾಸ ನನಗಿದೆ. ಅದೇ ರೀತಿ ಈ ರಾಜ್ಯದ ಶಿಕ್ಷಕರ ಸೇವೆಯನ್ನು ಇನ್ನೂ ಮಾಡುತ್ತೀರಿ. ಈ ರಾಜ್ಯದ ಜನರ ಸೇವೆಯನ್ನು ಮಾಡುತ್ತೀರೆಂದು ಹೇಳಿ ಆ ದೇವರು ತಮಗೆ ಆಯುರಾರೋಗ್ಯ ಐಶ್ವರ್ಯಾದಿಗಳನ್ನು ಕೊಡಲಿ. ಇನ್ನು ಒಳ್ಳೆಯ ರೀತಿಯಿಂದ ರಾಜಕೀಯದಲ್ಲಿ ಬೆಳವಣಿಗೆ ಆಗಬೇಕೆಂದು ಮತ್ತು ತಮಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿ ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಎಸ್.ರವಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಬಹಳಷ್ಟು ಜನ ಈಗಾಗಲೇ ತಮ್ಮನ್ನು ಮತ್ತು ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಾನು ಹೆಚ್ಚಾಗಿ ಮಾತನಾಡುವುದಕ್ಕೆ ಹೋಗದೆ ಗುಣಕ್ಕೆ ಮತ್ತೆರವಿಲ್ಲ ಎಂದು

ಹೇಳುತ್ತಾರೆ. ಈ ಸದನ ದೇಶದಲ್ಲಯೇ ಅತಿ ಹಳೆಯದಾದಂತಹ, ಪ್ರಜಾಸತ್ತಾತ್ಮಕವಾದಂತಹ ಒಂದು ಸಂಸ್ಥೆ ಎನ್ನುವಂತಹ ಖ್ಯಾತಿ ಹೇಗೆ ಪಡೆದಿದೆಯೋ, ಅದೇ ರೀತಿ ದೇಶದ ಶಾಸಕಾಂಗದ ವ್ಯವಸ್ಥೆಯಲ್ಲಿ ತಾವು ಇತಿಹಾಸ ಪುರುಷರಾಗಿ ಇವತ್ತು ಹೊರಹೊಮ್ಮಿದ್ದೀರಿ. ತಾವು 8 ಬಾರಿ ಶಾಸಕರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, 3 ಬಾರಿ ಸಭಾಪತಿಗಳಾಗಿ, ವಿವಿಧ ರಾಜಕೀಯ ಪಕ್ಷಗಳ ಹಿನ್ನೆಲೆಯಿಂದ ಪಕ್ಷೇತರರಾಗಿ ಆ ಒಂದು ಆಯಾಮದಿಂದ ಈ ಒಂದು ಸ್ಥಾನ ತಮ್ಮ ಯೋಗ್ಯತೆಗೆ ಅನುಸಾರವಾಗಿ ಇವತ್ತು ಲಭ್ಯವಾಗಿದೆ. ಇಡೀ ಪಕ್ಷಗಳು, ತತ್ವ ಸಿದ್ಧಾಂತಗಳು ಏನೆಲ್ಲಾ ವ್ಯತ್ಯಾಸಗಳಿದ್ದರೂ ಎಲ್ಲರೂ ಸೇರಿ ತಮ್ಮ ವಿಚಾರ ಬಂದಾಗ ಒಮ್ಮತದಿಂದ ಏಕ ಮನಸ್ಸಿನಿಂದ ಸೂಕ್ತವಾದಂತಹ ಅಭ್ಯರ್ಥಿಯೊಬ್ಬರು ಬರುತ್ತಿದ್ದಾರೆ ಎಂದು ನಮ್ಮ ಕರ್ನಾಟಕ ರಾಜ್ಯಕ್ಕೆ ಈ ವಿಧಾನ ಪರಿಷತ್ ಹೆಮ್ಮೆ ಎಂದು ಹೇಳಿ ತಮ್ಮನ್ನು ಆ ಸ್ಥಾನದಲ್ಲ ಕೂರಿಸಿದ್ದಾರೆ. ನಾನು ಈ ವಿಧಾನ ಪರಿಷತ್ತಿಗೆ ಸದಸ್ಯನಾಗಿ ಹೊಸದಾಗಿ ಬಂದಂತಹ ಸಂದರ್ಭದಲ್ಲಿ ತಮ್ಮೊಟ್ಟಿಗೆ ಡಾ|| ಎಂ.ಆರ್.ತಂಗಾ ರವರು, ವಿಶೇಷವಾಗಿ ಮಾನ್ಯ ಎಂ.ಸಿ.ನಾಣಯ್ಯನವರನ್ನು ಕೂಡ ಸ್ಮರಿಸಿಕೊಳ್ಳುತ್ತೇನೆ. ಮಾನ್ಯ ವಿ.ಎಸ್.ಆಚಾರ್ಯ ರವರು, ಮಾನ್ಯ ಹೆಚ್.ಕೆ.ಪಾಟೀಲ್ ರವರನ್ನು ಈ ರೀತಿಯಾದ ಹಿರಿಯರನ್ನು ನೋಡಿದ್ದೇನೆ. ಅವರ ಮಾತಿನ ಶೈಲಿಯಿಂದ ಪ್ರೇರಿತನಾಗಿಯೂ ಕೂಡ ಸಾಕಷ್ಟು ಕಲಯವಂತಹದ್ದು ಅವರಿಂದ ಇತ್ತು. ತಮ್ಮ ವಿಭಿನ್ನವಾಗಿರುವಂತಹ ಶೈಲಿ ಯಾರೇ ಮುಖ್ಯಮಂತ್ರಿಗಳಾಗಿರಲಿ, ಯಾರೇ ಮಂತ್ರಿಗಳಾಗಿರಲಿ ತಮ್ಮ ಕೆಲಸ ಆಗಬೇಕು. ತಮ್ಮ ಕ್ಷೇತ್ರದ ವಿಚಾರಗಳ ಬಗ್ಗೆ ಸಮಸ್ಯೆಗಳು ಬಂದಂತಹ ಸಂದರ್ಭದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾರ್ಯವೈಖರಿ ಇರುತ್ತದೆ. ತಮ್ಮದೇ ಆದಂತಹ ಒಂದು ವೈಖರಿ ಇದೆ. ಅವರ ಮನವೊಲಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೊತೆ ನಗುನಗುತ್ತಾ, ಅವರನ್ನು ರೇಗಿಸಿ, ಕಿಚಾಯಿಸಿ, "ಆಯಿತು ಬಿಡಿ, ತಮ್ಮ ಕೆಲಸವನ್ನು ಮಾಡಿಕೊಡುತ್ತೇನೆ" ಎನ್ನುವಂತಹದ್ದು ಇದೆ. ಹಾಗೆಯೇ ನನ್ನ ಅಲ್ಪಾವಧಿ ಅನುಭವದಲ್ಲಿ ಒಂದು ಬಾರಿ, ಎರಡು ಬಾರಿ ಬಿಟ್ಟರೆ ತಾವೆಲ್ಲೆಯೂ ಉದ್ದೇಗಕ್ಕೆ ಒಳಗಾಗಿದ್ದನ್ನು ನಾನು ನೋಡಲಿಲ್ಲ. ತಾವು ಕೆಲಸ ಮಾಡಿಸಿಕೊಳ್ಳುತ್ತಿದ್ದಂತಹ ವೈಖರಿ ನಮಗೂ ಕೂಡ ಅನುಸರಣೀಯ. ನಾವು ಕೂಡ ಅದನ್ನು ಅನುಸರಣಿ ಮಾಡಿಕೊಳ್ಳಬೇಕಾಗುತ್ತದೆ. ಈಗಾಗಲೇ ನನ್ನ ಮಿತ್ರರು "the right person, at the right place, at the right time" ಎಂದು ಹೇಳಿದಂತೆ ತಾವು ಇದ್ದೀರಿ. ಏಕೆಂದರೆ, ಈ ದೇಶದ

ರಾಜಕೀಯ ವ್ಯವಸ್ಥೆಯಲ್ಲಿ ಮೊದಲಿನಿಂದಲೂ ನಾವು ನೋಡಿಕೊಳ್ಳುತ್ತಾ ಬರುತ್ತಿದ್ದೇವೆ. ಎಡ ಪಂಥೀಯ, ಬಲ ಪಂಥೀಯ ಅದೇ ರೀತಿ socialist, ಅದೇ ರೀತಿ secularism. ಹೀಗೆ ವಿಭಿನ್ನ ಆಯಾಮಗಳಲ್ಲಿ ಈ ದೇಶದ ರಾಜಕಾರಣವನ್ನು 1947ರ ನಂತರ ನಡೆದಂತಹ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಒಂದೊಂದು ತತ್ವಗಳನ್ನು ಅಳವಡಿಸಿಕೊಂಡು ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆ ಹಿನ್ನೆಲೆಯಲ್ಲಿ ಚುನಾವಣೆಗಳು ಆಗುತ್ತಿವೆ. ಈಗಾಗಲೇ ಎಡ ಪಂಥೀಯ ವ್ಯವಸ್ಥೆ ಕಳೆದುಹೋಗುತ್ತಿವೆ. ಇದನ್ನು ಹುಡುಕಬೇಕು. ಈಗಾಗಲೇ ಕೇರಳದಲ್ಲ ಅಷ್ಟೇ ಉಳಿದಿರುವಂತಹದ್ದು. Socialist ಬಗ್ಗೆ ಚರ್ಚೆಯೇ ಇಲ್ಲ. Socialist ಯಾರು ಮತ್ತು ಇವರ್ಯಾರು ಎನ್ನುವುದೆಲ್ಲಾ ಮರೆತು ಹೋಗುತ್ತಿದ್ದೇವೆ. ಈಗ ಉಳಿದಿರುವುದೆಲ್ಲಾ ಬಹುಶಃ ಬಲ ಪಂಥೀಯ Secular ಎನ್ನುವುದು ನನ್ನ ಭಾವನೆ. ತಾವು ಯಾವ ಪಂಗಡಕ್ಕೆ ಸೇರಿದ್ದೀರಿ ಎಂದು ನಾನು ಅಲ್ಲಿಯೇ ಕುಳಿತುಕೊಂಡು ಯೋಚನೆ ಮಾಡುತ್ತಿದ್ದೆ. ನಾನು secular ಅಂದುಕೊಂಡೆ. ಆದರೆ, ಸ್ವಲ್ಪ secular ಗೆ ಹೆಚ್ಚಿನ ಮಾರ್ಕ್ಸ್ ಕೊಟ್ಟಿದ್ದೇನೆ. ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಏನಾಗಿದೆಯೆಂದರೆ, ರಾಜಕೀಯ ಅಧಿಕಾರಕ್ಕಾಗಿ ಏನಾದರೂ ಮಾಡಬಹುದು ಎನ್ನುವಂತೆ ಜನಸಾಮಾನ್ಯರು, ಮತದಾರರು ಅನುಮತಿ ಕೊಟ್ಟುಬಿಟ್ಟಿದ್ದಾರೆ. ನಾವು ಏನೆಲ್ಲಾ ವಿರೋಧ ಮಾಡುತ್ತೇವೆ; ಒಂದು ತತ್ವ ಸಿದ್ಧಾಂತವನ್ನು, ಒಂದು ಪಕ್ಷವನ್ನು, ಕೆಲವರು ಮಾಡಿರುವಂತಹ ಭಾಷಣವನ್ನು ನೋಡಿದ ಮೇಲೆ ಈ ಆಪರೇಷನ್ ಕಮಲ ಇದೆಲ್ಲಾ ಆಯಿತ್ತಲ್ಲವೇ, ಅವರು ಇನ್ನೊಂದು ಪಾರ್ಲಿಮೆಂಟ್ ಹೋಗಿ ನಿಂತುಕೊಂಡು ಅವರಿಗೆ ಜನ ವೋಟ್ ಮಾಡಿ 20-20 ಸಾವಿರ ಅಡ್ಡನಲ್ಲ ಗೆದ್ದುಬಿಟ್ಟರು. ನಾನು ಆಗ ಇವರು ಗೆಲ್ಲುತ್ತಾರೆಯೇ ಎಂದು ಬಿಚ್ಚಿಬಿಟ್ಟೆ.

(ಮುಂದು)

(1089)21-12-2022(01-50)bsd-rn

ಶ್ರೀ ಎಸ್.ರವಿ (ಮುಂದು):

ಜನರು ವಿಡಿಯೋ, ಫೇಸ್‌ಬುಕ್ ಇತ್ಯಾದಿ ಮೀಡಿಯಾಗಳಲ್ಲಿ ನೋಡಿದ ಮೇಲೂ ಓಟು ಹಾಕಿದ್ದಾರೆ, ಇದು ಹೇಗೆ ಎನ್ನುವಂತೆ ಆಗಿದೆ. ಅಂದರೆ ರಾಜಕೀಯ ಅಧಿಕಾರಕ್ಕಾಗಿ ಏನು ಮಾಡಿದರೂ ಸರಿ ಎನ್ನುವಂತೆ

ಆಗಿದ್ದು, ಜನರಿಂದ ಆಯ್ಕೆಯಾಗಿ ಬಂದರೆ ಸಾಕು, ಆಯ್ಕೆಯಾಗಿ ಠನ್ನೆ ಒತ್ತಿಸಿಕೊಂಡು ಬಂದರೆ ಸಾಕು ಎನ್ನುವ ಸಂದರ್ಭ ಇದೆ. ನಾನು ತಮ್ಮ ಹಿರಿತನ, ಅನುಭವ, ಶಕ್ತಿಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ನಾನು ನನ್ನ ಅಪೇಕ್ಷೆಯನ್ನು, ಅಂದರೆ ಹೀಗಾದರೆ ಚೆಂದ ಎಂದು ಹೇಳಬಲ್ಲೆನು. ಸಂದರ್ಭಕ್ಕೆ ಅನುಗುಣವಾಗಿ ತಾವು ಇದ್ದ ಮಾರ್ಗವನ್ನು ಬದಲಾಯಿಸಬೇಕಾದ ಅನಿವಾರ್ಯ ಸಂದರ್ಭದಲ್ಲ ಮತ್ತೊಂದು ಮಾರ್ಗದಲ್ಲ ಹೋಗಿರಬಹುದು. ಮತಾಂತರ ವಿಚಾರದಲ್ಲ ಧರ್ಮ ಸಹಿಷ್ಣುತೆ ಬಗ್ಗೆ ಕೆಲವು ಉತ್ತಮರು ಮತ್ತು ವಾಗ್ಮಿಗಳ ಜೊತೆ ಮಾತನಾಡುವಾಗ ಅವರುಗಳು ಹೇಳಿದಂತೆ ಹೊಸದಾಗಿ ಮತಾಂತರ ಆದವರು most dangerous, ಹಳೆಯ ಹಿಂದೂ, ಮುಸ್ಲಿಂ, ಕ್ರೈಸ್ತ ಮತಾಂತರಿಗಳು ಪರವಾಗಿಲ್ಲ, ಅವರು ಎಲ್ಲರಲ್ಲಯೂ ಸಹಿಷ್ಣುತೆ ವ್ಯಕ್ತಪಡಿಸುತ್ತಾರೆ. ಹೊಸದಾಗಿ ಆದವರು ಜಾಸ್ತಿ ಎಂದು ಹೇಳುತ್ತಿದ್ದರು. ಹೊಸದಾಗಿ ಬೇರೆ ಪಕ್ಷಕ್ಕೆ ಹೋದವರು, ಅವರು ನಡೆದುಕೊಳ್ಳುವ ವರ್ತನೆ ಹೇಗಿರುತ್ತದೆ ಎಂದರೆ, ಯಾರನ್ನೋ ಮೆಚ್ಚಿಸಲು ಏನೋ ಮಾಡುತ್ತಾರೆ, ಅದನ್ನು ನಾನು ನೋಡಿದ್ದೇನೆ. ನಾನು ಅಪೇಕ್ಷೆ ಪಡುವುದೇನೆಂದರೆ ತಾವು ಐನೇ ಬಾರಿಗೆ ನಿಲ್ಲಬಾರದು. ಶಾಸಕಾಂಗ 10 ಬಾರಿ, 11 ಬಾರಿ, 12 ಬಾರಿ..... ನಮ್ಮ ರಾಜ್ಯದ ವಿಧಾನ ಪರಿಷತ್ತು ಹಳೆಯ ಶಾಸಕಾಂಗ ವ್ಯವಸ್ಥೆಯ ಇತಿಹಾಸ ಹೊಂದಿರುವಂತೆ ನೀವು ದೇಶದಲ್ಲ ಒಬ್ಬ ಮಾದರಿ ಶಾಸಕರಾಗಿ ಇರಬೇಕಾಗುತ್ತದೆ. ನಿಮ್ಮನ್ನು ಆ ಮಟ್ಟಕ್ಕೆ ನೋಡುತ್ತೇವೆ. ಆದರೆ ಯಾವ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು ಇಲ್ಲದ್ದುಕೊಂಡು ಯಾವ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೋ, ಅದೇ ಕಡೆ ದಿನಗಳವರೆಗೂ ರಾಜಕೀಯ ಜೀವನ ಚಾಲೂ ಆಗುವವರೆಗೆ ಆ ಸ್ಥಾನದಲ್ಲ ಕುಳಿತು ಮಾಡುತ್ತೀರಿ ಎನ್ನುವ ಭರವಸೆ ಇದೆ. ಬೇರೆ ಒತ್ತಡ ಅಥವಾ ಹೊಸ ಮತಾಂತರಗಳಿಗೆ ಒಳಗಾಗಿ ಮಾಡದೇ ಇಲ್ಲದಂತೆ ನಮ್ಮೆಲ್ಲರನ್ನು ಸಮತೋಲನವಾಗಿ ನಡೆಸಿಕೊಂಡು ಹೋಗುವ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟುಯವರು ಆಗಲೇ ಎಂದು ಅಪೇಕ್ಷಿಸುತ್ತಾ, ಬಹಳ ಅರ್ಹ ವ್ಯಕ್ತಿಯಾಗಿ ಆ ಸ್ಥಾನದಲ್ಲ ಕುಳಿತಿದ್ದೀರಿ. ಇವತ್ತು ಕೇವಲ ಬಿಜೆಪಿ ಪಕ್ಷ ಮಾತ್ರ ಆಯ್ಕೆ ಮಾಡದೇ ನಾವೆಲ್ಲರೂ ಸೇರಿ ಮಾಡಿದ್ದೇವೆ. ನಾವೆಲ್ಲರೂ ಎಂದರೆ ಇಡೀ ರಾಜ್ಯದ ಜನ ಅಂದರೆ ಜೆಡಿ(ಎಸ್), ಬಿಜೆಪಿ, ಕಾಂಗ್ರೆಸ್ ಇರಬಹುದು, ನಾವೆಲ್ಲರೂ ಸರ್ವಸಮ್ಮತವಾದ ಸಭಾಪತಿಯವರನ್ನು ಒಗ್ಗಟ್ಟಾಗಿ ಆಯ್ಕೆ ಮಾಡಿದ್ದೇವೆ. ತಾವು ಅದರಂತೆ ಮಾಡುತ್ತೀರೆಂದು ನೂರಕ್ಕೆ ನೂರರಷ್ಟು ಭರವಸೆಯೊಂದಿಗೆ, ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ

ಮತ್ತೊಮ್ಮೆ ತಮಗೆ ಅಭಿನಂದಿಸಿ, ನೂತನವಾಗಿ ಆಯ್ಕೆಯಾಗಿರುವ ತಮಗೆ ಆಯುಷ್ಯ, ಆರೋಗ್ಯ ಮತ್ತು ಆಗಲೇ. ಜೊತೆಗೆ ಚುನಾವಣೆಗಳನ್ನು ಗೆಲ್ಲುವ ಗುಟ್ಟನ್ನು ನಮಗೆ ಹೇಳಿಕೊಟ್ಟುಬಿಡಿ, ತಾವು ಹೇಗೆ ಗೆಲ್ಲುತ್ತೀರೋ, ಏನೋ!. ಅದನ್ನು ನಾವು ಸ್ವಲ್ಪ ಕಲಿತುಕೊಂಡರೆ ಒಂದು ಪ್ರಯತ್ನ ಮಾಡುತ್ತೇವೆ ಎಂದು ಹೇಳಿ, ನನಗೆ ಅವಕಾಶ ನೀಡಿದ್ದಕ್ಕಾಗಿ ತಮಗೆ ವಂದನೆಗಳು.

ಶ್ರೀ ಅ. ದೇವೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಾವು ಮೂರನೆಯ ಬಾರಿ ಸಭಾಪತಿಯವರಾಗಿ ಮತ್ತು ಐನೇ ಬಾರಿ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವುದು ಒಂದು ಅದ್ಭುತ. ತಮಗೆ ಅಭಿನಂದನೆಗಳು ಹಾಗೂ ನನ್ನ ಕೃತಜ್ಞತೆಗಳು. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಸಭಾನಾಯಕರು ಹಾಗೂ ಎಲ್ಲಾ ಹಿರಿಯ ಶಾಸಕರು ಸೇರಿದಂತೆ ಅದರಲ್ಲೂ ಹಿರಿಯ ಶಾಸಕರಾದ ಮಾನ್ಯ ಮರಿತಿಬ್ಬೇಗೌಡರು ಮಾತನಾಡಿದ್ದಾರೆ. ಅವರು ಮಾತನಾಡಿರುವುದನ್ನು ಬಿಟ್ಟು ತಮ್ಮಲ್ಲಿ ಇರುವ ವಿಶಿಷ್ಟವಾದ ಗುಣಗಳ ಬಗ್ಗೆ ಹೇಳಬಯಸುತ್ತೇನೆ. ತಾವು ಯುವಕರಿಗೆ ಆಶೀರ್ವಾದ ಮತ್ತು ಪ್ರೋತ್ಸಾಹ ನೀಡುವ ವಿಚಾರ ಹಾಗೂ ತಮ್ಮ ಮಾತೃ ಹೃದಯದ ಬಗ್ಗೆ ತಿಳಿಸಬಯಸುತ್ತೇನೆ. ನಾನು ನೋಡಿದ್ದಾಗ ತಮಗೆ ಬಹಳ ಬೇಜಾರಾಗಿತ್ತು. ನನಗೆ ತಾವು ಆಶೀರ್ವಾದ ಮಾಡಿದ್ದರೂ ಈ ರೀತಿ ಆಗಬಾರದಾಗಿತ್ತು ಎಂದು ನನಗೆ ಧೈರ್ಯ ತುಂಬಿದ್ದರ ಜೊತೆ ಮತ್ತೊಮ್ಮೆ ಗೆಲ್ಲಲು ಎಂದು ತಮಗೆ ಗೊತ್ತಿದ್ದವರಿಗೆಲ್ಲಾ ಹೇಳಿ ಆಶೀರ್ವಾದ ಮಾಡಿದಿರಿ. ನಾನು ತಮ್ಮೆಲ್ಲರ ಆಶೀರ್ವಾದದಿಂದ ಗೆದ್ದೆ. ಗೆದ್ದಾಗ ಪ್ರಮಾಣ ವಚನ ಸ್ವೀಕರಿಸಲು ನಮ್ಮ ಮನೆಯಲ್ಲಿ ಒಳ್ಳೆಯ ದಿನಾಂಕ ಗುರುತು ಹಾಕಿಸಿಕೊಂಡು ಬಂದಿದ್ದು, ಆ ದಿನಾಂಕದಂದು ಪ್ರಮಾಣ ವಚನ ಸ್ವೀಕರಿಸಬೇಕೆಂದು ಹೇಳಿದ್ದರು. ಆಗ ತಾವು ಸಭಾಪತಿಯವರಾಗಿದ್ದು, ತಾವು ಧಾರವಾಡದ ಕಾನೂನು ಕಾಲೇಜಿಗೆ ಆ ದಿನಾಂಕದಂದು ಅತಿಥಿಗಳಾಗಿ ತೆರಳಲು ಒಪ್ಪಿಕೊಂಡು ಬಿಟ್ಟಿದ್ದಿರಿ. ನಾನು ಆ ದಿನಾಂಕ ಪ್ರಮಾಣ ವಚನ ನೀಡಲು ಒಪ್ಪುತ್ತಾರೋ, ಇಲ್ಲವೋ ಎಂದುಕೊಂಡು ಮಧ್ಯಾಹ್ನ ಫೋನ್ ಮಾಡಿ ತಮಗೆ ಕೇಳಿದೆ. ಆಗ ತಾವು ಮುಖ್ಯ ಅತಿಥಿಗಳಾಗಿ ಹೋಗಲು ಒಪ್ಪಿಕೊಂಡು ಬಿಟ್ಟಿದ್ದೇನೆ, ಬರುವುದಕ್ಕೆ ಆಗುವುದಿಲ್ಲ, ನೋಡೋಣ ಎಂದು ಹೇಳಿದಿರಿ. ಆಗ ನಾನು ಆಯಿತು ಎಂದು ಮತ್ತೊಂದು ದಿನಾಂಕದಂದು ಪ್ರಮಾಣ ವಚನ ತೆಗೆದುಕೊಳ್ಳುವ ಬಗ್ಗೆ ಹೇಳಿದೆ. ಇದು ಮಾತೃಹೃದಯ ಮತ್ತು ಯುವಕರಿಗೆ ಆಶೀರ್ವಾದ

ಮಾಡುತ್ತಿರುವುದಕ್ಕೆ ಒಂದು ಉದಾಹರಣೆಯಾಗಿದೆ. ನಂತರ ನಾನು ಮನೆಯಲ್ಲಿ ಆಗುವುದಿಲ್ಲ ಎಂದು ಹೇಳಿದೆ. ಮಾನ್ಯ ವಸತಿ ಸಚಿವರಾದ ಶ್ರೀ ಸೋಮಣ್ಣನವರು ನನಗೆ ಟಿಕೆಟ್ ಕೊಡಿಸಿ ಆಶೀರ್ವಾದ ಮಾಡಿದವರಾಗಿದ್ದು, ಅವರಿಗೂ ನಾಳೆ ಹೋಗೋಣ ಎಂದು ಹೇಳಿದ್ದೇನೆ. ಮತ್ತೆ ಅವರಿಗೆ ಆಗುವುದಿಲ್ಲ ಎಂದು ಹೇಗೆ ಹೇಳುವುದು ಎಂದುಕೊಂಡಿದ್ದೆ. ನಂತರ ಮಾನ್ಯ ಸೋಮಣ್ಣನವರ ಮನೆಗೆ ಹೋಗಿ ಹೇಳಬೇಕೆಂದು ಅಂದುಕೊಂಡಿದ್ದೆ. ಆದರೆ 12 ಗಂಟೆಗೆ ಮಾನ್ಯ ಸಭಾಪತಿಯವರು ಫೋನ್ ಮಾಡಿ, ಕಾರ್ಯಕ್ರಮ ರದ್ದು ಮಾಡಿದೆ, ನಾಳೆ ಬರುತ್ತೇನೆ, ಪ್ರಮಾಣ ವಚನ ತೆಗೆದುಕೊಳ್ಳಬಹುದು, ನಿಮಗೆ ಒಳ್ಳೆಯದಾಗಲಿ ಎಂದು ಹರಸಿದರು ಹಾಗೂ ಅದರಂತೆ ಪ್ರಮಾಣ ವಚನ ಬೋಧಿಸಿದರು. ನಾನು ಅವರಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ.

ಇದಾದ ನಂತರ ನನಗೆ ಹುಬ್ಬಳ್ಳಿ-ಧಾರವಾಡಕ್ಕೆ 3ನೇ ಚುನಾವಣೆಗೆ ಹಾಕಿದ್ದು, ನಾನು ಇನ್ನೇನು ಹೋಗುವುದು ಎಂದುಕೊಂಡಿದ್ದರೂ ಅಲ್ಲಿಗೆ ಹೋಗಿದ್ದೆನು. ಆದರೆ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ಎಲ್ಲಯೂ ಸಿಗಲಿಲ್ಲ. ಮಾನ್ಯ ಜಗದೀಶ್ ಶೆಟ್ಟರವರ ಜೊತೆ ಹೋದಾಗ ಅಲ್ಪಸಂಖ್ಯಾತರು, ಕ್ರೈಸ್ತ ಸಂಸ್ಥೆಗಳೆಲ್ಲವೂ ಮಾನ್ಯರ ಪರವಾಗಿದ್ದವು. ಒಂದು ರೀತಿ ಅಜಾತಶತ್ರುವಂತೆ ಇತ್ತು. ನಾನು ನನ್ನ ಪಕ್ಷದಲ್ಲೆಯೂ ಬಂದು ಅವರು ಯಾವ ಪಕ್ಷದಲ್ಲ ನಿಂತಿದ್ದರೂ ಗೆಲ್ಲುತ್ತಿದ್ದರು, ನಮಗೆ ಅವಮಾನ ಆಗಿಬಿಡುತ್ತಿತ್ತು, ಮಾತನಾಡಿದಂತೆ ಹಿಡಿದುಕೊಳ್ಳಬೇಕು ಎಂದು ಪಕ್ಷದ ಸಭೆಯಲ್ಲಿ ಹೇಳಿದೆ. ಆಗ ಎಲ್ಲರಿಗೂ ಏನು ಈ ರೀತಿ ಮಾತನಾಡುತ್ತಿದ್ದೇನೆ ಎಂದು ಆಶ್ಚರ್ಯ ಆಯಿತು. ಇದು ನಿಜ. ನಾನು ಅಲ್ಲಿಗೆ ಹೋದಾಗ ಅಜಾತಶತ್ರು ಎನ್ನುವಂತೆ ಎಲ್ಲರೂ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರ ಕಡೆ ಇದ್ದರು. ನಮಗೆ ಏಕೆ ಬೆಂಗಳೂರಿನಿಂದ ಬಂದಿದ್ದೀರಿ ಎಂದು ಕೇಳಿಬಿಟ್ಟರು. ಆಗ ನಾವು ಸುಮ್ಮನೆ ಬಂದಿದ್ದೇವೆ ಎಂದು ಹೇಳಿದೆವು. ಎಲ್ಲಾ ಶಾಲೆಗಳಿಗೂ ಶ್ರೀ ಜಗದೀಶ್ ಶೆಟ್ಟರ ಜೊತೆ ಹೋಗಿ ಪ್ರಚಾರ ಮಾಡಿದೆ. ಅವರಿಗೆ 10 ಬಾರಿ ಅಲ್ಲ, 20 ಬಾರಿ ಕೊಟ್ಟರೂ ಗೆಲ್ಲುತ್ತಾರೆ. ಅದೇ ಒಂದು ಅದ್ಭುತ! ಅವರ ಗುಟ್ಟು ಏನೆಂದು ಅರ್ಥವಾಗುವುದಿಲ್ಲ. ನಾನು ಸೋಲುತ್ತಲೇ ಇದ್ದೆನು. ಕೆಲವರಿಗೆ ಶಿಕ್ಷಕರ ಜೊತೆ ಇದ್ದುಕೊಂಡು ಯಾವರೀತಿ ಗೆಲ್ಲುವುದು ಗೊತ್ತಿದೆ. ಮಾನ್ಯ ಮರಿತಿಬ್ಬೇಗೌಡರು ಹಾಗೂ ಮಾನ್ಯ ಪುಟ್ಟಣ್ಣನವರಿಗೆ ಆ ಗುಟ್ಟು ಗೊತ್ತಿರಬಹುದು ಎಂದು ಭಾವಿಸಿದ್ದೇನೆ. ಇವತ್ತು ಅವಿರೋಧವಾಗಿ ಆಯ್ಕೆ ಮಾಡಿದ ವಿರೋಧ

ಪಕ್ಷದವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಮಗೆಲ್ಲರಿಗೂ ಹಿರಿಯರಾಗಿ ಮಾದರಿಯಾಗಿದ್ದು, ಉತ್ತರ ಕರ್ನಾಟಕದ ಧ್ವನಿ ಎಂದು ಪ್ರತಿಯೊಬ್ಬರು ಹೇಳುತ್ತಿರುತ್ತಾರೆ, ಅದೇರೀತಿ ಉತ್ತರ ಕರ್ನಾಟಕಕ್ಕೆ ಅನೇಕ ಸವಲತ್ತುಗಳನ್ನು ತಂದರು ಎಂಬುದು ತಮಗೆಲ್ಲರಿಗೂ ಗೊತ್ತಿರುವ ವಿಚಾರ. ಕಾನೂನು ಕಾಲೇಜನ್ನು ತಂದಿದ್ದಾರೆ. ಯುವಕರಿಗೆ ಶಕ್ತಿ ಮತ್ತು ಪ್ರೇರಣೆಯಾಗಿದ್ದಾರೆ. ನಾವೆಲ್ಲರೂ ಮತ್ತೊಮ್ಮೆ ಆಯ್ಕೆಯಾಗಲು ಅವರ ಆಶೀರ್ವಾದ ಮತ್ತು ಕೃಪೆಯನ್ನು ಉಪಯೋಗಿಸಿಕೊಳ್ಳಬೇಕೆಂದು ಹೇಳುತ್ತೇನೆ. ಹಿರಿಯ ಮತ್ತು ಹಿರಿಯರೆಲ್ಲರಿಗೂ ಆಶೀರ್ವಾದ ಮಾಡಿದ್ದಾರೆ. ಅವರು ಅಜಾತಶತ್ರು ಮತ್ತು ಮಾತೃಹೃದಯಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ಆಶೀರ್ವಾದ ಮಾಡಲಿ. ನಿಜವಾಗಲೂ ವಿಧಾನ ಪರಿಷತ್ತಿನಲ್ಲಿ ಅವರು ಒಂದು ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ಭಗವಂತ ಅವರಿಗೆ ಆರೋಗ್ಯ, ಆಯುಷ್ಯ ಕೊಟ್ಟು, ಇನ್ನೂ ಹೆಚ್ಚು ಬೇರೆಯವರಿಗೂ ಆಶೀರ್ವಾದ ಮಾಡಲಿ ಎಂದು ಮತ್ತೊಮ್ಮೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಶ್ರೀ ಪುಟ್ಟಣ್ಣ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಹೆಚ್ಚು ಮಾತನಾಡುವುದಿಲ್ಲ, ತಾವು 8 ಬಾರಿ ಹಾಗೂ ನಾನು ಮತ್ತು ಮಾನ್ಯ ಮರಿತಿಬ್ಬೇಗೌಡರು 4 ಬಾರಿ ಗೆದ್ದಿದ್ದೇವೆ. ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ನಮಗೆ ಮಾರ್ಗದರ್ಶಕರು. ಅವರು ಇವತ್ತು ಸಭಾಪತಿಯವರಾಗಿರಬಹುದು, ಅದರ ಹಿಂದೆ ಬಹಳಷ್ಟು ಶ್ರಮ ಇದೆ. 2006ರಲ್ಲಿ ಅವರು ಶಿಕ್ಷಣ ಸಚಿವರಾಗಿದ್ದಾಗ ಪ್ರತಿ ದಿವಸ ನಮಗೆ ಅವರಿಗೆ ಗಲಾಟೆ ಆಗುತ್ತಿತ್ತು. ನನ್ನ ಜೊತೆ ಮಾನ್ಯ ಮರಿತಿಬ್ಬೇಗೌಡರಿಗೂ ಗಲಾಟೆ. ಸದನದಲ್ಲಿ ಮತ್ತು ಹೊರಗಡೆ ಗಲಾಟೆ ಆಗುತ್ತಿತ್ತು. ಯಾವ ವಿಷಯವನ್ನೇ ತೆಗೆದುಕೊಂಡು ಹೋಗಿ ನಾವು ಸ್ಟ್ರೈಕ್ ಮಾಡುತ್ತೇವೆ ಎಂದರೆ ಮಾಡಿ ಎನ್ನುತ್ತಿದ್ದರು. ಸ್ಟ್ರೈಕ್ ಮಾಡುವಲ್ಲಿಯೇ ಬಂದು ಅನೌನ್ಸ್ ಮಾಡುತ್ತೇನೆ ಎನ್ನುತ್ತಿದ್ದರು. ಅಂದರೆ ನಾವು ಅಷ್ಟು ಗಲಾಟೆ ಮಾಡಿದ್ದರೂ, ಸದನದಲ್ಲಿ ವಿರೋಧ ಪಕ್ಷಕ್ಕಿಂತ ಹೆಚ್ಚು ಕಾಟ ಮತ್ತು ಗಲಾಟೆ ಮಾಡಿದವರು ನಾವಾಗಿದ್ದೇವೆ. ಅವರು ನಮ್ಮ ಬಗ್ಗೆ ಒಂದು ದಿವಸವೂ ಹಗೆ ಸಾಧಿಸಲಿಲ್ಲ, ಧ್ವೇಷ ಸಾಧಿಸಲಿಲ್ಲ ಮತ್ತು ಒಂದು ದಿನವೂ ದೂರ ತಳ್ಳಲಿಲ್ಲ. 2006ರಲ್ಲಿ ಸಚಿವರಾಗಿದ್ದಾಗ ಸಿಕ್ಕಾಪಟ್ಟಿ ಗಲಾಟೆಯಾಯಿತು.. ನಾವು

ವಿಷಯಾಧಾರಿತವಾಗಿ ಫೈಟ್ ಮಾಡುತ್ತಿದ್ದೆವೆಯೇ ವಿನಃ ವೈಯಕ್ತಿಕವಾಗಿ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಜ್ಜೆಯವರನ್ನು ಎಂದೂ ತೆಗಳುತ್ತಿರಲಿಲ್ಲ. ಅವರು ಅದೇರಿತಿ ವಿಷಯಾಧಾರಿತವಾಗಿ ಮಾಡುತ್ತಿದ್ದರು.

(ಮುಂದು)

(1090) 21.12.2022/2.00/ಹೆಚ್‌ವಿ:ವಿಕೆ

ಶ್ರೀ ಪುಟ್ಟಣ್ಣ (ಮುಂದು):

ಸನ್ಮಾನ್ಯ ಸಭಾಪತಿಯವರೇ, ತಾವು ಸಹ ಅದೇ ರೀತಿಯಲ್ಲಿ ವಿಷಯಾಧಾರಿತವಾಗಿ ನಮ್ಮೊಡನೆ ವಾದವಿವಾದ ನಡೆಸುತ್ತಿದ್ದ ಸಂಗತಿ ನನಗೆ ನೆನಪಿದೆ. 2010ನೇ ಇಸವಿಯಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ನಡೆದಂತಹ ಚುನಾವಣೆ ಸಮಯದಲ್ಲಿ ನಾನು ಮತ್ತು ಮಾನ್ಯ ಮರಿತಿಬ್ಬೇಗೌಡರು ಸೇರಿ ತಮ್ಮನ್ನು ಸೋಲಿಸುತ್ತೇವೆ ಎನ್ನುವ ಭಾವನೆ ಎಲ್ಲರ ಮನಸ್ಸಿನಲ್ಲಿತ್ತು. ಕಾರಣವೇನೆಂದರೆ, ನಾವಿಬ್ಬರು ಸದಾ ತಮ್ಮೊಂದಿಗೆ ಗಲಾಟೆ ಮಾಡುತ್ತಿದ್ದೆವು.

ಸನ್ಮಾನ್ಯ ಸಭಾಪತಿಯವರೇ, ಧರಣಿ, ಪ್ರತಿಭಟನೆ ಮಾಡುವುದಕ್ಕೆ ತಾವೇ ನಮಗೆ ಹೇಳಿಕೊಟ್ಟು ನಂತರ ತಾವೇ ಬಂದು ಸಮಸ್ಯೆಯನ್ನು ಪರಿಹರಿಸುತ್ತಿದ್ದ ಉದಾಹರಣೆಗಳು ಇವೆ. ತಾವು ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ನಾನು ಮತ್ತು ಮಾನ್ಯ ಮರಿತಿಬ್ಬೇಗೌಡರು ಇಬ್ಬರು ಸೇರಿ ಒಂದು ತಿಂಗಳ ಕಾಲ ಹುಬ್ಬಳ್ಳಿಯಲ್ಲಿಯೇ ಇದ್ದು, ಪ್ರತಿ ತಾಲ್ಲೂಕುಗಳಿಗೆ ಹೋಗಿ ತಮ್ಮ ಪರವಾಗಿ ಚುನಾವಣಾ ಪ್ರಚಾರವನ್ನು ಮಾಡಿದ್ದೆವು. ಇದು ತಮ್ಮ ವ್ಯಕ್ತಿತ್ವವಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಈ ದಿನ ತಮ್ಮ ಚುನಾವಣೆ ಇದ್ದ ಕಾರಣ ಅನಾರೋಗ್ಯವಿದ್ದರೂ ಸಹ ನಾನು ಸದನಕ್ಕೆ ಹಾಜರಾಗಿದ್ದೇನೆ. ಕಾರಣವೇನೆಂದರೆ, ತಾವು ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳಿಗೆ ಸಾಕಷ್ಟು ಮಾರ್ಗದರ್ಶನವನ್ನು ಮಾಡಿದ್ದೀರಿ, ನಾನು ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರದಿಂದ ಚುನಾಯಿತನಾಗಿದ್ದೇನೆಂದರೆ, ಅದರ ಹಿಂದೆ ತಮ್ಮ ಮಾರ್ಗದರ್ಶನವಿದೆ. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಪುಟ್ಟಣ್ಣನವರು ಜೆ.ಡಿ.(ಎಸ್) ಪಕ್ಷದಿಂದ ಸ್ಪರ್ಧಿಸಿ ನಾಲ್ಕು ಬಾರಿ ಗೆದ್ದು ಈಗ ಭಾರತೀಯ ಜನತಾ ಪಕ್ಷಕ್ಕೆ ಹೋಗಿದ್ದಾರೆ, ತಾವು ಸಹ ಜೆ.ಡಿ(ಎಸ್)ನಿಂದ ಹಲವು ಬಾರಿ ಗೆದ್ದು, ಈಗ ಭಾರತೀಯ ಜನತಾ ಪಕ್ಷಕ್ಕೆ ಹೋಗಿದ್ದೀರಿ.

ಶ್ರೀ ಪುಟ್ಟಣ್ಣ:- ಸನ್ಮಾನ್ಯ ಸಭಾಪತಿಯವರೇ, ಪಕ್ಷ ಎನ್ನುವುದು ಚುನಾವಣೆ ನಡೆಯುವವರೆಗೆ ಮಾತ್ರ; ಅನಂತರ ನಾವೆಲ್ಲರೂ ಒಂದೇ. ವಿಷಯಕ್ಕೆ ಸೀಮಿತವಾಗಿ ಮಾತ್ರ ನಾವು ಮಾತನಾಡುತ್ತೇವೆ. ಈಗ ತತ್ವ ಸಿದ್ಧಾಂತಗಳು ಯಾವುದೇ ಪಕ್ಷದಲ್ಲೆಯೂ ಉಳಿದಿಲ್ಲ. ಅದರ ಬಗ್ಗೆ ನಾವು ಏತಕ್ಕೋಸ್ಕರ ಮಾತನಾಡಬೇಕು? ಇದು ಬೇರೆ ವಿಚಾರ.

ಸನ್ಮಾನ್ಯ ಸಭಾಪತಿಯವರೇ, ತಮ್ಮ ವ್ಯಕ್ತಿತ್ವ ತಮ್ಮನ್ನು ಸುಮಾರು 8 ಬಾರಿ ಚುನಾವಣೆಗಳಲ್ಲಿ ಗೆಲ್ಲಿಸಿದೆ ಮತ್ತು ಮೂರನೆಯ ಬಾರಿ ಸಭಾಪತಿಗಳನ್ನಾಗಿ ಮಾಡಿದೆ. ಅದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಆಡಳಿತ ಪಕ್ಷದವರು ಮತ್ತು ವಿರೋಧ ಪಕ್ಷದವರು ಎಲ್ಲರೂ ಒಟ್ಟಾಗಿ ಸೇರಿ ಸರ್ವಾನುಮತದಿಂದ ತಮ್ಮನ್ನು ಸಭಾಪತಿಗಳನ್ನಾಗಿ ಆಯ್ಕೆ ಮಾಡಿದ್ದೇವೆ. ಇದು ತಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಸರ್ಕಾರಿ ನೌಕರರಿಗೆ ನಿವೃತ್ತಿ ಎನ್ನುವುದು ಇದೆ. ಆದರೆ, ತಮಗೆ ಇಲ್ಲ ಎಂದು ತಮ್ಮನ್ನು ಹಲವಾರು ಬಾರಿ ಛೇಡಿಸಿದ್ದೇನೆ. ತಾವು ರಾಜಕೀಯ ರಂಗಕ್ಕೆ ಪ್ರವೇಶ ಮಾಡಿ ಸುಮಾರು 48 ವರ್ಷಗಳಾಗಿವೆ. ಯಾವ ಸರ್ಕಾರಿ ನೌಕರನು ಇಷ್ಟು ದೀರ್ಘಾವಧಿ ಸೇವೆಯನ್ನು ಸಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲ ರಾಜಕಾರಣಿಗಳಿಗೂ ತಮ್ಮಷ್ಟು ಅಧ್ಯಷ್ಟ ದೊರೆಯುವುದಿಲ್ಲ. ಯಾರಿಗೂ ಸಿಗದಿರುವಂತಹ ಯೋಗ ತಮಗೆ ಸಿಕ್ಕಿದೆ. ಅದಕ್ಕಾಗಿ ನಮ್ಮೆಲ್ಲರಿಗೂ ಸಂತೋಷವಾಗುತ್ತಿದೆ.

ಶ್ರೀ ಸಿ.ಎಂ.ಅಂಗಪ್ಪ:- ಸನ್ಮಾನ್ಯ ಸಭಾಪತಿಯವರೇ, ಇವತ್ತಿನವರೆಗೆ ಅವರ ರಾಜಕೀಯ ಅವಧಿ 48 ವರ್ಷಗಳಾಗಿವೆ ಇನ್ನೂ ಅವರು 6 ವರ್ಷಗಳ ಕಾಲ ರಾಜಕೀಯದಲ್ಲಿ ಇರುತ್ತಾರೆ. ಈವರೆಡನ್ನು ಲೆಕ್ಕಾಚಾರ ಮಾಡಿದರೆ 48+6=54 ವರ್ಷಗಳಾಗುತ್ತದೆ. ಇನ್ನೂ ನಿವೃತ್ತಿಯ ವಯಸ್ಸಿಗೆ ಅವರು ತಲುಪಿಲ್ಲ.

ಶ್ರೀ ಪುಟ್ಟಣ್ಣ:- ಸನ್ಮಾನ್ಯ ಸಭಾಪತಿಯವರೇ, ತಾವು ಸಭಾಪತಿಗಳ ಸ್ಥಾನಕ್ಕೆ ಆಯ್ಕೆಯಾಗಿರುವುದಕ್ಕಾಗಿ ತಮ್ಮನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಿದ್ದೇನೆ. ಕೆಲವೊಂದು ವಿಚಾರಗಳಿಗೆ ಸಂಬಂಧಪಟ್ಟಂತೆ ನಾನು ಸ್ವಲ್ಪ ಸ್ವಾರ್ಥಿಯಾಗಿದ್ದೇನೆ.

ಶ್ರೀ ಎನ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಪುಟ್ಟಣ್ಣನವರು ತಮ್ಮಲ್ಲಿರುವ ಉತ್ತಮ ಗುಣಗಳನ್ನು ಮಾತ್ರ ಹೇಳುತ್ತಿದ್ದಾರೆ. ಅದೇ ರೀತಿಯಲ್ಲಿ ಅವಗುಣಗಳ ಬಗ್ಗೆಯೂ ಹೇಳಬೇಕಲ್ಲವೇ?

ಶ್ರೀ ಪುಟ್ಟಣ್ಣ:- ಸನ್ಮಾನ್ಯ ಸಭಾಪತಿಯವರೇ, ಯಾರಲ್ಲಿ ಅವಗುಣಗಳಿಲ್ಲ? ಮಾನ್ಯ ಭೋಜೇಗೌಡರಲ್ಲಿಯೂ ಗುಣದೋಷಗಳು ಇವೆ. ಅದನ್ನು ಈ ಸದನದಲ್ಲಿ ಹೇಳುವುದಕ್ಕೆ ಸಾಧ್ಯವಿದೆಯೇ? ಶಿಕ್ಷಕರ ಸಮಸ್ಯೆಗಳು ಬಹಳ ಅಗಾಧವಾಗಿ ಬೆಳೆದಿವೆ. ಅವುಗಳನ್ನು ಪರಿಹರಿಸುವುದರಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ನಾವು ನಿಷ್ಕ್ರಿಯರಾಗಿದ್ದೇವೆ. ತಮಗೇ ಗೊತ್ತಿರುವಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಎನ್.ಪಿ.ಎಸ್ ಅಥವಾ ಓ.ಪಿ.ಎಸ್. ಪಿಂಚಣಿ ಸೌಲಭ್ಯಗಳು ಇಲ್ಲ. ಹಿಂದೆ ಪಿಂಚಣಿ ಯೋಜನೆ ಇತ್ತು ಈಗ ಪಿಂಚಣಿ ಸ್ಕೀಂ ಇಲ್ಲ; ಹೆಲ್ತ್ ಸ್ಕೀಂ ಇಲ್ಲ. ಯಾವ ಯೋಜನೆಗಳು ಈ ಶಿಕ್ಷಕರಿಗೆ ಅನ್ವಯವಾಗಿಲ್ಲ. ಇದರ ಜೊತೆಗೆ ಈಗ ಎನ್.ಪಿ.ಎಸ್., ಸ್ಕೀಂನಲ್ಲಿ ಬರುವವರು ಓ.ಪಿ.ಎಸ್., ಸ್ಕೀಂ ಕೇಳುತ್ತಿದ್ದಾರೆ. ಶಿಕ್ಷಕರುಗಳ ನೇಮಕಾತಿ ಮತ್ತು 1995 ರಿಂದ 2000ನೇ ಇಸವಿವರೆಗಿನ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆಂದು ಕೇಳುತ್ತಿದ್ದಾರೆ. ಈ ರೀತಿಯಾಗಿ ಹಲವಾರು ಸಮಸ್ಯೆಗಳು ನಮ್ಮ ಶಿಕ್ಷಣ ಕ್ಷೇತ್ರದಲ್ಲಿವೆ.

ಸನ್ಮಾನ್ಯ ಸಭಾಪತಿಯವರೇ, ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ಆಯ್ಕೆಗೊಂಡಿರುವ ತಾವು ಸಭಾಪತಿಗಳಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯನ್ನುಂಟು ಮಾಡಿದೆ. ತಾವು ನಮ್ಮೆಲ್ಲರ ಪ್ರತಿನಿಧಿಗಳಾಗಿದ್ದೀರಿ. ತಮಗೆ ಹೆಚ್ಚಿನ ಜವಾಬ್ದಾರಿ ಇದೆಯೆಂದು ನಾನು ಭಾವಿಸಿದ್ದೇನೆ. ಏಕೆಂದರೆ, ಯಾವ ಪಕ್ಷದ ಸರ್ಕಾರವಿದ್ದರೂ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಮತ್ತು ಒಂದು ನಾಲ್ಕು ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡಬಹುದೇನೋ ಎನ್ನುವ ಮನಸ್ಸು ಮತ್ತು ಆಸೆ ನಮ್ಮಲ್ಲಿದೆ. ಹಿಂದೆ ತಾವು

ಸಭಾಪತಿಗಳಾಗಿದ್ದಾಗಲೂ ಶಿಕ್ಷಕರ ಸಮಸ್ಯೆಗಳು ಬಂದಾಗ ತಾವು ಅವುಗಳನ್ನು ಬಗೆಹರಿಸುವಂತಹ ಕೆಲಸವನ್ನು ಮಾಡಿದ್ದೀರಿ, ಈಗಲೂ ಸಹ ನಾನು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎನ್.ಪಿ.ಎಸ್., ಓ.ಪಿ.ಎಸ್., ಸ್ವೀಂಗಳು ಇಲ್ಲ. ತಮ್ಮ ನೇತೃತ್ವದಲ್ಲಿ ಅವರಿಗೆ ಒಂದು ಪಿಂಚಣಿ ಯೋಜನೆಯನ್ನು ಕೊಡಿಸುವಂತಹ ಕೆಲಸವಾಗಬೇಕಾಗಿದೆ. ಇದರ ಜೊತೆಗೆ ಅನುದಾನವನ್ನು ನೀಡುವುದು ಮತ್ತು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತಹ ಕೆಲಸಗಳು ಆಗಬೇಕಾಗಿದೆ. ತಾವು ಈ ವಿಚಾರಗಳಿಗೆ ಆದ್ಯತೆಯನ್ನು ಕೊಟ್ಟು ನಮಗೆ ತಾವು ಬಲ ತುಂಬಬೇಕಾಗಿದೆ. ಏಕೆಂದರೆ, ನಾವು ಮುಂದಿನ ಚುನಾವಣೆಯನ್ನು ಎದುರಿಸುವಂತಹ ಸಂದರ್ಭದಲ್ಲಿ “ಏನು ಕೆಲಸ ಮಾಡಿದ್ದೀರಿ?” ಎಂದು ಶಿಕ್ಷಕರು ನಮ್ಮನ್ನು ಕೇಳುತ್ತಾರೆ. ಆದರೆ, ಇವತ್ತಿನ ವ್ಯವಸ್ಥೆಯಲ್ಲಿ ಏನೂ ಮಾಡುವುದಕ್ಕೆ ಸಾಧ್ಯವಾಗದೇ ಇರುವಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಸಿಕ್ಕಿ ಹಾಕಿಕೊಂಡಿದ್ದೇವೆ. ಅದರಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ನಾವು ಹೊರಗೆ ಬರಬೇಕಾದರೆ, ತಾವು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ಮುಂದಾಳತ್ವವನ್ನು ವಹಿಸಿಕೊಂಡು, ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾವು ಕೆಲಸ ಮಾಡಿಕೊಡಬೇಕೆಂದು ಪ್ರಾರ್ಥಿಸುತ್ತಿದ್ದೇನೆ. ನಮ್ಮ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮ ಅವಶ್ಯಕತೆ ಇದೆಯೆಂದು ಹೇಳುವುದಕ್ಕೆ ಬಯಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಭಗವಂತ ತಮಗೆ ಆಯಸ್ಸು-ಆರೋಗ್ಯವನ್ನು ನೀಡಲಿ, ಇನ್ನೂ ಹೆಚ್ಚಿನ ಮಟ್ಟದ ಯಶಸ್ಸು ದೊರೆಯಲಿ ಎಂದು ಹಾರೈಸುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಎಂ.ಸಿ. ನಾಣಯ್ಯ, ಡಾ||ವಿ.ಎಸ್.ಆಚಾರ್ಯ, ಡಾ||ಎಂ.ಆರ್.ತಂಗಾ ಮಾಜಿ ಸಭಾಪತಿಗಳಾದ ಶ್ರೀ ಬಿ.ಎಲ್.ಶಂಕರ್‌ರವರು, ಮಾನ್ಯ ಬಿ.ಎಸ್.ಯಡಿಯೂರಪ್ಪನವರು, ಶ್ರೀಯುತ ಹೆಚ್.ಕೆ.ಪಾಟೀಲರವರುಗಳು ಮಾತನಾಡುವುದಕ್ಕೆ ನಿಂತರೇ, ನಾವುಗಳು ಒಂದು ಗಂಟೆಯಾದರೂ ಸದನದಲ್ಲಿಯೇ ಕುಳಿತುಕೊಂಡು ಕೇಳುತ್ತಿದ್ದೆವು. ಅವರು ಮಾತನಾಡುತ್ತಿದ್ದ ಶೈಲಿ ಆ ರೀತಿ ಇತ್ತು. ಆದರೆ, ಈಗ ವಿರೋಧ ಪಕ್ಷದ ಯಾರಾದರು ಒಬ್ಬ ಸದಸ್ಯರು ಏನಾದರು ಹೇಳಿ ಸ್ವಲ್ಪ ಛೇಡಿಸಿದರೆ, ಆಡಳಿತ ಪಕ್ಷದಲ್ಲಿರುವ ಸುಮಾರು 10 ಜನ ಸದಸ್ಯರು ಎದ್ದು ನಿಂತು ಬಿಡುತ್ತಾರೆ. ಅದೇ ರೀತಿಯಲ್ಲಿ ಆಡಳಿತ ಪಕ್ಷದಲ್ಲಿರುವ ಯಾರಾದರು ಒಬ್ಬ ಸದಸ್ಯರು ಏನಾದರು ಹೇಳಿ ಸ್ವಲ್ಪ ಛೇಡಿಸಿದರೆ, ವಿರೋಧ ಪಕ್ಷದ 10 ಜನ ಸದಸ್ಯರು ಎದ್ದು ನಿಂತು ಬಿಡುತ್ತಾರೆ. ಒಟ್ಟಾರೆಯಾಗಿ

ಸದಸ್ಯರುಗಳು ಮಾತನಾಡುವುದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಇದನ್ನು ದಯವಿಟ್ಟು ತಪ್ಪಿಸಬೇಕಾಗಿದೆ. ಹಿಂದೆ ಈ ರೀತಿ ಇರಲಿಲ್ಲ ಎಲ್ಲ ಸದಸ್ಯರುಗಳಿಗೂ ಮಾತನಾಡುವುದಕ್ಕೆ ಅವಕಾಶವಿರುತ್ತಿತ್ತು. ಆ ಕಡೆಯ ಸದಸ್ಯರು, ಈ ಭಾಗದ ಸದಸ್ಯರು ಇಬ್ಬರು ಕುಳಿತುಕೊಂಡು ಕೇಳಿಸಿಕೊಳ್ಳುತ್ತಿದ್ದರು. ಆದ್ದರಿಂದ ಎಲ್ಲ ಸದಸ್ಯರಿಗೂ ಮಾತನಾಡಲು ಮುಕ್ತವಾದ ಅವಕಾಶವನ್ನು ನೀಡಬೇಕೆನ್ನುವುದು ನನ್ನ ಪ್ರಾರ್ಥನೆಯಾಗಿದೆ. ಸದಸ್ಯರು ಏನು ಹೇಳಬೇಕೆಂದಿದ್ದಾರೆ ಅದನ್ನು ಹೇಳುವಂತಹ ಅವಕಾಶ ಮತ್ತು ವಾತಾವರಣವನ್ನು ತಾವು ಕಲ್ಪಿಸಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಂಡು ತಮಗೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಶ್ರೀ ಪಿ.ಹೆಚ್.ಪೂಜಾರ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಎಲ್ಲ ಮಾನ್ಯ ಸದಸ್ಯರುಗಳು ತಮ್ಮ ಗುಣಗಾನ ಮಾಡಿ ಹೊಗಳಿದ್ದಾರೆ. ಸುಮಾರು 8 ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಮತ್ತು ಮೂರನೆಯ ಬಾರಿಗೆ ಸಭಾಪತಿಗಳಾಗಿ ಕಾರ್ಯನಿರ್ವಹಿಸುವಂತಹ ಅವಕಾಶ ತಮಗೆ ಒದಗಿ ಬಂದಿರುವುದರ ಬಗ್ಗೆ ಎಲ್ಲರೂ ಪ್ರಶಂಸೆ ಮಾಡಿದ್ದಾರೆ. ದಾಖಲೆ ನಿರ್ಮಾಣ ಮಾಡಿದ್ದೀರಿ ಎನ್ನುವ ಹೊಗಳಿಕೆಯ ಮಾತುಗಳು ಸಹ ಬಂದಿವೆ. ದಾಖಲೆ ಮಾಡಿದವರ ಸಾಲಿನಲ್ಲಿ ತಾವು ನಿಂತಿದ್ದೀರಿ. ಉತ್ತರ ಕರ್ನಾಟಕ ಭಾಗದ ವ್ಯಕ್ತಿಯಾಗಿ ರಾಜ್ಯ ಮಟ್ಟದಲ್ಲ ಮತ್ತು ರಾಷ್ಟ್ರಮಟ್ಟದಲ್ಲ ಅನೇಕರು ದಾಖಲೆ ಮಾಡಿದ್ದಾರೆ. ನಾನು ಬಾಗಲಕೋಟೆಯ ನಿವಾಸಿ ಆಗಿದ್ದು, ತಾವು ಸಹ ಬಾಗಲಕೋಟೆ ಜಿಲ್ಲೆಯವರಾಗಿದ್ದೀರಿ, ತಾವು ಈ ಮನೆಯ ಸಭಾಪತಿಗಳಾಗಿರುವುದಕ್ಕೆ ಇನ್ನೂ ಹೆಚ್ಚಿನ ಸಂತೋಷವನ್ನು ನಾನು ವ್ಯಕ್ತಪಡಿಸುತ್ತಿದ್ದೇನೆ. ಹಿರಿಯರಾದ ಬಾಗಲಕೋಟೆ ಜಿಲ್ಲೆಯವರೇ ಆಗಿರುವಂತಹ ಮಾನ್ಯ ಬಿ.ಡಿ. ಜತ್ತಿಯವರು ಈ ರಾಷ್ಟ್ರದ ಉಪ ರಾಷ್ಟ್ರಪತಿಗಳಾಗಿ, ನಂತರ ಕೆಲವು ಕಾಲ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿರುವುದನ್ನು ನಾನು ಈ ಸದನದ ಗಮನಕ್ಕೆ ತರುತ್ತಿದ್ದೇನೆ. ಮಾನ್ಯ ಎಸ್.ಆರ್.ಕಂಠಿಯವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು, ಅದೇ ರೀತಿಯಲ್ಲಿ ಶಿಕ್ಷಣ ತಜ್ಞರಾದ ಶ್ರೀ ಟಿ.ಎಂ.ನಾಡಗೌಡರು ಈ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದರು. ಇವರುಗಳ ಸಾಲಿನಲ್ಲಿ ತಾವು ಕೂಡ ರಾರಾಜಿಸುತ್ತಿರುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ. ಇದು ಕೇವಲ ಹೊಗಳಿಕೆಯ

ಮಾತಲ್ಲ. ಮಾನ್ಯ ಲಕ್ಷ್ಮಣ ಸವದಿಯವರು ಮಾತನಾಡುತ್ತಾ, ತಾವು 8 ಬಾರಿ ಸತತವಾಗಿ ಆಯ್ಕೆಗೊಂಡಿರುವ ಹಿಂದಿನ ಗುಟ್ಟನ್ನು ತಿಳಿಯುವಂತಹ ಆಪೇಕ್ಷೆಯನ್ನು ವ್ಯಕ್ತಪಡಿಸಿದ್ದರು. ವಿರೋಧ ಪಕ್ಷದ ಸದಸ್ಯರುಗಳು ಸಹ ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದ್ದರು.

ನನಗೆ ತಿಳಿದ ಮಟ್ಟಿಗೆ ಹೇಳಬೇಕಾದರೆ, ಸರಳ ಮತ್ತು ಸಜ್ಜನಿಕೆಯ ಮೂರ್ತಿಯಾಗಿರುವ ತಮಗೆ ಈ ಗುಣಗಳು ತಮ್ಮ ತಾಯಿಯಿಂದ ಬಂದಂತಹ ಬಳುವಳಿಯಾಗಿದೆ. ಶಿಕ್ಷಣ ವ್ಯವಸ್ಥೆ ಅಷ್ಟೇ ಅಲ್ಲ, ಯಾವುದೇ ಇಲಾಖೆಯಾಗಿರಲಿ, ಯಾವುದೇ ವ್ಯವಸ್ಥೆ ಇರಲಿ, ಆ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ನಿಮ್ಮನ್ನು ನೀವು ತೊಡಗಿಸಿಕೊಂಡು ಪರಿಹಾರ ಹುಡುಕುವುದು ಮತ್ತು ಮಾನವೀಯ ಅಂತಃಕರಣದಿಂದ ಸಮಸ್ಯೆಗಳನ್ನು ಬಗೆಹರಿಸುವಂತಹ ಗುಣ ತಮ್ಮಲ್ಲಿದೆ. ಆ ಗುಣವೇ ತಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲಾರದು.

(ಮುಂದುವರಿದಿದೆ)

(1091) 21.12.2022 2.10 ಪಿಕೆ:ವಿಕೆ

ಶ್ರೀ ಪಿ.ಹೆಚ್. ಪೂಜಾರ್ (ಮುಂದು):

ತಮ್ಮ ತಾಯಿಯವರ ವಾತ್ಸಲ್ಯ, ಪ್ರೀತಿ, ಮಮತೆ ಕಾರಣದಿಂದ ತಾವೂ ಕೂಡ ಜನರ ಬಗ್ಗೆ, ಮತದಾರರ ಬಗ್ಗೆ ಮಮತೆ ತೋರಿಸುತ್ತಿದ್ದೀರಿ. ಪ್ರತಿಯೊಬ್ಬ ಶಿಕ್ಷಕನ ಸಮಸ್ಯೆಗಳ ಬಗ್ಗೆ, ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಆಳವಾಗಿ ಅಭ್ಯಾಸ ಮಾಡಿ ಪರಿಹಾರ ಹುಡುಕುವಂತಹ ಕಲೆಯನ್ನು ಕರಗತ ಮಾಡಿಕೊಂಡಿದ್ದೀರಿ. ಇದು ತಮ್ಮ ಚುನಾವಣೆಯ ಗುಟ್ಟಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಕೇವಲ ರಾಜಕೀಯ ವ್ಯವಸ್ಥೆಯಲ್ಲಿರುವಂಥವರಿಗೆ ಹೀಗೆ ನಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ, ಏಕೆಂದರೆ ಅದಕ್ಕೆ ಸಂಸ್ಕಾರ ಬೇಕು. ಒಳ್ಳೆಯ ಗುಣ, ನೀತಿ-ನಡವಳಿಕೆಗಳು ಇರಬೇಕು. ರಾಜಕಾರಣ ಇರಲಿ, ಸಾಮಾಜಿಕ ಅಥವಾ ಬೇರೆ ಕ್ಷೇತ್ರಗಳಲ್ಲಿ ಅವರು ಮುಂದೆ ಬರುವುದಕ್ಕೆ ಈ ಅಂಶಗಳು ಸಹಾಯ ಮಾಡುತ್ತವೆ. ಆ ಹಿನ್ನೆಲೆಯಲ್ಲಿ ತಾವು ಈ ಸ್ಥಾನವನ್ನು ಅಲಂಕರಿಸಿದ್ದೀರಿ. ಬರುವಂತಹ ದಿವಸಗಳಲ್ಲಿ

ಇನ್ನೂ ಹೆಚ್ಚಿನ ಸೇವೆ ಈ ರಾಜ್ಯಕ್ಕೆ ತಮ್ಮಿಂದ ಆಗಲಿ, ಈ ಸ್ಥಾನದ ಗೌರವ ಇನ್ನೂ ಹೆಚ್ಚಾಗಲಿ ಎಂದು ಹೇಳಿ, ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಎಂ. ನಾಗರಾಜು(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರಾಗಿರುವ ತಮಗೆ, ಅಜಾತಶತ್ರು ಆಗಿರುವ ತಮಗೆ, ನಾನೊಬ್ಬ ಕಿರಿಯ ಸದಸ್ಯನಾಗಿ, ಹೊಸ ಸದಸ್ಯನಾಗಿ ತುಂಬು ಹೃದಯದ ಅಭಿನಂದನೆ ಸಲ್ಲಿಸುವುದಕ್ಕೆ ಇಷ್ಟಪಡುತ್ತೇನೆ. ಅದೇರೀತಿ, ಇಂದಿನವರೆಗೆ ಆ ಪೀಠದಲ್ಲಿ ಕುಳಿತು ಎಲ್ಲರಿಗೂ ಮಾತನಾಡಲು ಅವಕಾಶ ಕೊಟ್ಟಂಥ, ನಮ್ಮಂಥ ಯುವಕರಿಗೂ ಅವಕಾಶ ಕೊಟ್ಟಂಥ ಮಾನ್ಯ ಮಲ್ಕಾಪೂರೆ ಸಾಹೇಬರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ತಾವು ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಿಂದ ಬಂದವರಾಗಿದ್ದರೂ ಕೂಡ, ಉತ್ತರ ಕರ್ನಾಟಕದ ಹೆಮ್ಮೆಯ ಸುಪುತ್ರರಾಗಿ, 8 ಬಾರಿ ಆಯ್ಕೆಯಾಗಿ, 3 ಬಾರಿ ಸಭಾಪತಿಗಳಾಗಿ ಪರಿಷತ್ತಿನ ಸೇವೆ ಮಾಡುತ್ತಿರುವಂತಹ, ನಾಡಿನ ಸೇವೆ ಮಾಡುತ್ತಿರುವಂತಹ ತಮಗೆ ನನ್ನ ಮತ್ತು ನಮ್ಮ ಪಕ್ಷದ ವತಿಯಿಂದ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ತಾವು ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದರೂ, ಬೇರೆ ಬೇರೆ ಖಾತೆಯನ್ನು ನಿಭಾಯಿಸಿ ನಿಮ್ಮದೇ ಆದ ಛಾಪು ಮೂಡಿಸಿದ್ದೀರಿ. ಕನ್ನಡ ನಾಡು ಕಂಡಂಥ ಅತ್ಯುತ್ತಮ ಸಂಸದೀಯ ಪಟುವಾಗಿರುವ ತಮಗೆ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸಬಯಸುತ್ತೇನೆ. ಯಾರು ಬೇಕಾದರೂ ರಾಜಕಾರಣಿಗಳಾಗಬಹುದು. ಆದರೆ ಎಲ್ಲರೂ ಉತ್ತಮ ಸಂಸದೀಯ ಪಟುಗಳಾಗಬೇಕಾದರೆ ತುಂಬಾ ಕಷ್ಟ ಎನ್ನುವುದನ್ನು ತಮ್ಮನ್ನು ನೋಡಿ ತಿಳಿದುಕೊಂಡಿದ್ದೇನೆ. ವಿವಿಧ ಪಕ್ಷಗಳಿಂದ ಅಥವಾ ಸ್ವತಂತ್ರವಾಗಿ ಚುನಾವಣೆಗೆ ನಿಂತರೂ ತಾವು ಗೆದ್ದು ಬರುತ್ತೀರಿ; ಅದೇರೀತಿ 8 ಬಾರಿ ಆಯ್ಕೆಯಾಗಿ ಬಂದಿದ್ದೀರಿ ಎಂದರೆ ಆ ದಾರಿ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಇದು ಮುಂದಿನ ಪೀಳಿಗೆಯವರಿಗೂ ಆದರ್ಶಪ್ರಾಯವಾಗುತ್ತದೆ. ಇಂತಹದೊಂದು ವ್ಯಕ್ತಿತ್ವ ಮಾನ್ಯ ಬಸವರಾಜ ಹೊರಟ್ಟ ಸಾಹೇಬರಿಗೆ ಇದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಮಾನ್ಯ ಸದಸ್ಯರಾದ ರವಿಕುಮಾರ್‌ವರು ಮಾತನಾಡುತ್ತಾ ವಿದ್ಯಾರ್ಥಿಗಳ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳಿದರು. ನಾನೂ ಕೂಡ ಈ ಭಾಗದ ಶಿಕ್ಷಣ ಸಂಸ್ಥೆಗಳ ಸಂಪರ್ಕ ಹೊಂದಿರುವುದರಿಂದ ಅವುಗಳ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಬೆಳಗಾವಿ

ಭಾಗದಲ್ಲರುವ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಅಥವಾ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಚರ್ಚೆಯಾದಾಗ ಅದಕ್ಕೋಸ್ಕರ ಹೆಚ್ಚು ಕಾಲಾವಕಾಶ ಕೊಡಬೇಕು ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಉತ್ತರ ಕರ್ನಾಟಕದ ಭಾಗದಲ್ಲ ಹಲವು ಕೊರತೆಗಳೇನಿವೆ ಅವುಗಳ potential ಅನ್ನು enlist ಮಾಡುವ ಸಂದರ್ಭದಲ್ಲ ನೀವು ನಮಗೆ ಅಂದರೆ, ಅವರು ಯುವಕರಿರಲಿ ಅಥವಾ ಹಿರಿಯರಿರಲಿ ಹೆಚ್ಚು ಮಾತನಾಡಲು ಸಮಯವನ್ನು ನೀಡಬೇಕು ಎನ್ನುವ ಮನವಿಯನ್ನು ಮಾಡಬಯಸುತ್ತೇನೆ. ತಾವು 8 ಬಾರಿ ಆಯ್ಕೆಯಾಗಿ, 3 ಬಾರಿ ಸಭಾಪತಿಗಳಾಗಿ ಹಲವಾರು ಯುವಕರನ್ನು ಬೆಳೆಸಿರುವುದು ನಮ್ಮ ಕಣ್ಣಿನ ಮುಂದಿದೆ. ಮಾನ್ಯ ಪುಟ್ಟಣ್ಣನವರು ಮತ್ತು ಮಾನ್ಯ ಮರಿತಿಬ್ಬೇಗೌಡರವರು ಮಾತನಾಡುತ್ತಾ, ನಮ್ಮ ಗುರುಗಳು ಮಾನ್ಯ ಹೊರಟ್ಟಯವರು ಎನ್ನುವ ಮಾತನ್ನು ಹೇಳಿದರು. ನಮಗೆ ಬಹಳ ಸಂತೋಷವಾಗುತ್ತದೆ. ನಾವು ವಿರೋಧ ಪಕ್ಷದಲ್ಲಿದ್ದರೂ, ಇವತ್ತು ತಮ್ಮ ಅಧ್ಯಕ್ಷತೆಯಲ್ಲಿ ರಚನಾತ್ಮಕವಾಗಿ, ಸಂವಿಧಾನಬದ್ಧವಾಗಿ, ಆಡಳಿತ ಪಕ್ಷದಲ್ಲರುವ ನಾವುಗಳು ಮಾಡುವಂತಹ ಉಚಿತ-ಉಪ್ಪಣಿಗಳನ್ನು ಆಡಳಿತ ಪಕ್ಷದ ಸದಸ್ಯರು ಸಹಿಸಿಕೊಳ್ಳುವ ಹಾಗೆ ಸೂಚನೆ ನೀಡಿ ನಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅನುವು ಮಾಡಿಕೊಟ್ಟಿದ್ದೇಯಾದರೆ ಖಂಡಿತವಾಗಿಯೂ ಪರಿಷತ್ತಿನಲ್ಲಿ ನಡೆಯುವಂತಹ ಚರ್ಚೆಗಳು ಬೇರೆಯವರ ಗಮನಸೆಳೆಯುವಂಥದ್ದಾಗುತ್ತದೆ. ಮೇಲ್ಮನೆ, ಚಿಂತಕರ ಜಾವಡಿ, ಹಿರಿಯರ ಮನೆಯಲ್ಲರುವ ನಾವು ಕಿರಿಯರು ನಿಮ್ಮ ಸೂಚನೆಯನ್ನು ಪರಿಪಾಲನೆ ಮಾಡುತ್ತೇವೆ. ತಾವು ಹಾಕಿ ಕೊಟ್ಟಿರುವ ಆದರ್ಶಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದು ಎಲ್ಲಾ ಯುವಕರ ಪರವಾಗಿ ನಿಮ್ಮ ಮುಂದೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ಅವಕಾಶಗಳನ್ನು ಕೊಟ್ಟಾಗ ನಾವು ಸಂವಿಧಾನಬದ್ಧ ಚೌಕಟ್ಟಿನೊಳಗೆ ಮಾತನಾಡುವಂಥದ್ದು ಒಂದು ಕಡೆಯಾದರೆ, ನಮ್ಮ ರಾಜ್ಯದಲ್ಲರುವ ಪ್ರಜಾತಂತ್ರ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಾತನಾಡುವ ವ್ಯವಸ್ಥೆಗೋಸ್ಕರ, ಅದಕ್ಕೆ ಪೂರಕವಾಗಿ ಕೆಲಸ ಮಾಡುವುದಕ್ಕೆ ಸದಾವಕಾಶವನ್ನು ರಾಜ್ಯದ ಜನತೆ ನಮಗೆ ಕೊಟ್ಟಿದೆ. ಇಂತಹ ಸಂದರ್ಭದಲ್ಲ ನಮ್ಮ ಪಕ್ಷಗಳು ಯಾವುದೇ ಆಗಿದ್ದರೂ, ನಮ್ಮ ಐಡಿಯಾಲಜಿಗಳನ್ನು ಪ್ರತಿಪಾದನೆ ಮಾಡುವುದಕ್ಕೆ ಈ ಒಂದು ವೇದಿಕೆಯನ್ನು ಉಪಯೋಗಿಸುತ್ತೇವೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಹೇಳಬಯಸುತ್ತೇನೆ. ಈ ರಾಜ್ಯದಲ್ಲಿ, ಈ ದೇಶದಲ್ಲಿ

ನಡೆಯುತ್ತಿರುವ ಪ್ರಸ್ತುತ ವಿಚಾರಗಳನ್ನು ನೋಡಿದಾಗ, ಭಾಷೆಯ ವಿಚಾರಗಳು, ಧರ್ಮಕ್ಕೆ ಸಂಬಂಧಪಟ್ಟ ವಿಚಾರಗಳು ಅಧೋಗತಿಗೆ ಹೋಗುತ್ತಿರುವುದರಿಂದ ಅದನ್ನು ಸರಿದಾರಿಗೆ ತರುವ ಕೆಲಸ ಮಾಡಲು ನಾವೆಲ್ಲರೂ ಪ್ರಯತ್ನ ಮಾಡಬೇಕು. ಇದಕ್ಕೋಸ್ಕರವೇ ನಮಗೆ ಅವಕಾಶ ಸಿಕ್ಕಿದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಜಾತಿ, ಭಾಷೆ, ಮತವನ್ನು ಮೀರಿ 8 ಬಾರಿ ಗೆಲ್ಲಬೇಕು ಎಂದರೆ ಅದೇ ನಿಮ್ಮ ಸೀಕ್ರೆಟ್ ಎಂದು ನಾನು ಭಾವಿಸಿದ್ದೇನೆ. ಆ ಪೀಠದಲ್ಲಿ ಕುಳಿತಿರುವ ನೀವು ನಮಗೆ ಆದರ್ಶವಾಗಿದ್ದೀರಿ. ಅಜಾತಶತ್ರು ಆಗಿರುವಂತಹ ನಿಮ್ಮ ನಡೆಯನ್ನು ಹಿಂಬಾಲಿಸುತ್ತೇವೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಈ ಸಂವಿಧಾನದ ಆಶಯಗಳಿಗೆ ಬೆಲೆ ಕೊಡುವ ರೀತಿಯಲ್ಲಿ, ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ರೀತಿಯಲ್ಲಿ ಮತ್ತು ಬೆಂಗಳೂರು ಅಥವಾ ಬೆಳಗಾವಿಯಲ್ಲಿರುವ ಅಸಮತೋಲನವನ್ನು ಸರಿಪಡಿಸುವ ದಿಸೆಯಲ್ಲಿ ಕೆಲಸ ಮಾಡುವಂತಹ ಅವಕಾಶವನ್ನು ಕೊಡಬೇಕು. ನಾವೇನಾದರೂ ಮಾತನಾಡಿದಾಗ ಆಡಳಿತ ಪಕ್ಷದವರು ಅದನ್ನು ಕೇಳಬೇಕು ಎಂದು ತಾವು ಸೂಚನೆ ಕೊಡಬೇಕಾಗುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿರುವ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡುವ ಸಂದರ್ಭದಲ್ಲಿ ಆಡಳಿತ ಪಕ್ಷದವರು ಅದರ ಬಗ್ಗೆ ಗಮನಹರಿಸಬೇಕು. ಆ ನಿಟ್ಟಿನಲ್ಲಿ ತಾವು ಅವರಿಗೆ ಸೂಚನೆಗಳನ್ನು ನೀಡಬೇಕು ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ವಿಧಾನಸಭೆಯಿಂದ 25 ಜನ, ಸ್ಥಳೀಯ ಸಂಸ್ಥೆಗಳಿಂದ 25 ಜನ, ಪದವೀಧರ ಕ್ಷೇತ್ರದಿಂದ 7 ಜನ, ಶಿಕ್ಷಕರ ಕ್ಷೇತ್ರದಿಂದ 7 ಜನ, ರಾಜ್ಯಪಾಲರ ಮೂಲಕ 11 ಜನ ನೇಮಕವಾಗಿ ಬರುತ್ತಾರೆ. ಎಲ್ಲಾ ವರ್ಗಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತಹ ನಿಪುಣರಾಗಿರುವ ಹಲವಾರು ಜನ ಇಲ್ಲಿ ಆಯ್ಕೆಯಾಗಿ ಬರುತ್ತಾರೆ. ವಿಧಾನಸಭೆಯಲ್ಲಿ ನಡೆದ ವಿಚಾರಗಳನ್ನು ಮರುಚಿಂತನೆ ಮಾಡಿ, ಮರು ಚರ್ಚೆ ಮಾಡಿ ಇನ್ನೂ ಅದಕ್ಕೆ ಹೆಚ್ಚು ಬೆಳಕು ಚೆಲ್ಲುವಂತಹ ಕೆಲಸ ಹಾಗೂ ವಿಧೇಯಕಗಳಿಗೆ ಸಂಬಂಧಪಟ್ಟಂತೆ ಬೆಳಕು ಚೆಲ್ಲುವಂತಹ ಕೆಲಸ ಆಗುತ್ತದೆ. ಬಡವರು, ಎಸ್.ಸಿ, ಎಸ್.ಟಿ., ಓಬಿಸಿ ಮತ್ತು ಶೋಷಿತ ವರ್ಗದವರಿದ್ದರೆ ಅವರ ಪರವಾಗಿರುವ ಕಾನೂನುಗಳನ್ನು ತರುವ ಕೆಲಸದಲ್ಲಿ ನಾವೆಲ್ಲರೂ ಕೈಜೋಡಿಸುವುದಕ್ಕೆ ಪ್ರಯತ್ನವನ್ನು ಮಾಡುತ್ತೇವೆ. ತಾವು ಸಭಾಧ್ಯಕ್ಷರಾಗಿ ನಮಗೆ ಮಾರ್ಗದರ್ಶನ ಮಾಡುವುದಾದರೆ, ನಾವು ಖಂಡಿತವಾಗಿ ಕೂಡ ನಮ್ಮ ಪಕ್ಷದ ಐಡಿಯಾಲಜಿ ಏನಿದೆ, ಧ್ವನಿ ಇಲ್ಲದಿರುವವರಿಗೆ ಧ್ವನಿ ಆಗುವಂತಹ, ಬಡವರ ಪರವಾಗಿ ಆಡಳಿತ ಕೊಡುವ, ಜಾತಿ, ಭಾಷೆ

ಈ ಎಲ್ಲವನ್ನೂ ಮೀರಿ ಕರ್ನಾಟಕಕ್ಕೆ ಗೌರವ ಕೊಡುವಂತಹ ಆರೂವರೆ ಕೋಟಿ ಕನ್ನಡಿಗರ ವಿಚಾರದಲ್ಲಿ ಎಲ್ಲರೂ ಮಾತನಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ. ಈಗ ನಡೆಯುತ್ತಿರುವ ಗಡಿ ಸಮಸ್ಯೆಯ ವಿಚಾರ ಬಂದಾಗ ಕೂಡ, ನಾವೆಲ್ಲರೂ ಸಹ ಒಂದಾಗಿ ಕೆಲಸ ಮಾಡಬೇಕು, ಈ ನಾಡಿನ ಒಂದಿಂಚು ಜಾಗವನ್ನು ಯಾರಿಗೂ ಕೊಡುವುದಿಲ್ಲ ಎನ್ನುವ ನಿರ್ಣಯ ಕೈಗೊಳ್ಳಬೇಕು; ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಈ ಹಿನ್ನೆಲೆಯಲ್ಲೂ ತಾವು ಮಾರ್ಗದರ್ಶನ ಕೊಡಬೇಕು ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ವಿಶೇಷವಾಗಿ, ಈ ಭಾಗದಲ್ಲಿರುವ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚು ಒತ್ತು ಕೊಡುವಂತಹ ಕೆಲಸ ಮಾಡಬೇಕು. ಅವರ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ರಾಜ್ಯದ ಆಡಳಿತ ಪಕ್ಷದ ಜೊತೆಗೆ ಮಾತನಾಡಿ ಸಮಸ್ಯೆಗಳ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕೆಂದು ಮನವಿ ಮಾಡುತ್ತೇನೆ. ತಾವು ಹಾಕಿ ಕೊಟ್ಟಿರುವ ದಾರಿಯಲ್ಲಿ, ತಾವು ನಡೆದ ದಾರಿಯಲ್ಲಿ ನಾವು ನಡೆಯುತ್ತೇವೆ ಎಂದು ಮಾತು ಕೊಡುತ್ತೇವೆ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಾವು ಮೂರು ಬಾರಿ ಸಭಾಪತಿಗಳಾಗಿ, 8 ಬಾರಿ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವಂಥದ್ದು ಬಹುಶಃ ಇತಿಹಾಸವಾಗಿದೆ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಜಾಗತಿಕ ಮಟ್ಟದಲ್ಲಿ ನಾವೆಲ್ಲರೂ ವಿಚಾರ ಮಾಡಿದರೆ, ಒಂದು ದಿವಸವೂ ಗ್ಯಾಪ್ ಇಲ್ಲದೇ, ಸತತವಾಗಿ ಆಯ್ಕೆಯಾಗಿರುವಂಥದ್ದು ವಿಶ್ವದಾಖಲೆಯಾಗಿದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ತಾವು 3ನೇ ಸಲ ಸಭಾಪತಿಗಳಾಗಿ ಆಯ್ಕೆಯಾಗಿರುವಂಥದ್ದು ವಿಶೇಷವಾಗಿ ನಮ್ಮೆಲ್ಲರಿಗೆ ಹೆಮ್ಮೆಯನ್ನು ತರುತ್ತದೆ. ತಾವು 42 ವರ್ಷಗಳಿಗಿಂತ ಹೆಚ್ಚು ಕಾಲ ಈ ಸದನದ ಸದಸ್ಯರಾಗಿ, ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದೀರಿ. ಆದ್ದರಿಂದ ತಮ್ಮನ್ನು ಸದನದ "ಪಿತಾಮಹ ಭೀಷ್ಮ" ಎಂದು ಕರೆದರೆ ಅತಿಶಯೋಕ್ತಿಯಾಗಲಾರದು ಎಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.

(ಮುಂದು . . .)

(1092) 21-12-2022 2.20 ಡಿಎಸ್-ಬಿಎನ್‌ಎಸ್

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ (ಮುಂದು):-

ತಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ಈಗಾಗಲೇ ಹಿರಿಯರು ಮಾತನಾಡಿದ್ದಾರೆ. ತಮ್ಮ ಬಗ್ಗೆ ಈ ಸದನಕ್ಕೆ ಪರಿಚಯ ಮಾಡಿಕೊಡಬೇಕೆಂದರೆ, ಸೂರ್ಯ-ಚಂದ್ರರನ್ನು ಪರಿಚಯಿಸಿದಂತಾಗುತ್ತದೆ ಎನ್ನುವಂತಹ ಭಾವನೆ ನನ್ನಲ್ಲಿ ಬರುತ್ತಿದೆ. ನಮ್ಮೆಲ್ಲರಿಗೂ ಕೂಡ ನಿಮ್ಮ ಆಡಳಿತ ಶೈಲಿಯಾಗಿರಬಹುದು, ತಾವು ನಡೆದು ಬಂದ ದಾರಿಯಾಗಿರಬಹುದು, ಎಲ್ಲರಿಗೂ ಅನುಕರಣೀಯ ಎನ್ನುವ ಮಾತನ್ನು ನಾನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತಿದ್ದೇನೆ. ಈ ರಾಜಕೀಯ ವ್ಯವಸ್ಥೆಯ ಜೊತೆಗೆ ಸಾರ್ವಜನಿಕ ಬದುಕಿನಲ್ಲಿ ತಾವು ಮಾಡಿರುವಂತಹ ಎರಡು ವಿಷಯಗಳನ್ನು ನೆನಪಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. "ಅವ್ವ" ಎನ್ನುವಂತಹ ಚಾರಿಟಬಲ್ ಇನ್‌ಸ್ಟಿಟ್ಯೂಟ್‌ನ್ನು ಹುಟ್ಟು ಹಾಕುವುದರ ಮುಖಾಂತರ ತಾಯಿಯ ನೆನಪನ್ನು ಮಾಡಿಕೊಂಡು ಅವರ ಹೆಸರು ಅಜರಾಮರವಾಗುವಂತಹ ನಿಟ್ಟಿನಲ್ಲಿ ಸಾರ್ವಜನಿಕ ಬದುಕಿನಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಮಾಡಿ ತಾವು ಮಾದರಿಯಾಗಿದ್ದೀರಿ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತಿದ್ದೇನೆ. ರಾಜಕೀಯ ಚಟುವಟಿಕೆಗಳ ಜೊತೆಯಲ್ಲಿ ಕೂಡ ಅನೇಕ ಕಾರ್ಯಕ್ರಮಗಳನ್ನು ಕೊಡುವುದರ ಮುಖಾಂತರ ಬಡವರಿಗೆ, ದೀನದಲಿತರಿಗೆ ಆ ಸಂಸ್ಥೆಯ ಮುಖಾಂತರ ಸಾಕಷ್ಟು ಸಹಾಯ ಆಗಿದೆ ಎನ್ನುವುದನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ. ತಾವು ಮಾರ್ಗದರ್ಶಕರು ಎನ್ನುವುದಕ್ಕೆ ಉದಾಹರಣೆ ಏನೆಂದರೆ, ಇವತ್ತು ಸರ್ಕಾರಿ ಶಾಲೆಯನ್ನು ಕಟ್ಟಬೇಕೆನ್ನುವ ನಿಟ್ಟಿನಲ್ಲಿ ತಮ್ಮ ಸ್ವಂತ 8 ಎಕರೆ ಜಮೀನನ್ನು, ಅವತ್ತಿನ ದಿವಸ ಸುಮಾರು ಎರಡು ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬೆಲೆ ಬಾಳುವಂತಹ ಜಮೀನನ್ನು ಸರ್ಕಾರಕ್ಕೆ ಭೂದಾನವನ್ನು ಕೊಡುವುದರ ಮುಖಾಂತರ ಅಲ್ಲಿ ವ್ಯವಸ್ಥಿತವಾಗಿರುವಂತಹ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವಂತಹ ಕೀರ್ತಿ ತಮ್ಮದು ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಇವತ್ತು ಬಹಳ ಜನರಿಗೆ ಗೊತ್ತಿರುವುದಿಲ್ಲ. ಅದು ಸರ್ಕಾರಿ ಶಾಲೆಯಾಗಿದ್ದರೂ ಕೂಡ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರ ಶಾಲೆ ಎನ್ನುವ ನಾಮಕರಣದಿಂದ ಇವತ್ತು ಮುಧೋಳ ಪಟ್ಟಣದಲ್ಲರುವಂಥವರು, ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲರುವಂತಹ

ವಿದ್ಯಾರ್ಥಿಗಳು ಗ್ರಾಮೀಣ ಮಟ್ಟಕ್ಕೆ ಬಂದು ಶಿಕ್ಷಣ ಪಡೆದುಕೊಳ್ಳುವ ಮಟ್ಟಿಗೆ ಶಿಕ್ಷಣದ ಮೌಲ್ಯಗಳು ಅಲ್ಲ ಇವೆ. ಮೌಲ್ಯಧಾರಿತವಾಗಿರುವಂತಹ ಶಿಕ್ಷಣದ ವ್ಯವಸ್ಥೆಯನ್ನು ನೋಡಿದರೆ ಕರ್ನಾಟಕ ರಾಜ್ಯದಲ್ಲಿ ಯಾವುದಾದರೂ ಸರ್ಕಾರಿ ಶಾಲೆ ಇದ್ದರೆ ಅದು ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರ ಶಾಲೆ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತಿದ್ದೇನೆ. ಆ ಒಂದು ಶಾಲೆಯನ್ನು ನೋಡಿ ನಾನು ಕೂಡ ಈ ರೀತಿಯ ಶಾಲೆ ಕಟ್ಟಬೇಕೆನ್ನುವ ಹಿನ್ನೆಲೆಯಲ್ಲಿ, ನಮ್ಮ ಸಹೋದರಿ ಹೇಳಿದಾಗ ಒಂದು ಪಾಲಿಟೆಕ್ನಿಕ್ ಕಾಲೇಜು, ಪಿ.ಯು. ಕಾಲೇಜು, ಸಂಯುಕ್ತ ಪಿ.ಯು.ಕಾಲೇಜು, ಪ್ರಾಥಮಿಕ ಮತ್ತು ಪ್ರೌಢಶಾಲೆ ಒಂದೇ ಕ್ಯಾಂಪಸ್‌ನಲ್ಲಿ ಕಟ್ಟಲು ಭೂಮಿಯನ್ನು ದಾನ ಮಾಡಿ ಕೊಟ್ಟು ಶಾಲೆಯನ್ನು ಕಟ್ಟಿದಾಗ ಈ ಸರ್ಕಾರಿ ಶಾಲೆಯ ಉದ್ಘಾಟನೆಗೆ ಯಾರನ್ನು ಕರೆಯಬೇಕೆಂದು ಯೋಚನೆ ಮಾಡಿದಾಗ, ತಮ್ಮ ಮಾರ್ಗದರ್ಶನದಲ್ಲಿ ಶಾಲೆಯನ್ನು ಕಟ್ಟಿದಾಗ ತಾವು ಬಂದು ಶಾಲೆಯ ಉದ್ಘಾಟನೆಯನ್ನು ಮಾಡಿ ಕೊಟ್ಟಿದ್ದೀರಿ. ಅದಕ್ಕೆ ನಾನು ಮತ್ತೊಮ್ಮೆ ತಮಗೆ ಅಭಿನಂದನೆಗಳನ್ನು ಸಲ್ಲಿಸುವುದಕ್ಕೆ ಬಯಸುತ್ತಿದ್ದೇನೆ. ನಾವು ಎಷ್ಟು ವೇಗವಾಗಿ ಹೋದರೂ ಕೂಡ ತಾವು ಎಡಹಳ್ಳಿಯಲ್ಲಿ ಮಾಡಿರುವ ಪ್ರೌಢಶಾಲೆ, ಕಾಲೇಜನ್ನು ಮುಟ್ಟುವುದಕ್ಕೆ ನಮ್ಮಿಂದ ಸಾಧ್ಯವಾಗುತ್ತಿಲ್ಲ ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಇದನ್ನು ಏಕೆ ನೆನಪಿಸುತ್ತಿದ್ದೇನೆಂದರೆ, ನಮ್ಮ ಎಲ್ಲಾ ಶಾಸಕರು ಒಂದೊಂದು ಸರ್ಕಾರಿ ಶಾಲೆಯನ್ನು ಈ ರೀತಿಯಾಗಿ ತೆಗೆದುಕೊಂಡು ಉತ್ತಮ ಶಿಕ್ಷಣ ಕೊಡುವಂತಹ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬರಬೇಕೆನ್ನುವ ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತಿದ್ದೇನೆ. ನಾವೆಲ್ಲರೂ ಯುವಕರು ಹೊಸಬರು ಬಂದಿದ್ದೇವೆ. ಬಹಳ ಜನ ಹಿರಿಯರು ಬಹಳ ಸಮಯ ತೆಗೆದುಕೊಂಡು ಮಾತನಾಡುತ್ತಾರೆ, ನಮಗೇನೂ ಸಮಯ ಸಿಗುತ್ತಿಲ್ಲ ಎನ್ನುವಂತಹ ನೋವು ನಮಗೆಲ್ಲರಿಗೂ ಇದೆ. ದಯವಿಟ್ಟು ಬರುವಂತಹ ದಿನಮಾನಗಳಲ್ಲಿ ಹೊಸದಾಗಿ ಬಂದಂಥವರಿಗೆ, ನಮ್ಮಂಥ ಯುವಕರಿಗೆ ಸದನದಲ್ಲಿ ನಮ್ಮ ವಿಚಾರಗಳನ್ನು ಪ್ರಸ್ತಾಪ ಮಾಡುವುದಕ್ಕೆ ಹೆಚ್ಚು ಅವಕಾಶವನ್ನು ತಾವು ಕಲ್ಪಿಸಿಕೊಡಬೇಕೆಂದು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತಿದ್ದೇನೆ. ತಾವು ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರದ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ವಿಷಯಗಳಿಗೆ ಶ್ರಮವನ್ನು ವಹಿಸಿದ್ದೀರಿ. ಬರತಕ್ಕಂಥ ದಿನಮಾನಗಳಲ್ಲಿ ತಮ್ಮ ಸೇವೆ ಇನ್ನಷ್ಟು ಹೆಚ್ಚಾಗಲಿ ಎನ್ನುವ ಆಶಯವನ್ನು ವ್ಯಕ್ತಪಡಿಸುತ್ತೇವೆ. ತಮ್ಮ ಗೆಲುವಿಗೆ ಏನು ಕಾರಣ ಎಂದು

ತಿಳಿದುಕೊಳ್ಳಬೇಕೆನ್ನುವ ಆಸೆ ಇದೆ. ನಾನು ತಮ್ಮ ಗೆಲುವಿಗೆ ಕಂಡುಕೊಂಡಿರುವುದೇನೆಂದರೆ, ಹಿರಿಯರು ಒಂದು ಮಾತನ್ನು ಹೇಳುತ್ತಾರೆ, "ಸಹನೆ ನಿನ್ನದಾದರೆ ಸಕಲವೂ ನಿನ್ನದೇ, ವಿನಯ ನಿನ್ನದಾದರೆ ವಿಜಯವೂ ನಿನ್ನದೇ" ಎನ್ನತಕ್ಕಂಥ ಮಾತನ್ನು ತಾವು ಅಳವಡಿಸಿಕೊಂಡಿದ್ದೀರಿ ಎಂದು ನಾನು ಭಾವಿಸಿಕೊಂಡಿದ್ದೇನೆ. ಆ ನಿಟ್ಟಿನಲ್ಲಿ ತಮ್ಮ ಬದುಕು ಬರತಕ್ಕಂಥ ದಿನಮಾನಗಳಲ್ಲಿ ಇನ್ನಷ್ಟು ಹೆಚ್ಚಿನ ಹುದ್ದೆಗಳು ತಮಗೆ ಬರಲಿ, ಭಗವಂತ ತಮಗೆ ಆಯುರಾರೋಗ್ಯ ಭಾಗ್ಯ, ಸಕಲ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಹಿರಿಯರಾಗಿರುವಂತಹ ಮಾನ್ಯ ರಘುನಾಥ ರಾವ್ ಮಲ್ಟಾಪೂರಿಯವರು ಬಹಳ ಉತ್ತಮವಾಗಿ ಎಂಟು ತಿಂಗಳ ಕಾಲ ಸಭಾಪತಿಗಳಾಗಿ ಆಡಳಿತ ನಡೆಸಿ ಅನೇಕ ಸೇವೆಯನ್ನು ಮಾಡಿದ್ದಾರೆ. ಅವರಿಗೂ ಕೂಡ ಈ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸುತ್ತೇನೆ. ತಾವು ಅವಕಾಶ ಕೊಟ್ಟಿದ್ದಕ್ಕಾಗಿ ಮತ್ತೊಮ್ಮೆ ಎಲ್ಲರಿಗೂ ನಮಸ್ಕರಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ, ಧನ್ಯವಾದಗಳು.

ಶ್ರೀ ಸಲೀಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮೊಟ್ಟಮೊದಲನೆಯದಾಗಿ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬಹಳ ಸಂತೋಷವಾಗಿದೆ. ಏಕೆಂದರೆ, ತಾವು ನಮ್ಮ ಭಾಗದ ಮುಖಂಡರು, ಅಪರೂಪದ ರಾಜಕಾರಣಿ, ಶಿಕ್ಷಣ ಕ್ಷೇತ್ರದಲ್ಲಿ ಕಳೆದ 40 ವರ್ಷಗಳ ಕಾಲ ನಿರಂತರವಾಗಿ ಹೋರಾಟ ಮಾಡಿದಂತಹ ಧೀಮಂತ ನಾಯಕರಾಗಿದ್ದೀರಿ. ನಾನು 1996 ರಲ್ಲಿ ಮೊದಲನೇ ಬಾರಿ ಎಂ.ಎಲ್.ಸಿ. ಆಗಿ ಬಂದೆ. ಶಿಕ್ಷಕರ ಬಗ್ಗೆ ಅವರ ಹೋರಾಟವನ್ನು ನೋಡಿದೆ, ಯಾವ ಸಮಸ್ಯೆ ಇದ್ದರೂ ಕೂಡ ಹೆಚ್ಚು ಕಡಿಮೆ ನೇರವಾಗಿ ಸದನದ ಬಾವಿಗೆ ಬಂದುಬಿಡುತ್ತಿದ್ದೀರಿ. ಎಲ್ಲವರಿಗೂ ಸಮಸ್ಯೆಗೆ ಪರಿಹಾರ ಕೊಡುತ್ತಿರಲಿಲ್ಲ, ಅಲ್ಲವರಿಗೆ ತಾವು ಬಾವಿಯಿಂದ ಆಚೆಗೆ ಬರುತ್ತಿರಲಿಲ್ಲ. ಆಗ ನನಗೆ ಅರ್ಥವಾಯಿತು, ಯಾವ ಕ್ಷೇತ್ರದಿಂದ ಅವರು ಗೆದ್ದು ಬಂದು ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತಿದ್ದಾರೆ, ಅದು ಒಂದು ದೊಡ್ಡ ಹೋರಾಟ. ಅದೇ ಇವತ್ತು ಅವರು ಈ ಸ್ಥಾನಕ್ಕೆ ಬರುವುದಕ್ಕೆ ಕಾರಣ ಎಂದು ಹೇಳಬಹುದು. ಅವರು ಶಿಕ್ಷಣ ಮಂತ್ರಿಯಾಗಿ ಹಲವಾರು ಸುಧಾರಣೆಗಳನ್ನು ತಂದರು. ಏಕೆಂದರೆ, ಅವರು ನಿರಂತರವಾಗಿ ಸುಮಾರು 30-35 ವರ್ಷಗಳ ಕಾಲ ಹೋರಾಟ ಮಾಡಿಕೊಂಡು ಬಂದರು. ಹಾಗಾಗಿ ಶಿಕ್ಷಕರ ಹಲವಾರು ಸಮಸ್ಯೆಗಳು

ಬಗೆಹರಿಯುತ್ತಿದ್ದವು. ಆದ್ದರಿಂದ ಅವರು ಮಂತ್ರಿಯಾಗಿ ಒಳ್ಳೆಯ ರೀತಿಯಲ್ಲಿ ಆ ಕ್ಷೇತ್ರಕ್ಕೆ ಕೆಲಸ ಮಾಡಿದ್ದಾರೆ. ಅದರ ಮೂಲಕ 3 ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅದು ಗಿನ್ನೀಸ್ ದಾಖಲೆಯಾಗಿದೆ. ಯಾರು ಕೂಡ ಈ ಕ್ಷೇತ್ರದಲ್ಲ 3 ಬಾರಿ ಗೆದ್ದಿಲ್ಲ. ಅವರು ದಾಖಲೆ ಕೂಡ ಮುರಿದಿದ್ದಾರೆ. ಇವತ್ತು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿ ಸಭಾಪತಿಗಳಾಗಿದ್ದೀರಿ, ಅದೇ ನಮಗೆ ದೊಡ್ಡ ಸಂತೋಷ. ಇವತ್ತು ಅವರಿಗೆ ಎಲ್ಲರೂ ಸಹಕಾರ ಕೊಟ್ಟು ಆಯ್ಕೆ ಮಾಡಿದ್ದೇವೆ. ಆ ಪೀಠಕ್ಕೆ ಇವತ್ತು ದೊಡ್ಡ ಶಕ್ತಿ ಬಂದಿದೆ. ಅವರು ಮುಂದಿನ ದಿನಗಳಲ್ಲಿ ವಿಶೇಷವಾಗಿ ವಿರೋಧ ಪಕ್ಷದವರಿಗೆ ಹೆಚ್ಚು ಅವಕಾಶ ಕೊಡಬೇಕು. ಏಕೆಂದರೆ, it is like a shadow cabinet. ಸರ್ಕಾರ ಏನೇ ತಪ್ಪು ಮಾಡಿದರೂ ಕೂಡ ಅದನ್ನು ತೆಗೆದು ತೋರಿಸುವಂತಹ ಕೆಲಸ ವಿರೋಧ ಪಕ್ಷದವರದ್ದು. ಅದಕ್ಕೆ ಹೆಚ್ಚಿನ ಅವಕಾಶ ಕೊಡಬೇಕು. ಇನ್ನು ಹಲವಾರು ವಿಚಾರಗಳಿವೆ. ಅದನ್ನು ಮತ್ತೊಂದು ಸಲ ಹಂಚಿಕೊಳ್ಳುತ್ತೇನೆ. ಮತ್ತೊಮ್ಮೆ ತಮಗೆ ಅಭಿನಂದನೆಯನ್ನು ಸಲ್ಲಿಸಿ ನನ್ನ ಒಂದೆರಡು ಮಾತುಗಳನ್ನು ಮುಗಿಸುತ್ತೇನೆ, ನಮಸ್ಕಾರ.

ಸಭಾಪತಿಯವರು:- ಗೌರವಾನ್ವಿತ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರುಗಳೇ, ಮಾನ್ಯ ಮುಖ್ಯಮಂತ್ರಿಗಳೇ, ಮಾನ್ಯ ಸಚಿವರೇ, ಮಾನ್ಯ ಸಭಾನಾಯಕರೇ ಹಾಗೂ ವಿರೋಧ ಪಕ್ಷದ ನಾಯಕರೇ, ಆಡಳಿತ ಮತ್ತು ವಿರೋಧ ಪಕ್ಷದ ಮಾನ್ಯ ಸಚಿವರುಗಳೇ, ಅಧಿಕಾರಿಗಳೇ ಹಾಗೂ ಮಾಧ್ಯಮದ ಸ್ನೇಹಿತರೇ, ತಮಗೆಲ್ಲರಿಗೂ ತುಂಬು ಹೃದಯದ ವಂದನೆಗಳನ್ನು ಸಲ್ಲಿಸುತ್ತೇನೆ.

115 ವರ್ಷಗಳ ಸುದೀರ್ಘ ಇತಿಹಾಸ ಇರುವ ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿನ ಸಭಾಪತಿಯಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ನನ್ನ ಅನೇಕ ಹಿತೈಷಿಗಳ ಸಹಕಾರ ಮತ್ತು ವಿಶೇಷವಾಗಿ ಶಿಕ್ಷಕ ಬಂಧುಗಳ ಆಶೀರ್ವಾದದಿಂದಾಗಿ ಒದಗಿ ಬಂದಿರುವುದು ನನ್ನ ಪುಣ್ಯ ಎಂದು ವಿನಮ್ರತೆಯಿಂದ ಹೇಳಬಯಸುತ್ತೇನೆ.

ಕಳೆದ ಒಂದು ಶತಮಾನದ ಅವಧಿಯಲ್ಲಿ ಚಿಂತಕರ ಚಾವಡಿ, ಪ್ರಾಜ್ಞರ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ವಿಧಾನ ಪರಿಷತ್ತು ನಮ್ಮ ರಾಜ್ಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ,

ಶೈಕ್ಷಣಿಕವಾಗಿ ಕಟ್ಟುವ ನಿಟ್ಟಿನಲ್ಲಿ ಕಾಲ-ಕಾಲಕ್ಕೆ ಸರ್ಕಾರಕ್ಕೆ ಬೇಕಾದಂತಹ ಅಗತ್ಯವಾದ ಸಲಹೆಗಳನ್ನು ಹಾಗೂ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ. ಸದನದ ಅನೇಕ ಹಿರಿಯರು ಹಾಗೂ ಪ್ರಬುದ್ಧ ಸದಸ್ಯರುಗಳ ಅನುಭವ ಹಾಗೂ ವಿದ್ವತ್ ಪೂರ್ಣ ಚಿಂತನೆಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಶತಮಾನಗಳ ಭವ್ಯ ಇತಿಹಾಸ ಹೊಂದಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಮೈಗೂಡಿಸಿಕೊಂಡಿರುವ ಪ್ರತಿಷ್ಠಿತ ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯಸ್ಥನಾಗಿ ಇದನ್ನು ಮುನ್ನಡೆಸುವಂತಹ ಜವಾಬ್ದಾರಿಯನ್ನು ವಹಿಸಿಕೊಂಡು ತನ್ನೂಲಕ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸುವ ಅವಕಾಶವನ್ನು ಸದ್ವಿಧವಾಗಿ ಮಾಡಿಕೊಂಡು ನಾಡಿನ ಏಳಿಗೆಗಾಗಿ ಶ್ರಮಿಸುತ್ತೇನೆಂದು ವಿನೀತ ಭಾವದಿಂದ ತಮ್ಮ ಗಮನಕ್ಕೆ ತರಬಯಸುತ್ತೇನೆ. ಹಿರಿಯರ ಮನೆಯ ಗಾಂಭೀರ್ಯತೆ, ಘನತೆ ಹಾಗೂ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸದನದಲ್ಲಿನ ಚರ್ಚೆಗಳು ಅರ್ಥಪೂರ್ಣವಾಗಿರಬೇಕು ಹಾಗೂ ಸಮಾಜಮುಖ್ಯವಾಗಿರಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಅತ್ಯಂತ ಉತ್ಸಾಹದಿಂದ ದೇಶದ ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಯ ಮಾದರಿಯಲ್ಲಿ ಸದನವನ್ನು ಕ್ರಿಯಾಶೀಲವಾಗಿ ಮತ್ತು ಸಂಸದೀಯ ಮೌಲ್ಯಗಳ ಆಧಾರದ ಮೇಲೆ ಶಾಸನಸಭೆಯ ನಿಯಮಾವಳಿ ಅಡಿಯಲ್ಲಿ ಮುನ್ನಡೆಸುವ ಆಶಯಕ್ಕೆ ಬದ್ಧನಾಗಿದ್ದೇನೆ.

1980 ರಿಂದ 2022 ರವರೆಗೆ ನಾನು ಸತತವಾಗಿ 8 ಬಾರಿ ವಿಧಾನ ಪರಿಷತ್ತಿನ ಸದಸ್ಯನಾಗಿ ಪ್ರಜಾಪ್ರಭುತ್ವದ ನೆಲೆಗಟ್ಟಿನ ಮೇಲೆ ತತ್ವ ಸಿದ್ಧಾಂತಗಳ ಆಧಾರದಲ್ಲ ಮೌಲ್ಯಯುತ ರಾಜಕೀಯದ ಪರಿಚಾರಕನಾಗಿ ಕೆಲಸ ಮಾಡಿದ ಹಿರಿಮೆ ನನ್ನದಾಗಿದೆ. ಅದುವರೆಗೂ ನಾನು ನನ್ನ ಶಿಕ್ಷಕರ ಪ್ರೀತಿಯನ್ನೇ ಆಧಾರವಾಗಿಟ್ಟುಕೊಂಡು ಸ್ಪರ್ಧಿಸುತ್ತಾ ಬಂದಿದ್ದೇನೆ. ಆದರೆ ಈ ಬಾರಿ 2022ರಲ್ಲಿ ನಡೆದ ನನ್ನ 3ನೇ ಬಾರಿಯ ಚುನಾವಣೆಯಲ್ಲಿ ಬಹು ಸಂಖ್ಯೆಯ ಶಿಕ್ಷಕರು, ಹಿತೈಷಿಗಳು ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ಹೇಳಿದ ಹಿನ್ನೆಲೆಯಲ್ಲಿ ದೇಶ ಕಂಡ ಶ್ರೇಷ್ಠ ನಾಯಕ ಭಾರತದ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರ ಅಭಿವೃದ್ಧಿ ಬಗೆಗಿನ ಬದ್ಧತೆ ಹಾಗೂ ದೇಶ ಮುನ್ನಡೆಸುವ ಪ್ರಾಮಾಣಿಕ ಕಾರ್ಯವೈಖರಿ ಮೆಚ್ಚಿ ಹಾಗೂ ರಾಷ್ಟ್ರದ ಮತ್ತು ರಾಜ್ಯದ ಭಾರತೀಯ ಜನತಾ ಪಕ್ಷದ ಎಲ್ಲಾ

ನಾಯಕರುಗಳಲ್ಲಿ ನಂಬಿಕೆ ಇಟ್ಟು ಬೆಂಬಲಿಸಿ ಸ್ವಧೀನವಾಗಿ ನಿರ್ಧಾರ ಮಾಡಿ ಕೆಲವು ಬಾರಿಗೆ ನಾನು ಗೆಲುವು ಸಾಧಿಸಿದ್ದೇನೆ. ಈ ಮೂಲಕ ಅಂತರರಾಷ್ಟ್ರೀಯ ದಾಖಲೆ ನಿರ್ಮಿಸಿದ್ದನ್ನು ಬಹಳ ವಿನಮ್ರತೆಯಿಂದ ಹೇಳಬಯಸುತ್ತೇನೆ.

(ಮುಂದು)

(1093) 21/12/2022/ಎಸ್‌ಪಿಆರ್-ಬಿಎನ್‌ಎಸ್/2:30

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು (ಮುಂದು):-

ಅದೇ ರೀತಿಯಾಗಿ ನನ್ನ ರಾಜಕೀಯ ಜೀವನದಲ್ಲಿ ಹಲವಾರು ರೀತಿ ಮಾರ್ಗದರ್ಶನ ಮಾಡುತ್ತ ಬಂದ ನನ್ನ ರಾಜಕೀಯ ಗುರುಗಳಾದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರವರನ್ನು, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ಆರ್.ಬೊಮ್ಮಾಯಿ, ದಿವಂಗತ ಜೆ.ಹೆಚ್.ಪಟೇಲ್, ದಿವಂಗತ ಬಿ.ರಾಜಯ್ಯ, ದಿವಂಗತ ಆರ್.ಎಲ್.ಜಾಲಪ್ಪ, ದಿವಂಗತ ನಜೀರಸಾಬ್, ದಿವಂಗತ ಡಿ.ಬಿ.ಚಂದ್ರೇಗೌಡ ಇವರುಗಳನ್ನು ಹಾಗೂ ನಾನು ಮೊಟ್ಟ ಮೊದಲ ಬಾರಿಗೆ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಗೊಂಡ ಬಂದಾಗ ಅಂದಿನ ಸಭಾಪತಿಗಳಾದ ದಿವಂಗತ ಶ್ರೀಮತಿ ಬಸವರಾಜೇಶ್ವರಿ ರವರನ್ನು, ಶ್ರೀ ಎಂ.ಸಿ.ನಾಣಯ್ಯ ಮತ್ತು ನಾನು ಮೊದಲ ಬಾರಿಗೆ ಆಯ್ಕೆಯಾದಾಗ ಮಾರ್ಗದರ್ಶನ ಮಾಡಿದ ದಿವಂಗತ ಆರ್.ಗುಂಡೂರಾವ್ ಹಾಗೂ ಇನ್ನೂ ಹಲವಾರು ನಾಯಕರನ್ನು ಮರೆಯಲು ಸಾಧ್ಯವೇ ಇಲ್ಲ ಮತ್ತು ಜೊತೆಗೆ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನೆನೆಯದೇ ಹೋದರೆ, ತಪ್ಪಾದೀತು. ಹಿರಿಯರಾದ ಶ್ರೀ ಹೆಚ್.ಡಿ.ದೇವೇಗೌಡ ಹಾಗೂ ಶ್ರೀ ಹೆಚ್.ಡಿ.ಕುಮಾರಸ್ವಾಮಿ ರವರುಗಳು ನನ್ನನ್ನು ರಾಜ್ಯಕ್ಕೆ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಇದನ್ನು ನಾನು ಎಂದಿಗೂ ಸಹ ಮರೆಯಲಾರೆ. ನಾನು ಈ ಸ್ಥಾನಕ್ಕೆ ಬರಬೇಕಾದರೆ, ಅವರ ಪಾತ್ರವೂ ಸಹ ಬಹಳ ಮುಖ್ಯವಾದದ್ದು. ನನ್ನ 40 ವರ್ಷಗಳ ಸೇವೆ ಹಾಗೂ ಅನುಭವವನ್ನು ಮನ್ನಿಸಿ, ಗೌರವಿಸಿ ಅವಿರೋಧವಾಗಿ ಆಯ್ಕೆಯಾಗುವಲ್ಲಿ ಸಹಕರಿಸಿ ಒಂದು ಹೊಸ ಸಂಪ್ರದಾಯವನ್ನು ಹುಟ್ಟುಹಾಕಿ, ನಶಿಸುತ್ತಿರುವ ರಾಜಕೀಯ ಮೌಲ್ಯಗಳನ್ನು ಬಲವರ್ಧನೆಗೊಳಿಸಲು

ಸಹಕರಿಸಿದ ವಿರೋಧ ಪಕ್ಷಗಳ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು, ಬಿ.ಕೆ.ಹರಿಪ್ರಸಾದ್‌ರವರನ್ನು, ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರನ್ನು ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖರನ್ನೂ ಕೂಡ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಅದೇ ರೀತಿಯ ಜೆ.ಡಿ.ಎಸ್. ಪಕ್ಷದ ಮುಖ್ಯರಾದ ಮಾನ್ಯ ದೇವೇಗೌಡರವರನ್ನು, ಹೆಚ್.ಡಿ.ಕುಮಾರಸ್ವಾಮಿ ರವರನ್ನು, ಜೆ.ಡಿ.ಎಸ್. ಪಕ್ಷದ ಸಿ.ಎಂ.ಇಬ್ರಾಹಿಂರವರನ್ನು, ಪಕ್ಷದ ನಾಯಕರಾದ ಎಸ್.ಎಲ್.ಭೋಜೇಗೌಡರವರನ್ನು ಹಾಗೂ ಸದನದ ಇತರ ಸದಸ್ಯರನ್ನು ಸೇರಿದಂತೆ, ಎಲ್ಲಾ ನಾಯಕರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪರೋಕ್ಷ ಮತ್ತು ಅಪರೋಕ್ಷವಾಗಿ ಸಹಕರಿಸಿದ ಎಲ್ಲಾ ಮಹನೀಯರನ್ನು, ಗೌರವಾನ್ವಿತರನ್ನು, ಹಿತೈಷಿಗಳನ್ನು, ಶಿಕ್ಷಕ ಬಂಧುಗಳನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.

ಈ ದಿನ ನನಗೆ ಹಾಗೂ ಕಳೆದ ನಾಲ್ಕು ದಶಕಗಳಿಂದ ನಂಬಿಕೊಂಡು ಬಂದ ಶಿಕ್ಷಕರಿಗೆ ಅತ್ಯಂತ ಸಂತೋಷದ ಹಾಗೂ ಐತಿಹಾಸಿಕ ಕ್ಷಣ. ಈ ದಿನವನ್ನು ನಾವ್ಯಾರೂ ಜೀವಮಾನದಲ್ಲಿ ಮರೆಯಲಾರದ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ನನ್ನ ಅಂತರಾಳದಿಂದ ಕೆಲ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಹೆಮ್ಮೆಯಿಸುತ್ತದೆ. ಶಿಕ್ಷಕರೊಬ್ಬರು ಮೂರನೆಯ ಬಾರಿ ಸಭಾಪತಿಯಾಗಿದ್ದು ಇತಿಹಾಸ. ಇದಕ್ಕೆ ಕಾರಣೀಕರ್ತರು ಶಿಕ್ಷಕರು. ಅವರ ಪ್ರೀತಿಗೆ ನಾನು ಸದಾ ಚಿರಋಣಿ. ಈ ಎಲ್ಲ ಗೌರವ ಆದರಗಳು ಅವರಿಗೆ ಸಲ್ಲುತ್ತವೆ. ಶಿಕ್ಷಕರೊಬ್ಬರು ಮೂರು ಬಾರಿ ಸಭಾಪತಿಯಾಗಿ ಆಯ್ಕೆಯಾಗಿದ್ದು ದೇಶದಲ್ಲೇ ಮೊದಲು ಇರಬಹುದು ಎಂದು ನನಗನ್ನಿಸುತ್ತದೆ. ಈ ಕೀರ್ತಿಗೆ, ದಾಖಲೆಗೆ ಕಾರಣೀಕರ್ತರು ನಾಡಿನ ಶಿಕ್ಷಕ ಸಮೂಹ ಹಾಗೂ ಸದನದ ಎಲ್ಲಾ ಪಕ್ಷದ ಮಾನ್ಯ ಶಾಸಕರು ಮತ್ತು ಜನತೆ. ಎಂಟು ಬಾರಿ ಸತತ ವಿಧಾನ ಪರಿಷತ್ತಿಗೆ ಆಯ್ಕೆಯಾಗುವುದು ಸಹ ಇದು ಕೂಡಾ ಮೊದಲು. ಈ ಎಲ್ಲಾ ಗೌರವ ಶಿಕ್ಷಕ ಸಮೂಹಕ್ಕೆ ಸಲ್ಲುತ್ತದೆ. ಹಿಂದಿನ ಮತ್ತು ಇಂದಿನ ರಾಜಕೀಯ ವ್ಯವಸ್ಥೆ ಅಜಗಜಾಂತರದಿಂದ ಕೂಡಿದೆ. ರಾಜಕೀಯ ಮೌಲ್ಯಗಳು ಕುಸಿಯುತ್ತಿವೆ. ರಾಜಕಾರಣಿಗಳನ್ನು ಜನರು ನಂಬದೇ ಇರುವಂತಹ ವಾತಾವರಣ ಸೃಷ್ಟಿಯಾಗಿದೆ. ಆ ಶುದ್ಧೀಕರಣದತ್ತ ನಾವು ನೀವೆಲ್ಲ ಕೈಜೋಡಿಸುವ ಅವಶ್ಯಕತೆ ಇದೆ. ರಾಜಕಾರಣ ಕೇವಲ ಒಂದು ವೃತ್ತಿಯಾಗದೇ, ಸೇವೆಯಾಗಬೇಕೆಂಬುದೇ ನನ್ನ ಬಯಕೆ. ಮೌಲ್ಯಾಧಾರಿತ

ರಾಜಕಾರಣ ಎಂದರೆ ಏನು ಎನ್ನುವ ಪ್ರಶ್ನೆ ಎದುರಾಗಿದೆ. ಎರಡು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ತಾವು ನೀಡಿದ ಸಹಕಾರವನ್ನು ನಾನು ಎಂದಿಗೂ ಮರೆಯಲಾರೆ. ಸದನದಲ್ಲಿ ತಮ್ಮೆಲ್ಲರ ಸಹಕಾರದಿಂದ ಮೂರನೇ ಬಾರಿ ಸಭಾಪತಿಯಾಗುವ ಅವಕಾಶವನ್ನು ನನಗೆ ನೀಡಿದ್ದೀರಿ. ಹಲವಾರು ಬದಲಾವಣೆ, ಚಿಂತನೆಗಳನ್ನು ಅಳವಡಿಸಿಕೊಂಡು ಹೊಸ ದಿಕ್ಕಿನತ್ತ ಒಯ್ಯುವ ಪ್ರಯತ್ನ ಮಾಡೋಣ. ಸಂವಿಧಾನಿಕ ಮೌಲ್ಯಗಳನ್ನು ಬಿಟ್ಟು ನನ್ನ ಕಾರ್ಯಕ್ಕೆ ತಮ್ಮ ಸಹಕಾರ ಇರಲಿ ಎಂಬ ಕಳಕಳಿಯ ಕೋರಿಕೆ ನನ್ನದಾಗಿದೆ. ಕಳೆದ ನಾಲ್ಕು ದಶಕಗಳಿಂದ ಅದೇ ಪ್ರೀತಿ, ವಿಶ್ವಾಸಗಳನ್ನಿಟ್ಟುಕೊಂಡು ಬಂದ ನಾಡಿನ ಸಮಸ್ತ ಶಿಕ್ಷಕರಿಗೆ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈಗಾಗಲೇ ಎರಡು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸುವಲ್ಲಿ ಪಕ್ಷಾಂತಿತವಾಗಿ ಸರ್ವ ಸದಸ್ಯರು ನನಗೆ ಸಹಕರಿಸಿದ್ದಕ್ಕೆ ಅವರೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. ಮೂರನೇ ಬಾರಿ ಸಭಾಪತಿಯಾಗಿ ಆಯ್ಕೆಯಾಗುವಲ್ಲಿ ಸಹಕರಿಸಿದ ಭಾರತೀಯ ಜನತಾ ಪಕ್ಷದ ವರಿಷ್ಠರಿಗೆ ಗೌರವಾನ್ವಿತ ವಿಧಾನ ಪರಿಷತ್ತಿನ ಸದಸ್ಯರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ನನ್ನೆಲ್ಲ ಹಿತೈಷಿಗಳಿಗೆ ಮತ್ತೊಮ್ಮೆ ಅಭಾರಿಯಾಗಿರುತ್ತೇನೆ.

ಇದರ ಜೊತೆಗೆ ಈ ಸಂದರ್ಭದಲ್ಲಿ ಅತ್ಯಂತ ಅಭಿಮಾನದಿಂದ ನನ್ನ ಬಗ್ಗೆ ಮಾತನಾಡಿದ 24 ಜನರಿಗೆ ನಾನು ಬಹಳ ಅಭಾರಿಯಾಗಿದ್ದೇನೆ. ರಾಜ್ಯದ ಮುಖ್ಯಮಂತ್ರಿಗಳು, ಈ ಸದನದ ಸಭಾನಾಯಕರು, ವಿರೋಧ ಪಕ್ಷದ ನಾಯಕರು ಹಾಗೂ ಎಲ್ಲಾ ಪಕ್ಷದ ಮುಖ್ಯಸ್ಥರು ನನ್ನ ಮೇಲೆ ಇಟ್ಟ ಪ್ರೀತಿ ವಿಶ್ವಾಸಗಳನ್ನು ನಾನು ಎಂದೂ ಮರೆಯಲಾರೆ ಹಾಗೂ ಅವರ ಋಣವನ್ನು ತೀರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ನಿಮ್ಮೆಲ್ಲರಿಗೂ ನನ್ನ ವಂದನೆಗಳು.

ಆತ್ಮೀಯರೇ, ನಾವು ನೀವೆಲ್ಲ ಸೇರಿ ಹೊಸ ಆಶಯದತ್ತ ಹೆಜ್ಜೆ ಹಾಕೋಣ. ನಶಿಸಿ ಹೋಗುತ್ತಿರುವ ಮೌಲ್ಯಗಳನ್ನು ಮೇಲೆತ್ತೋಣ. ನಾಡಿಗೆ ಭರವಸೆಯ ಸಾಂಸ್ಕೃತಿಕ ಬೀಜವನ್ನು ಬಿತ್ತೋಣ. ದೇಶದಲ್ಲಯೇ ಮಾದರಿಯಾಗಿದ್ದ ಕರ್ನಾಟಕದ ಕೀರ್ತಿಯನ್ನು ಮತ್ತೆ ಬೆಳಗಿಸೋಣ. ನಾಡು ಕಟ್ಟುವಲ್ಲಿ ನೆಲ, ಜಲ, ಭಾಷೆ ಹಾಗೂ ಜನರ ಹಿತ ಕಾಯುವ ವಿಷಯದಲ್ಲಿ ಪಕ್ಷಬೇಧ ಮರೆತು ಒಂದಾಗೋಣ.

ಇದು ನಮಗೆಲ್ಲರಿಗೂ ಸಿಕ್ಕ ಸೇವಾ ಸೌಭಾಗ್ಯವೆಂದೇ ಭಾವಿಸಿ ಹೆಜ್ಜೆ ಹಾಕೋಣ. ಸಭಾಪತಿಯಾಗಿ ನಾನು ಪಕ್ಷಾತೀತ, ಜಾತ್ಯಾತೀತವಾಗಿ ಸಂವಿಧಾನದ ಆಶಯಕ್ಕೆ ಬದ್ಧನಾಗಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಪಾರದರ್ಶಿಕ ಹಾಗೂ ಮುಕ್ತ ಮನಸ್ಸಿನಿಂದ ಶುದ್ಧ ಅಂತಃಕರಣದಿಂದ ಮುಕ್ತನಾಗಿ ಕೆಲಸ ಮಾಡುತ್ತೇನೆಂದು ಪ್ರಮಾಣ ಮಾಡಿ ಹೇಳುತ್ತೇನೆ. ನನ್ನ ಕೆಲವು ಸ್ನೇಹಿತರು ಹೇಳಿದಂತೆ, ಸಭಾಪತಿಯಾದವರು ಪಕ್ಷಾತೀತವಾಗಿರಬೇಕು. ಈ ಹಿನ್ನೆಲೆಯಲ್ಲಿ ನಾನು ಇಂದೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಎಲ್ಲಯವರೆಗೆ ಸಭಾಪತಿಯಾಗಿರುತ್ತೇನೆಯೋ ಅಲ್ಲಯವರೆಗೆ ರಾಜೀನಾಮೆಯನ್ನು ನೀಡುತ್ತೇನೆ. ಮತ್ತೊಮ್ಮೆ ತಮಗೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು ಹಾಗೂ ನಮಸ್ಕಾರಗಳು.

ಸದನವನ್ನು 3:30 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವು ಭೋಜನಕ್ಕಾಗಿ ಅಪರಾಹ್ನ 2 ಗಂಟೆ 35 ನಿಮಿಷಕ್ಕೆ ಮುಂದೂಡಲ್ಪಟ್ಟು,

ಪುನಃ ಅಪರಾಹ್ನ 3 ಗಂಟೆ 30 ನಿಮಿಷಕ್ಕೆ ಸೇರಲು ನಿಶ್ಚಯಿಸಿತು)

(ಮುಂದು)

(1094) 21.12.2022 03.40 ಎಸ್‌ವಿ-ಜಿಆರ್

(ಭೋಜನ ವಿರಾಮದ ನಂತರ ಸದನವು ಮಧ್ಯಾಹ್ನ 03 ಗಂಟೆ 47 ನಿಮಿಷಗಳಿಗೆ ಪುನಃ

ಸಮಾವೇಶಗೊಂಡಿತು. ಮಾನ್ಯ ಸಭಾಪತಿಯವರು ಪೀಠದಲ್ಲ ಉಪಸ್ಥಿತರಾದರು)

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಒಂದು ಅತ್ಯಂತ ಗಂಭೀರವಾದ ವಿಚಾರವನ್ನು ಸದನದ ಮುಂದೆ ಪ್ರಸ್ತಾಪಿಸಲು ಇಚ್ಛೆ ಪಡುತ್ತೇನೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ಕೆಲಸ ಮಾಡೋಣ. ಪ್ರಶೋತ್ತರ ಅವಧಿ ನಡೆಸೋಣ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಬೆಳಗ್ಗೆ ತಮ್ಮ ಚುನಾವಣೆ ಇತ್ತು. ಅದಕ್ಕಾಗಿ ನಾವು ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಇದು ಬಹಳ ಗಂಭೀರವಾದ ವಿಚಾರ. ತಕ್ಷಣವೇ ಇದಕ್ಕೆ ಮಾನ್ಯ ಮಂತ್ರಿಗಳು ಅಥವಾ ಮುಖ್ಯಮಂತ್ರಿಗಳು ಉತ್ತರಿಸಬೇಕು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶಾನುಸಾರ ನಡವಳಿಗಳನ್ನು ದಾಖಲಿಸಿರುವುದಿಲ್ಲ)

ಸಭಾಪತಿಯವರು:- ಮಾನ್ಯ ವಿರೋಧಪಕ್ಷದ ನಾಯಕರೇ, ನೀವು ನನಗೆ ಒಂದು ನೋಟಿಸ್ ಕೊಡಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಕೊಡುತ್ತೇವೆ. ಅದಕ್ಕೂ ಮುಂಚೆ ತಾವು ಚರ್ಚೆಗೆ ಅವಕಾಶ ಮಾಡಿಕೊಡಿ. ಇದು extraordinary situation.

ಸಭಾಪತಿಯವರು:- ಮಾನ್ಯ ವಿರೋಧಪಕ್ಷದ ನಾಯಕರೇ, ತಾವು ನೋಟಿಸ್ ಕೊಡಿ. ನಾನು ನಿಮ್ಮ ನೋಟಿಸ್ ನೋಡಿ ನಂತರ ಚರ್ಚೆಗೆ ಅವಕಾಶ ಕೊಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಪ್ರಶ್ನೋತ್ತರವನ್ನು ಬದಿಗಿಟ್ಟು ಈ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕು.

ಸಭಾಪತಿಯವರು:- ನನಗೇನೂ ಮಾಹಿತಿ ಇಲ್ಲದೆ ನಾನು ತಮಗೆ ಹೇಗೆ ಅವಕಾಶ ಕೊಡಲಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆದ್ದರಿಂದ ಪ್ರಶ್ನೋತ್ತರವನ್ನು ಬದಿಗಿಡಿ. ಇಲ್ಲವೇ ಪ್ರಶ್ನೋತ್ತರವನ್ನು ನಂತರ ತೆಗೆದುಕೊಳ್ಳಿ.

ಸಭಾಪತಿಯವರು:- ನನಗೆ ವಿಷಯವೇನೆಂದು ಗೊತ್ತಿಲ್ಲ. ನನಗೆ ಬರೆದುಕೊಡಿ. ಈಗ ನಾನು allow ಮಾಡುವುದಿಲ್ಲ. ಇವು ಯಾವುದೂ ಕಡತಕ್ಕೆ ಹೋಗಬಾರದು. ನಾನು ಹೇಳುವವರೆಗೆ ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ನಡವಳಿಗಳನ್ನು ದಾಖಲಿಸಿರುವುದಿಲ್ಲ)

(1095) 21-12-2022 3.50 ಕೆಜಿ ಎಂಡಿ

(ಸಭಾಪತಿಯವರ ಉಪಸ್ಥಿತಿ)

(ಗೊಂದಲ)

ಸಭಾಪತಿಯವರು:- ಇವು ಯಾವುದೂ ಕಡತಕ್ಕೆ ಹೋಗಬಾರದು. ನಾನು ಒಪ್ಪುವುದಿಲ್ಲ.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ನಡವಳಿಗಳನ್ನು ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ನೋಟೀಸ್ ಕೊಡಿ. ನಾನು consider ಮಾಡಿ ತೀರ್ಮಾನ ಮಾಡುತ್ತೇನೆ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ ಅವರು ನೋಟೀಸ್ ಕೊಡಲಿ. ಚರ್ಚೆ ಮಾಡೋಣ.

(ಗೊಂದಲ)

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದವರು ನೋಟೀಸ್ ಕೊಡದೇ ಇದನ್ನು ಯಾವ ನಿಯಮದಡಿಯಲ್ಲಿ ಚರ್ಚೆ ಮಾಡುವುದು..

(ಗೊಂದಲ)

(ಈ ಹಂತದಲ್ಲಿ ವಿರೋಧ ಪಕ್ಷದ ನಾಯಕರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ಸದನದ ಬಾವಿಗೆ ಬಂದು ಧರಣಿಯಲ್ಲಿ ನಿರತರಾದರು)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಮೊದಲನೆಯದಾಗಿ, ಯಾವ ಸದಸ್ಯರು ಬಾವಿಯಲ್ಲಿ ನಿಂತುಕೊಂಡು ಮಾತನಾಡಬಾರದು, ಎರಡನೆಯದಾಗಿ, ನೀವು ಸ್ಪಷ್ಟವಾಗಿ ನೋಟೀಸ್ ಕೊಡಿ. ಅದು ನನ್ನ ಗಮನಕ್ಕೆ ಬರಲಿ. ನಾನು consider ಮಾಡಿ ತೀರ್ಮಾನ ಮಾಡುತ್ತೇನೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸದನದಲ್ಲಿ ಈ ರೀತಿ ಗೊಂದಲ ಮಾಡುವುದಕ್ಕೆ ಅವಕಾಶ ಇಲ್ಲ. ಅವರು ಶೂನ್ಯ ವೇಳೆಯಲ್ಲಿ ಕೇಳಲಿ, ನಿಲುವಳಿ ಸೂಚನೆ ಮೂಲಕ ಯಾವುದೇ ವಿಷಯವನ್ನು ಪ್ರಸ್ತಾಪ ಮಾಡಲಿ ಅದಕ್ಕೆ ನಾವು ಉತ್ತರ ಕೊಡುವುದಕ್ಕೆ ಸಿದ್ಧರಿದ್ದೇವೆ. ಅವರು ಸದನದಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುವುದಕ್ಕೆ ಆಗುವುದಿಲ್ಲ.

(ಗೊಂದಲ)

ಸಭಾಪತಿಯವರು:- ಈಗ ಯಾರೇ ಮಾತನಾಡಿದರು ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ನಡವಳಿಗಳನ್ನು ದಾಖಲಿಸಿರುವುದಿಲ್ಲ)

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅವರು ನೋಟೀಸ್ ಕೊಡಲಿ. ಚರ್ಚೆ ಮಾಡೋಣ. ಅದನ್ನು ಬಿಟ್ಟು ಇವರು ಬಾವಿಗೆ ಬಂದರೆ ಯಾವ ನ್ಯಾಯ?

(ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ಏನೇ ಮಾತನಾಡಿದರೂ ಸಹ ಕಡತಕ್ಕೆ ಹೋಗುವುದಿಲ್ಲ. ನೀವು ನೋಟೀಸ್ ಕೊಡಿ. ನಾನು ಅದನ್ನು consider ಮಾಡುತ್ತೇನೆ. ನಾನು ಅಲ್ಲಯವರೆಗೂ allow ಮಾಡುವುದಿಲ್ಲ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದವರಿಗೆ ಸದನದಲ್ಲಿ ಗಲಾಟೆ ಎಬ್ಬಿಸುವುದಕ್ಕೆ ಮಾತ್ರ ಆಸಕ್ತಿ ಬಿಟ್ಟರೆ, ಚರ್ಚೆ ಮಾಡಬೇಕು, ಸರ್ಕಾರದಿಂದ ಉತ್ತರ ಕೇಳಬೇಕು ಎನ್ನುವ ಯಾವ ಆಸಕ್ತಿಯು ಇಲ್ಲ. ಅವರು ವಿಷಯವನ್ನು ಯಾವ ರೂಪದಲ್ಲಿ ಬೇಕಾದರೂ ಅಥವಾ ನಿಲುವಳಿ ಪ್ರಕಾರ ತರಲಿ, ಅದಕ್ಕೆ ಸರ್ಕಾರ ಉತ್ತರ ಕೊಡುತ್ತದೆ. ಅದನ್ನು ಬಿಟ್ಟು ಮನಸ್ಸಿಗೆ ಬಂದಂತೆ ಮಾತನಾಡಿದರೆ ಹೇಗೆ?

(ಗೊಂದಲ)

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಅವರಿಗೆ ಈ ವಿಚಾರದಲ್ಲಿ ಗಂಭೀರವಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಅವರು ಆರೋಪ ಮಾಡುವುದಾದರೆ ನೋಟೀಸ್ ಕೊಟ್ಟು ಆರೋಪ ಮಾಡಲಿ. ಅವರು ನೋಟೀಸ್ ಕೊಟ್ಟರೆ, ಅವಕಾಶ ಕೊಡುತ್ತೇನೆಂದು ತಾವು ಹೇಳಿದ್ದೀರಿ. ಅವರು ನೋಟೀಸ್ ಕೊಡದಿದ್ದರೆ, ಅದರಲ್ಲಿ ಗಂಭೀರತೆ ಇಲ್ಲವೆಂದು ಅರ್ಥ. ಅವರ ಆರೋಪದಲ್ಲಿ ಉರುಳು ಇಲ್ಲವೆಂದು ಅರ್ಥ.

(ಗೊಂದಲ)

ಸಭಾಪತಿಯವರು:- ಮಾನ್ಯ ಎಲ್ಲಾ ಸದಸ್ಯರು ದಯವಿಟ್ಟು ಒಂದು ನಿಮಿಷ ಸುಮ್ಮನಿರಿ. ಸದನದಲ್ಲಿ ನಿಯಮಾವಳಿಗಳು ಇವೆ. ನೀವು ನೋಟೀಸ್ ಕೊಡಿ. ನಾನು ಅದನ್ನು consider ಮಾಡುತ್ತೇನೆ. Consider ಮಾಡಿದ ನಂತರ ಅದನ್ನು ಯಾವ ರೂಪದಲ್ಲಿ ತೆಗೆದುಕೊಳ್ಳಬೇಕೋ, ಆ ರೂಪದಲ್ಲಿ ತೆಗೆದುಕೊಳ್ಳುತ್ತೇನೆ. ಪ್ರಶ್ನೋತ್ತರ ವೇಳೆಯಲ್ಲಿ ಈ ರೀತಿ ಗಲಾಟೆ ಮಾಡಿದರೆ ಹೇಗೆ? ಬೆಳಗ್ಗೆಯಿಂದ ರಾಮ-ಸೀತೆಯ ರಾಮಾಯಣ ಮಾಡಿ ಸದನ ಈ ರೀತಿ ನಡೆಯಬೇಕು, ಆ ರೀತಿ ನಡೆಯಬೇಕೆಂದು ಹೇಳಿದ್ದೀರಿ. ಈಗ ತಾವುಗಳೇ ಅದನ್ನು violate ಮಾಡಿದರೆ ಹೇಗೆ? ಮಾನ್ಯ ಸದಸ್ಯರಾದ ಪ್ರಕಾಶ್ ರಾಥೋಡ್‌ರವರೇ ತಾವು ತಮ್ಮ ಸ್ಥಾನಕ್ಕೆ ಬಂದು ಕುಳಿತುಕೊಳ್ಳಿ. ನೀವು ನೋಟೀಸ್ ಕೊಡಿ. ನಾನು consider ಮಾಡುತ್ತೇನೆ. ನೀವು ಈ ರೀತಿ ಮಾಡಿದರೆ allow ಮಾಡುವುದಿಲ್ಲ. ದಯಮಾಡಿ ನೋಟೀಸ್ ಕೊಡಿ. ನಾನು ಖಂಡಿತವಾಗಿ allow ಮಾಡುತ್ತೇನೆ. ದಯಮಾಡಿ ಎಲ್ಲರೂ ಬಂದು ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಿ.

(ಗೊಂದಲ)

(ಈ ಹಂತದಲ್ಲಿ ಸದನದ ಬಾವಿಯಲ್ಲಿ ಧರಣಿ ನಿರತರಾಗಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು)

(ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಾವು ಬೆಳಗ್ಗೆಯಿಂದ ಮೂರು ಗಂಟೆಗಳ ಕಾಲ ಚರ್ಚೆ ಮಾಡಿ ಈ ಸದನ ಯಾವ ರೀತಿ ನಡೆಯಬೇಕೆಂದು ನನಗೆ ಮಾರ್ಗದರ್ಶನ ನೀಡಿದ್ದೀರಿ. ಈಗ ತಾವೇ ಆ ಮಾರ್ಗದರ್ಶನವನ್ನು ಬಿಟ್ಟು ಹೋದರೆ ಹೇಗೆ?

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು ಪೀಠದಲ್ಲಿ ಇರುವಂತಹವರು ಮತ್ತು ಸರ್ಕಾರದಲ್ಲಿ ಇರುವಂತಹವರು, Rules and regulations ಗಳು ಜನಪರವಾಗಿ ಇರಬೇಕು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ, ಮಾನ್ಯ ವಿರೋಧ ಪಕ್ಷದ ನಾಯಕರಾದ

ಶ್ರೀ ಬಿ.ಕೆ.ಹರಿಪ್ರಸಾದ್‌ರವರು ಮಾತನಾಡಿದ್ದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ನಿಮಿಷ ಕೇಳಿ. ನಾನು ಇಲ್ಲವೆಂದು ಹೇಳಿದರೆ, ತಾವು ಕೇಳಬೇಕು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಮೂರು ಗಂಟೆಗಳ ಕಾಲ ರಾಮಾಯಣ, ಮಹಾಭಾರತ ಹೇಳಿದ್ದು ಅದೇ, ಜನರಿಗೆ ವಿರೋಧವಾಗಿರುವುದನ್ನು ಮಾಡಿದಂತಹ ಸಂದರ್ಭದಲ್ಲಿ ನಮಗೆ ಪ್ರಶ್ನೆ ಮಾಡುವುದಕ್ಕೆ ಅವಕಾಶ ಕೊಡಿ..

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ನೋಟೀಸ್ ಕೊಟ್ಟು ಮಾತನಾಡುವುದನ್ನು ಬಿಟ್ಟು, ಈ ರೀತಿ ಮಾತನಾಡಿದರೆ ಹೇಗೆ?

(ಗೊಂದಲ)

ಸಭಾಪತಿಯವರು:- ಮಾನ್ಯ ಭೋಜೇಗೌಡರವರೇ, ತಾವು ನನ್ನ ಅನುಮತಿ ಇಲ್ಲದೇ ಮಾತನಾಡಬಾರದು. ನಾನು allow ಮಾಡುವುದಿಲ್ಲ. ಒಂದು ನಿಮಿಷ ಕೇಳಿ. ಈ ಸದನವನ್ನು ಯಾವ ರೀತಿ ನಡೆಸಬೇಕೆಂದು ಒಂದು ಪದ್ಧತಿ ಇದೆ. ನೋಟೀಸ್ ಕೊಡಿ. ಅದನ್ನು ನೋಡುತ್ತೇನೆ. ಅದನ್ನು allow ಮಾಡುತ್ತೇನೆ. ಆಗ ತಾವು ಮಾತನಾಡಿ. ಆದರೆ, ಇದಕ್ಕೆ ಒಂದು ರೀತಿ ನೀತಿಯನ್ನು follow ಮಾಡಿ.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಒಂದು ವಿಷಯವನ್ನು ಸ್ಪಷ್ಟ ಪಡಿಸುತ್ತೇನೆ.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ, ಮಾನ್ಯ ಸದಸ್ಯರಾದ ಎಸ್.ಎಲ್.ಭೋಜೇಗೌಡರವರು ಮಾತನಾಡಿದ್ದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಮಾನ್ಯ ಭೋಜೇಗೌಡರವರೇ, ಒಂದು ನಿಮಿಷ ಕೇಳಿ. ಇದು ನ್ಯಾಯಾಲಯ ಅಲ್ಲ. ತಾವು ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ,, ಅದಕ್ಕೆ ತಮಗೆ ಧನ್ಯವಾದಗಳು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ, ಮಾನ್ಯ ಸದಸ್ಯರಾದ ಎಸ್.ಎಲ್.ಭೋಜೇಗೌಡರವರು ಮಾತನಾಡಿದ್ದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರು ಮಾತನಾಡಿದ್ದು ಬಿಟ್ಟರೆ, ಬೇರೆ ಯಾರೇ ಮಾತನಾಡಿದರೂ ಸಹ ಅದು ಕಡತಕ್ಕೆ ಹೋಗಬಾರದು, ಮಾನ್ಯ ಮರಿತಿಬ್ಬೇಗೌಡರವರೇ ತಾವು ಮಾತನಾಡಿ.

(1096) 21-12-2022 (4.00) ಎಂವಿ-ಎಂಡಿ

೦೩. ಪ್ರಶ್ನೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ: 364

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನ ಪ್ರಶ್ನೆಗೆ ಉತ್ತರವನ್ನು ಒದಗಿಸಿದ್ದಾರೆ. ಅಂದರೆ, ಕೇಂದ್ರ ಸರ್ಕಾರದ ಜೊತೆ ಪ್ರಯತ್ನ ಮಾಡುತ್ತೇವೆಂದು ತಿಳಿಸಿದ್ದಾರೆ. ವಂದೇ ಭಾರತ್ ರೈಲು ಮತ್ತು ಶತಾಬ್ದಿ ರೈಲು, ಈ ಎರಡೂ ರೈಲುಗಳ ಸಂಚಾರವನ್ನು ಇತ್ತೀಚೆಗೆ ಕಳೆದ ತಿಂಗಳಿನಲ್ಲಿ ದೇಶದ ಪ್ರಧಾನ ಮಂತ್ರಿಗಳು ಬಂದು ಉದ್ಘಾಟನೆ ಮಾಡಿದ್ದಾರೆ. ಅತೀ ವೇಗದ ರೈಲು ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ ಸಂಚಾರ ಮಾಡುವುದಕ್ಕೆ ನೀಡಿರುವುದು ಅತ್ಯಂತ ಸ್ವಾಗತಾರ್ಹ. ನಾನು ಅದನ್ನು ಅಭಿನಂದಿಸುತ್ತೇನೆ. ಇದು ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಬಹಳ ಒಳ್ಳೆಯ ವೇಗದ ಒಂದೇ ಭಾರತ್ ರೈಲು ಬಿಟ್ಟಿದ್ದಾರೆ. ಆದರೆ, ಈ ಒಂದೇ ಭಾರತ್ ರೈಲು ಮತ್ತು ಶತಾಬ್ದಿ ರೈಲು ಈ ಎರಡೂ ರೈಲುಗಳು ಸಹ ಚೆನ್ನೈಯಿಂದ ಅರ್ಧ ಗಂಟೆಗಳ ಅಂತರದಲ್ಲೆಯೇ ನಿಲ್ದಾಣವನ್ನು ಬಿಡುತ್ತವೆ. ಮತ್ತೆ ಮೈಸೂರಿನಿಂದ ಈ ಎರಡೂ ರೈಲುಗಳು ಸಹ ಹಿಂದೆ-ಮುಂದೆ ನಿಲ್ದಾಣದಿಂದ ಹೊರಡುತ್ತವೆ. ಇದರಿಂದ ದಯಮಾಡಿ ಒಂದು ರೈಲು ಚೆನ್ನೈಯಿಂದ ಬಿಡುವುದಾದರೆ, ಅದೇ ಸಮಯಕ್ಕೆ ಮತ್ತೊಂದು ರೈಲು ಮೈಸೂರಿನಿಂದ ಹೊರಡುವುದಾದರೆ, ಇದರಿಂದ ಪ್ರಯಾಣಿಕರಿಗೆ ಇನ್ನು ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ನನ್ನ ಮೂಲಭೂತವಾದ ಪ್ರಶ್ನೆಯಾಗಿದೆ. ಅದಕ್ಕೆ ಮಾನ್ಯ ಸಚಿವರು ಪ್ರಯತ್ನ ಮಾಡುತ್ತೇವೆ ಮತ್ತು ಕೇಂದ್ರ ರೈಲ್ವೆ ಮಂತ್ರಾಲಯಕ್ಕೆ ಪತ್ರ ಬರೆಯುತ್ತೇವೆಂದು ಉತ್ತರ ನೀಡಿದ್ದಾರೆ. ಈಗ ಮಂಡ್ಯ ಜಿಲ್ಲೆ ಜಿಲ್ಲಾಕೇಂದ್ರ ಮತ್ತು ಲೋಕಸಭಾ ಕ್ಷೇತ್ರ. ಮಂಡ್ಯ ಜಿಲ್ಲೆಯಲ್ಲಿ ಈ ಎರಡೂ ರೈಲುಗಳ ನಿಲುಗಡೆಗೆ ಅವಕಾಶವನ್ನು ನೀಡಿದರೆ, ಬಹಳ ಉತ್ತಮವಾಗುತ್ತದೆಂದು ತಿಳಿಸಿದ್ದೇನೆ. ಅದಕ್ಕೂ ಸಹ ಮಾನ್ಯ ಸಚಿವರು ಪ್ರಯತ್ನ ಮಾಡುತ್ತೇವೆಂದು ತಿಳಿಸಿದ್ದಾರೆ. ಇದರ ಜೊತೆಗೆ ವಂದೇ ಭಾರತ್ ರೈಲು ಮತ್ತು ಶತಾಬ್ದಿ ರೈಲು, ಈ ಎರಡೂ ರೈಲುಗಳು ಸಹ ಬುಧವಾರದಂದು ರದ್ದಾಗಿವೆ. ಅಂದರೆ, ಬುಧವಾರ ಸಾರ್ವಜನಿಕರಿಗೆ ಪ್ರಯಾಣ ಇರುವುದಿಲ್ಲ. ಆದುದರಿಂದ ಒಂದು ರೈಲು ಬುಧವಾರ stop ಆದರೆ

ಮತ್ತೊಂದು ರೈಲು ಅನ್ನು ಬೇರೆ ದಿನದಂದು stop ಮಾಡುವಂಥದ್ದನ್ನು ಮಾಡಿದರೆ, ಇದರಿಂದ ಪ್ರಯಾಣಿಕರಿಗೆ ಹೆಚ್ಚು ಉಪಯೋಗವಾಗುತ್ತದೆ ಎಂಬುದು ನನ್ನ ಪ್ರಶ್ನೆ. ಅದಕ್ಕೆ ಮಾನ್ಯ ಸಚಿವರು ಈ ಮೂರು ವಿಚಾರದ ಬಗ್ಗೆ, ಮಾನ್ಯ ಕೇಂದ್ರ ರೈಲ್ವೆ ಸಚಿವರ ಜೊತೆಯಲ್ಲಿ ಮಾನ್ಯ ಸಚಿವರು ಮಾತನಾಡಿದರೆ, ಇದರಿಂದ ಪ್ರಯಾಣಿಕರಿಗೆ ಇನ್ನು ಹೆಚ್ಚಿನ ಉಪಯೋಗವಾಗುತ್ತದೆ. ಈಗ ಚೆನ್ನೈ, ಮೈಸೂರು ಮತ್ತು ಬೆಂಗಳೂರು ಮಾರ್ಗವಾಗಿ ಹೋಗುವಂತಹ ಪ್ರಯಾಣಿಕರಿಗೆ ಹೆಚ್ಚು ಸೌಲಭ್ಯ ನೀಡಿದಂತಾಗುತ್ತದೆ. ಅದಕ್ಕೆ ತಾವು ಪ್ರಾಮಾಣಿಕ ಪ್ರಯತ್ನ ಮಾಡಿ, ಎರಡೂ ರೈಲುಗಳು ಒಂದೇ ದಿನ stop ಆಗಬಾರದು. ಮತ್ತೆ ಆ ಕಡೆಯಿಂದ ಮತ್ತು ಈ ಕಡೆಯಿಂದ ರೈಲು ಹೊರಡಬೇಕು. ಅದೇರೀತಿ ಮಂಡ್ಯದಲ್ಲಿ ಒಂದು stop ಕೊಡಬೇಕು. ಮಂಡ್ಯ ಜಿಲ್ಲೆ ಲೋಕಸಭಾ ಕ್ಷೇತ್ರ ಮತ್ತು ತಮಿಳುನಾಡಿನ ಬಹಳಷ್ಟು ಕೂಲ ಕಾರ್ಮಿಕರು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಕಬ್ಬು ಕತ್ತರಿಸುವುದಕ್ಕೆ ಮತ್ತು ಇತರೆ ಕೆಲಸಗಳಿಗೆ ಬರುತ್ತಾರೆ. ಇದರಿಂದ ಅವರುಗಳು ಊರಿಗೆ ಹೋಗಿ ಬರುವುದಕ್ಕೆ ಅನುಕೂಲವಾಗುತ್ತದೆ. ಆದುದರಿಂದ ಮಂಡ್ಯ ಜಿಲ್ಲೆಯಲ್ಲಿ ಒಂದು stop ನೀಡುವುದಕ್ಕೆ ಮಾನ್ಯ ಸಚಿವರು ಪ್ರಯತ್ನ ಮಾಡುತ್ತಾರೆಯೇ?

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಹಿರಿಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರು ಒಂದು ಒಳ್ಳೆಯ ಪ್ರಶ್ನೆಯನ್ನು ಕೇಳಿದ್ದಾರೆ. ಮಾನ್ಯ ಸದಸ್ಯರು ಯಾವರೀತಿ ರೈಲುಗಳ ವೇಳೆಯನ್ನು ಸರಿಪಡಿಸಬೇಕೆಂದು ಹೇಳಿದ್ದಾರೆ; ಮೊದಲನಿಂದಲೂ ಶತಾಬ್ದಿ ರೈಲು ಬರುತ್ತಿತ್ತು. ದಿನಾಂಕ 11.11.2022ರಂದು ಐದು ಹೊಸ ವಂದೇ ಭಾರತ್ ರೈಲುಗಳನ್ನು ಈ ದೇಶಕ್ಕೆ ರಾಷ್ಟ್ರದ ಪ್ರಧಾನ ಮಂತ್ರಿಗಳು ಸಮರ್ಪಣೆ ಮಾಡಿದರು. ಅವು ವಿವಿಧ ಹಂತದಲ್ಲಿ ಓಡಾಡುತ್ತಿವೆ. ಅದಕ್ಕೆ ಅಂತರದ ಅವಧಿ ಕೇವಲ ಒಂದರಿಂದ ಎರಡು ಗಂಟೆಯಷ್ಟಾಗಿದೆ. ನಾವು ಕೂಡ ಇದನ್ನು ಸುಮಾರು ಬಾರಿ ಪರಿಶೀಲನೆ ಮಾಡುತ್ತಿದ್ದೇವೆ. ಇವತ್ತು ಒಂದೇ ಭಾರತ್ ರೈಲು ಚೆನ್ನೈ, ಮೈಸೂರು ಮತ್ತು ಬೆಂಗಳೂರಿಗೆ 6 ಗಂಟೆ 25 ನಿಮಿಷಕ್ಕೆ ತಲುಪುತ್ತದೆ. ಅದೇ ರೀತಿ ಶತಾಬ್ದಿ ರೈಲು 7 ಗಂಟೆ 15 ನಿಮಿಷಕ್ಕೆ ತಲುಪುತ್ತದೆ. ಈ ಮಧ್ಯದಲ್ಲಿ ಮೈಸೂರು-ಬೆಂಗಳೂರಿನ ನಡುವಿನ 138 ಕಿಲೋಮೀಟರ್ ಅಂತರವನ್ನು ಒಂದೇ ಭಾರತ್ ರೈಲು 1 ಗಂಟೆ 50 ನಿಮಿಷಕ್ಕೆ ತಲುಪುತ್ತದೆ. ಶತಾಬ್ದಿ ರೈಲು 2.00 ಗಂಟೆ ಸಮಯಕ್ಕೆ ತಲುಪುತ್ತದೆ. ಈ ಎರಡೂ ರೈಲುಗಳು ಸಹ ಏಕಕಾಲದಲ್ಲಿ ಬರುವುದರಿಂದ ನಮಗೆ ಏನೂ ಉಪಯೋಗವಿಲ್ಲ, ಈ ಸೇವೆ ಎಲ್ಲರಿಗೂ ತಲುಪಬೇಕು ಎನ್ನುವಂತಹ ದೃಷ್ಟಿಯಿಂದ ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆ ಬಹಳ ಉಚಿತವಾಗಿದೆ. ನಾವು ರೈಲ್ವೆ ಇಲಾಖೆಯವರ ಜೊತೆ ಸಂಪರ್ಕ ಮಾಡಿ, ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿದ್ದೇವೆ. ಅದೇರೀತಿ ಮಾನ್ಯ ಮುಖ್ಯಮಂತ್ರಿಗಳಿಗೆ ವಿನಂತಿ ಮಾಡಿ, ರೈಲ್ವೆ ಇಲಾಖೆಯವರಿಗೆ ಪತ್ರವನ್ನು ಸಹ

ಬರೆಯಿಸುತ್ತೇವೆ. ಹಾಗೆಯೇ ರೈಲ್ವೆ ಇಲಾಖೆಯ ಮಂತ್ರಿಗಳನ್ನು ಸಹ ಭೇಟಿ ಮಾಡುತ್ತೇವೆ. ಇದು ಅಲ್ಲದೆ, ಹೈಸ್ಪೀಡ್ ರೈಲುಗಳನ್ನು ಹೊರತುಪಡಿಸಿ, ಚೆನ್ನೈ, ಮೈಸೂರು ಮತ್ತು ಬೆಂಗಳೂರಿನಿಂದ ಬರುವಂತಹ ರೈಲುಗಳು ಮಂಡ್ಯದಲ್ಲ ನಿಲುಬಂಧದ್ದು ಇದೆ. ಆದರೆ, ವಂದೇ ಭಾರತ್ ರೈಲು ಮತ್ತು ಶತಾಬ್ದಿ ರೈಲುಗಳಿಗೆ ಮಾತ್ರ ಒಂದು ಕಡೆ ಅವಕಾಶ ಮಾಡಿಕೊಟ್ಟರೆ, ಈ ರೀತಿ ಬೇರೆ ಬೇರೆ ಕಡೆಯಿಂದ ಮನವಿಗಳು ಬರುತ್ತವೆ. ಇದು ಇಡೀ ದೇಶದಲ್ಲ ಮಾಡಿರುವಂತಹ ತೀರ್ಮಾನವಾಗಿರುವುದರಿಂದ, ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಸ್ವಲ್ಪ ಕಷ್ಟವಾಗಬಹುದು ಎಂದು ಹೇಳುತ್ತಾರೆ. ಆದರೂ ಕೂಡ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ, ಸಂಬಂಧಪಟ್ಟಂತಹ ರೈಲ್ವೆ ಇಲಾಖೆಯ ಅಧಿಕಾರಿಗಳ ಜೊತೆ ಸಹ ಚರ್ಚೆ ಮಾಡುತ್ತೇವೆ. ಇದನ್ನು ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಮಾನ್ಯ ಸದಸ್ಯರು ಮತ್ತೊಂದರ ಬಗ್ಗೆ ಸಲಹೆಯನ್ನು ನೀಡಿದ್ದಾರೆ. ಈಗ ಒಂದು ರೈಲು ಚೆನ್ನೈನಿಂದ ಹೊರಟರೆ ಮತ್ತೊಂದು ರೈಲು ಮೈಸೂರಿನಿಂದ ಹೊರಡಲಿ ಎಂದಿದ್ದಾರೆ. ಇದು ಒಂದು ಒಳ್ಳೆಯ ಉಪಯುಕ್ತವಾದಂತಹ ಕೆಲಸ. ನಾವು ಇದಕ್ಕೆ ಸಂಬಂಧಪಟ್ಟಂತೆ ಕೂಡ ರೈಲ್ವೆ ಇಲಾಖೆಯವರಿಗೆ ಮನವಿ ಮಾಡುತ್ತೇವೆ. ನಾನು ಕೂಡ ನಮ್ಮ ಇಲಾಖೆಯ ವತಿಯಿಂದ ಪತ್ರ ಬರೆಯುತ್ತೇನೆ. ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮಾನ್ಯ ಕೇಂದ್ರ ರೈಲ್ವೆ ಮಂತ್ರಿಗಳ ಜೊತೆ ಚರ್ಚೆ ಮಾಡಿ, ಸಾಧ್ಯವಾದರೆ ಮಾನ್ಯ ಸದಸ್ಯರನ್ನು ಸಹ ಕರೆದುಕೊಂಡು ಹೋಗಿ ಭೇಟಿ ಮಾಡಿಸುವಂತಹ ಕೆಲಸ ಮಾಡುತ್ತೇವೆ. ಇದು ಒಂದು ಉತ್ತಮವಾದುದು. ಪ್ರಯಾಣಿಕರ ಅನುಕೂಲಕ್ಕೋಸ್ಕರ ಯಾವ ಯಾವ ಹಂತದಲ್ಲಿ ಯಾವ ಯಾವ ರೀತಿಯಲ್ಲಿ ರೈಲ್ವೆ ಇಲಾಖೆಯನ್ನು ಸದುಪಯೋಗಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೇಗೌಡರ ಅಮೂಲ್ಯವಾದ ಸಲಹೆಯನ್ನು ಸ್ವೀಕಾರ ಮಾಡುತ್ತೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈಗ ಒಂದೇ ದಿನ ಎರಡೂ ರೈಲುಗಳು ಸಹ stop ಆಗುತ್ತವೆ.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ಒಂದೇ ದಿನ ಎರಡೂ ರೈಲುಗಳು ನಿಲ್ಲುತ್ತವೆ ಎಂಬುದಕ್ಕೆ ಸಂಬಂಧಪಟ್ಟಂತೆ, ಮಂಗಳವಾರ ಅಥವಾ ಬುಧವಾರ ಈ ಎರಡು ದಿನಗಳನ್ನು ಆಯ್ಕೆ ಮಾಡೋಣ. ಅವರು ಯಾವ ದಿನ stop ಮಾಡುತ್ತಾರೋ ಮಾಡಲಿ. ಎರಡೂ ಕೂಡ ಏಕಕಾಲದಲ್ಲಿ ಒಂದೇ ದಿನ ನಿಲ್ಲುವುದು ಬೇಡ. ಒಂದು ರೈಲು stop ಆದರೆ ಮತ್ತೊಂದು ರೈಲು ಬರಲಿ. ಅದನ್ನು ಮತ್ತೊಂದು ದಿನಕ್ಕೆ ಮಾಡುವಂಥದ್ದು ಆಗಲಿ. ಈ ಒಂದು ಸಲಹೆ ಉಪಯುಕ್ತವಾದುದು, ಇದಕ್ಕೂ ಸಹ ನಾವು ಮನವಿಯನ್ನು ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ: 410

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸುದಿರ್ಘವಾದ ಉತ್ತರವನ್ನು ನೀಡಿದ್ದಾರೆ. ಈ accidental black stop improvement ಎಂದು ಏನು ಹೇಳುತ್ತೇವೆ, ಇದನ್ನು ಉಸ್ತುವಾರಿ ನೋಡುವುದಕ್ಕೆ ನಾಲ್ಕೈದು ಏಜೆನ್ಸಿಗಳು, ಪರಿಷತ್‌ಗಳು ಮತ್ತು ಕಮಿಟಿಗಳಿವೆ. ಭಾರತದ ಸರ್ವೋಚ್ಚ ನ್ಯಾಯಾಲಯ ನೇಮಕ ಮಾಡಿರುವಂತಹ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಒಂದು ಸಮಿತಿ ಇದೆ. ಅದೇರೀತಿ ಸಾರಿಗೆ ಇಲಾಖೆಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ಪರಿಷತ್ ಇದೆ. ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ಒಂದು ಪ್ರಾಧಿಕಾರವಿದೆ. ಮತ್ತೆ ರಸ್ತೆ ಸುರಕ್ಷತಾ ಪ್ರಾಧಿಕಾರವಿದೆ. ಇದು ಅಲ್ಲದೆ ಕೇಂದ್ರದ ಸಾರಿಗೆ ಮಂತ್ರಾಲಯದ ಸಚಿವರ ಅಧ್ಯಕ್ಷತೆಯಲ್ಲಿ ಕೂಡ ರಾಷ್ಟ್ರೀಯ ಸುರಕ್ಷತಾ ಸಮಿತಿ ಇದೆ. ಅದಕ್ಕೆ ಸಾಕಷ್ಟು ರೀತಿಯಲ್ಲಿ ಫಂಡ್ಸ್ ಬರುತ್ತದೆ. ಸಾಕಷ್ಟು ಕಡೆಗಳಲ್ಲಿ ಅಲ್ಲಲ್ಲಿ ಕೂಡ ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವುಗಳನ್ನೆಲ್ಲಾ ನೋಡಿ, ಸಮನ್ವಯ ಕಾಪಾಡುವುದಕ್ಕೆ ರಾಜ್ಯ ಮಟ್ಟದಲ್ಲಿ ಯಾವುದಾದರೂ ನೋಡಲ್ ಏಜೆನ್ಸಿಯನ್ನು ಸ್ಥಾಪನೆ ಮಾಡಿದ್ದಾರೆಯೆ ಅಥವಾ ಸ್ಥಾಪನೆ ಮಾಡುವಂತಹ ಉದ್ದೇಶವಿದೆಯೇ ಎಂದು ತಿಳಿಸಬೇಕೆಂದು ಮಾನ್ಯ ಸಚಿವರನ್ನು ಕೇಳುತ್ತಿದ್ದೇನೆ. ಎರಡನೆಯದಾಗಿ, ಪ್ರಮುಖವಾಗಿ ಎಲ್ಲೆಲ್ಲ accidental black stop improvement ಕಷ್ಟುಚುಕ್ಕೆ ಇರುವಂತಹ ರಸ್ತೆ, accidental zone spots ಗಳಿವೆ; ಬಹುತೇಕವಾಗಿ ರಸ್ತೆಯ ಬದಿಯಲ್ಲಿ ಇರತಕ್ಕಂತಹ shoulder ಗಳನ್ನು ಸರಿಯಾದ ರೀತಿಯಲ್ಲಿ ನಿರ್ಮಾಣ ಮಾಡಿರುವುದಿಲ್ಲ ಮತ್ತು paved shoulder ಇರುವುದಿಲ್ಲ. ನನಗೆ ತಿಳಿದ ಮಟ್ಟಿಗೆ ಸಿಲ್ಕೋಬೋರ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವಾಗ paved shoulder ಇಲ್ಲ. ಅಂದರೆ, ಒಂದು ಮೀಟರ್ paved shoulder ಕೊಡುತ್ತಾರೆ. ಇಲ್ಲದಿದ್ದರೆ ಮೋಟರ್ ಸೈಕಲ್ ಸವಾರರು ನುಗ್ಗಿ ಹೋಗುತ್ತಾರೆ. ಅವರಿಗೆ ಏನಾದರೂ ಸಣ್ಣಪುಟ್ಟದಾಗಿ ತಾಗಿದರೆ, ಅವರು ಕೆಳಗೆ ಬೀಳುತ್ತಾರೆ. Design fault ಸಾಕಷ್ಟಿದೆ. ಅದೇ ರೀತಿ ಎಲ್ಲೆಲ್ಲ ಬ್ಯಾರಿಕೇಡ್‌ಗಳನ್ನು ಹಾಕಬೇಕು, ಎಲ್ಲೆಲ್ಲ parapet wall ಹಾಕಬೇಕು, ಅಲ್ಲಗೆ ಹಾಕುತ್ತಿಲ್ಲ. ಹೊಸದಾಗಿ delineators and reflectors ಗಳನ್ನು ಹಾಕುತ್ತಾರೆ. ಮೂರು-ನಾಲ್ಕು ವರ್ಷ ನಿರ್ವಹಣೆಯ ಸಮಯ ಮುಗಿದ ಮೇಲೆ ಏನನ್ನು ಸಹ ನಿರ್ವಹಣೆ ಮಾಡುವುದಿಲ್ಲ. ಇದರಿಂದ ಯಾವುದೋ ತಾಯಿ ಮತ್ತು ಮಗ ಸತ್ತು ಹೋಗುತ್ತಾರೆ. ದಯಮಾಡಿ ಇದರ ಬಗ್ಗೆ ಕಾಳಜಿ ವಹಿಸಲಿ. ಏಕೆಂದರೆ, ಸುರಕ್ಷತೆಯ ದೃಷ್ಟಿಯಲ್ಲಿ ಸಾಕಷ್ಟು ರೀತಿಯಲ್ಲಿ ಒಂದು ಕಿಲೋಮೀಟರ್ ದುರಸ್ತಿ ಕಾಮಗಾರಿಗೆ

ಸುಮಾರು 15 ರಿಂದ 20 ಲಕ್ಷ ರೂಪಾಯಿಗಳಿಗೆ ಕೇವಲ delineators and reflectors ಇರಬಹುದು, ಹಾಕುವಂತಹ humps ಗಳನ್ನು ವೈಜ್ಞಾನಿಕವಾಗಿ ಹಾಕುವುದಿಲ್ಲ. ರಾಜ್ಯದಲ್ಲ ರಸ್ತೆ ಸುರಕ್ಷತಾ ಕಾಯಿದೆಯನ್ನು ಮಾಡಿ, ರಸ್ತೆ ಸುರಕ್ಷತಾ ನಿಧಿಯನ್ನು ಮಾಡಿದ್ದಾರೆ. ಇದಕ್ಕೆ ಯಾವ್ಯಾವುದರಿಂದ ಸೆಸ್ ಬರುತ್ತಿದೆ; ಇದರ ಉಸ್ತುವಾರಿ ನೋಡುವಂತಹವರು ಯಾರ್ಯಾರು? ಇದನ್ನು ಕೇವಲ ಲೋಕೋಪಯೋಗಿ ಇಲಾಖೆಗೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಗುವಂತಹ ಅಪಘಾತಗಳ ವಲಯ ಯಾವುದು? ಇದೇ ರೀತಿ ಬಿ.ಬಿ.ಎಂ.ಪಿ. ವ್ಯಾಪ್ತಿಯ ರಸ್ತೆಗಳಲ್ಲಿಯೂ ಸಹ ಸಾಕಷ್ಟು ಅಪಘಾತಗಳು ಆಗುತ್ತವೆ. ಮಹಾನಗರಪಾಲಿಕೆಗಳಾದ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಮೈಸೂರು ಮತ್ತು ಬೆಂಗಳೂರುಗಳಲ್ಲೂ ಆಗಬಹುದು. ಈ ರೀತಿ ಎಲ್ಲಾ ಕಡೆಗಳಲ್ಲಿ ಆಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಏನಾದರೂ ವ್ಯವಸ್ಥೆಯನ್ನು ಮಾಡಲ ಎಂಬುದು ನನ್ನ ಸಲಹೆಯಾಗಿದೆ.

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಎ.ತಿಪ್ಪೇಸ್ವಾಮಿಯವರಿಗೆ ಲೋಕೋಪಯೋಗಿ ಇಲಾಖೆಯ ಬಗ್ಗೆ ಸಾಕಷ್ಟು ಅನುಭವವಿದೆ. ಅವರ ಕಡೆಯಿಂದ ಕೆಲವು ಸ್ವೀಕಾರಕ್ಕೆ ಅರ್ಹವಾದಂತಹ ಸಲಹೆಗಳಿವೆ. Above Rs. 10 crore works ನಾವು ಲೋಕೋಪಯೋಗಿ ಇಲಾಖೆಯ ವತಿಯಿಂದ Road Safety Audit ಮಾಡಿಸುತ್ತೇವೆ.

(ಮುಂದು)

(1097) 21.12.2022 04.10 LL-AK

ಸಭಾಪತಿಯವರ ಉಪಸ್ಥಿತಿ

ಶ್ರೀ ಸಿ.ಸಿ. ಪಾಟೀಲ್(ಮುಂದು...)

ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಸುಮಾರು 10 ಕೋಟಿ ರೂಪಾಯಿ ಇದ್ದಂತಹ ರಸ್ತೆ ಕಾಮಗಾರಿಗಳಿಗೆ ರಸ್ತೆ ಸುರಕ್ಷತಾ ಆಡಿಟ್ ಅನ್ನು ನಾವು ಮಾಡಿಸುತ್ತೇವೆ. ಬ್ಲಾಕ್‌ಸ್ವಾಟ್ ಮತ್ತು ರಸ್ತೆ ಅಪಘಾತಗಳಾಗುವಂತಹದಕ್ಕೆ ಮತ್ತು ರೆಗ್ಯುಲೇಷನ್ ಮಾಡುವಂಥದಕ್ಕೆ ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಇವೆಲ್ಲವೂ ಜಂಟಿಯಾಗಿ ಕೆಲಸ ಮಾಡಬೇಕೆನ್ನುವಂತಹ ಮಾಹಿತಿ ಮಾನ್ಯ ಸದಸ್ಯರಿಗೆ ಇದೆಯೆಂದು ನಾನು ಭಾವಿಸುತ್ತೇನೆ. ರಾಜ್ಯ ಹೆದ್ದಾರಿಯಲ್ಲಿ ಶೇಕಡ 3 ರಿಂದ 5 ರೊಳಗೆ ಎಸ್ಪಿಮೀಲ್ ಕಾಸ್ಟ್ ಮೇಲೆ ರಸ್ತೆ ಸುರಕ್ಷತೆಗಾಗಿ ಹಣವನ್ನು ತೆಗೆದಿಡುತ್ತೇವೆ.

ಲೋಕೋಪಯೋಗಿ ಇಲಾಖೆ ಮತ್ತು PRAMC (Planning and Road Asset Management Centre) ಯಿಂದ ಆ ಹಣವನ್ನು ಇದುವರೆವಿಗೂ ನಾವು ಖರ್ಚು ಮಾಡುತ್ತಿದ್ದೇವೆ.

ಬ್ಲಾಕ್‌ಸ್ಟಾಟ್ ಅನ್ನು ಗುರುತು ಮಾಡುವಂತಹ ಸಂದರ್ಭದಲ್ಲಿ ತಮಗೆಲ್ಲಾ ತಿಳಿದಂತೆ, ಆ ರಸ್ತೆಯಲ್ಲಿ ಕಳೆದ 3 ವರ್ಷದಲ್ಲಿ ಕನಿಷ್ಠ 5 ಅಪಘಾತಗಳಾಗಿರಬೇಕು ಮತ್ತು ಕನಿಷ್ಠ 10 ಸಾವು ಆಗಿರಬೇಕು ಹಾಗೂ ಬ್ಲಾಕ್‌ಸ್ಟಾಟ್‌ನಿಂದ ಕನಿಷ್ಠ 500 ಮೀಟರ್ ಅಂತರದಲ್ಲಿ ಇರಬೇಕೆನ್ನುವಂತಹ ನಿಯಮಾವಳಿಗಳು ಹಿಂದಿನಿಂದಲೂ ಇವೆ. ಇವೆಲ್ಲವನ್ನೂ ನೋಡಿದಾಗ, ಈಗಾಗಲೇ ಹೇಳಿದಂತೆ, tank bund road ಮಾಡುವಾಗ ಅಗಲೇಕರಣ ಕಾರ್ಯಕ್ರಮಗಳನ್ನು ನಾವು ಮಾಡುತ್ತಿದ್ದೇವೆ. ರಸ್ತೆ ಸುರಕ್ಷತೆಗಾಗಿ Caution Board ಗಳನ್ನು ಕೂಡ ನಾವು ಹಾಕುತ್ತಿದ್ದೇವೆ. ಮಾನ್ಯ ಸದಸ್ಯರು Karnataka Road Regulatory Authority ಮಾಡಬೇಕೆನ್ನುವಂತಹ ವಿಚಾರವನ್ನು ಏನು ಕೇಳಿದ್ದಾರೆ, ಖಂಡಿತವಾಗಿಯೂ ಆ ವಿಚಾರ ಸರ್ಕಾರದ ಮುಂದೆ ಇದೆ. ಇದನ್ನು ಮಾಡುವಂತಹ ಸಂದರ್ಭದಲ್ಲಿ ಮಾನ್ಯ ಸದಸ್ಯರಲ್ಲಿರುವ ಅನುಭವವನ್ನು ಪಡೆದುಕೊಂಡು ಏನು ರೂಪುರೇಷೆಗಳನ್ನು ಮಾಡಬೇಕು ಅದನ್ನು ನಾವು ಮಾಡುತ್ತೇವೆ. I.R.C (Indian Road Congress) ನಿಯಮಾವಳಿಗಳ ಪ್ರಕಾರ ರಸ್ತೆ ಸುರಕ್ಷತಾ ಅಡಿಟ್ ಅನ್ನು ನಾವು ಮಾಡಿಸುತ್ತಿದ್ದೇವೆ. ಇಷ್ಟು ಮಾಹಿತಿಯನ್ನು ನೀಡಿ, ಮಾನ್ಯ ಸದಸ್ಯರು ರಸ್ತೆ ಅಪಘಾತಗಳ ಬಗ್ಗೆ ಮತ್ತು ಇತರೆ ವಿಷಯಗಳ ಬಗ್ಗೆ ಕೇಳುವಂತಹ ಪ್ರಶ್ನೆಗಳಿಗೆ ಸವಿಸ್ತಾರವಾದಂತಹ ಉತ್ತರವನ್ನು ಕೊಟ್ಟಿದ್ದೇನೆ. ಆ ಎಲ್ಲಾ ಉತ್ತರಗಳನ್ನು ನೋಡಿದ್ದಾರೆಂದು ನಾನು ಭಾವಿಸುತ್ತೇನೆ. Regulatory Authority ಮಾಡುವಂತಹ ಸಂದರ್ಭದಲ್ಲಿ ಮಾನ್ಯ ಸದಸ್ಯರ ಅನುಭವವನ್ನು ಪಡೆದುಕೊಂಡು ರಾಜ್ಯಕ್ಕೆ ಬೇಕಾಗುವಂತಹ ಸೂಕ್ತವಾದಂತಹ Regulatory Authority ಮಾಡುವಂತಹದಕ್ಕೆ ಸರ್ಕಾರ ಚಿಂತನೆಯಲ್ಲಿದೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೇಳುವ ಹಾಗೆ, ಕೇವಲ ಪೊಲೀಸರ ಆಧಾರದ ಮೇರೆಗೆ ರಸ್ತೆ ಅಪಘಾತಗಳು ಮತ್ತು ಮಾನ್ಯ ಸುಪ್ರೀಂ ಕೋರ್ಟ್ ಗೈಡ್‌ಲೈನ್ಸ್ ಆಧಾರದ ಪ್ರಕಾರ ಮಾಡುತ್ತಿದ್ದಾರೆ. ಆದರೆ, ಲೋಕೋಪಯೋಗಿ ಇಲಾಖೆಯಲ್ಲಿ ಹೆದ್ದಾರಿ/ರಸ್ತೆಗಳನ್ನು

ಡಿಸೈನ್ ಮಾಡಬೇಕಾದರೆ, ವೇಗಮಿತಿ ಬಗ್ಗೆ ಗಮನಹರಿಸಬೇಕಾಗಿದೆ. ನಮ್ಮ ದೇಶದಲ್ಲ ಯಾವುದೇ ರಸ್ತೆಗಳನ್ನು ಅಭಿವೃದ್ಧಿ ಮಾಡಿದರೂ ಸಹ ವೇಗಮಿತಿಯನ್ನು ಗಂಟೆಗೆ 100 kms ಮೇಲೆ ಹೆಚ್ಚು ವೇಗಮಿತಿ ಮಾಡುವುದಕ್ಕೆ ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ನಾವು ರಸ್ತೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಪ್ರಸ್ತುತ ಅಭಿವೃದ್ಧಿಪಡಿಸುತ್ತಿರುವಂತಹ ರಸ್ತೆ/ಹೆದ್ದಾರಿಗಳಿಗೆ ಪ್ರತಿ ಕಿಲೋಮೀಟರ್‌ಗೆ ಈಗಾಗಲೇ 3 ರಿಂದ 4 ಕೋಟಿ ರೂಪಾಯಿಗಳಾಗುತ್ತಿದೆ. ಇನ್ನು ಹೆಚ್ಚು ವೇಗಮಿತಿ ಮಾಡುವುದಕ್ಕೆ ಹೋದರೆ, ಸುಮಾರು 8 ರಿಂದ 10 ಕೋಟಿ ರೂಪಾಯಿಗಳಾಗುತ್ತದೆ. ಆದರೆ, ಪ್ರಸ್ತುತ ಅಭಿವೃದ್ಧಿಪಡಿಸುತ್ತಿರುವಂತಹ ರಸ್ತೆ/ಹೆದ್ದಾರಿಗಳಲ್ಲಿ curves improvement ಮಾಡುವಂಥದ್ದಕ್ಕೆ, delineators, barricades ಹಾಕುವಂಥದ್ದಕ್ಕೆ parapet wall ಮಾಡಬೇಕು. ಜೊತೆಗೆ, ರಸ್ತೆ ಸುರಕ್ಷತಾ ನಿಧಿಯನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ ಮತ್ತು ಅದರಲ್ಲಿ ಪ್ರಸ್ತುತ ಎಷ್ಟು ಹಣ ಇರುತ್ತದೆ ಎಂಬ ಬಗ್ಗೆ ಮಾಹಿತಿ ನೀಡಬೇಕೆಂದು ಮಾನ್ಯ ಸಚಿವರನ್ನು ಕೇಳಬಯಸುತ್ತೇನೆ.

ಶ್ರೀ ಸಿ.ಸಿ. ಪಾಟೀಲ್:- ಮಾನ್ಯ ಸಭಾಪತಿಯವರೇ, ರಸ್ತೆ ಸುರಕ್ಷತಾ ನಿಧಿಯಲ್ಲಿ ಹಣ ಇರುವ ಬಗ್ಗೆ ನನಗೆ ಮಾಹಿತಿ ಇರುವುದಿಲ್ಲ. ಏಕೆಂದರೆ, ಆ ಬಗ್ಗೆ ಮಾನ್ಯ ಸದಸ್ಯರು ಪ್ರಶ್ನೆ ಕೇಳಿರುವುದಿಲ್ಲ. ಆದರೆ, ಆ ಮಾಹಿತಿಯನ್ನು ನಂತರ ಒದಗಿಸುವಂತಹ ಕೆಲಸ ಮಾಡುತ್ತೇನೆ.

ಸಭಾಪತಿಯವರು:- ಮಾನ್ಯ ರವಿಕುಮಾರ್‌ರವರೇ ತಮ್ಮ ಪ್ರಶ್ನೆ ಸಂಖ್ಯೆ:373 ಗೆ ಮಾನ್ಯ ಸಚಿವರು ಕಾಲಾವಕಾಶ ಕೇಳಿರುತ್ತಾರೆ.

ಪ್ರಶ್ನೆ ಸಂಖ್ಯೆ: 404

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ. ಅಬ್ದುಲ್ ಜಬ್ಬಾರ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದಾರೆ. ಆದರೆ, ನಾನು ಪ್ರಸಕ್ತ ಸಾಲಿನಲ್ಲಿ ದಾವಣಗೆರೆ ನಗರಕ್ಕೆ ಎಸ್.ಸಿ.ಪಿ./ಉ.ಎಸ್.ಪಿ. ಯೋಜನೆಯಡಿ ರಸ್ತೆ ಕಾಮಗಾರಿಗಳಿಗೆ ಮಂಜೂರಾದ ಅನುದಾನವೆಷ್ಟು ಎಂದು ಪ್ರಶ್ನೆ ಕೇಳಿದ್ದೆನು. ಆದರೆ, ಈ ವರ್ಷ ಯಾವುದೇ ಅನುದಾನ ಮಂಜೂರಾಗಿರುವುದಿಲ್ಲವೆಂದು ಉತ್ತರ ನೀಡಿರುತ್ತಾರೆ. ಹಾಗಾಗಿ, ಎಸ್.ಸಿ.ಪಿ./ಉ.ಎಸ್.ಪಿ. ಯೋಜನೆಯಡಿ ಏತಕ್ಕಾಗಿ ಅನುದಾನ ಮಂಜೂರು ಮಾಡಿರುವುದಿಲ್ಲ ಎನ್ನುವುದಕ್ಕೆ ಉತ್ತರ ಬಯಸುತ್ತೇನೆ. ಎರಡನೆಯದಾಗಿ, ಅಕ್ರಮ ಟೋಲ್‌ಗಳ ವಿಚಾರದ ಬಗ್ಗೆ ಹೇಳಿದ್ದೆನು. ಅಕ್ರಮ ಟೋಲ್‌ಗಳೆಂದರೆ, ಬೆಂಗಳೂರು ನಗರದಿಂದ ತುಮಕೂರು ಜಿಲ್ಲೆಯವರೆಗೆ ರಸ್ತೆ ಬಹಳಷ್ಟು ಹದಗೆಟ್ಟಿರುತ್ತದೆ. ಆದಾಗ್ಯೂ, ಆ ರಸ್ತೆಯಲ್ಲಿರುವಂತಹ ಟೋಲ್ ಪ್ಲಾಜಾಗಳಲ್ಲಿ ಟೋಲ್ ವಸೂಲಿ ನಡೆಯುತ್ತಲೇ ಇದೆ. ಆದರೆ, ಆ ರಸ್ತೆಗಳ ದುರಸ್ತಿ ಮಾಡುತ್ತಿಲ್ಲ. ಆ ರಸ್ತೆಯಲ್ಲಿ ಟೋಲ್ ವಸೂಲಿ ಮಾಡಿದ ನಂತರ, ಆ ರಸ್ತೆಯ ನಿರ್ವಹಣೆ ಮಾಡುವುದು ಅವರ ಜವಾಬ್ದಾರಿಯಾಗಿರುತ್ತದೆ. ಆದರೆ, ಅದನ್ನು ಮಾಡುತ್ತಿಲ್ಲ. ಹಾಗಾಗಿ, ಅದನ್ನು ಬಂದ್ ಮಾಡಿದ್ದಾರೋ ಎನ್ನುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಏಕೆಂದರೆ, ಬೆಂಗಳೂರು ನಗರದಿಂದ ತುಮಕೂರು ಜಿಲ್ಲೆಯವರೆಗೆ ಸುಮಾರು 33 ಕಿಲೋಮೀಟರ್‌ನಷ್ಟು ದೂರ ಸುಮಾರು ವರ್ಷಗಳಿಂದಲೂ ರಸ್ತೆ ಗುಂಡಿಗಳು ಬಿದ್ದಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಮಾನ್ಯ ಸಚಿವರನ್ನು ಕೇಳುತ್ತೇನೆ.

ಶ್ರೀ ಸಿ.ಸಿ. ಪಾಟೀಲ್:- ಮಾನ್ಯ ಸಭಾಪತಿಯವರೇ, ದಾವಣಗೆರೆ ನಗರಕ್ಕೆ ಸೀಮಿತವಾಗಿ ಎಸ್.ಸಿ.ಪಿ./ಉ.ಎಸ್.ಪಿ. ಯೋಜನೆಯಡಿ ಮಂಜೂರಾದ ರಸ್ತೆ ಕಾಮಗಾರಿಗಳ ಬಗ್ಗೆ ಮಾನ್ಯ ಸದಸ್ಯರು ಕೇಳಿದಂತಹ ಪ್ರಶ್ನೆ ಕೇಳಿದ್ದಾರೆ. ಅದರಂತೆ, ಪ್ರಸ್ತುತ ಸಾಲಿನಲ್ಲಿ ಎಸ್.ಸಿ.ಪಿ./ಉ.ಎಸ್.ಪಿ. ಯಿಂದ ಲೋಕೋಪಯೋಗಿ ಇಲಾಖೆಗೆ 100 ಡಾ: ಬಿ.ಆರ್. ಅಂಬೇಡ್ಕರ್ ಹಾಸ್ಟೆಲ್ ಮತ್ತು 11 K.R.E.I.S. (Karnataka Residential Educational Institutions Society) ಹಾಸ್ಟೆಲ್‌ಗಳ ನಿರ್ಮಾಣಕ್ಕಾಗಿ ಸುಮಾರು ರೂ.850.00 ಕೋಟಿ ರೂಪಾಯಿಗಳ ಅನುದಾನವನ್ನು reallocate

ಮಾಡಿರುತ್ತಾರೆ. ಈ ವರ್ಷ ಎಸ್.ಸಿ.ಪಿ./ಐ.ಎಸ್.ಪಿ. ಯೋಜನೆಯಡಿ ರಸ್ತೆ ಕಾಮಗಾರಿಗಳಿಗಾಗಿ ಹಣ ಮಂಜೂರಾಗುವುದಿಲ್ಲ. ಅದರ ಬದಲಾಗಿ, ಹಿಂದುಳಿದ ವರ್ಗಗಳ ಜನರಿಗೆ ಅನುಕೂಲವಾಗುವಂತಹ ದೃಷ್ಟಿಯಿಂದ 100 ಡಾ: ಬಿ.ಆರ್. ಅಂಬೇಡ್ಕರ್ ಹಾಸ್ಟೆಲ್‌ಗಳು ಮತ್ತು 11 K.R.E.I.S. ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ದಾವಣಗೆರೆ ವ್ಯಾಪ್ತಿಯ ಕೇವಲ 9 ರಸ್ತೆಗಳು ನಮ್ಮ ಇಲಾಖೆಗೆ ಬರುತ್ತವೆ. ಸದರಿ ರಸ್ತೆಗಳ ರಿಪೇರಿಗಾಗಿ ನಾವು ಹಣವನ್ನು ಕೊಟ್ಟಿದ್ದೇವೆ. ಈಗ ರಾಜ್ಯದಲ್ಲರತಕ್ಕಂತಹ ಅಕ್ರಮ ಟೋಲ್‌ಗಳು ಅಥವಾ ಅನಧಿಕೃತ ಟೋಲ್‌ಗಳು ಎಂದು ಯಾವುದೇ ಟೋಲ್‌ಗಳು ಇರುವುದಿಲ್ಲ. ಬೆಂಗಳೂರು ನಗರದಿಂದ ನೆಲಮಂಗಲ ಮಾರ್ಗವಾಗಿ ತುಮಕೂರುವರೆಗೆ ರಸ್ತೆ ಗುಂಡಿ ಬಿದ್ದಿರುವುದು ನಿಜ. ಸದರಿ ರಸ್ತೆ N.H.A.I. (National Highways Authority of India) ಗೆ ಬರುತ್ತಿದ್ದರೂ ಸಹ, ನಾನೇ ಖುದ್ದಾಗಿ N.H.A.I. ಅಧಿಕಾರಿಗಳನ್ನು ಕರೆಯಿಸಿ, ರಸ್ತೆ ಗುಂಡಿಗಳನ್ನು ತುಂಬಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದು, ಈಗಾಗಲೇ ಮುಕ್ಕಾಲು ಭಾಗ ರಸ್ತೆಯ ಗುಂಡಿಗಳನ್ನು ತುಂಬಿದ್ದು, ಉಳಿದಂತಹ ಗುಂಡಿಗಳನ್ನು ಶೀಘ್ರವಾಗಿ ತುಂಬುವಂತಹ ಕೆಲಸವನ್ನು ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ: 372

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸಅಲಂ ಅಹಮದ್:- ಮಾನ್ಯ ಸಭಾಪತಿಯವರೇ, ನನ್ನ ಮೊದಲನೆ ಪ್ರಶ್ನೆಗೆ, 385771 ಮನೆಗಳು ಮಂಜೂರಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಆದರೆ, ಎಷ್ಟು ಮನೆಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂಬ ಪ್ರಶ್ನೆಗೆ, 2019-20 ರಿಂದ 2021-22ರವರೆಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಒಟ್ಟು 11739 ಹಕ್ಕುಪತ್ರಗಳನ್ನು ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 61126 ಹಕ್ಕುಪತ್ರಗಳನ್ನು ನೀಡಲಾಗಿದೆ ಎಂದು ಉತ್ತರ ನೀಡಿರುತ್ತಾರೆ. ಆದರೆ, ಇನ್ನುಳಿದಂತಹ ಮನೆಗಳಿಗೆ ಹಕ್ಕುಪತ್ರವನ್ನು ಯಾವಾಗ ಕೊಡುತ್ತೀರಿ ಎನ್ನುವುದು ನನ್ನ ಮೊದಲ ಪ್ರಶ್ನೆಯಾಗಿದೆ. ಎರಡನೆಯದಾಗಿ, ಆಯವ್ಯಯದಲ್ಲಿ ರೂ.10,585.75 ಕೋಟಿಗಳ ಅನುದಾನ ಒದಗಿಸಲಾಗಿದ್ದು, ಅದರಲ್ಲಿ ರೂ.6,914.85 ಕೋಟಿ ರೂಪಾಯಿಗಳ ಅನುದಾನವನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗಿರುತ್ತದೆ. ಮೂರನೆಯದಾಗಿ, ಕೇಂದ್ರ ಸರ್ಕಾರದಿಂದ ಬಾಕಿ ಅನುದಾನ ಏನು ಬರಬೇಕಾಗಿದೆ ಮತ್ತು ಯಾವಾಗ ಅನುದಾನ ಬರುತ್ತದೆ ಎಂಬ ಬಗ್ಗೆ ಮಾಹಿತಿ ಒದಗಿಸಬೇಕು ಮತ್ತು ಈಗಾಗಲೇ Utilization Certificate ಕೊಟ್ಟಿದ್ದೇವೆಂದು ಸಹ ಮಾಹಿತಿ ನೀಡಿರುತ್ತಾರೆ.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸಅಲಂ ಅಹಮದ್‌ರವರ ಪ್ರಶ್ನೆಯಲ್ಲಿ ಅಂಕಿ-ಅಂಶಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಈಗಾಗಲೇ ನಾವು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 61126 ಮತ್ತು ರಾಜೀವ್ ಗಾಂಧಿ ವಸತಿ ನಿಗಮದಿಂದ 11739 ಹಕ್ಕುಪತ್ರಗಳನ್ನು ನೀಡಿರುತ್ತೇವೆ. ನಾನು ಎಲ್ಲಾ ಶಾಸಕರಿಗೂ ಕೂಡ, “ನಿಮ್ಮ ನಿಮ್ಮ ಕ್ಷೇತ್ರದ ಕೊಳಚೆ ಪ್ರದೇಶದಲ್ಲರುವಂತಹವರಿಗೆ ಮಾಲೇಕತ್ವ ಕೊಡುವ ವಿಷಯದ ಬಗ್ಗೆ” ಅನೇಕ ಬಾರಿ ಪತ್ರ ಬರೆದಿದ್ದೇನೆ. ಸ್ವಾತಂತ್ರ್ಯ ಬಂದ ಮೇಲೆ 75-76 ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಯಾವುದೇ ಸ್ವತ್ತುಗಳಲ್ಲಿ ವಾಸ ಮಾಡುತ್ತಿರುವಂತಹ ಕೊಳಚೆ ಪ್ರದೇಶ ವಾಸಿಗಳಿಗೆ ರಸ್ತೆ ಮತ್ತು ಅವರಿಗೆ ಬೇಕಾದಂತಹ ಮೂಲಭೂತ ಸೌಕರ್ಯಗಳು ಒಳಗೊಂಡಂತೆ ಆ ಸ್ವತ್ತನ್ನು ಅವರಿಗೆ ನೀಡುವ ಕೆಲಸ ಮಾಡಿರುತ್ತೇವೆ. ಅದರಂತೆ,

ಬೆಂಗಳೂರು ನಗರ ಪ್ರದೇಶದಲ್ಲಿ ಸಾಮಾನ್ಯ ವರ್ಗದವರಿಗೆ ರೂ.4,000.00 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರೂ.2,000.00 ದರ ನಿಗದಿಗೊಳಿಸಿರುತ್ತೇವೆ. ಅದೇ ರೀತಿ, ಜಿಲ್ಲಾ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರೂ.1,000.00 ಮತ್ತು ಇತರೆ ಸಾಮಾನ್ಯ ವರ್ಗದವರಿಗೆ ರೂ.2,000.00 ದರ ನಿಗದಿ ಮಾಡಿ, ಆ ಸ್ವತ್ತಿನ ಮಾಲೀಕತ್ವವನ್ನು ನೀಡಿ, ಅದೇ ದರದಲ್ಲಿಯೇ ಅವರಿಗೆ ನೋಂದಣಿ ಮಾಡಿಸಿಕೊಡುವಂತಹದಕ್ಕೆ ಹತ್ತಾರು ಬಾರಿ ಮನವಿ ಮಾಡಿರುತ್ತೇವೆ. ಆ ಸಂದರ್ಭದಲ್ಲಿ ಯಾರೂ ಸಹ ಮುಂದೆ ಬಂದಿರುವುದಿಲ್ಲ. ಮಾನ್ಯ ಕಂದಾಯ ಮಂತ್ರಿಗಳು ಸಹ ಸದನದಲ್ಲಿ ಹಾಜರಿದ್ದಾರೆ. ಅವರೂ ಸಹ ಅದಕ್ಕೆ ಸೂಚನೆ ನೀಡಿರುತ್ತಾರೆ. ಪ್ರಸ್ತುತ 61126 ಹಕ್ಕುಪತ್ರಗಳನ್ನು ನೀಡಲಾಗಿದೆ, ಅಷ್ಟು ಜನರಿಗೂ ಸಹ, ಖಾತೆಗಳನ್ನು ಮಾಡಿ, ಸ್ವತಂತ್ರವಾಗಿ ಅವರು ಸ್ವಂತ ಆಸ್ತಿಗಳನ್ನು ಹೊಂದುವ ರೀತಿ ಮಾಲೀಕತ್ವವನ್ನು ನೀಡಿರುತ್ತೇವೆ. ಆ ಪಕ್ಷ, ಈ ಪಕ್ಷ ಎಂದು ಹೇಳದೇ ಎಲ್ಲಾ ಎಂ.ಎಲ್.ಎ.ಗಳಿಗೂ ಸಹ ನಾನು ಮನವಿ ಮಾಡಿರುತ್ತೇನೆ. ಆದರೆ, ಯಾರೂ ಸಹ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಮಾನ್ಯ ಸದಸ್ಯರಿಗೆ ಇದರಲ್ಲಿ ಯಾವ ಭಾವನೆ ಇದೆ, ಅದಕ್ಕೆ ನಾನು ಅಭಾರಿಯಾಗಿರುತ್ತೇನೆ.

ಸಭಾಪತಿಯವರು:- ಮಾನ್ಯ ಸೋಮಣ್ಣನವರೇ, ಕೇವಲ ಎಂ.ಎಲ್.ಎ.ಗಳು ಎಂದು ಹೇಳಬೇಡಿ. ಎಂ.ಎಲ್.ಸಿ. ಗಳು ಎಂದು ಸಹ ಹೇಳಿ.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಎಂ.ಎಲ್.ಎ. ಮತ್ತು ಎಂ.ಎಲ್.ಸಿ.ಗಳು ಇಬ್ಬರೂ ಸಹ ಚುನಾಯಿತ ಪ್ರತಿನಿಧಿಗಳು. (ಗೊಂದಲ) ನಾನು ಸಹ ವಿಧಾನ ಪರಿಷತ್ತಿನ ಸದಸ್ಯನಾಗಿ ಕಾರ್ಯನಿರ್ವಹಿಸಿರುತ್ತೇನೆ. ಹಾಗಾಗಿ, ನಾನು ತಮ್ಮ ಮೂಲಕ ಮಾನ್ಯ ವಿನಂತಿ ಮಾಡುವುದೇನೆಂದರೆ, ಕೊಳಚೆ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ವಾಸ ಮಾಡುತ್ತಿದ್ದಂತಹವರಿಗೆ ಹಕ್ಕುಪತ್ರಗಳನ್ನು ಕೊಡುವುದಕ್ಕೆ ಪ್ರಾರಂಭ ಮಾಡಿದವು, ಆ ಬಗ್ಗೆ ಮಾನ್ಯ ಸಭಾಪತಿಯವರಿಗೆ ಮತ್ತು ವಿರೋಧ ಪಕ್ಷದ ನಾಯಕರಿಗೆ ಗೊತ್ತಿರುತ್ತದೆ. ಅದೇನೆಂದರೆ, ಸರ್ಕಾರದಿಂದ ಕೊಡುವಂತಹ ರೂ.1.00 ಲಕ್ಷ ಅಥವಾ ರೂ.2.00 ಅನುದಾನ ಬೇಡವೆಂದು, ಸ್ವತಃ ಅವರೇ ಮನೆಗಳನ್ನು ಕಟ್ಟಿಕೊಂಡು ಬಹಳ ಚೆನ್ನಾಗಿ ಜೀವನ ನಡೆಸುತ್ತಿದ್ದಾರೆ. ಅದೊಂದು ವಿಭಿನ್ನವಾಗಿರುವಂಥದ್ದಾಗಿದ್ದು, ಅದನ್ನು ಸಾಧ್ಯವಾದ ಮಟ್ಟಿಗೆ ನಾವು

ಮಾಡುತ್ತೇವೆ. ಜೊತೆಗೆ, ನಾನು ವಸತಿ ಸಚಿವನಾಗಿ ಬಂದ ನಂತರ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ಮೇಲೆ ಸುಮಾರು 5 ಲಕ್ಷ ಮನೆಗಳಿಗೆ ಈ ಹಿಂದೆ ಏನು ಮಂಜೂರಾತಿ ನೀಡಿದ್ದೆವು, ಅವುಗಳನ್ನು ಮಾಡಿದ್ದೇವೆ. ಇನ್ನುಳಿದಿರುವಂತಹ ಮನೆಗಳ ಜೊತೆಯಲ್ಲಿ ನಾವು ರೂ.6,914.00 ಕೋಟಿ ರೂಪಾಯಿಗಳನ್ನು ಈಗಾಗಲೇ ನಾವು ಖರ್ಚು ಮಾಡಿದ್ದೇವೆ. ಅದರಲ್ಲಿ ಈ ವರ್ಷ ನವೆಂಬರ್ ತಿಂಗಳ ಒಳಗೆ 447000 ಅಂದರೆ, ಸುಮಾರು 5 ಲಕ್ಷ ಮನೆಗಳು ಮುಕ್ತಾಯ ಹಂತಕ್ಕೆ ಬಂದಿರುತ್ತವೆ. 7900 ಕ್ವಿಂಟಲಾ ಹೆಚ್ಚು ಮನೆಗಳಿಗೆ ಹಣ ಬಿಡುಗಡೆ ಮಾಡಲಾಗಿರುತ್ತದೆ. ಇನ್ನು ಒಂದೂವರೆ ಸಾವಿರ ಕೋಟಿ ರೂಪಾಯಿ ಹಣ ನಮ್ಮ ಹತ್ತಿರ ಇದೆ. ನಮಗೆ ಒಂದು ಸಮಸ್ಯೆ ಆಗಿರುವುದೇನೆಂದರೆ, ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ, ಮನೆಗಳನ್ನು ಕಟ್ಟುವುದಕ್ಕೆ ನಮಗೆ ಸರ್ವೆಸಿಟಿ ಕೊಡುವಂಥದ್ದು ಒಂದು ಕಡೆ ಆರ್.ಡಿ.ಪಿ.ಆರ್. ಇಲಾಖೆ ಮತ್ತೊಂದು ನಗರಾಭಿವೃದ್ಧಿ ಇಲಾಖೆಯವರು. ಈ ಎರಡೂ ಇಲಾಖೆಗಳ ಸಮನ್ವಯದೊಂದಿಗೆ ಈ ಕೆಲಸವನ್ನು ಮಾಡಬೇಕಾಗಿರುವುದರಿಂದ ಅವರಿಗೆ ನಾವು ಸಾಕಷ್ಟು ಪತ್ರಗಳನ್ನು ಬರೆಯುತ್ತಿದ್ದೇವೆ. ಸುಮಾರು ರೂ.10.00 ಸಾವಿರ ಕೋಟಿಗೂ ಮೇಲ್ಪಟ್ಟು ಅನುದಾನವನ್ನು ಬಿಡುಗಡೆ ಮಾಡಿ, ನಮ್ಮ ಟಾರ್ಗಟ್ ಅನ್ನು ನಾವು ರೀಜ್ ಮಾಡುತ್ತೇವೆ. ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆ ಉಪಯುಕ್ತವಾಗಿದೆ. ಅದಕ್ಕಾಗಿ, ನಾನು ತಮ್ಮ ಮೂಲಕ ಅವರಿಗೆ ಅಭಿನಂದಿಸುತ್ತೇನೆ. ಇನ್ನುಳಿದಂತೆ ಏನೆಲ್ಲಾ ಕೆಲಸಗಳು ಉಳಿದಿದೆ, ಅದೆಲ್ಲವನ್ನೂ ಕೂಡ ಮಾಡತಕ್ಕಂತಹ ಕೆಲಸವನ್ನು ನಾವು ಮಾಡುತ್ತೇವೆ.

ಶ್ರೀ ಸಆಂ ಅಹಮದ್:- ಮಾನ್ಯ ಸಭಾಪತಿಯವರೇ, ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದಂತಹ ಅನುದಾನದಕ್ಕೆ ಪತ್ರ ಬರೆಯಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು.

ಶ್ರೀ ವಿ. ಸೋಮಣ್ಣ:- ಮಾನ್ಯ ಸಭಾಪತಿಯವರೇ, ಕೇಂದ್ರ ಸರ್ಕಾರದಿಂದ ಈಗಾಗಲೇ ರೂ.464.00 ಕೋಟಿ ಬಂದಿರುತ್ತದೆ. ಇನ್ನು ರೂ.300.00 ಕೋಟಿಗೆ ಈಗಾಗಲೇ ಪತ್ರ ಬರೆದಿರುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ನಮ್ಮ ಇಲಾಖೆಯ ಕಾರ್ಯದರ್ಶಿಯವರು ಸಹ ಕೇಂದ್ರ ಸರ್ಕಾರದವರನ್ನು ಭೇಟಿ ಮಾಡಿ ಬಂದಿದ್ದಾರೆ. ಇನ್ನು ಹದಿನೈದು ಆ ಹಣ ಸಹ ಬಿಡುಗಡೆಯಾಗುತ್ತದೆ.

ಬಂದಂತಹ ಹಣವನ್ನು ಯಾರು ಫಲಾನುಭವಿಗಳಿದ್ದಾರೆ, ಅವರ ಬ್ಯಾಂಕ್ ಖಾತೆಗೆ ನಾವು ಆರ್.ಐ.ಜಿ.ಎಸ್. ಮಾಡುತ್ತೇವೆ. ನಾವು ಕೇವಲ B.L.C. (Beneficiary-Led Construction) ಮಾಡುವುದಕ್ಕೆ ಮಾತ್ರ ಸೀಮಿತವಾಗಿದ್ದು, ಆ ಕೆಲಸವನ್ನು ನಾವು ಮಾಡುತ್ತೇವೆ.

(ಮುಂದು...)

(1098) 21.12.2022 ವೈಎಲ್-ಎಕೆ 4.20

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ 331
(ಉತ್ತರವನ್ನು ಲಗತ್ತಿಸಲಾಗಿದೆ)

ಡಾ|| ಚಂದ್ರಶೇಖರ್ ಬಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾಪತಿಯವರೇ ನನಗೆ ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು.

ಸಭಾಪತಿಯವರು:- ಇನ್ನು ಮುಂದೆ ಯಾವ ಸದಸ್ಯರು ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು ಎಂಬ ಪದವನ್ನು ಬಳಸಬಾರದು. ಏಕೆಂದರೆ, ತಮಗೆ ಪ್ರಶ್ನೆ ಕೇಳುವ ಹಕ್ಕು ಇದೆ. ಹಾಗಾಗಿ ಆ ಪದವನ್ನು ಯಾವ ಸದಸ್ಯರು ಬಳಸಬಾರದು.

ಡಾ|| ಚಂದ್ರಶೇಖರ್ ಬಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ನಮ್ಮ ಬೀದರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಹಲವಾರು ಕಾರಣದಿಂದಾಗಿ ಒಟ್ಟು 10,023 ಮನೆಗಳನ್ನು ತಡೆಹಿಡಿಯಲಾಗಿರುತ್ತದೆ. ಬೀದರ್ ಜಿಲ್ಲೆ ಹಿಂದುಳಿದಿರುವ ಜಿಲ್ಲೆಯಾಗಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಫಲಾನುಭವಿಗಳ ಮನೆಯ ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ. ತಡೆಹಿಡಿದಿರುವಂಥ ಒಟ್ಟು 10,023 ಮನೆಗಳ ಕಾರಣವನ್ನು ಸರಿಪಡಿಸಿ, ಆದಷ್ಟು ಬೇಗ ಮನೆ ಕಟ್ಟಲು ಅವಕಾಶ ಕಲ್ಪಿಸಬೇಕೆಂದು ವಿನಂತಿಸುತ್ತೇನೆ. ಹಾಗೆಯೇ 3912 ಮನೆಗಳನ್ನು ರದ್ದುಪಡಿಸಲಾಗಿದೆ ಎಂದು ಮಾನ್ಯ ಸಚಿವರು ಮಾಹಿತಿ ನೀಡಿದ್ದಾರೆ. 2021-22ನೇ ಸಾಲಿನಲ್ಲಿ ಸರ್ಕಾರದಿಂದ ಮನೆಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರದ್ದುಪಡಿಸಿರುವ ಫಲಾನುಭವಿಗಳ ಮನೆಗಳಿಗೆ ಆದ್ಯತೆ ನೀಡಬೇಕೆಂದು ವಿನಂತಿಸುತ್ತೇನೆ.

ಶ್ರೀ ವಿ.ಸೋಮಣ್ಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಭಾವನೆ ಅರ್ಥ ಮಾಡಿಕೊಂಡಿದ್ದೇನೆ. ಅಲ್ಲನ ಜಿಲ್ಲಾ ಪಂಚಾಯತಿಯವರು ಮನೆಗಳನ್ನು ಆಯ್ಕೆ ಮಾಡಿ, ನಮಗೆ ಅದರ ಪಟ್ಟಿಯನ್ನು ಕಳುಹಿಸಿಕೊಡುತ್ತಾರೆ. ಆದಾದ 90 ದಿವಸಗಳ ನಂತರ ಆ ಮನೆಗಳ ಕಾಮಗಾರಿಯನ್ನು ಪ್ರಾರಂಭ ಮಾಡಬೇಕು. ಕೆಲಸ ಪ್ರಾರಂಭ ಮಾಡಿದ ನಂತರ ಮೊದಲನೇ ಕಂತಿನಲ್ಲಿ ಹಣ ಬಿಡುಗಡೆ

ಮಾಡುತ್ತೇವೆ. ಹಾಗೆಯೇ ಈ ಹಿಂದೆ ಮನೆಗಳನ್ನು ಅಡಮಾನ ಇಡುವಂಥ ಪದ್ಧತಿ ಸಹ ಇತ್ತು. ಆದರೆ, ಅದೆಲ್ಲವನ್ನೂ ಈಗ ತೆಗೆದು ಹಾಕಿದ್ದೇವೆ. ಆ 90 ದಿವಸಗಳಲ್ಲಿ 3912 ಮನೆಗಳು ಏನಿವೆ, ಅದರಲ್ಲಿ ಸುಮಾರು ಸಾವಿರ ಚಿಲ್ಲರೆ ಮನೆಗಳಿಗೆ ಅನುಮತಿ ನೀಡಿದ್ದೇವೆ. ತಮ್ಮ ಮೂಲಕ ಈ ಸದನಕ್ಕೆ ವಿನಂತಿಸುವುದೇನೆಂದರೆ, ಈ ಹಿಂದೆ ಸಾವಿರದ ಇನ್ನೂರು ಚದರ ಅಡಿಯಷ್ಟು ಜಾಗದಲ್ಲಿ ಇರುವಂಥ ಮನೆಗಳಿಗೆ ಗಮನಹರಿಸುತ್ತಿರಲಿಲ್ಲ ಮತ್ತು ಅಡಮಾನ ಇಡುವಂಥದ್ದನ್ನು ಸಹ ತೆಗೆದು ಹಾಕಲಾಗಿದೆ. ಅದೆಲ್ಲದರ ಪ್ರಕ್ರಿಯೆಯನ್ನು ತೆಗೆದು ಹಾಕಿ, ಪಾರದರ್ಶಕವಾಗಿ ಮಾಡುವುದಕ್ಕೆ ಆದ್ಯತೆ ನೀಡಿದ್ದೇವೆ. ಪ್ರಾಯಶಃ ಉಳಿದಿರುವಂಥ ಮನೆಗಳೇನಿವೆ, ಅದರ ಪಟ್ಟಿಯನ್ನು ಕಳುಹಿಸಿಕೊಟ್ಟರೆ; ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿ.ಇ.ಓ.ಗಳಿಗೆ ಅಧಿಕಾರವನ್ನು ನೀಡಿದ್ದೇವೆ. ಈ ಹಿಂದೆ ನಾವೇ ಆ ಕೆಲಸವನ್ನು ಮಾಡುತ್ತಿದ್ದೆವು. ಆದರೆ, ಈಗ ಅವರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿರುವುದರಿಂದ ಜಿಲ್ಲಾಧಿಕಾರಿಯವರು ಅಥವಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಸಿ.ಇ.ಓ.ಗಳು ಹೋಗಿ ಅದರ ಸ್ಥಳ ಪರಿಶೀಲನೆ ಮಾಡಿ, ಮಾಹಿತಿ ನೀಡಿದ ತಕ್ಷಣವೇ 90 ದಿವಸಗಳೊಳಗೆ ರಿಲ್ಯಾಕ್ಸ್ ಮಾಡಿದ್ದೇವೆ. ದಿನಾಂಕ: 02.03.2013 ರಲ್ಲಿ ಅರ್ಧಂಬರ್ಧ ಕಾಮಗಾರಿಯಾಗಿ ಬಿಟ್ಟದ್ದು, ಅಂದಿನ ಸರ್ಕಾರ ಮಾಡಿದಂಥ ಬಹುತೇಕ ತಪ್ಪುಗಳು ಮತ್ತೆ ಮರುಕಳಿಸಬಾರದೆಂಬ ದೃಷ್ಟಿಯಿಂದ ಆ ಕೆಲಸವನ್ನು ಸಹ ಮಾಡಿದ್ದೇವೆ. ಹಾಗೆಯೇ ಕಾನೂನು ದೃಷ್ಟಿಯಲ್ಲಿ ಬಡವರಿಗೆ ಅನಾನುಕೂಲವಾಗುತ್ತಿತ್ತು, ಅದೆಲ್ಲವನ್ನೂ ತೆಗೆದು ಹಾಕಿದ್ದೇವೆ. ತಮ್ಮ ಮೂಲಕ ವಿನಂತಿಸುವುದೇನೆಂದರೆ, ದಯವಿಟ್ಟು ಮಾನ್ಯ ಸದಸ್ಯರ ಕ್ಷೇತ್ರದಲ್ಲಿ ಯಾವುದು ಉಳಿದಿದೆ ಹಾಗೂ ಈಗ ಉಳಿದಿರುವಂಥ ಸುಮಾರು 2000 ಮನೆಗಳು ಏನಿವೆ, ಅದಕ್ಕೆ ನಿಜವಾಗಿಯೂ ಸಹ ಅದು actual ಸಂಖ್ಯೆ ಆದರೆ... ಈ ಹಿಂದೆ ಜಿಲ್ಲಾಧಿಕಾರಿಗಳು, ನಮ್ಮನ್ನು ಹೊಣೆಗಾರಿಕೆ ಮಾಡಿ, ಇಲ್ಲದ ಆಪಾದನೆ ಮಾಡಿದ್ದರು. ಅದಕೋಸ್ಕರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದು, ತಮಗೂ ಸಹ ಅದರ ಮಾಹಿತಿ ಇದೆ. ಅದರಂತೆ ಮಾನ್ಯ ಸದಸ್ಯರು ಯಾವುದು ಬಾಕಿ ಉಳಿದಿದೆ ಅದನ್ನು ಕಳುಹಿಸಿಕೊಟ್ಟರೆ, ಎಷ್ಟು ವರ್ಷಗಳು ಕಳೆದರೂ ಪರವಾಗಿಲ್ಲ, one-time ನಲ್ಲಿಯೇ ಹಣವನ್ನು ಬಿಡುಗಡೆ ಮಾಡುವಂಥ ಕೆಲಸ ಮಾಡುತ್ತಿದ್ದೇವೆ. ಈ ಮೊದಲು ನಾಲ್ಕು ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡುವಂತೆ ಮಾಡಲಾಗಿತ್ತು.

ಆದರೆ, ಶ್ರೀ ಬಸವರಾಜ್ ಬೊಮ್ಮಾಯಿಯವರು ಈ ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಆ ರೀತಿ ಮಾಡುವುದು ಬೇಡ, ಮೂರು ಕಂತುಗಳಲ್ಲಿ ಹಣವನ್ನು ಬಿಡುಗಡೆ ಮಾಡಿ ಎಂದು ಹೇಳಿದರಿಂದ ಮೂರು ಕಂತಿನಲ್ಲಿಯೇ ಹಣ ಬಿಡುಗಡೆಯಾಗುವಂತೆ ಮಾಡಿದ್ದು, ಸರಳೀಕರಣವನ್ನು ಮಾಡಿದ್ದೇವೆ. ಈಗಾಗಲೇ ಸುಮಾರು ಎರಡು ಲಕ್ಷ ಚಿಲ್ಲರೆ ಮನೆಗಳಲ್ಲಿ ಸುಮಾರು ಒಂದು ಲಕ್ಷ ಚಿಲ್ಲರೆ ಮನೆಗಳು ಉಳಿದಿದ್ದು, ಅದನ್ನು ಸಹ ಪಾರದರ್ಶಕವಾಗಿ ತೆಗೆದು ಹಾಕಿದ್ದೇವೆ. ಇನ್ನು ಮುಂದೆ ಬರುವಂಥ ಬಡವರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಬಾರದು, ಲೋಪವಾಗಬಾರದೆಂಬ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇವೆ. ಅದರಂತೆ ತಮ್ಮಲ್ಲಿರುವ ಮಾಹಿತಿಯನ್ನು ತಂದು ಕೊಟ್ಟರೆ ತಕ್ಷಣವೇ ಮಾಡುವಂಥ ಪ್ರಯತ್ನ ಮಾಡುತ್ತೇನೆ.

ಡಾ|| ಚಂದ್ರಶೇಖರ್ ಬಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಎಲ್ಲರಿಗೂ ಅವಕಾಶ ಮಾಡಿಕೊಡಲಿ.

ಪ್ರಶ್ನೆ ಸಂಖ್ಯೆ 285

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಪ್ರತಾಪಸಿಂಹ ನಾಯಕ್.ಕೆ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ವಿಸ್ತೃತವಾದ ಉತ್ತರವನ್ನು ಒದಗಿಸಿದ್ದಾರೆ. ಆದರೆ, ಮಾನ್ಯ ಸಚಿವರು ಸ್ಪಷ್ಟೀಕರಣ ನೀಡುವ ಮೊದಲು ಇದರ ಸಮಸ್ಯೆ ಬಗ್ಗೆ ವಿಸ್ತಾರವಾಗಿ ಹೇಳಲು ಇಷ್ಟಪಡುತ್ತೇನೆ. ಆಗಿನ ಕಾಲದಲ್ಲಿ Madras Province ಸೇರಿದಂತಹ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟ ಸಮಸ್ಯೆಯಾಗಿದೆ. ಮೂಲಗೇಣಿ ಎಂದರೆ, permanent lease ಎಂಬ ಕಾರಣಕ್ಕಾಗಿ ಹೇಳುತ್ತಿದ್ದೇನೆ. ಯಾವಾಗ ಭೂ ಮಸೂದೆ ವಿಧೇಯಕ ಜಾರಿಗೆ ಬಂದಿತ್ತು, ಆಗ ಯಾರು ಕೃಷಿ ಭೂಮಿಯನ್ನು ಮೂಲಗೇಣಿಗೆ ತೆಗೆದುಕೊಂಡಿದ್ದರು, ಅವರಿಗೆ ಅದರ ಮಾಲೀಕತ್ವ ಸಿಕ್ಕಿದೆ. ಇದು ಕೃಷಿಯೇತರ ಭೂಮಿಯಾಗಿದ್ದು, ಅದರಲ್ಲಿ ಚಿಕ್ಕದಾಗಿ ಮನೆಗಳನ್ನು ಕಟ್ಟಿಕೊಂಡು ಬಡವರು ಜೀವಿಸುತ್ತಿರುವಂಥ ಮೂಲಗೇಣಿ ಇದಾಗಿದೆ. 1018ನೇ ಸಾಲಿನಲ್ಲಿಯೇ ಮದ್ರಾಸ್ ರೆವಿನ್ಯೂ ಬೋರ್ಡ್‌ನವರು ಪಾಸ್ ಮಾಡಿರುವಂಥ ಹಕ್ಕು ಇದಾಗಿದೆ. ಇವತ್ತಿನವರೆಗೂ ತಲಾ-ತಲಾಂತರಗಳಿಂದ ಆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಅದರ ಪೂರ್ಣ ಹಕ್ಕು ಇಷ್ಟು ವರ್ಷಗಳು ಕಳೆದರೂ ಸಿಗಲಿಲ್ಲ. ಮೂಲಗೇಣಿಯಲ್ಲಿ ಏನಿದೆ ಎಂದು ಕೇಳುವುದಾದರೆ, ಈಗಿನ ಕಾಲದಲ್ಲಿ ಚಲಾವಣೆ ಇಲ್ಲದೇ ಇರುವಂಥ ಮೊತ್ತವಾಗಿದೆ. ಕೆಲವು ಕಡೆ ವರ್ಷಕ್ಕೆ ಇಪ್ಪತ್ತೈದು ಪೈಸೆ ಕಟ್ಟುವಂಥದಾಗಿದೆ. ಈ ಮೂಲಗೇಣಿಯನ್ನು ರದ್ದುಪಡಿಸುವಂಥ ಹಕ್ಕು ಮೂಲ ಒಡೆಯ ಯಾರು ಇರುತ್ತಾರೆ, ಅವರಿಗೆ ಇರುವುದಿಲ್ಲ. ಹಾಗೆಂದು ಮೂಲಗೇಣಿದಾರರಿಗೆ ಪೂರ್ಣ ಪ್ರಮಾಣದ ಹಕ್ಕು ಅದಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ದಿನಾಂಕ: 03.01.2011 ರಲ್ಲಿ ಇದರ ಸಮಸ್ಯೆಯನ್ನು ತಿಳಿದುಕೊಂಡ ಮಾಜಿ ಸಚಿವರಾಗಿದ್ದ ದಿವಂಗತ ಡಾ|| ವಿ.ಎಸ್.ಆಚಾರ್ಯರವರು ಆಗಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡರು.

ಸಭಾಪತಿಯವರು:- ಮಾನ್ಯ ಸದಸ್ಯರೇ, ಏನಾಗಬೇಕು ಅದನ್ನು ಹೇಳಿ.

ಶ್ರೀ ಪ್ರತಾಪಸಿಂಹ ನಾಯಕ್.ಕೆ:- ಮಾನ್ಯ ಸಭಾಪತಿಯವರೇ, 2016ನೇ ಸಾಲಿನಲ್ಲಿ ಇದಕ್ಕೆ ನಿಯಮವನ್ನು ಮಾಡಲಾಗಿತ್ತು. ಈಗಾಗಲೇ ಮಾನ್ಯ ಸಚಿವರು ನೀಡಿರುವಂಥ ಉತ್ತರವು ಸರಿಯಾಗಿದೆ.

ಮೂಲಗೇಣಿದಾರರು ಅಂದರೆ, ಅದರ ಒಡೆಯರೆಲ್ಲರೂ ಸಂವಿಧಾನದ ಬದ್ಧತೆಯನ್ನು ಪ್ರಶ್ನಿಸಲು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ, ನನ್ನ ಪ್ರಶ್ನೆಯೇನೆಂದರೆ, 2016 ರಲ್ಲಿ ಇದಕ್ಕೆ ನಿಯಮ ಮಾಡಿದ್ದು, ಈಗ 2022ನೇ ಸಾಲಿನಲ್ಲಿದ್ದೇವೆ. ಲಕ್ಷಾಂತರ ಮೂಲಗೇಣಿದಾರರು ಜಾತಕ ಪಕ್ಷಿಯಂತೆ ಇದರ ಬಗ್ಗೆ ಖಾತರದಿಂದ ಆಸೆ, ಕನಸು ಇಟ್ಟುಕೊಂಡು ಕಾಯುತ್ತಿದ್ದಾರೆ. ಸರ್ಕಾರವು ಇದರ ಪಾರ್ಷಿಯಾಗಿದ್ದು, ಬಹಳ ವೇಗವಾಗಿ ನ್ಯಾಯಾಲಯದಿಂದ ನಿರ್ಣಯ ಬರುವ ರೀತಿಯಲ್ಲಿ ಸರ್ಕಾರ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಈಗಾಗಲೇ ಮೂಲದಾರರು ಮತ್ತು ಮೂಲಗೇಣಿದಾರರು ಇಬ್ಬರು ವೇದಿಕೆಯನ್ನು ಮಾಡಿಕೊಂಡಿದ್ದು, ಸರ್ಕಾರ ಅವೆರಡೂ ವೇದಿಕೆಯನ್ನು ಕರೆದುಕೊಂಡು ಬಂದು ಅವರೊಂದಿಗೆ ಮಾತುಕತೆ ಮಾಡಬೇಕು.

ಸಭಾಪತಿಯವರು:- ಮಾನ್ಯ ಸದಸ್ಯರೆ, ಮಾನ್ಯ ಸಚಿವರು ಅದಕ್ಕೆ ಸಂಬಂಧಿಸಿದಂತೆ ಉತ್ತರ ನೀಡುತ್ತಾರೆ ಕುಳಿತುಕೊಳ್ಳಿ. ಮಾನ್ಯ ಸಚಿವರೆ ಉತ್ತರ ನೀಡಿ.

ಶ್ರೀ ಆರ್.ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂಥ ಪ್ರಶ್ನೆಗೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯದಲ್ಲ status-quo ಕಾಯ್ದಿರಿಸಬೇಕು ಎಂದು ಆದೇಶವಾಗಿದೆ. ಈಗಾಗಲೇ ಹೇಳಿದಂತೆ ಮಾಜಿ ಸಚಿವರಾಗಿದ್ದ ದಿವಂಗತ ಡಾ|| ವಿ.ಎಸ್. ಆಚಾರ್ಯವರು ಇದ್ದ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯನ್ನು ಹೊಂದಿದ್ದರು. ತದನಂತರ 2016ರಲ್ಲಿ ಇದಕ್ಕೆ ಒಂದು ಕಾಯಿದೆಯನ್ನು ಸಹ ಜಾರಿಗೆ ತರಲಾಗಿತ್ತು. ಮಾನ್ಯ ಸದಸ್ಯರು ಸಹ ಅವರಿಗೆ ಸಹಾಯ ಮಾಡಬೇಕೆಂಬ ದೃಷ್ಟಿಯುಳ್ಳವರಾಗಿದ್ದಾರೆ. ನಾವು ಸಹ ಅದನ್ನು ಮಾಡುವಂಥ ಪ್ರಯತ್ನದಲ್ಲಿದ್ದೇವೆ. ಮಾನ್ಯ ಸದಸ್ಯರು ಈಗಾಗಲೇ ಹೇಳಿದ ಹಾಗೆ ವ್ಯಾಜ್ಯ ಇರುವಂಥ ಅವರಿಬ್ಬರ ಮಧ್ಯೆ ಸಂಧಾನ ಮಾಡುವಂಥ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲ status-quo ಕಾಯ್ದಿರಿಸಬೇಕು ಎಂದು ಆದೇಶವಾಗಿದೆ. ಅದರ ಬಗ್ಗೆ ಸಹ ನ್ಯಾಯಾಲಯದಲ್ಲ ವಕೀಲರನ್ನು engage ಮಾಡಿ, ತೆಗೆಯುವಂಥ ಪ್ರಯತ್ನವನ್ನು ಸರ್ಕಾರ ಮಾಡುತ್ತದೆ. ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆ ಏನಿದೆ, ಅದರ ಪರಿವಾರಿಯೇ ನಾವು ಇದ್ದೇವೆ.

ಸಭಾಪತಿಯವರು:- ಪ್ರಶ್ನೆ ಸಂಖ್ಯೆ 38 ನ್ನು ಆಮೇಲೆ ಕೈಗೆತ್ತಿಕೊಳ್ಳುತ್ತೇನೆ. ಏಕೆಂದರೆ, 08 ಸದಸ್ಯರು ಈ ಪ್ರಶ್ನೆಯನ್ನು ಕೇಳಿದ್ದೀರಿ.

ಪ್ರಶ್ನೆ ಸಂಖ್ಯೆ: 391
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದು, ಇಲಾಖೆಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದು ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ, ಇವತ್ತಿನ ದಿವಸ ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ಮಾನ್ಯ ಸಚಿವರು ಗಮನಿಸಿರಬಹುದೆಂದು ಭಾವಿಸುತ್ತೇನೆ. ಇಂದಿನ ವಿಶ್ವವಾಣಿ ದಿನಪತ್ರಿಕೆಯಲ್ಲಿ “ಖಾಯಿಲೆಗಳ ಸುಳಿಯಲ್ಲಿ ಹೈನುಗಾರಿಕೆ” ಎಂದು ಒಂದು ದೊಡ್ಡ ಆರ್ಟಿಕಲ್ ಬಂದಿದೆ. ಅದರಲ್ಲಿ ಎಷ್ಟು ವೈದ್ಯರು ಇದ್ದಾರೆ, ಎಷ್ಟು ವೈದ್ಯ ಹುದ್ದೆಗಳು ಖಾಲಿ ಇದೆ ಎನ್ನುವಂಥ ವಿವರಣೆಯನ್ನು ನೀಡಿದ್ದಾರೆ. ಇವತ್ತು ಕಾಣಿಸುತ್ತಿರುವಂಥ ಚರ್ಮ ಗಂಟು ರೋಗ ಮತ್ತು ಬಿಳಿ ಮಚ್ಚೆ ರೋಗಕ್ಕೆ ಔಷಧಿ ಸಿಗುತ್ತಿಲ್ಲವೆಂದು ಹೆಚ್ಚುಗಾಡಿನಲ್ಲಿ ಯಾವ ರೈತರು ಜಾನುವಾರುಗಳನ್ನು ಸಾಕುತ್ತಿದ್ದಾರೆ, ಅವರು ಬಹಳಷ್ಟು ವಿಚಾರಗಳನ್ನು ಎಲ್ಲಾ ಕಡೆಗಳಲ್ಲಿ ಹೇಳುತ್ತಿದ್ದು, ಅದನ್ನು ತಮ್ಮ ಗಮನಕ್ಕೆ ತರುವ ಸಲುವಾಗಿ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಇದೊಂದು ಘನವಾದ ಪ್ರಶ್ನೆ ಎಂಬುದನ್ನು ಸಹ ತಿಳಿದುಕೊಳ್ಳಬೇಕಾಗಿದೆ. ಏಕೆಂದರೆ, ಮನುಷ್ಯರಾಗಿರುವ ನಾವು ಸಣ್ಣದಾಗಿ ಏನಾದರೂ ಸಮಸ್ಯೆಯಾದರೆ ವೈದ್ಯರನ್ನು ಭೇಟಿ ಮಾಡಿ, ನಮಗೆ ಇರುವಂಥ ಕಾಯಿಲೆಗೆ ಚಿಕಿತ್ಸೆಯನ್ನು ಪಡೆಯುತ್ತೇವೆ. ಆದರೆ, ಪಶುಗಳು ಮೂಕ ಪ್ರಾಣಿಗಳು. ಅವುಗಳ ನೋವು ನಮಗೆ ಅರ್ಥವಾಗುವುದಿಲ್ಲ. ಅವುಗಳ ವೇದನೆಯನ್ನು ನಾವು ನೋಡಿ ತಿಳಿದುಕೊಳ್ಳಬೇಕಾಗಿದೆ. ಅವುಗಳಿಗೆ ಆಗುವ ನೋವನ್ನು ಯಾರ ಹತ್ತಿರವೂ ಹೇಳುವುದಕ್ಕಾಗುವುದಿಲ್ಲ.

(ಮುಂದು)

(1099) 21.12.2022/4.30/ಎಸ್ಕೆ-ಆರ್ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ (ಮುಂದು):-

ಇಂತಹ ಪರಿಸ್ಥಿತಿಗಳು ಉದ್ಭವವಾದಾಗ, ಪಶು ವೈದ್ಯರು ಸೂಕ್ತ ಔಷಧಿಯನ್ನು ಕೊಟ್ಟು, ಪಶುಗಳಿಗೆ ಚಿಕಿತ್ಸೆ ನೀಡುತ್ತಾರೆ ಮತ್ತು ಅವುಗಳನ್ನು ಪಾಲನೆ ಮಾಡಬೇಕು. ಅಂತಹ ಸಂದರ್ಭದಲ್ಲಿ ಹಲವು ಕಡೆಗಳಲ್ಲಿ ಗಮನಿಸಿದಾಗ, ವೈದ್ಯರ ಮತ್ತು ಔಷಧಿಗಳ ಕೊರತೆಯಿದೆ ಎನ್ನುವಂತಹ ಅಂಶಗಳನ್ನು ಮಾನ್ಯ ಸಚಿವರು

ಗಮನಿಸಬೇಕು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ನೇಮಕ ಮಾಡುವುದು ಮತ್ತು ಔಷಧಿಗಳನ್ನು ಒದಗಿಸುವಂತಹ ಕೆಲಸವನ್ನು ಮಾಡಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಮನವಿ ಮಾಡುತ್ತೇನೆ.

ಶ್ರೀ ಪ್ರಭು ಬಿ. ಚವ್ವಾಣ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಉತ್ತರವನ್ನು ಒದಗಿಸಿದ್ದೇನೆ. ಪಶು ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ನಮ್ಮ ಪಶು ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಚರ್ಮ ಗಂಟು ರೋಗ ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಂದ ಬಂದಿದೆ. ಮಾನ್ಯ ಸದಸ್ಯರು ಹೇಳುವ ಪ್ರಕಾರ ಇಲ್ಲಿಯ ತನಕ ಸುಮಾರು 69,000 ಪಶುಗಳಿಗೆ ಲಸಿಕೆಯನ್ನು ನೀಡಲಾಗಿದೆ ಸರ್ಕಾರದಲ್ಲ ಔಷಧಿಗಳ ಕೊರತೆಯಿಲ್ಲ.

ಸಭಾಪತಿಯವರು:- ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಉತ್ತರ ಹೇಳಿ. ಮಾನ್ಯ ಸಚಿವರೇ, ತಾವು ಎಂಟನೇ ಪ್ರಶ್ನೆಗೆ ಉತ್ತರ ಹೇಳುತ್ತಿದ್ದೀರಿ. ವೈದ್ಯರು ಮತ್ತು ಔಷಧಿಗಳ ಬಗ್ಗೆ ಮಾತ್ರ ಹೇಳಿ. ಚರ್ಮ ಗಂಟು ರೋಗದ ಬಗ್ಗೆ ಹೇಳಬೇಡಿ.

ಶ್ರೀ ಪ್ರಭು ಬಿ. ಚವ್ವಾಣ್:- ಮಾನ್ಯ ಸಭಾಪತಿಯವರೇ, ಗ್ರಾಮೀಣ ಭಾಗದ ಪಶುಗಳಿಗೆ/ರಾಸುಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂಬುದು ಮಾನ್ಯ ಸದಸ್ಯರ ಪ್ರಶ್ನೆಯಾಗಿದೆ. ಪಶು ವೈದ್ಯರು ಸರಿಯಾದ ಸಮಯಕ್ಕೆ ಪಶುಗಳಿಗೆ/ರಾಸುಗಳಿಗೆ ಸರಿಯಾಗಿ ಚಿಕಿತ್ಸೆಯನ್ನು ಮಾಡುತ್ತಿದ್ದಾರೆ ಎನ್ನುವುದೊಂದು. ಪಶು ಆಸ್ಪತ್ರೆಗಳು ಒಟ್ಟು ಸಂಖ್ಯೆ ಎಷ್ಟಿವೆ ಎಂದು ಮಾನ್ಯ ಸದಸ್ಯರು ಪ್ರಶ್ನೆ ಕೇಳಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 4212 ವಿವಿಧ ಹಂತದ ಪಶುವೈದ್ಯ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಸಂಚಾರಿ ಪಶುಚಿಕಿತ್ಸಾಲಯಗಳ ಘಟಕಗಳ ಮುಖಾಂತರ ರೈತರ ರಾಸುಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ ಜಾನುವಾರುಗಳ ಚಿಕಿತ್ಸೆಗಾಗಿ 2022-23ನೇ ಸಾಲಿನಲ್ಲಿ ರಾಜ್ಯವಲಯದ ಲೆಕ್ಕ ಶೀರ್ಷಿಕೆಯಡಿ ರೂ.1262 ಲಕ್ಷಗಳ ಅನುದಾನ ಹಾಗೂ ಜಿಲ್ಲಾ ಪಂಚಾಯತ್ ಲೆಕ್ಕ

ಶೀರ್ಷಿಕೆಯಡಿ ರೂ.5439.03 ಲಕ್ಷಗಳು ಅನುದಾನದಡಿಯಲ್ಲಿ ಖರ್ಚಾಗಿದೆ. ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಉತ್ತರವನ್ನು ಒದಗಿಸಿದ್ದೇನೆ. ಆಮೇಲೆ ಪಶು ಆಸ್ಪತ್ರೆಗಳು ಯಾವ ತರಹ ಕೊಡುತ್ತಿದ್ದೀರಿ?

ಸಭಾಪತಿಯವರು:- ಪಶು ವೈದ್ಯರ ಕೊರತೆಯಿದೆ ಎಂಬ ಬಗ್ಗೆ ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಮಾತ್ರ ಉತ್ತರ ಹೇಳಿ.

ಶ್ರೀ ಪ್ರಭು ಬಿ. ಚವ್ವಣ್ಣ:- ಮಾನ್ಯ ಸಭಾಪತಿಯವರೇ, ಪಶು ವೈದ್ಯರ ಕೊರತೆಯ ಬಗ್ಗೆ ನಾನು ಪದೇ ಪದೇ ಹೇಳುತ್ತಿದ್ದೇನೆ. ಇದು ಇವತ್ತಿನ ದಿವಸವಲ್ಲ, ಬಹಳ ದಿನಗಳಿಂದಲೂ ಪಶು ವೈದ್ಯರ ಕೊರತೆಯಿದೆ. ನಮ್ಮ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು four hundred posts recruitment ಮಾಡಿದ್ದೇನೆ. ಈ ವಿಷಯದ ಕುರಿತಾಗಿ, ಮಾನ್ಯ ನ್ಯಾಯಾಲಯದಲ್ಲ ಪ್ರಕರಣವಿದೆ. ಹಾಗಾಗಿ, ನಮ್ಮ ಪರವಾಗಿ ಮಾನ್ಯ ನ್ಯಾಯಾಲಯದಿಂದ ತೀರ್ಪು ಬರುತ್ತದೆ ಎಂಬ ಬಗ್ಗೆ ನಮಗೆ ಅಪೇಕ್ಷೆ ಇದೆ. Four hundred posts recruitment ಮಾಡಿದ್ದೇನೆ. ಆಮೇಲೆ two hundred and fifty posts recruitment ಕೂಡ ಮಾಡುತ್ತಿದ್ದೇನೆ. ಈಗಾಗಲೇ process ನಲ್ಲ ಇದೆ. ಮಾನ್ಯ ನ್ಯಾಯಾಲಯದಲ್ಲ ತೀರ್ಪು ಬರುವಂತಹದ್ದು, ಸ್ವಲ್ಪ ತಡವಾಗುತ್ತಿದೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ಮಾನ್ಯ ಸಚಿವರಿಗೆ ಏನಾದರೂ ಕೇಳಬೇಕಾ.

ಶ್ರೀ ಛಲವಾದಿ ಟಿ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಧನ್ಯವಾದಗಳನ್ನರ್ಪಿಸುತ್ತೇನೆ.

ಪ್ರಶ್ನೆ ಸಂಖ್ಯೆ 340

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮಂಜುನಾಥ್ ಭಂಡಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ನಾನು ನಿರ್ದಿಷ್ಟವಾಗಿ ಉಪ ಪ್ರಶ್ನೆಯನ್ನು ಕೇಳಿರುವುದೇನೆಂದರೆ, ರೈತರು ವಾಸಿಸಲು ಮನೆ ನಿರ್ಮಿಸಿದ್ದಲ್ಲಿ ಅಂತಹ ಜಾಗವನ್ನು ಭೂ ಪರಿವರ್ತನೆಗೊಳಿಸಲು ಸರ್ಕಾರದ ಆದೇಶ ಇದೆಯೇ: ಮಾನ್ಯ ಸಚಿವರು ನೀಡಿರುವ ಅಖತ ರೂಪದ ಉತ್ತರದಲ್ಲಿ ಮನೆ ಎಂಬ ಪದವೇ ಇಲ್ಲ. ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತಿಸಲು ಯಾವುದೇ ಕಟ್ಟಡವನ್ನು ಅಥವಾ ನಿರ್ಮಾಣವನ್ನು ಜಿಲ್ಲಾಧಿಕಾರಿಗಳು ಎಂದು ಉತ್ತರವನ್ನು ಕೊಟ್ಟಿದ್ದಾರೆ. That is not correct answer what they have given. ಮೊದಲನೆಯದು. ಎರಡನೆಯದಾಗಿ, ಕಂದಾಯ ಭೂಮಿಯಲ್ಲಿ ಕೃಷಿಗೆ ಸಂಬಂಧಿಸಿದ ಯಾವೆಲ್ಲ ಚಟುವಟಿಕೆಗಳನ್ನು ಭೂಪರಿವರ್ತನೆ ಮಾಡದೆ ನಿರ್ವಹಿಸಬಹುದು ಎನ್ನುವ ಪ್ರಶ್ನೆಯನ್ನು ಕೇಳಿದ್ದೇನೆ. ಕೋಳಿ ಸಾಕಾಣಿಕೆ ಮಾಡಲು ಶೇಕಡಾ 10 ರಷ್ಟು ಅನುದಾನವನ್ನು ಮಾನ್ಯ ಸಚಿವರು ಕೊಟ್ಟಿದ್ದಾರೆ. ಆದರೆ ಅದಕ್ಕೆ ಶೇಕಡಾ 10 ರಷ್ಟು ಕೊಟ್ಟರೆ, ಡೋರ್ ನಂಬರ್ ಮತ್ತು ಬ್ಯಾಂಕ್ ಲೋನ್ ತೆಗೆದುಕೊಳ್ಳುವುದಕ್ಕೆ ಹೋಗಬೇಕಾದರೆ, ಅವರು alienation ಕೇಳುತ್ತಾರೆ. ಆಗ ಭೂ ಪರಿವರ್ತನೆ ಮಾಡಲೇಬೇಕು. ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲ. ಶ್ರೀಮತಿ ಗೀತಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಅದ್ರಿಪುರ, ಗ್ರಾಮ ಪಂಚಾಯತ್, ದೊಡ್ಡಬಳ್ಳಾಪುರ ತಾಲ್ಲೂಕ್‌ನವರು ಈ ರೀತಿಯಾಗಿ ಒಂದು ಎನ್.ಓ.ಸಿ. ಅನ್ನು ಕೊಟ್ಟಿದ್ದಾರೆ. ಅವರು ಎನ್.ಓ.ಸಿ. ಕೊಟ್ಟಿದ್ದಕ್ಕೆ ಅವರ ಮೇಲೆ ಲೋಕಾಯುಕ್ತ ಕೇಸ್ ಆಗಿದೆ. ಅವರ ಮೇಲೆ ಸರ್ಕಾರ ಆದೇಶ ಹೊರಡಿಸಿದೆ. ಒಂದು ಕಡೆ ಎನ್.ಓ.ಸಿ. ಕೊಡಬಹುದು ಎಂದು ಸರ್ಕಾರ ಹೇಳುತ್ತದೆ. ಆದರೆ ಅವರು ಕೊಟ್ಟಮೇಲೆ ಅವರ ಮೇಲೆ ಕೇಸ್ ಹಾಕುತ್ತೀರಾ. ಇದು ಯಾವುದು ಸರಿ ಎಂಬುದು ಹೇಳಿ. ಮೂರನೆಯದಾಗಿ, ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಬಗ್ಗೆ ಪ್ರಶ್ನೆ ಕೇಳಿದೆ. ಅದರಲ್ಲಿ ಭೂ ಪರಿವರ್ತಿಸುವ ವಿಧಾನವನ್ನು ಸರಳೀಕರಣಗೊಳಿಸಿದ್ದೇವೆಂದು ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಅದನ್ನು ಸರಳೀಕರಣ ಮಾಡಬೇಕೆಂದಾಗ 11E Sketch ಮಾಡಬೇಕೆಂದು ಹೇಳಿದಾಗ, ನಕ್ಷೆ ಮಾಡಬೇಕು. ನಕ್ಷೆ ಮಾಡಬೇಕೆಂದರೆ, ಸರ್ವೆಯರ್‌ಗೆ ಹೋಗಬೇಕು.

ಅವರಿಗೆ ಯಾವುದೇ ರೀತಿಯ time limit ಇಲ್ಲ. ಭೂ ಪರಿವರ್ತನೆಯನ್ನು ಸರಳೀಕರಣಗೊಳಿಸಿದರೂ, ಅವರು ಸರ್ವೆ ಮಾಡಿ, ನಕ್ಷೆ ಕೊಡುವ ತನಕ ಈ ಕೆಲಸ ಆಗುವುದಿಲ್ಲ. ಇನ್ನೊಂದು ಪಹಣಿಯ ಬಗ್ಗೆ ನನ್ನದೇ ಉದಾಹರಣೆಗೆ ಹೇಳುವುದಾದರೆ, ನನ್ನ ಮಾವ ನನ್ನ ಹೆಂಡತಿಗೆ ಕೊಟ್ಟಿರುವಂತಹ Gift Deed ಅನ್ನು ಇವತ್ತಿಗೆ ಒಂದು ವರ್ಷವಾಗಿದೆ. ಅದನ್ನು ಅಕಾರ ಬಂಧಿ ಮಾಡಿ, compare ಮಾಡಿಕೊಡುವುದಕ್ಕೆ ಇನ್ನು ಒಂದು ವರ್ಷವಾದರೂ ಆರ್.ಟಿ.ಸಿ. ಕೂಡ ಆಗಿಲ್ಲ. ನಮ್ಮದೇ ಈ ರೀತಿಯಾದರೆ, ಯಾವ ರೀತಿ ಸರಳೀಕರಣಗೊಳಿಸುತ್ತೀರಾ ಎಂಬುದರ ಬಗ್ಗೆ ಮಾನ್ಯ ಸಚಿವರು ಉತ್ತರವನ್ನು ಕೊಡಬೇಕು.

ಆರ್. ಅಶೋಕ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಕಂದಾಯ ಜಮೀನಿನಲ್ಲಿ ಮನೆ ಕಟ್ಟುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಜಮೀನಿನಲ್ಲಿ ಯಾರು ತೋಟವನ್ನು ಮಾಡಿಕೊಂಡಿರುತ್ತಾರೋ, ಅವರು Farm House ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಅವರು ಮನೆ ಕಟ್ಟಿಕೊಂಡು ವಾಸ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ನಾನು ಕೊಡಬೇಕೆಂಬ ಇಷ್ಟವಿದ್ದರೂ, ಕಾನೂನಿನಲ್ಲಿ ಅವಕಾಶವಿಲ್ಲ. ಅದನ್ನು ಏನೇ convert ಮಾಡಬೇಕಾಗಿದ್ದರೂ ಕೂಡ ಸರ್ಕಾರದಲ್ಲ ಅರ್ಜಿ ಹಾಕಬೇಕು. ಅವರಿಗೆ fine ಹಾಕಿ, ಅದನ್ನು convert ಮಾಡುವುದಕ್ಕೂ ಅವಕಾಶವಿದೆ. ಮಾನ್ಯ ಜಿಲ್ಲಾಧಿಕಾರಿಗಳಿಗೆ ಅದರ ಅಧಿಕಾರವನ್ನು ಕೊಟ್ಟಿದ್ದೇವೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಅವರು Farm House ಬಗ್ಗೆ ಕೇಳಿದ್ದಾರೆ.

ಆರ್. ಅಶೋಕ:- ಮೊದಲನಿಂದಲೂ Farm House ಗೆ ಅವಕಾಶ ಇದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮನೆಗೂ Farm House ಗೂ ಏನು ವ್ಯತ್ಯಾಸವಿದೆ ಎಂಬ ಬಗ್ಗೆ ಕನ್ನಡದಲ್ಲ ಹೇಳಿ.

ಆರ್. ಅಶೋಕ:- ಅದು ತೋಟದ ಮನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಹಾಗಾದರೆ, ಅದು ಮನೆ ಆಯಿತಲ್ಲ.

ಆರ್. ಅಶೋಕ:- ಕಾನೂನಿನಲ್ಲಿರುವ ಬಗ್ಗೆ ಮಾತ್ರ ಹೇಳಿದೆ. ನಾನು ಮಾಡಿರುವ ಕಾನೂನಲ್ಲ. ತಮ್ಮ ಸರ್ಕಾರವಿದ್ದಾಗ ಮಾಡಿರುವಂತಹ ಕಾನೂನು. ಹಾಗಾಗಿ ನಾನು ಹೇಳಿದೆ. ನಮ್ಮ ಸರ್ಕಾರ ಕಾನೂನನ್ನು ಬದಲಾವಣೆ ಮಾಡಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ನಮ್ಮ ಸರ್ಕಾರ ಮತ್ತು ತಮ್ಮ ಸರ್ಕಾರ ಎಂಬ ಪ್ರಶ್ನೆಯಲ್ಲ. ತಮ್ಮ ಸರ್ಕಾರವಿದೆಯೆಲ್ಲಾ, ತಾವು ಏನು ಮಾಡುತ್ತೀರೆಂಬ ಬಗ್ಗೆ ಮಾತ್ರ ಪ್ರಶ್ನೆಯಷ್ಟೇ.

ಆರ್. ಅಶೋಕ:- ತಮ್ಮ ಸರ್ಕಾರವಿದ್ದಾಗ, ಕಾನೂನು ಮಾಡಿರುವ ಬಗ್ಗೆ ಮಾತ್ರ ನಾನು ಹೇಳಿದ್ದೇನೆ. ತೋಟದ ಮನೆ ಮಾಡುವುದಕ್ಕೆ ಮಾತ್ರ ಅವಕಾಶವಿದೆ. ತೋಟದ ಮನೆ ಇದ್ದರೆ, ಅದಕ್ಕೆಲ್ಲಾ ಕಾನೂನು ರೀತಿ ಏನೇನು ಅವಕಾಶಗಳು ಬೇಕೋ ಅದು ಅವರಿಗೆ ಇರುತ್ತದೆ. ರೆವಿನ್ಯೂ ಸೈಟುಗಳನ್ನು ಮಾಡಿಕೊಂಡು, ಐದಾರು ಮನೆಗಳನ್ನು ಕಟ್ಟಿಕೊಂಡು ಅಣ್ಣ-ತಮ್ಮಂದಿರು ಇರುತ್ತಾರೆ. ಅದಕ್ಕೆ ಅವಕಾಶವಿಲ್ಲ. Farm House, ತೋಟದ ಮನೆ ಎಂದರೆ, ಅಲ್ಲಿ ಗುದ್ದಲ, ಪಿಕಾಶಿ, ಧನ-ಕರುಗಳು, ನೇಗಿಲುಗಳ ಸೌಕರ್ಯಗಳನ್ನು ಇಟ್ಟುಕೊಳ್ಳುವಂತಹದ್ದರ ಬಗ್ಗೆ ನನಗಿರುವಂತಹ ಮಾಹಿತಿ.

(ಗೊಂದಲ)

ಶ್ರೀ ಎಸ್. ರವಿ:- ವಾಸ ಮಾಡಬಹುದಾ?

ಆರ್. ಅಶೋಕ:- ಅಲ್ಲಿಯೂ ಕೂಡ ವಾಸ ಮಾಡಬಹುದು. ವಾಸ ಮಾಡಬಾರದಂತೇನಿಲ್ಲ.

ಸಭಾಪತಿಯವರು:- ಮಾನ್ಯ ಎಸ್. ರವಿಯವರೇ, ದಯವಿಟ್ಟು, ಕುಳಿತುಕೊಳ್ಳಿ. ಮಾನ್ಯ ಸಚಿವರು ಉತ್ತರ ಹೇಳಲಿ.

ಆರ್. ಅಶೋಕ:- ಮಾನ್ಯ ಎಸ್. ರವಿಯವರೇ, ನಮ್ಮ ಸರ್ಕಾರ ಅದಕ್ಕೆ ಅನುಮತಿ ಕೊಡುವುದಿಲ್ಲ. ಈ ಹಿಂದೆ ತಮ್ಮ ಸರ್ಕಾರವಿದ್ದಾಗ, ಕಾನೂನನ್ನು ಮಾಡಿಬಿಟ್ಟಿದ್ದಾರೆ. ಆದರೆ ನಾನು ಏನು ಮಾಡುವುದಕ್ಕಾಗುತ್ತದೆ? ಈಗ ತಾವು ಕೇಳುತ್ತಿದ್ದೀರಾ. ಅದಕ್ಕೆ ಮೊದಲು ಕೋಳಿ ಫಾರಂಗೂ ಅದೇ ಕಾನೂನು ಇತ್ತು. ಯಾರು ಕೋಳಿ ಫಾರಂ ಮಾಡುತ್ತಿದ್ದಾರೆ. ಅವರನ್ನು ಕೂಡ convert

ಮಾಡಬೇಕೆಂದು ಹೇಳಿ, ಆದೇಶಗಳು ಇತ್ತು. ಮೊನ್ನೆ ನಾನು ಕೋಶ ಫಾರಂ ತೆಗೆದು ಹಾಕಿ ಈಗ ಕೃಷಿ ಎಂದು ಮಾಡಿದ್ದೇನೆ. ಈಗ ಕೋಶ ಫಾರಂ ಮಾಡಬೇಕಾದರೆ, ಅದಕ್ಕೆ ಅನುಮತಿ ಬೇಕಾಗಿಲ್ಲ. ಅದು ನೇರವಾಗಿ ಅವರು ಕೃಷಿ ಮಾಡುವಂತಹದ್ದನ್ನು ನಾನು ಮಾಡಿದ್ದೇನೆ. ಈ ಸದನದಲ್ಲಿ ವಿಧೇಯಕವನ್ನು ತರುತ್ತಿದ್ದೇನೆ. ಇದು conversion ಮಾಡುವುದಕ್ಕೆ ಆರೆಂಟು ತಿಂಗಳು ಆಗುತ್ತಿದೆ. ಅದಕ್ಕೋಸ್ಕರ ಈ ಸದನದಲ್ಲಿ ವಿಧೇಯಕವನ್ನು ಮಂಡನೆ ಮಾಡುತ್ತಿದ್ದೇನೆ. ಏಳು ದಿನದೊಳಗಡೆ ಭೂ ಪರಿವರ್ತನೆ ಮಾಡುವುದಕ್ಕೆ, ಆ conversion ಅಲ್ಲ, ಭೂ ಪರಿವರ್ತನೆಯಾಗುವಂತಹದ್ದಕ್ಕೆ ವಿಧೇಯಕವನ್ನು ತರುತ್ತಿದ್ದೇನೆ. ಆ ಸಂದರ್ಭದಲ್ಲಿ ತಾವೆಲ್ಲರೂ ಮಾತನಾಡಿ, ಅದಕ್ಕೆ ಸಲಹೆಗಳನ್ನು ಕೊಡಬಹುದು. ಇನ್ನಷ್ಟು ಸರಳೀಕರಣ ಮಾಡಿ, ಯಾರು ಮನೆಗಳನ್ನು ಕಟ್ಟಿಕೊಳ್ಳುತ್ತಾರೆ. ಅವರಿಗೆ ತೊಂದರೆಯಾಗಬಾರದು ಎನ್ನುವಂತಹದ್ದನ್ನು ಮಾಡಿದ್ದೇನೆ. ಇನ್ನೊಂದು ವಿಷಯವನ್ನು ಮಾನ್ಯ ಸದಸ್ಯರಿಗೆ ಹೇಳುವುದೇನೆಂದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿಯನ್ನು ಭೂ ಪರಿವರ್ತನೆ ಮಾಡಿಕೊಳ್ಳಬೇಕೆಂದರೆ, ಆ ಕಡತ ನನ್ನ ಬಳಿ ಬರಬೇಕಾಗಿತ್ತು. ಆ ಕಡತಕ್ಕೆ ನಾನು ಅನುಮತಿ ಕೊಡಬೇಕೆಂದರೆ, ಅದಕ್ಕೆ ಒಂದು ವರ್ಷ ಸಮಯ ತೆಗೆದುಕೊಳ್ಳುತ್ತಿತ್ತು. ಆ ರೀತಿ file movement ಇರುತ್ತಿತ್ತು. ಈಗ ಅದನ್ನು ತೆಗೆದು ಹಾಕಿದ್ದೇನೆ. ಮಾನ್ಯ ಜಿಲ್ಲಾಧಿಕಾರಿಗಳಿಗೆ ಅದರ ಅಧಿಕಾರವನ್ನು ಕೊಟ್ಟಿದ್ದೇನೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ, ತಮ್ಮ ಕಡೆ ಹತ್ತು ಸೆಂಟ್‌ವರೆಗೂ ಮತ್ತು ಬೇರೆ ಬೇರೆ ಕಡೆ ಹತ್ತು ಗುಂಟಿಯವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಯಾರಿದ್ದಾರೆ, ಅವರು ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ, ಜಾಗವನ್ನು ಮಾರಬಾರದು, ಅದಕ್ಕೆ condition ಇರುತ್ತದೆ. ಅವರು ಮಾರುವುದಕ್ಕೆ ಅವಕಾಶವಿಲ್ಲ. ಅವರು ಮನೆ ಕಟ್ಟಿಕೊಳ್ಳುವುದಕ್ಕೆ, ಅಲ್ಲ ಭೂ ಪರಿವರ್ತನೆ ಮಾಡಿಕೊಡಬೇಕೆಂಬ ಬಗ್ಗೆ ಆದೇಶವನ್ನು ಮಾಡಿದ್ದೇನೆ. ಇನ್ನಷ್ಟು ಸರಳೀಕರಣ ಮಾಡುತ್ತಿದ್ದೇನೆ. ಈಗಾಗಲೇ ತಮಗೆ ಗೊತ್ತಿರುವಂತೆ, ಅಕ್ರಮ-ಸಕ್ರಮ ಬಿಲ್ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಇದೆ. ತಾವು ಏನು intention ಇಟ್ಟುಕೊಂಡು ಕೇಳಿದ್ದಾರೆಂಬ ಬಗ್ಗೆ ನನಗೆ ಅರ್ಥವಾಗುತ್ತಿದೆ. ಆ ಬಿಲ್ ಕೂಡ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ಸರ್ಕಾರ fight ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಕೂಡ ಇದ್ದಾಗ, ಈ ಬಿಲ್ ಆಗಬೇಕೆಂದು propose ಮಾಡಿದ್ದರು. ನಮ್ಮ ಸರ್ಕಾರ ಕೂಡ fight ಮಾಡುತ್ತಿದೆ.

ಅದೇನಾದರೂ ಅದರ ಕರ್ನಾಟಕ ರಾಜ್ಯದಲ್ಲರುವ ರೆವಿನ್ಯೂ ಸೈಟ್‌ಗಳಿವೆ. ಅವೆಲ್ಲವುಕ್ಕೂ ಕೂಡ ಸಹಾಯವಾಗುತ್ತದೆ.

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, Poultry Farm ಗೆ ಎನ್.ಓ.ಸಿ ಯಾರು ಕೊಡುತ್ತಾರೆ?

ಸಭಾಪತಿಯವರು:- ಮಾನ್ಯ ಎಸ್. ರವಿಯವರೇ, ದಯವಿಟ್ಟು ಕುಳಿತುಕೊಳ್ಳಿ. ತಾವು ಏನೇ ಕೇಳಿದರೂ ನನ್ನ ಅನುಮತಿ ತೆಗೆದುಕೊಂಡು ಮಾತನಾಡಿ

ಶ್ರೀ ಎಸ್. ರವಿ:- ಇದು ಸಮಸ್ಯೆಯಿದೆ. ಅದರ ಬಗ್ಗೆ ಕೇಳುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಎಸ್. ರವಿಯವರೇ, ತಾವು ಹಾಗೇ ಎದ್ದು ಮಾತನಾಡಿದರೆ ಹೇಗೆ? ತಮಗೆ ಸಿಕ್ಕಿ ಸಿಕ್ಕಿದಂತೆ ಮಾತನಾಡುವುದಕ್ಕೆ ಅನುಮತಿ ಕೊಡುವುದಕ್ಕಾಗುತ್ತದೆಯೇ.

ಶ್ರೀ ಮಂಜುನಾಥ್ ಭಂಡಾರಿ:- ಮಾನ್ಯ ಸಭಾಪತಿಯವರೇ, Farm House ಗೆ ಬೇಕಾದರೆ ಕೊಡಬೇಡಿ. Farm House ಒಂದು ರೀತಿಯ ಎರಡನೇ ಮನೆ ಇದ್ದಂತೆ. ರೈತರು ವಾಸ ಮಾಡುವ ಮನೆಗೆ ಅನುಮತಿ ಕೊಡುವುದಿಲ್ಲ. Farm House ಬೇಕಾದರೆ ಕಟ್ಟಿಕೊಳ್ಳಿ ಎಂದು ಹೇಳಿದರೆ ಅದಕ್ಕೆ ಏನು ಅರ್ಥವಿದೆ?

(ಮುಂದು)

(1100) 21.12.2022 4.40, TCH-RN

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮಂಜುನಾಥ್ ಭಂಡಾರಿ (ಮುಂದು):-

ರೈತರಿಗೆ ರೈತರ ಜಾಗದಲ್ಲೇ ಮನೆಗಳನ್ನು ಕಟ್ಟಿಕೊಳ್ಳಲು ಬಿಡದಿದ್ದರೆ ಹೇಗೆ? ಅದಕ್ಕಾಗಿ ಯಾರು ತಪ್ಪು ಮಾಡಿದ್ದಾರೆ ಎನ್ನುವ ಬದಲು, ಕಾನೂನಿಗೆ ತಿದ್ದುಪಡಿ ತಂದು ರೈತರಿಗೆ ಅವರ ಜಾಗದಲ್ಲ ಮನೆಗಳನ್ನು

ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳುತ್ತಿದ್ದೇನೆ. ಅದಕ್ಕೆ ಭೂ ಪರಿವರ್ತನೆ ಮಾಡುವುದು ಬೇಡ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡ ರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ. ನೀವು ಮಾತನಾಡುವುದಕ್ಕೆ ಅಲೋ ಮಾಡಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, 'ಫಾರಂಹೌಸ್' ಎಂದು ಶ್ರೀಮಂತರು ಕರೆಯುತ್ತಾರೆ. ಅವರು ಐಶಾರಾಮಿ ಜೀವನಕ್ಕೋಸ್ಕರ ಫಾರಂಹೌಸ್ ಮಾಡಿಕೊಂಡಿರುವುದು. ಬಡವರು ವಾಸಕ್ಕೋಸ್ಕರ ಕಟ್ಟಿಕೊಳ್ಳುವುದನ್ನು 'ಮನೆ' ಎಂದು ಕರೆಯುತ್ತೇವೆ. ಅಂತಹವರ ಬಗ್ಗೆ ಮಾನ್ಯ ಸದಸ್ಯರು ಹೇಳಿದ್ದು.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡ ರವರೇ, ತಾವು ನನ್ನ ಅನುಮತಿ ಪಡೆದುಕೊಂಡು ಮಾತನಾಡಿ. ತಾವು ಹಾಗೆಯೇ ಎದ್ದು ನಿಂತು ಮಾತನಾಡುತ್ತಿದ್ದೀರಿ. ಈಗಾಗಲೇ ಅವರು ಹೇಳಿದ್ದಾರೆ ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಸಚಿವರೇ, ಈಗ ಮಾನ್ಯ ಮಂಜುನಾಥ್ ಭಂಡಾರಿಯವರ ಪ್ರಶ್ನೆಗೆ ಉತ್ತರ ಹೇಳಿ.

ಶ್ರೀ ಟಿ.ಎ.ಶರವಣ (ವಿಧಾನ ಸಭೆಯಿಂದ ಚುನಾಯಿತರಾದವರು):- ಫಾರಂಹೌಸ್‌ಗೆ ಸರ್ಕಾರ ಏನು ಬೇಕಾದರೂ ಮಾಡಲಿ. ಆದರೆ ರೈತರಿಗೆ ಅವರ ಜಮೀನಿನಲ್ಲಿ ಮನೆ ಕಟ್ಟಲು ಪರ್ಮಿಷನ್ ಕೊಡಲಿ.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ತೋಟದ ಮನೆಗೂ ಅವಕಾಶ ಕಲ್ಪಿಸಲು ಪರಿಶೀಲನೆ ಮಾಡುತ್ತೇನೆ.

ಪ್ರಶ್ನೆ ಸಂಖ್ಯೆ.385

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ ಅದು ಸಮಂಜಸವಲ್ಲವೆನಿಸುತ್ತಿದೆ. ನಾನು ದಿನಾಂಕ 04ನೇ ಅಕ್ಟೋಬರ್ 2021ರಲ್ಲಿ ಅಪರಾಧ ಸಂಖ್ಯೆ.07/2021 ರಂತೆ ಹಣಕಾಸು ನಿಯಂತ್ರಣ ಅಧಿಕಾರಿಗಳು ಮತ್ತು ಇತರರು (ನಿವೃತ್ತ) ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಪ್ರಸ್ತುತ ಯಾವ ಹಂತದಲ್ಲಿದೆ ಎಂದು ಪ್ರಶ್ನೆ ಕೇಳಿದ್ದೆನು. ಪ್ರಕರಣ ದಾಖಲಾಗಿದೆ ಎಂದು ಮಾನ್ಯ ಸಚಿವರು ಒಪ್ಪಿಕೊಳ್ಳುತ್ತಿದ್ದಾರೆ. ಆ ಪ್ರಕರಣ ಎ.ಸಿ.ಬಿ.,ಯಲ್ಲಿ ದಾಖಲಾಗಿದ್ದು, ಅದು ಸುಮಾರು ಒಂದು ವರ್ಷಗಳ ಕಾಲ ಹಾಗೆಯೇ ಉಳಿದುಕೊಂಡಿತ್ತು. ಇತ್ತೀಚೆಗೆ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದೆ. ಅಲ್ಲಿ ಇನ್ನೂ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಮಾನ್ಯ ಸಭಾಪತಿಯವರೇ, ಇದರಲ್ಲಿ ಸುಮಾರು ರೂ.32 ಕೋಟಿಗಳಷ್ಟು ಹಗರಣವಾಗಿದೆ. ಆಗ ಉಪಕುಲಪತಿಗಳು ಇದ್ದರು. ಅವರ ಕಾಲದಲ್ಲಿ ಇದು ನಡೆದಿದೆ. 2018ರಲ್ಲಿ ಅವರ ಮೇಲೆ ಸುಮಾರು ರೂ.200 ಕೋಟಿಗಳ ಹಗರಣ ಇತ್ತು. ಅದು ಕೂಡ ತನಿಖೆಯಾಗಬೇಕಾಗಿತ್ತು. ಅವರನ್ನು ಕೆಲಸದಿಂದ ತೆಗೆದಿಲ್ಲ ಮತ್ತು ಅಮಾನತ್ತು ಕೂಡ ಮಾಡಿಲ್ಲ. ರೂ.32 ಕೋಟಿಗಳು ಹಗರಣವಾದರೂ ಕೂಡ ಅವರನ್ನು ಅರೆಸ್ಟ್ ಮಾಡಿಲ್ಲ. ಅವರಿಗೆ ಹೈಕೋರ್ಟ್‌ನಲ್ಲಿ bail reject ಆಗಿದೆ. ಉಪ ಕುಲಪತಿಗಳು ಹಾಗೂ ಕ್ಯಾಷಿಯರ್ ಇವರಿಬ್ಬರ ಮೇಲೂ ಕೇಸ್ ದಾಖಲಾಗಿದೆ. ಆದರೂ ಕೂಡ ಇದುವರೆಗೂ ಅವರನ್ನು ಅರೆಸ್ಟ್ ಮಾಡುವುದಾಗಲಿ ಮತ್ತು ಕೆಲಸದಿಂದ ತೆಗೆದಿಲ್ಲ. ಈಗಾಗಲೇ ಅವರು ನಿವೃತ್ತಿಯಾದರೂ ಕೂಡ ಅವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಅಲ್ಲಿ ಯಾವ ಉಪ ಕುಲಪತಿಗಳು ಇದ್ದರೋ ಅವರು ಅಲ್ಲೇ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಈಗ ಬೆಂಗಳೂರಿನ ಕಾಲೇಜಿನಲ್ಲಿ lecturer ಎಂದು ಮಾಡುತ್ತಾರೆ. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ತಾರತಮ್ಯ ಏಕೆ ಮಾಡುವುದು? ಅದನ್ನು ಮಾಡಲು ಇಷ್ಟು ದಿವಸ ಏಕೆ ಬೇಕು ಎಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಬಯಸುತ್ತಿದ್ದೇನೆ.

ಶ್ರೀ ಪ್ರಭು ಬಿ.ಚವ್ವಾಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಅರವಿಂದ ಕುಮಾರ್ ಅರಳಿಯವರು ಕಳೆದ ಮೂರು ವರ್ಷಗಳಿಂದ ಸತತವಾಗಿ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಆದರೆ 2017-18ನೇ ಸಾಲಿನಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿದ್ದ ಇತ್ತು? 2017-18ರಲ್ಲಿ ಇದೆಲ್ಲಾ ಹಗರಣವಾಗಿದೆ. ಆಗ ನಮ್ಮ ಸರ್ಕಾರ ಅಧಿಕಾರದಲ್ಲಿದ್ದ ಇರಲಿಲ್ಲ. ಆದಾಗ್ಯೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿ.ಸಿ.,ರವರ ಜೊತೆ ನಾನು ಕೂಡ ಸಭೆ ಮಾಡಿ ಕ್ರಮ ತೆಗೆದುಕೊಂಡಿದ್ದೇನೆ. ಗೌರವಾನ್ವಿತ ರಾಜ್ಯಪಾಲರಿಗೂ ಕೂಡ ಫೈಲ್ ಕಳುಹಿಸಿದ್ದೇವೆ.

ಸಭಾಪತಿಯವರು:- ಮಾನ್ಯ ಸಚಿವರೇ, ಈಗ ತಾವು ಏನು ಮಾಡುತ್ತೀರಿ ಹೇಳಿ.

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಯವರೇ, ನಾನು ಅದರ ಬಗ್ಗೆ ಹೇಳುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಶ್ವವಿದ್ಯಾಲಯಕ್ಕೆ ಹೋಗಿ ತನಿಖೆ ಮಾಡಿ ಗೌರವಾನ್ವಿತ ರಾಜ್ಯಪಾಲರಿಗೆ ನಾವೇ ಫೈಲ್ ಕಳುಹಿಸಿದ್ದೇವೆ. ಈಗಾಗಲೇ ಅವರು ಅಮಾನತ್ತು ಆಗಿದ್ದಾರೆ. ಅವರಿಗೆ ಗೊತ್ತಿಲ್ಲ. Already we have suspended him. ಆಮೇಲೆ ಮಾನ್ಯ ಸದಸ್ಯರಾದ ಅರವಿಂದ ಕುಮಾರ್ ಅರಳಿಯವರು ಈ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಿದ್ದಾರೆ. ಇದೆಲ್ಲಾ ಅವರ ಅಧಿಕಾರದ ಅವಧಿಯಲ್ಲೇ ನಡೆದಿದೆ. ನಮ್ಮ ಸರ್ಕಾರದ ಅವಧಿಯಲ್ಲಿದ್ದ ಆಗಿಲ್ಲ. 2017-18, 2018-19ರಲ್ಲೂ ಅವರದೇ ಸರ್ಕಾರ ಇತ್ತು. ನಾವು ತನಿಖೆ ಮಾಡಿ ಗೌರವಾನ್ವಿತ ರಾಜ್ಯಪಾಲರಿಗೆ ನಾನೇ ಪತ್ರ ಬರೆದಿದ್ದೇನೆ. ACB ಯವರಿಗೆ ನಾವೇ ಕಳುಹಿಸಿದ್ದೇವೆ. ಆದಾಗ್ಯೂ ನಾವೇ ಮಾಡಿದ್ದೇವೆ. ಕಳೆದ ಮೂರು ವರ್ಷಗಳಿಂದ ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅವರ ಅಧಿಕಾರದ ಅವಧಿಯಲ್ಲಿದ್ದ ನಡೆದಿದೆ. ಅವರ ಪಾಪದ ಕೊಸನ್ನು ನಾವು ಮಾಡಬೇಕೆ? ಆದಾಗ್ಯೂ ಕೂಡ ನಾವು ಅವರನ್ನು ಅಮಾನತ್ತು ಮಾಡಿದ್ದೇವೆ. ಎಲ್ಲಾ ನಾವೇ ಮಾಡುತ್ತಿದ್ದೇವೆ. ಮಾನ್ಯ ಸಭಾಪತಿಯವರೇ, ಬೇಕಾದರೆ ತಾವೇ ನೋಡಿ, ಆರು ಜನರನ್ನು ಅಮಾನತ್ತು ಮಾಡಿದ್ದೇವೆ. ನಮ್ಮದು ಬಹಳ . . .

ಶ್ರೀ ಅರವಿಂದ ಕುಮಾರ್ ಅರಳಿ:- ಮಾನ್ಯ ಸಭಾಪತಿಯವರೇ, ಯಾರನ್ನು suspended ಮಾಡಿದ್ದಾರೆಂದು ಹೇಳಬೇಕು.

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಯವರೇ, ವಿ.ಸಿ.,ಯವರನ್ನು ಅಮಾನತ್ತು ಮಾಡಿದ್ದೇವೆ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಅಮಾನತ್ತಾಗಿರುವ ವಿ.ಸಿ.,ಯವರ ಹೆಸರನ್ನು ಹೇಳಲಿ.

ಶ್ರೀ ಪ್ರಭು ಬಿ.ಚವ್ವಾಣ:- ಮಾನ್ಯ ಸಭಾಪತಿಯವರೇ, ಈ ಹಿಂದೆ ಇದ್ದಂತಹ ವಿ.ಸಿ.,ಯವರನ್ನು ಅಮಾನತ್ತು ಮಾಡಿದ್ದೇವೆ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ವಿ.ಸಿ.,ಯವರನ್ನು ಅಮಾನತ್ತು ಮಾಡಿಲ್ಲ, ಅವರ ಅವಧಿ ಮುಗಿದಿದೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಗೋವಿಂದರಾಜ್ ರವರೇ, ಅವರು ಹೇಳುತ್ತಾರೆ ತಾವು ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಪ್ರಭು ಬಿ.ಚವ್ವಾಣ:- ಮಾನ್ಯ ಸಭಾಪತಿಯವರೇ, ಅವರ ಅಧಿಕಾರದ ಅವಧಿಯಲ್ಲೇ ನಡೆದಿದೆ.

(ಗೊಂದಲ)

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸದನಕ್ಕೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ.

ಶ್ರೀ ಪ್ರಭು ಬಿ.ಚವ್ವಾಣ:- ಮಾನ್ಯ ಸಭಾಪತಿಯವರೇ, ನಾವು ಅಧಿಕಾರಕ್ಕೆ ಬಂದ ನಂತರ ಮಾಡಿದ್ದೇವೆ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, 2010ರಲ್ಲಿ ಮಾಡಿದ್ದೀರಿ.

ಸಭಾಪತಿಯವರು:- ಮಾನ್ಯ ಶ್ರೀ ಅರವಿಂದ ಕುಮಾರ್ ಅರಳಿಯವರೇ, ಈಗ ಮಾನ್ಯ ಸಚಿವರು ಏನು ಮಾಡಬೇಕು ಹೇಳಿ.

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಯವರೇ, ನಾವು ಶ್ರೀ ನಾರಾಯಣಸ್ವಾಮಿಯವರನ್ನು ಅಮಾನತ್ತು ಮಾಡಿದ್ದೇವೆ. ಒಂದು copy ಯನ್ನು ಕಳುಹಿಸುತ್ತೇನೆ.

(ಗೊಂದಲ)

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸದನಕ್ಕೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಅರವಿಂದ ಕುಮಾರ್ ಅರಳಿಯವರ ಪ್ರಶ್ನೆಗೆ ಸಂಬಂಧಪಟ್ಟ ಸಚಿವರು ಅವರನ್ನು ಸಸ್ಟೆಂಡ್ ಮಾಡಿದ್ದೇವೆಂದು ಉತ್ತರ ಕೊಡುತ್ತಿದ್ದಾರೆ.

(ಗೊಂದಲ)

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಯವರೇ, ರೂ.32 ಕೋಟಿ ಹಣದ್ದು ಯಾವಾಗ ಮಾಡಿದ್ದು?

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ವಿ.ಸಿ.,ಯವರ ಅವಧಿ ಮುಗಿದಿದೆ.

ಸಭಾಪತಿಯವರು:- ಮಾನ್ಯ ಟಿ.ಎ.ಶರವಣ ರವರೇ ತಾವೇಕೆ ಮಾತನಾಡುತ್ತಿದ್ದೀರಿ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸದನಕ್ಕೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ.

(ಗೊಂದಲ)

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಯವರೇ, ನೇಮಕಾತಿಯನ್ನು ಅವರೇ ಮಾಡಿದ್ದಾರೆ. ನಾವೇನು ಮಾಡಿಲ್ಲ.

(ಗೊಂದಲ)

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಯವರು ಪ್ರಶ್ನೆ ಕೇಳಲಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. . .

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಈ ರೀತಿ ಮಧ್ಯದಲ್ಲಿದ್ದು ಎದ್ದು ಮಾತನಾಡಿದರೆ ಏನು ಮಾಡುವುದು?

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ತಮ್ಮ ಪರ್ಮಿಷನ್ ತೆಗೆದುಕೊಂಡು ಮಾತನಾಡುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡ ರವರೇ, ನಾನು ನಿಮಗೆ ಪರ್ಮಿಷನ್ ಕೊಟ್ಟಿಲ್ಲ. ಆದರೂ ತಾವೇಕೆ ಮಾತನಾಡುತ್ತಿದ್ದೀರಿ?

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಮಾನ್ಯ ಸಚಿವರು ಒಬ್ಬ ಜವಾಬ್ದಾರಿಯುತ ಸಚಿವರಾಗಿದ್ದಾರೆ. ಅವರು 'ಫಿರ್ ಭಲೆ' ಎಂದು ಹೇಳಿದರೆ ಹೇಗೆ? ಮತ್ತೆ ಅವರು ನಾವೇ ಮಾಡಿದ್ದು, ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿರುವುದು ಎಂದು ಹೇಳುವುದು ತಪ್ಪಾಗುತ್ತದೆ. ಮಾನ್ಯ ಸಭಾಪತಿಯವರೇ, ತಾವು ಪೀಠದಲ್ಲಿದ್ದೀರಿ ಸ್ವಾಮಿ ಹೇಳಿ, ಅವರದ್ದು ಕೂಡ ಜವಾಬ್ದಾರಿ ಇದೆ. ಭ್ರಷ್ಟಾಚಾರ ಆರೋಪದ ಮೇಲೆ ಈ ವಿಚಾರವನ್ನು ಸದನದಲ್ಲ ಚರ್ಚೆ ಮಾಡಬೇಕಾದರೆ ನಿಮ್ಮದು duty ಇದೆ. It is bounden duty of the Minister. You are the Minister of the present Government. ನೀವು ಮಾಡುವುದಕ್ಕೆ ಆಗಿಲ್ಲ, ಅದನ್ನು ನಾವು ಮಾಡುತ್ತಿದ್ದೇವೆಂದು ಹೇಳಬೇಕು.

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಯವರೇ, ನಾನು ಮಾಡುತ್ತಿದ್ದೇನೆ, ಮಾಡಿದ್ದೇನೆ. ಅದನ್ನೇ ಹೇಳುತ್ತಿದ್ದೇನೆ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಒಬ್ಬರು ವಿ.ಸಿ.,ಯವರನ್ನು ಅಮಾನತ್ತುಗೊಳಿಸಲು ಮಾನ್ಯ ಸಚಿವರಿಗೆ power ಇದೆಯೇ? When they don't have power, how can they suspend him?

(ಗೊಂದಲ)

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ನಾನು ಹೇಳುವುದನ್ನು ಸ್ವಲ್ಪ ಕೇಳಿ.

(ಗೊಂದಲ)

ಶ್ರೀ ಚಂದ್ರಕಾಂತಗೌಡ ಚೆನ್ನಪ್ಪಗೌಡ ಪಾಟೀಲ (ಲೋಕೋಪಯೋಗಿ ಸಚಿವರು):- ಮಾನ್ಯ ಸಭಾಪತಿಯವರೇ, ಪದೇ ಪದೇ ಈ ಪ್ರಶ್ನೆ ಸದನದಲ್ಲಿ raise ಆಗುತ್ತಿದೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- 2018-19ರಲ್ಲಿ ದೂರುಗಳು ಬಂದಿತ್ತು. 2020-21ರಲ್ಲಿ ನಮ್ಮ ಸರ್ಕಾರ ಅವರನ್ನು ಸಸ್ಪೆಂಡ್ ಮಾಡಿದ್ದಾರೆ, ಇನ್ನೇನು ಮಾಡಬೇಕು.

(ಗೊಂದಲ)

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಯವರೇ, 2021ರಲ್ಲಿ record place ಮಾಡಿದ್ದಾರೆ. ಅದು ಸುಮಾರು ರೂ.200 ಕೋಟಿಗಳು. ಇದು ರೂ.32 ಕೋಟಿಗಳು.

(ಗೊಂದಲ)

ಶ್ರೀ ಚಂದ್ರಕಾಂತಗೌಡ ಚಿನ್ನಪ್ಪಗೌಡ ಪಾಟೀಲ:- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆ ಎರಡು ಅಥವಾ ಮೂರು ಬಾರಿ ಬರುತ್ತಿದೆ. ತಾವು ಯಾವಾಗಲಾದರೂ ಒಂದು ದಿವಸ ಕೊಠಡಿಗೆ ಅವರಿಬ್ಬರನ್ನು ಕರೆಸಿಕೊಂಡು ಮಾನ್ಯ ಸಚಿವರಿಂದ ಮಾಹಿತಿ ತೆಗೆದುಕೊಳ್ಳಬೇಕು.

(ಗೊಂದಲ)

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಯವರೇ, ಈ ಸದನ ಮುಗಿದ ನಂತರ ನೀವು ಮತ್ತು ಅವರು ನನ್ನ ಹತ್ತಿರ ಬನ್ನಿ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. . .

(ಗೊಂದಲ)

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಯವರೇ, ತಮಗೆ ಎಷ್ಟು ಬಾರಿ ಹೇಳಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಅರವಿಂದ ಕುಮಾರ್ ಅರಳಯವರು ಒಂದು ಗಂಭೀರವಾದ ಪ್ರಶ್ನೆಯನ್ನು ಕೇಳಿದ್ದಾರೆ.

ಸಭಾಪತಿಯವರು:- ಅದಕ್ಕಾಗಿ ನಾನು ಹೇಳಿದ್ದು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, 'ಫಿರ್ ಭಲೆ' ಅದಕ್ಕೆ ಉತ್ತರ ಕೊಟ್ಟರೆ ಬಹಳ ಚೆನ್ನಾಗಿರುತ್ತದೆ. ಇಲ್ಲಿ ಏನಾಗಿದೆಯೆಂದರೆ ಈಗಾಗಲೇ ವಿ.ಸಿ.,ಯವರು ನಿವೃತ್ತಿಯಾಗಿದ್ದಾರೆ. ಎಸ್‌ಸಿಪಿ/ಐಎಸ್‌ಪಿ ಯೋಜನೆಯಡಿಯಲ್ಲಿರುವ ರೂ.2.48 ಕೋಟಿಗಳು ಲೂಟಿ ಹೊಡೆದಿದ್ದಾರೆ. ವಿಶ್ವ ವಿದ್ಯಾಲಯದ ಉಪ ಕುಲಪತಿಗಳು ನಿವೃತ್ತಿಯಾಗಿದ್ದು, ಅವರ ಮೇಲೆ ಇನ್ನೂ ಕೇಸ್ ದಾಖಲಿಸಿಲ್ಲ. ನಾವೇ ಮಾಡಿರಬಹುದು 'ಫಿರ್ ಭಲೆ' ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈಗ ಅವರ ಸರ್ಕಾರ ಅಧಿಕಾರದಲ್ಲಿದೆ.

ಆದಾಗ್ಯೂ ಸರ್ಕಾರ ಕೇಸ್ ದಾಖಲಿಸಬೇಕಾಗುತ್ತದೆ. ಪ್ರಸ್ತುತ ಅವರ ವಿರುದ್ಧ ಇನ್ನೂ ಯಾವುದೇ ಎಫ್.ಐ.ಆರ್., ದಾಖಲಾಗಿಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನಾಲ್ಕು ಜನ ಇನ್ನೂ ಕೆಲಸದಲ್ಲಿ ಇದ್ದಾರೆ. ಅವರನ್ನು ಯಾರೂ ಸಸ್ಪೆಂಡ್ ಮಾಡಿಲ್ಲ. ಆದರೆ ಅವರು ಏನು ಮಾಡಬೇಕು ಅಂದುಕೊಂಡಿದ್ದಾರೆ? ಅವರು ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಿರುವವರಿಗೆ ರಕ್ಷಣೆಯನ್ನು ಕೊಡುತ್ತಿದ್ದಾರೆ ಎಂದು ಒಂದು ಒಳ್ಳೆಯ ಸಂದೇಶವನ್ನು ಕೊಡುತ್ತಿದ್ದಾರೆ. ಅದು ಆಗಬಾರದು. ಸರ್ಕಾರ ನಿರಂತರವಾಗಿ ಇರತಕ್ಕಂಥದ್ದು. ತಪ್ಪು ಆಗಿರಬಹುದು. ಆದರೆ ಅವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಕೇಳಿದರೆ, ಮಾನ್ಯ ಸಚಿವರು ಹೇಳುತ್ತಿಲ್ಲವಲ್ಲ. ನಾವು ಹೇಳುತ್ತಿರುವುದು ಏನೆಂದರೆ, ಈ ಹಗರಣ ನಡೆದಿದೆ. ಮೊದಲು ಅವರ ವಿರುದ್ಧ ಎಫ್.ಐ.ಆರ್., ದಾಖಲಾಗಬೇಕು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡತಕ್ಕಂಥವರು ಹಗರಣದಲ್ಲಿ ಭಾಗಿಯಾಗಿದ್ದು ಅವರನ್ನು ಸಸ್ಪೆಂಡ್ ಮಾಡಬೇಕೆಂದು ಮಾನ್ಯ ಸದಸ್ಯರಾದ ಶ್ರೀ ಅರವಿಂದ ಕುಮಾರ್ ಅರಳಿಯವರು ಡಿಮಾಂಡ್ ಮಾಡುತ್ತಿದ್ದಾರೆ. ಅದು ಆಗಬೇಕೆಂದು ನಾನು ತಮ್ಮ ಮೂಲಕ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇನೆ.

ಶ್ರೀ ಪ್ರಭು ಬಿ.ಚವ್ವಾಣ್:- ಮಾನ್ಯ ಸಭಾಪತಿಯವರೇ, ನನ್ನದೊಂದು ಪ್ರಶ್ನೆ ಇದೆ.

ಸಭಾಪತಿಯವರು:- ಮಾನ್ಯ ಪ್ರಭು ಬಿ.ಚವ್ವಾಣ್ ರವರೇ, ತಾವು ಈ ಸಂಬಂಧ ತಕ್ಷಣ ಕ್ರಮ ತೆಗೆದುಕೊಂಡು ಅವರಿಗೆ ತಿಳಿಸಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಆಯಿತು.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. . .

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಸಚಿವರಿಗೆ ಕ್ರಮ ತೆಗೆದುಕೊಳ್ಳುವುದಕ್ಕೆ ಹೇಳಿದ್ದೇನೆ. ಅಲ್ಲಿಗೆ ಮುಗಿಯಿತು.

(ಗೊಂದಲ)

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಇವರು ಈ ಸದನಕ್ಕೆ ಮಿಸ್‌ಗೈಡ್ ಮಾಡುತ್ತಿದ್ದಾರೆ.

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಿಯವರೇ, ಈ ಸಂಬಂಧ ಕ್ರಮ ತೆಗೆದುಕೊಳ್ಳುವುದಕ್ಕೆ ನಾನೇ ಹೇಳಿದ್ದೇನೆ. ಅವರು ಕ್ರಮ ತೆಗೆದುಕೊಂಡು ಈ ಸದನಕ್ಕೆ ತಿಳಿಸಲಿ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ನಾನು ಒಂದು ವಿಚಾರವನ್ನು ಹೇಳಬಿಡುತ್ತೇನೆ. ಅವರು ನಾನು ಪದೇ-ಪದೇ ಈ ಪ್ರಶ್ನೆ ಕೇಳುತ್ತಿದ್ದೇನೆಂದು ಹೇಳುತ್ತಿದ್ದಾರಲ್ಲ, ಕಳೆದ ಅಧಿವೇಶನದಿಂದಲೂ ಪ್ರಶ್ನೆಯನ್ನು ಕೇಳಿದ್ದೇನೆ. ಮಾನ್ಯ ಸಚಿವರು ನಮಗೆ 7 ದಿವಸ ಸಮಯ ಬೇಕೆಂದು ಪಲಾಯನ ಮಾಡಿದ್ದಾರೆ. ಈಗ ನನ್ನ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ?

ಸಭಾಪತಿಯವರು:- ಮಾನ್ಯ ಅರವಿಂದ ಕುಮಾರ್ ಅರಳಿಯವರೇ, ನೀವು ಇಲ್ಲಿ ಕೇಳುವುದಕ್ಕೆ ಹಕ್ಕಿದೆ, ಕೇಳಿ.

ಶ್ರೀ ಚಂದ್ರಕಾಂತಗೌಡ ಚಿನ್ನಪ್ಪಗೌಡ ಪಾಟೀಲ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮಾನ್ಯ ಸಚಿವರು ಪಲಾಯನ ಮಾಡಿದ್ದಾರೆ ಎಂದು ಹೇಳಬಾರದು. (ಗೊಂದಲ) ಒಂದು ಪ್ರಶ್ನೆಗೆ ಸಮಯ ಕೇಳುವುದಕ್ಕೆ ಮಾನ್ಯ ಸಚಿವರಿಗೂ ಅಧಿಕಾರ ಇದೆ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ನಾನು ಕೇಳಿದ್ದ ಪ್ರಶ್ನೆಗೆ ಉತ್ತರ ಕೊಡದೇ ಓಡಿ ಹೋದರೆ ಏನು ಮಾಡುವುದು?

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪದೇ ಪದೇ ನಿಮ್ಮ ಸರ್ಕಾರ ಇದ್ದಾಗ ನಡೆದಿರುವುದು ಎಂದು ಹೇಳುತ್ತಿದ್ದಾರೆ. ಸರ್ಕಾರ ಎನ್ನುವುದು ನಿರಂತರವಾಗಿ ಇರತಕ್ಕಂಥದ್ದು.

(ಮುಂದು...)

(1101)21.12.2022/4.50/ಎಂ.ಎಂ-ವಿ.ಕೆ

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ: 335

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ನಾನು ಕೇಳಿರುವುದು ಎಷ್ಟು ಪಶು ಆಸ್ಪತ್ರೆಗಳು ದುಸ್ಥಿತಿಯಲ್ಲಿವೆ ಹಾಗೂ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಕೇಳಿದ್ದೇನೆ. ಬಂದಿದ್ದಲ್ಲಿ ಈ ಪಶು ಆಸ್ಪತ್ರೆಗಳ ಕಟ್ಟಡಗಳನ್ನು ಅಭಿವೃದ್ಧಿಪಡಿಸಲು ಮತ್ತು ಹೊಸ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಎಷ್ಟು ಹಣವನ್ನು ಮಂಜೂರು ಮಾಡಿದೆ ಎಂದು ಕೇಳಿದ್ದೇನೆ. ಕೊನೆಯದಾಗಿ ಪಶು ಆಸ್ಪತ್ರೆಗಳಲ್ಲಿ ವೈದ್ಯರುಗಳ ಕೊರತೆಗಳನ್ನು ನೀಗಿಸಲು ಎಷ್ಟು ವೈದ್ಯರುಗಳನ್ನು ನೇಮಕ ಮಾಡಲಾಗಿದೆ ಎಂದು ಕೇಳಿದ್ದೇನೆ. ಅವರು ಕೊಟ್ಟಿರುವಂತಹ ಉತ್ತರದಲ್ಲಿ ಪಶು ಆಸ್ಪತ್ರೆಗೆ 2022-23ನೇ ಸಾಲಿನಲ್ಲಿ ರೂ. 2215 ಲಕ್ಷಗಳನ್ನು ಮಂಜೂರು ಮಾಡಲಾಗಿದೆ. ಏತಕ್ಕೆ ಹೇಳುತ್ತೇನೆಂದರೆ, ಮಾನ್ಯ ಪಶುಸಂಗೋಪನೆ ಸಚಿವರು ಬಹಳ ಕಾಳಜಿ ಇರುವಂತಹವರು. ಹೋಬಳಿಗೊಂದು ಗೋಶಾಲೆಯನ್ನು ಮಾಡಬೇಕೆಂದು ಹೊರಟಿರುವ ಮಹತ್ವಾಕಾಂಕ್ಷಿ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವುದರಿಂದ ರೂ. 2215 ಲಕ್ಷಗಳನ್ನು ಪಶು ಆಸ್ಪತ್ರೆಗಳನ್ನು ರಿಪೇರಿ ಮಾಡುವುದಕ್ಕೆ 4,000 ಆಸ್ಪತ್ರೆಗಳಿವೆ ಎಂದು ಈಗ ತಾನೇ ಹೇಳಿದರು. 4,000 ಹುದ್ದೆಗಳು ಉಳಿದಿವೆ. ಜೊತೆಗೆ ಎಷ್ಟು ಹುದ್ದೆ ಎಂದು ಕೇಳಿದಾಗ 400 ಹುದ್ದೆಗಳಿಗೆ ಈಗ ಕಾಲ್ ಮಾಡಿದ್ದೇವೆಂದು ಹೇಳಿದರು. ಜೊತೆಗೆ 290 ಹುದ್ದೆಗಳನ್ನು; ಎಲ್.ಹೆಚ್.ಡಿ.ಸಿ. ಎಂದರೆ ಏನು?

ಶ್ರೀ ಪ್ರಭು ಬಿ. ಚವ್ವಾಣ:- ಚರ್ಮಗಂಟು ರೋಗ.

ಶ್ರೀ ಎಸ್.ಎಲ್. ಭೋಜೇಗೌಡ:- ಎಲ್.ಹೆಚ್.ಡಿ.ಸಿ., ಎಂದರೆ ನನಗೆ ಗೊತ್ತಾಗುವುದಿಲ್ಲ. ಎಲ್.ಹೆಚ್.ಡಿ.ಸಿ., ಯ ಫುಲ್ ಫಾರ್ಮ್ ಏನು?

ಶ್ರೀ ಆರ್. ಅಶೋಕ್:- ಮಾನ್ಯ ಸಭಾಪತಿಯವರೇ, . . .

ಶ್ರೀ ಎಸ್.ಎಲ್. ಭೋಜೇಗೌಡ:- ದಯವಿಟ್ಟು ಒಂದು ನಿಮಿಷ ಇರಿ. ನಿಮಗೆ ಕೈ ಮುಗಿಯುತ್ತೇನೆ. ಮಾನ್ಯ ಸಚಿವರ ಸಚಿವರು is well capable in answering. Why should you interfere. ದಯಮಾಡಿ ಹೇಳಿ. ಎಲ್.ಹೆಚ್.ಡಿ.ಸಿ., ಎಂದರೆ ಏನು?

ಸಭಾಪತಿಯವರು:- ಮಾನ್ಯ ಭೋಜೇಗೌಡರೇ,

ಶ್ರೀ ಪ್ರಭು ಬಿ. ಚವ್ವಾಣ:- ಕನ್ನಡದಲ್ಲ ಚರ್ಮಗಂಟು ರೋಗ. ಅದಕ್ಕೆ ಎಲ್.ಹೆಚ್.ಡಿ.ಸಿ., ಎಂದು ಹೇಳುತ್ತೇವೆ.

ಶ್ರೀ ಎಸ್.ಎಲ್. ಭೋಜೇಗೌಡ:- ಹಾಗೆಂದು ಇಲ್ಲ ಬರೆಯಬೇಕು. ಎಲ್.ಹೆಚ್.ಡಿ.ಸಿ., ಎಂದರೇನು? ಮಾನ್ಯ ಸಭಾಪತಿಯವರು ಈ ರೀತಿ ರಕ್ಷಣೆಗೆ ಬಂದರೆ ಹೇಗೆ? ಇಲ್ಲವವರಿಗೆಲ್ಲಾ ಗೊತ್ತಾಗಬೇಕಲ್ಲವೇ?

ಸಭಾಪತಿಯವರು:- ಅವರು ಹೇಳುತ್ತಾರೆ.

ಶ್ರೀ ಬಿ.ಕೆ. ಹರಿಪ್ರಸಾದ:- ಅಧಿಕಾರಿಗಳಿಂದ ಹೇಳಿ ಕೊಡಿಸಿ.

ಸಭಾಪತಿಯವರು:- ಮಾನ್ಯ ಸಚಿವರೇ ಹೇಳಿ.

ಶ್ರೀ ಎಸ್.ಎಲ್. ಭೋಜೇಗೌಡ:- ಪ್ರಾಮಿಸ್, ನನಗೆ ಗೊತ್ತಿಲ್ಲದಿರುವುದಕ್ಕೆ ನಿಮ್ಮನ್ನು ಕೇಳುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಎದ್ದು ನಿಂತು ಹೇಳಿ.

ಶ್ರೀ ಪ್ರಭು ಬಿ. ಚವ್ವಾಣ:- ಮಾನ್ಯ ಸಭಾಪತಿಯವರೇ, ಅದು ಚರ್ಮ ಗಂಟು ರೋಗ. ಮಾನ್ಯ ಭೋಜೇಗೌಡರು ಒಳ್ಳೆಯ ಎಂ.ಎಲ್.ಸಿ., ಆಗಿದ್ದಾರೆ. ಅವರು ಕೇಳಿರುವ ಪ್ರಶ್ನೆಗೆ ಅನುಬಂಧ-1 ಮತ್ತು ಅನುಬಂಧ-2ರಲ್ಲಿ ವಿವರವನ್ನು ನೀಡಲಾಗಿದೆ.

ಸಭಾಪತಿಯವರು:- ಮಾನ್ಯ ಸಚಿವರೇ, ಅವರು ಕೇಳಿರುವ ಲಾಂಗ್ ಫಾರ್ಮ್ ಹೇಳಬಡಿ.

ಶ್ರೀ ಎಸ್.ಎಲ್. ಭೋಜೇಗೌಡ:- ನಮ್ಮ ಅಧಿಕಾರಿಗಳು ಮತ್ತು ಮಂತ್ರಿಗಳನ್ನು ದಿಕ್ಕು ತಪ್ಪಿಸುವುದಕ್ಕೆ ಆ ರೀತಿ ಏತಕ್ಕೆ ಬರೆದುಕೊಡುತ್ತೀರಿ? ಅವರಿಗೆ ಸರಿಯಾಗಿ ಬರೆದುಕೊಡಬೇಕಲ್ಲವೇ?

ಸಭಾಪತಿಯವರು:- ನಮ್ಮನ್ನು ಕೇಳಿ. ಅವರನ್ನೇತಕ್ಕೆ ಕೇಳುತ್ತೀರಿ?

ಶ್ರೀ ಪ್ರಭು ಬಿ. ಚವ್ವಾಣ್:- ಕನ್ನಡದಲ್ಲ ಚರ್ಮ ಗಂಟು ರೋಗ ಎನ್ನುತ್ತಾರೆ. ಇಂಗ್ಲಿಷ್‌ನಲ್ಲಿ LH&DC (Livestock Health and Disease Control).

ಶ್ರೀ ಎಸ್.ಎಲ್. ಭೋಜೇಗೌಡ:- 'ಎಲ್' ಎಂದರೇನು?

ಸಭಾಪತಿಯವರು:- ಸಾಕು ಬಡಿ, ಮುಂದೆ ಹೇಳಿ.

ಶ್ರೀ ಎಸ್.ಎಲ್. ಭೋಜೇಗೌಡ:- ಇದು ತಮಾಷೆಯ ವಿಚಾರವಲ್ಲ.

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸೊಗಸಾಗಿ ಕನ್ನಡದಲ್ಲ ಹೇಳುತ್ತಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ನಾನು ಯಾರನ್ನೂ ತಮಾಷೆ ಮಾಡುವ ವಿಚಾರದಲ್ಲ ಮಾತನಾಡಿಲ್ಲ. ಏಕೆಂದರೆ ಇದು ಬಹಳ ಗಂಭೀರವಾದಂತಹ ರೈತರ ವಿಚಾರ. ಇದು ಈ ನಾಡಿನ ರೈತರ ಸಮಸ್ಯೆ.

ಶ್ರೀ ಆರ್. ಅಶೋಕ್:- ಮಾನ್ಯ ಭೋಜೇಗೌಡರೇ, ನೀವು . . .

ಶ್ರೀ ಎಸ್.ಎಲ್. ಭೋಜೇಗೌಡ:- ನೀವು ಅವರ ರಕ್ಷಣೆಗೆ ಬರುತ್ತೀರಿ, ದಯಮಾಡಿ ನನ್ನ ರಕ್ಷಣೆಗೆ ಬನ್ನಿ.

ಶ್ರೀ ಆರ್. ಅಶೋಕ್:- ನಾವು ಅಲ್ಲ ಇದ್ದೆವು. ಈಗ ಇಲ್ಲಗೆ ಬಂದಿದ್ದೇವೆ. ಮಾನ್ಯ ಸಚಿವರು ಕನ್ನಡದಲ್ಲ ಹೇಳಿದರೆ ಇಂಗ್ಲಿಷ್‌ನಲ್ಲ ಹೇಳುವುದಕ್ಕೆ ಹೇಳುತ್ತೀರಿ. ಅವರಿಗೆ ಕನ್ನಡದಲ್ಲ ಹೇಳುವುದಕ್ಕೆ ಅಧಿಕಾರ ಇಲ್ಲವೇ?

ಶ್ರೀ ಟಿ.ಎ. ಶರವಣ:- ಮಾನ್ಯ ಸಚಿವರು ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. ಎಲ್.ಹೆಚ್.ಡಿ.ಸಿ., ಯ ಫುಲ್ ಫಾರ್ಮ್ ಹೇಳಿದ್ದರೆ ಮುಗಿಯುತ್ತಿತ್ತು.

ಶ್ರೀ ಎಸ್.ಎಲ್. ಭೋಜೇಗೌಡ:- ಅವರು ಉತ್ತರ ಕೊಟ್ಟಿರುವುದು . . .

ಶ್ರೀ ಆರ್. ಅಶೋಕ್:- ಎಲ್.ಹೆಚ್.ಡಿ.ಸಿ. ಎಂದರೆ Livestock Health and Disease Control.

ಸಭಾಪತಿಯವರು:- ಮಾನ್ಯ ಅಶೋಕ್‌ರವರೇ, ಅವರು ಅದನ್ನು ಆಗಲೇ ಹೇಳಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ನೀವು ಅವರ ರಕ್ಷಣೆಗೆ ಮಾತ್ರವಲ್ಲ, ನಮ್ಮ ರಕ್ಷಣೆಗೆ ಬರಬೇಕು.

ಸಭಾಪತಿಯವರು:- ಮಾನ್ಯ ಸಚಿವರು ಆಗಲೇ ಉತ್ತರವನ್ನು ಹೇಳಿದ್ದಾರೆ.

ಡಾ: ಕೆ. ಸುಧಾಕರ್:- ಮಾನ್ಯ ಸಭಾಪತಿಯವರೇ, ಅವರು ರೈತರ ರಕ್ಷಣೆ ಮಾಡುತ್ತಿದ್ದಾರೆ. ಅದನ್ನು ಕೇಳುವುದಕ್ಕೆ ಹೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಭೋಜೇಗೌಡರು ಬಹಳ ಸ್ಫುಟವಾದ ಪ್ರಶ್ನೆ ಕೇಳಿದ್ದಾರೆ.

ಸಭಾಪತಿಯವರು:- ಮಾನ್ಯ ಸಚಿವರು ಉತ್ತರ ಹೇಳಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ಆಯಿತು ಬಡಿ. ಬೇರೆ ವಿಷಯಕ್ಕೆ ಹೋಗೋಣ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಭೋಜೇಗೌಡರು ವೈದ್ಯರ ಕೊರತೆ ಬಗ್ಗೆ ಕೇಳಿದ್ದಾರೆ. ಎಲ್ಲದಕ್ಕೂ ಸರಿಯಾದ ಉತ್ತರ ಕೊಡಲಾಗಿದೆ. ಇನ್ನೇನಿದ್ದರೂ ಅವರು ಉಪಪ್ರಶ್ನೆಯನ್ನು ಕೇಳಲಿ.

ಶ್ರೀ ಎಸ್.ಎಲ್. ಭೋಜೇಗೌಡ:- ನಾನು ಉಪಪ್ರಶ್ನೆಯನ್ನು ಕೇಳುತ್ತಿದ್ದೇನೆ. ರೂ. 22 ಕೋಟಿಗಳನ್ನು ಈ ರಾಜ್ಯದಲ್ಲಿ ಇರುವ ಸುಮಾರು 4,000ಕ್ಕಿಂತಲೂ ಹೆಚ್ಚು ಇರುವ ಆಸ್ಪತ್ರೆಗಳಿಗೆ ಒಂದು

ಪಶು ಆಸ್ಪತ್ರೆಗೆ ರಿಪೇರಿ ಖರ್ಚಿಗೆ ಒಂದೂವರೆ ಲಕ್ಷದಿಂದ ಐದು ಲಕ್ಷದವರೆಗೆ ಬಿಡುಗಡೆ ಮಾಡಿದ್ದಾರೆ. ಇದು ನ್ಯಾಯ ಸಮ್ಮತವೇ ಎನ್ನುವುದು ನನ್ನ ಪ್ರಶ್ನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಪರಿಶೀಲನೆ ಮಾಡುತ್ತೇವೆಂದು ಹೇಳಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾನಾಯಕರೇ, ನಾನು ಅದನ್ನು ಕೇಳುತ್ತಿದ್ದೇನೆ. ನೀವೇತಕ್ಕೇ . . .

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಈ ಪ್ರಶ್ನೋತ್ತರದ ಅವಧಿಯಲ್ಲಿ ಹೆಚ್ಚು ಮಾಡಬೇಕು ಎನ್ನುವುದು ಅವರ ವಾದವಾಗಿದೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾನಾಯಕರೇ, ಅವರ absence ನಲ್ಲಿ ನೀವು ಉತ್ತರ ಕೊಡಿ ನಮಗೆ ಬೇಜಾರಿಲ್ಲ.

ಸಭಾಪತಿಯವರು:- ಅವರು ಹೇಳಿದ್ದಾರೆ ಬಿಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಯಾವುದೇ ಮಂತ್ರಿಗಳಿಗೆ (ಗೊಂದಲ)

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, . . .

ಶ್ರೀ ಎಸ್.ಎಲ್. ಭೋಜೇಗೌಡ:- ಅವರು ಪಶುಸಂಗೋಪನೆ ಸಚಿವರಲ್ಲವೇ?

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಸಚಿವರ ನೆರವಿಗೆ ಬರಬೇಕು. ಕುಚೋದ್ಯ ಮಾಡಬಾರದು. ಅವರು ಕಷ್ಟ ಪಟ್ಟು ಉತ್ತರ ಕೊಟ್ಟಿದ್ದಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಸುಮ್ಮನೇ ವಾದ ಮಾಡಬೇಡಿ. ಸರ್ಕಾರದ ಪರವಾಗಿ ಉತ್ತರ ಕೊಡುವಾಗ ಸಭಾನಾಯಕರು (ಗೊಂದಲ)

ಸಭಾಪತಿಯವರು:- ಅವರು ಹೇಳಿದ್ದಾರೆ ಬಿಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಹೇಳಿದ್ದರೂ ಇವರಿಗೆ ಅರ್ಥವಾಗಿಲ್ಲ.

ಶ್ರೀ ಎಸ್.ಎಲ್. ಭೋಜೇಗೌಡ:- ಏತಕ್ಕೆ ಇಷ್ಟು ಪ್ರೊಟೆಕ್ಷನ್ ಮಾಡುತ್ತೀರಿ? ನಾನೇನು ಕೇಳಬಾರದ್ದನ್ನು ಕೇಳಿದ್ದೇನೆಯೇ? ಇದು ರಾಜ್ಯದ ಜನತೆಗೆ ಗೊತ್ತಾಗಬೇಕು.

(ಗೊಂದಲ)

ಸಭಾಪತಿಯವರು:- ಮಾನ್ಯ ಶರವಣರವರೇ, ಕುಳಿತುಕೊಳ್ಳಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ, ನಾನು ಕೇಳಬಾರದ್ದನ್ನು ಕೇಳಿದ್ದೇನೆಯೇ?

ಸಭಾಪತಿಯವರು:- ಇಲ್ಲ ಕೇಳಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮತ್ತೇತಕ್ಕೆ ಇವರೆಲ್ಲಾ ನನಗೆ intervene ಆಗುತ್ತಾರೆ?

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾನ್ಯ ಭೋಜೇಗೌಡರು ಹೇಳುತ್ತಾರೆ ಕೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ನಾನು ಸರ್ಕಾರದ ಪರವಾಗಿ ಎದ್ದು ನಿಂತರೆ ಇವರಿಗೇನು ತೊಂದರೆ? ಕೆಲವು ಸಲ ಚರ್ಚೆ ಬಂದಾಗ ಸರ್ಕಾರದ ಪರವಾಗಿ ಸಭಾನಾಯಕರು ಉತ್ತರ ಕೊಡುವುದು ರೂಢಿ ಇದೆ.

Sri S L BOJEGOWDA:- When he is very much available... ಪಶುಸಂಗೋಪನೆ ಸಚಿವರು ಇಲ್ಲಿಯೇ ಕುಳಿತಿರಬೇಕಾದರೆ ನಾನು ಅವರಿಂದ ಉತ್ತರ ಬಯಸುವುದು ತಪ್ಪು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಭೋಜೇಗೌಡರೇ, ಏತಕ್ಕೆ ವಾದ ಮಾಡುತ್ತೀರಿ?

ನಿಮಗೆ ಏನಾಗಬೇಕೆಂದು ಹೇಳಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರು ಹೇಳುತ್ತಿದ್ದಾರೆ. ನೀವು ಕುಳಿತುಕೊಳ್ಳಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾನಾಯಕರು ಪಶುಸಂಗೋಪನೆ ಸಚಿವರಿಗೆ ಅವಮಾನ ಮಾಡುತ್ತಿದ್ದಾರೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಸುಮ್ಮನೇ ಏನೇನೂ ಮಾತನಾಡಬೇಡಿ. ಸಚಿವರಿಗೆ ಅವಮಾನ ಹೇಗೆ ಮಾಡುತ್ತಾರೆ?

(ಗೊಂದಲ)

ಡಾ: ಕೆ. ಸುಧಾಕರ್:- ಮಾನ್ಯ ಭೋಜೇಗೌಡರೇ, ಸಭಾನಾಯಕರಿಗೆ intervene ಆಗುವಂತಹ ಅವಕಾಶ ಇದೆಯೇ ಇಲ್ಲವೇ?

ಶ್ರೀ ಟಿ.ಎ. ಶರವಣ:- ಮಾನ್ಯ ಸಚಿವರನ್ನು ಮಾತನಾಡುವುದಕ್ಕೆ ಬಿಡಿ.

ಸಭಾಪತಿಯವರು:- ಅವರು ಹೇಳುತ್ತಾರೆ ಬಿಡಿ. ನೀವೇತಕ್ಕೆ ಹೇಳುತ್ತೀರಿ? ಮಾನ್ಯ ಸಚಿವರೇ ಹೇಳಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಸಾವಿರಾರು ಆಸ್ಪತ್ರೆಗಳಿವೆ. ಅವು ಬಹಳ ಗಂಭೀರವಾಗಿವೆ. ಪಶುಸಂಗೋಪನೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಒಂದೊಂದು ಡೈರಿಯಿಲ್ಲಯೂ ಕೂಡ 10 ಲಕ್ಷದಿಂದ 12ಲಕ್ಷ ಅಟರ್‌ವರೆಗೆ ಹಾಲು ಬರುವಂತಹ ಸಮಯದಲ್ಲ, ಪಶುಸಂಗೋಪನೆಯಲ್ಲಿ ಈ ರಾಜ್ಯ ಒಳ್ಳೆಯ ಹೆಸರು ಮಾಡಿರುವಂತಹ ಸಂದರ್ಭದಲ್ಲ ಈ ಇಲಾಖೆಗೆ ಅತಿ ಹೆಚ್ಚು ಹಣವನ್ನು ಒದಗಿಸಿಕೊಟ್ಟು

ಪಶುಸಂಗೋಪನೆಯಲ್ಲಿ well equipped with all infrastructure ಇರಬೇಕು. ಇದು ಒಂದು ವಿಚಾರ. ಎರಡನೆಯದಾಗಿ;

ಸಭಾಪತಿಯವರು:- ಸರಿ ಕುಳಿತುಕೊಳ್ಳಿ. ಮಾನ್ಯ ಸಚಿವರೇ, ಉತ್ತರ ಹೇಳಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇನ್ನು ಎರಡೇ ನಿಮಿಷ.

ಸಭಾಪತಿಯವರು:- ಸಾಕು ಬಡಿ. ಹೀಗಾದರೆ ನಾನು ಪ್ರಶ್ನೋತ್ತರ ಅವಧಿಯನ್ನು ಬಂದ್ ಮಾಡುತ್ತೇನೆ. ಮಾನ್ಯ ಸಚಿವರೇ, ಹಣ ಕಡಿಮೆಯಾಗಿದೆಯಂತೆ ಅದೇನು ಮಾಡುತ್ತೀರಿ ಎಂಬುದನ್ನು ತಿಳಿಸಿ.

ಶ್ರೀ ಪ್ರಭು ಬಿ. ಚೌವ್ಹಾಣ:- ಮಾನ್ಯ ಸಭಾಪತಿಯವರೇ, ಮಾನ್ಯ ಭೋಜೇಗೌಡರು ಎಷ್ಟು ಕೇಳಿದ್ದಾರೆ ಅಷ್ಟು ಕೊಡುತ್ತೇವೆ. 2-3 ಲಕ್ಷ ಕೊಡುತ್ತೀರಿ ಯಾವ ಕಡೆಯಿಂದ ರಿಪೇರಿ ಮಾಡುವುದಕ್ಕೆ requirement ಬರುತ್ತದೆ ಎಂದು ಅವರು ಕೇಳುತ್ತಿದ್ದಾರೆ. requirement ಗೆ ತಕ್ಕಂತೆ ರಿಪೇರಿ ಮಾಡುವುದಕ್ಕೆ ನಾವು ಸರ್ಕಾರದಿಂದ ಹಣ ಬಿಡುಗಡೆ ಮಾಡುತ್ತೇವೆ. ಆಮೇಲೆ ಈ ವರ್ಷ 295 ನೂತನ ಕಟ್ಟಡಗಳು ಮಂಜೂರಾಗಿವೆ.

ಸಭಾಪತಿಯವರು:- ಅವರು ಅದನ್ನು ಕೇಳಿಲ್ಲ, ರಿಪೇರಿಯನ್ನಷ್ಟೇ ಕೇಳಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ಅದನ್ನು ಕೇಳಿದ್ದೇನೆ.

ಶ್ರೀ ಪ್ರಭು ಬಿ. ಚೌವ್ಹಾಣ:- ಕೇಳಿದ್ದಾರೆ. ಹಾಗಾಗಿ ಎಷ್ಟು requirement ಇದೆ ಅದರ ಪ್ರಕಾರ ದುರಸ್ತಿಗೆ ಸರ್ಕಾರದ ಕಡೆಯಿಂದ ಹಣ ಕಳುಹಿಸುತ್ತೇವೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ತಮ್ಮ ಹತ್ತಿರ ಡೈರಿ ಇದೆ. ತಾವು ಕೂಡ ನೂರಾರು ಹಸುಗಳನ್ನು ಸಾಕಿದ್ದೀರಿ. ವಾರಕ್ಕೆರಡು ಬಾರಿಯಾದರೂ ಹೋಗಿ ನಿಮ್ಮ ಡೈರಿಯನ್ನು

ನೋಡುತ್ತೀರಿ. ಅವರು ಹಾಲು ಕರೆಯುತ್ತಾರೆ, ನಾನು ನೋಡಿದ್ದೇನೆ. ಹಾಗಾಗಿ ನಿಮಗೆ ಅನುಭವ ಇರುವುದರಿಂದ practical knowledge ಇರುವುದರಿಂದ. . . .

(ಮುಂದು)

(1102) 21-12-2022 5-00 KH/VK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಇದು ಪ್ರಶೋತ್ತರ ಅವಧಿ. ಅರ್ಥ ಗಂಟೆ ಕೊಟ್ಟರೆ ಹೇಗೆ? ಇದರಲ್ಲಿ ಒಂದು ಗಂಟೆ ಇರುವುದು.

ಸಭಾಪತಿಯವರು:- ಮಾನ್ಯ ಸದಸ್ಯರೇ, ಇರಿ. ನಾನು ಉತ್ತರ ಹೇಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು 3 ಪ್ರಶ್ನೆ ಕೇಳಿದ್ದಾರೆ. 3 ಪ್ರಶ್ನೆಗೆ ಉತ್ತರ ಕೊಟ್ಟಾಯಿತು. ಇನ್ನು ಮಾತು ಮುಂದುವರೆಸಿದರೆ ಹೇಗೆ?

ಸಭಾಪತಿಯವರು:- ಮಾನ್ಯ ಕೋಟ ಶ್ರೀನಿವಾಸ ಪೂಜಾರಿಯವರೇ, ತಾವು ಸಭಾನಾಯಕರು ಆಯಿತು ಜಡಿ. ಮುಂದಿನ ಪ್ರಶ್ನೆಯನ್ನು ಮಾನ್ಯ ನಿರಾಣಿ ಹಣಮಂತ್ ರುದ್ರಪ್ಪ ನವರು ಕೇಳಬೇಕು.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರೇ ಹೇಳಲಿ.

ಸಭಾಪತಿಯವರು:- ಮಾನ್ಯ ಸದಸ್ಯರೇ, ಕುಳಿತುಕೊಳ್ಳಿ. ತಾವು half-an-hour discussion ಗೆ ಪತ್ರವನ್ನು ಕೊಡಿ.

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ಪ್ರಶ್ನೆ ಸಂಖ್ಯೆ.381 ಅನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರನ್ನು ಕೇಳುವುದಕ್ಕೆ ಬಯಸುತ್ತಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ತಾವು half-an-hour discussion ಗೆ ಪತ್ರವನ್ನು ಕೊಡಿ. ನಾವು ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ: 381

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ರಾಜ್ಯದಲ್ಲ ಎಷ್ಟು ಮೀನು ಸಾಕಾಣಿಕೆ ಕೇಂದ್ರಗಳಿವೆ, ಅವು ಯಾವುವು ಎನ್ನುವ ಪ್ರಶ್ನೆಗೆ ಮಾನ್ಯ ಸಚಿವರು ಸುದೀರ್ಘವಾದ ಮಾಹಿತಿಯನ್ನು ಒದಗಿಸಿದ್ದಾರೆ. ಆದರೆ ನನ್ನ ಕಳಕಳಿಯೇನೆಂದರೆ, ಮೀನುಗಾರಿಕೆ ಇಲಾಖೆ ವತಿಯಿಂದ ಆಗುವಂತಹ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸಮರ್ಪಕವಾಗಿ ಜನಸಾಮಾನ್ಯರಿಗೆ ಗೊತ್ತಾಗುವ ಮಟ್ಟಿಗೆ ಪ್ರಚಾರವನ್ನು ಕೈಗೊಳ್ಳುತ್ತಿಲ್ಲ. ಹಾಗಾಗಿ, ಮೀನುಗಾರಿಕೆ ವಲಯದಲ್ಲಿ ಆಗುವಂತಹ ಯೋಜನೆಗಳನ್ನು ಗ್ರಾಮೀಣ ಮಟ್ಟದಿಂದ ಗ್ರಾಮ ಪಂಚಾಯತಿಯವರೆಗೆ ಎಲ್ಲಾ ಕಡೆಯೂ ವ್ಯಾಪಕವಾಗಿ ಈ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕೆಂಬುದು ನಾನು ಮಾನ್ಯ ಸಚಿವರಿಗೆ ಹೇಳುವುದಕ್ಕೆ ಬಯಸುತ್ತೇನೆ. ಹಾಗಾಗಿ, ಈಗಾಗಲೇ ಸರ್ಕಾರದ ವತಿಯಿಂದ ಎಷ್ಟು ಸಹಾಯಧನವನ್ನು ಕೊಡುತ್ತಿದ್ದೀರಿ. ಆ ಸಹಾಯಧನ ಸಮರ್ಪಕವಾಗಿ ವಿತರಣೆಯಾಗಬೇಕಾದರೆ ಇನ್ನಷ್ಟು ಹೆಚ್ಚು ಫಲಾನುಭವಿಗಳಿಗೆ ಕೊಡುವಂತಹ ಯೋಜನೆಯನ್ನು ಮಾಡಬೇಕೆನ್ನುವ ಉಪ ಪ್ರಶ್ನೆಯನ್ನು ನಾನು ಮಾನ್ಯ ಸಚಿವರಲ್ಲಿ ಕೇಳುವುದಕ್ಕೆ ಬಯಸುತ್ತೇನೆ. ಇದರ ಜೊತೆಗೆ . . .

ಸಭಾಪತಿಯವರು:- ಮಾನ್ಯ ಸಚಿವರೇ, . . .

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಸಭಾಪತಿಯವರು:- ಮಾನ್ಯ ಸದ್ಯಸರೇ, ತಾವು ಉಪ ಪ್ರಶ್ನೆಯನ್ನು ಆಮೇಲೆ ಕೇಳಿ. ಈಗ ತಾವು ಮುಖ್ಯ ಪ್ರಶ್ನೆ ಕೇಳಿದ್ದು ಆಯಿತಲ್ಲವೇ? ಮಾನ್ಯ ಸಚಿವರ ಉತ್ತರ ಏನು ಎಂಬುದನ್ನು ಕೇಳಿ.

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಯವರೇ, ಈಗಾಗಲೇ ಮೀನುಗಾರಿಕೆ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಇದೆ. ಆ ಯೋಜನೆಯಡಿ ಈಗಾಗಲೇ ನಮಗೆ ಕೇಂದ್ರ

ಸರ್ಕಾರದಿಂದ ಗುರಿಯನ್ನು ನಿಗದಿಪಡಿಸಿದ್ದಾರೆ. ಆ ಗುರಿಯನ್ನು ನಾವು ಇಡೀ ರಾಜ್ಯದೊಳಗೆ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಟಾರ್ಗಟ್ ಕೊಟ್ಟಿದ್ದೇವೆ. ಆ ಟಾರ್ಗಟ್‌ಗೆ ಸರಿಯಾಗಿ ನಮ್ಮ ಯೋಜನೆಗಳು ಅನುಷ್ಠಾನವಾದರೆ, ಆ ಅನುಷ್ಠಾನವಾಗುವಂತಹ ಯೋಜನೆ ಬಗ್ಗೆ ಅವರು ಹೆಚ್ಚು ಜನಗಳಿಗೆ ಮಾಹಿತಿ ಕೊಡಬೇಕೆನ್ನುವ ಮಾತನ್ನು ಈಗ ಮಾನ್ಯ ಸದಸ್ಯರು ಹೇಳಿದ್ದಾರೆ. ಅದಕ್ಕೆ ಈಗಾಗಲೇ ಸುಮಾರು 10-12 ಭಾಗಗಳಲ್ಲಿ ಕಾರ್ಯಾಗಾರವನ್ನು ಮಾಡುತ್ತಿದ್ದೇವೆ. ಮೀನುಗಾರಿಕೆ ಇಲಾಖೆಯಲ್ಲಿ ಯಾವ್ಯಾವ ಯೋಜನೆಗಳು ಇವೆ. ಆ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಮೀನುಗಾರರು ಯಾವ್ಯಾವ ರೀತಿಯಲ್ಲಿ ದಾಖಲಾತಿಗಳನ್ನು ಕೊಡಬೇಕೋ ಆ ಎಲ್ಲಾ ರೀತಿಯ ಮಾಹಿತಿಯನ್ನು ಕೊಡುತ್ತೇವೆ. ಇನ್ನು ಹೆಚ್ಚು ಮಾಹಿತಿಯನ್ನು ಕೊಡುವ ದೃಷ್ಟಿಯಿಂದ ನಾವು ಇಲಾಖೆಯಿಂದ ಕ್ರಮವನ್ನು ಕೈಗೊಳ್ಳುತ್ತೇವೆ.

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಸಾಕಷ್ಟು ಹೇರಳವಾಗಿ ನೀರಿನ ಸಂಗ್ರಹವಾಗುತ್ತಿದೆ. ಸುಮಾರು ಡ್ಯಾಂ ನಿಂದ 1100 ಕಿ.ಮೀ.ನಷ್ಟು ಉದ್ದದಲ್ಲಿ ಸುಮಾರು 2 ರಿಂದ 3 ಕಿ.ಮೀ ಅಗಲ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯಲ್ಲಿ ನೀರು ಇರುತ್ತದೆ. ಈ ಭಾಗದಲ್ಲಿಯೂ ಕೂಡ ಮೀನುಗಾರಿಕೆಯನ್ನು ಬೆಳೆಸುವುದಕ್ಕೆ ಅಲ್ಲ ಹೆಚ್ಚಿನ ಉತ್ತೇಜನವನ್ನು ಕೊಡಬೇಕು. ಇದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ತಾವು ಏನಾದರೂ ಕ್ರಮ ಜರುಗಿಸಲಾಗಿದೆಯೇ ಎಂದು ತಿಳಿಸಬೇಕು. ತಾವೆಲ್ಲರೂ ಕೂಡ ಗಮನಿಸಿದಾಗ ಹಾಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಇರುವಂತಹ ನೀರಿನ ಸಂಗ್ರಹದಲ್ಲಿ ಮೀನುಗಾರಿಕೆಯನ್ನು ಕೂಡ ವ್ಯಾಪಕವಾಗಿ ಮಾಡಬೇಕು. ಹೆಚ್ಚು ಮೀನುಗಳನ್ನು ಬೆಳೆಸುವುದಕ್ಕೆ ಸರ್ಕಾರ ಸಂಪೂರ್ಣವಾಗಿ ಪ್ರೋತ್ಸಾಹ ಕೊಡಬೇಕು. ಆ ನಿಟ್ಟಿನಲ್ಲಿ ತಾವು ಏನು ಕ್ರಮ ಜರುಗಿಸಿದ್ದೀರಿ ಎನ್ನುವುದನ್ನು ಮಾನ್ಯ ಸಚಿವರು ತಿಳಿಸಬೇಕು.

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಯವರೇ, ಈಗಾಗಲೇ ನಮ್ಮ ರಾಜ್ಯದಲ್ಲಿ ಒಟ್ಟು 16 ಮೀನು ಮರಿ ಉತ್ಪಾದನಾ ಕೇಂದ್ರಗಳು ಇವೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಏನು ಕೇಳಿದ್ದಾರೆ ಅದಕ್ಕೆ ಮಾತ್ರ ಉತ್ತರ ಹೇಳ.

ಶ್ರೀ ಎಸ್.ಅಂಗಾರ:- ಮಾನ್ಯ ಸಭಾಪತಿಯವರೇ, 90 ಮೀನು ಮರಿ ಪಾಲನಾ ಕೇಂದ್ರ ಇದೆ. ರಾಜ್ಯದಲ್ಲ ಸುಮಾರು 40 ಕೋಟಿ ಬತ್ತನೆ ಮೀನು ಮರಿ ಅವಶ್ಯಕತೆ ಇದೆ. ಈಗ ನಾವು ಸುಮಾರು 20 ಕೋಟಿಯಷ್ಟು ಬತ್ತನೆ ಮೀನು ಮರಿಗಳನ್ನು ಬೇರೆ ಬೇರೆ ರಾಜ್ಯಗಳಾದ ತೆಲಂಗಾಣದಿಂದ ತರುವಂತಹ ಪರಿಸ್ಥಿತಿ ಇದೆ. ಅದಕ್ಕೋಸ್ಕರ ನಾವು ಈ ಮೀನು ಮರಿಗಳ ಉತ್ಪಾದನಾ ಕೇಂದ್ರಗಳು ಏನಿವೆ, ಅದನ್ನು ಜಾಸ್ತಿ ಮಾಡುವುದಕ್ಕೆ ನಾವು ಇಲಾಖೆಯಿಂದ ಗಮನವನ್ನು ಕೊಟ್ಟಿದ್ದೇವೆ. ಇಲಾಖೆ ಕಡೆಯಿಂದ ಯಾವ ಮೀನು ಮರಿ ಪಾಲನಾ ಕೇಂದ್ರಗಳು ಇವೆ. ಅಲ್ಲಿ ಸರಿಯಾದ ರೀತಿಯಲ್ಲಿ ಮೀನು ಮರಿ ಉತ್ಪಾದನೆ ಆಗುವಂತಹ ಸಂದರ್ಭದಲ್ಲಿ ಅದಕ್ಕೆ ಹೆಚ್ಚು ಒತ್ತನ್ನು ಕೊಡುವಂತದ್ದನ್ನು ಮಾಡಿದ್ದೇವೆ. ಇದರ ಜೊತೆಗೆ ಈಗಾಗಲೇ ಅಲಮಟ್ಟಿಯಲ್ಲಿ ನೀರಾವರಿ ನಿಗಮದಿಂದ ಸುಮಾರು 25 ಎಕರೆ ಜಾಗವನ್ನು ಕೊಟ್ಟಿದ್ದಾರೆ. ಅಲ್ಲಿಯೂ ಕೂಡ ನಾವು ಮೀನು ಮರಿ ಉತ್ಪಾದನಾ ಕೇಂದ್ರವನ್ನು ಮಾಡುತ್ತೇವೆ. ಆ ಮೂಲಕ ನಾವು ಯಾವ್ಯಾವ ಭಾಗದಲ್ಲಿ ಈ ರೀತಿಯ ಮೀನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ಕೊಡಬಹುದೋ ಅದನ್ನು ಕೊಡುವಂತಹ ರೀತಿಯಿಂದ ಕ್ರಮವನ್ನು ತೆಗೆದುಕೊಳ್ಳುತ್ತೇವೆ.

ಸಭಾಪತಿಯವರು:- ಮಾನ್ಯ ಕೆ.ಹರೀಶ್ ಕುಮಾರ್ ರವರೇ, . . .

ಶ್ರೀ ಪಿ.ಹೆಚ್.ಪೂಜಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಲ್ಲ ಒಂದು ವಿನಂತಿಯೇನೆಂದರೆ, ಈಗಾಗಲೇ ಹೇಳಿದ ಹಾಗೆ . . .

ಸಭಾಪತಿಯವರು:- ಮಾನ್ಯ ಕೆ.ಹರೀಶ್ ಕುಮಾರ್ ರವರು ಪ್ರಶ್ನೆಯನ್ನು ಕೇಳುತ್ತಾರೆ. ಮಾನ್ಯ ಪಿ.ಹೆಚ್.ಪೂಜಾರ್ ರವರೇ ಕುಳಿತುಕೊಳ್ಳಿ.

ಶ್ರೀ ಪಿ.ಹೆಚ್.ಪೂಜಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈಗಾಗಲೇ ಅವರು ಹೇಳಿದ ಹಾಗೆ ಅಲಮಟ್ಟಿ, ನಾರಾಯಣಪುರ ಜಲಾಶಯ ಇನ್ನು 10 ಕಡೆ ಇದೆ. ತಾವು ಬಹಳಷ್ಟು ಕೆಲಸವನ್ನು ಮಾಡಿಲ್ಲ.

ಸಭಾಪತಿಯವರು:- ಮಾನ್ಯ ಪಿ.ಹೆಚ್.ಪೂಜಾರ್ ರವರೇ ಕುಳಿತುಕೊಳ್ಳಿ. ಮಾನ್ಯ ಕೆ.ಹರೀಶ್ ಕುಮಾರ್ ರವರೇ ತಾವು ಪ್ರಶ್ನೆಯನ್ನು ಕೇಳಿ.

ಪ್ರಶ್ನೆ ಸಂಖ್ಯೆ: 358

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಹರೀಶ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಇದಕ್ಕೆ ಸ್ಪಷ್ಟೀಕರಣ ಬೇಕಾಗಿದೆ. ದಿನಾಂಕ:04-04-2008 ರಂದು ಅಕ್ರಮ-ಸಕ್ರಮಕ್ಕೆ ಸುಪ್ರೀಂ ಕೋರ್ಟ್ ಕೊಟ್ಟಿರುವಂತಹ ತಾತ್ಕಾಲಿಕ ತಡೆಯಾಜ್ಞೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈ ತಾತ್ಕಾಲಿಕ ತಡೆಯಾಜ್ಞೆ 4 ವಾರಕ್ಕೆ ಎಂದು ಕೊಟ್ಟಿದ್ದಾರೆ. ಇವರು ತಾತ್ಕಾಲಿಕ ತಡೆಯಾಜ್ಞೆ 4 ವಾರಕ್ಕೆ ಕೊಟ್ಟಂತಹ ಸಂದರ್ಭದಲ್ಲ ಶ್ರೀ ಜಿ.ಕೆ.ಮಹಾಬಲೇಶ್ವರ ಭಟ್‌ರವರು ಸುಪ್ರೀಂ ಕೋರ್ಟ್‌ಗೆ ಒಂದು ಐ.ಎ., ಫೈಲ್ ಮಾಡಿದ್ದಾರೆ. ಇವರು ಸುಪ್ರೀಂ ಕೋರ್ಟ್‌ಗೆ ಐ.ಎ., ಫೈಲ್ ಮಾಡಿ, ಇದಕ್ಕೆ ತಡೆಯಾಜ್ಞೆ ಕೊಡುವುದಕ್ಕೆ ಮತ್ತು ವೆಕೆಟ್ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಸೂಚನೆ ಕೊಡುತ್ತದೆ. ಆದರೆ, 2008 ರಿಂದ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆ ಸಂದರ್ಭದಲ್ಲ ಶ್ರೀ ಜಿ.ಕೆ.ಮಹಾಬಲೇಶ್ವರ ಭಟ್ ಎನ್ನುವವರಿಗೆ ಕುಮ್ಮಿ ಹಕ್ಕು ಕೊಡುವಲ್ಲಿ ನಾವು ಕಾಯಿದೆಯನ್ನು ಮಾಡುತ್ತೇವೆ ಎಂದು ಸರ್ಕಾರ ಒಂದು ಆಶ್ವಾಸನೆಯನ್ನು ಕೊಡುತ್ತದೆ. ಆ ಕಾಯಿದೆ ಮಾಡುತ್ತಾರೆಯೆ ಆಶ್ವಾಸನೆ ಮತ್ತು ಭರವಸೆಯಿಂದ ಶ್ರೀ ಜಿ.ಕೆ.ಮಹಾಬಲೇಶ್ವರ ಭಟ್‌ರವರು ಐ.ಎ.,ಯನ್ನು ವಿತ್‌ಡ್ರಾ ಮಾಡುತ್ತಾರೆ. ಅವರು ವಿತ್‌ಡ್ರಾ ಮಾಡುವಾಗ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಮಾನ್ಯ ಸರ್ವೋಚ್ಚ ನ್ಯಾಯಾಲಯ ಐ.ಎ., ನಂಬರ್ ಅನ್ನು ವಿಲೇಗೊಳಿಸಿದೆ ಎಂದು ಹೇಳಿದ್ದೀರಿ. ಇಲ್ಲಿ ವಿಲೇಗೊಳಿಸಿದ್ದು ಐ.ಎ., writ petition ಅಲ್ಲ. ಅವರ ಐ.ಎ., ಏನಿದೆ, ಅದನ್ನು ಅವರು "Hence the IA has been disposed as withdrawn." ಎಂದು ಅವರು ವಿತ್‌ಡ್ರಾ ಮಾಡಿದ್ದಾರೆ. ಸರ್ಕಾರ ಆ ತಾತ್ಕಾಲಿಕ ತಡೆಯಾಜ್ಞೆಯನ್ನು ವೆಕೆಟ್ ಮಾಡಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಹಾಗೆಯೇ ಇದೆ. ಈಗ ತಾವು ಈ ಒಂದು ಅಕ್ರಮ-ಸಕ್ರಮವನ್ನು ಕೊಡುತ್ತಿದ್ದೀರಿ. ಇದನ್ನು ಕೊಡುತ್ತಿರುವಂತಹ ಸಂದರ್ಭದಲ್ಲ ಈ ಸುಪ್ರೀಂ ಕೋರ್ಟ್‌ನಲ್ಲಿ ಈ ತಡೆಯಾಜ್ಞೆ ಇನ್ನು ಜೀವಂತವಾಗಿ ಇದೆ. ಅದು ವೆಕೆಟ್ ಆಗಲಿಲ್ಲ. ಅಲ್ಲ ನಾವು ಸಕ್ರಮ ಮಾಡುತ್ತಿರುವಾಗ ಯಾರಾದರೂ ಇನ್ನೊಬ್ಬ ಎದುರು ಪಾರ್ಟಿ ಕೋರ್ಟ್‌ಗೆ ಹೋದರೆ ಅದು ಕ್ಯಾನ್ಸಲ್ ಆಗುತ್ತದೆ.

ಸಭಾಪತಿಯವರು:- ಮಾನ್ಯ ಹರೀಶ್ ಕುಮಾರ್‌ವರೇ, ಇದನ್ನು ಏನು ಮಾಡಬೇಕೆಂದು ಹೇಳಿ.

ಶ್ರೀ ಕೆ.ಹರೀಶ್ ಕುಮಾರ್:- ಮಾನ್ಯ ಸಭಾಪತಿಯವರೇ, ಇದರಿಂದ ಏನು ಪ್ರಯೋಜನವಾಗುವುದಿಲ್ಲ. ಆದ್ದರಿಂದ, ಸರ್ಕಾರ 2008ರ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು. ಇಲ್ಲದೆ ಇದ್ದರೆ ಅವರು ಕೊಟ್ಟಂತಹ ಅಕ್ರಮ-ಸಕ್ರಮ ಅರ್ಜಿಯನ್ನು ವಿಲೇವಾರಿ ಮಾಡಿದ್ದಾರೆ, ಅದಕ್ಕೆ ಏನು validity ಇರುವುದಿಲ್ಲ.

ಶ್ರೀ ಆರ್.ಅಶೋಕ್:- ಮಾನ್ಯ ಸಭಾಪತಿಯವರೇ, ಈಗಾಗಲೇ ಶ್ರೀ ಜಿ.ಕೆ.ಮಹಾಬಲೇಶ್ವರ ಭಟ್‌ವರು ಸಲ್ಲಿಸಿರುವಂತಹ ಐ.ಎ., ಏನಿದೆ, ಅವರೇ ಅದನ್ನು ವಿತ್ ಡ್ರಾ ಮಾಡಿದ್ದಾರೆ. ಸದನಕ್ಕೆ ಉತ್ತರ ಕೊಡಬೇಕಾಗಿರುವುದರಿಂದ ನಾನು ಇದನ್ನು ಚೆಕ್ ಮಾಡುತ್ತೇನೆ. ನನಗೆ ಇರುವಂತಹ ಮಾಹಿತಿ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಇದನ್ನು ಇನ್ನೊಂದು ಬಾರಿ verify ಮಾಡುತ್ತೇನೆ. ಈಗ ಸದ್ಯಕ್ಕೆ ನಾನು ಅಧಿಕಾರಿಗಳ ಹತ್ತಿರ ಮಾಹಿತಿಯನ್ನು ತೆಗೆದುಕೊಂಡಿದ್ದೇನೆ. ಯಾವುದೂ ತಡೆಯಾಜ್ಞೆ ಇಲ್ಲ. ಅವರು ಕೇಸ್ ವಾಪಸ್ಸು ತೆಗೆದುಕೊಂಡಿರುವುದರಿಂದ, ಈಗ ಸದ್ಯಕ್ಕೆ ಯಾವುದೂ ತಡೆಯಾಜ್ಞೆ ಇಲ್ಲ. ಇದಾದ ನಂತರ ದಿನಾಂಕ:19-01-2013 ರಲ್ಲಿ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಯಾರು ಉಳುಮೆ ಮಾಡುತ್ತಿದ್ದಾರೆ, ಅವರಿಗೆಲ್ಲಾ ಕುಮ್ಮಿ ಜಮೀನು ಕೊಡಬೇಕೆಂದು ತೀರ್ಮಾನವಾಗಿದೆ. ಇದಕ್ಕೆ ಒಂದು ಆದೇಶ ಮಾಡಬೇಕು. ಇದಕ್ಕೆ ಆದೇಶ ಮಾಡಿದ ಮೇಲೆ ಇದಕ್ಕೆ objections call ಮಾಡುವುದಕ್ಕೆ 15 ದಿನಗಳ ಕಾಲಾವಕಾಶವನ್ನು ಕೊಡಬೇಕು. Objection time ನಲ್ಲಿ ಅರಣ್ಯ ಇಲಾಖೆಯವರು ಇದಕ್ಕೆ objection ಹಾಕಿದ್ದಾರೆ. ಅದೇನೆಂದರೆ, ಈ ಒಂದು ಕುಮ್ಮಿ ಜಮೀನನ್ನು ಕೊಡಬೇಕಾದರೆ ತಾವು ಕೇಂದ್ರ ಸರ್ಕಾರದ ಅನುಮತಿಯನ್ನು ತೆಗೆದುಕೊಂಡು ಕೊಡಬೇಕೆಂದು ಅವರು objection ಹಾಕಿದ್ದಾರೆ. ಆದಾದ ಮೇಲೆ ನಾವು ಕಾನೂನು ಇಲಾಖೆಯನ್ನು ಕೇಳಿದಾಗ ಅವರು ಕೂಡ ತಾವು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆದು ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಅದನ್ನೆಲ್ಲಾ ಮಾಡುವುದಕ್ಕೆ ಹೋದರೆ ಇದು ಆಗದೇ ಇರುವಂತಹ ಕಥೆ. ಇದರ ಬಗ್ಗೆ ತಮಗೂ ಗೊತ್ತಿದೆ. ಇದು ಆಗುವುದಿಲ್ಲ. ಅದಕ್ಕೋಸ್ಕರ ನನ್ನ ಅಧ್ಯಕ್ಷತೆಯಲ್ಲಿ ಒಂದು ಕಮಿಷನನ್ನು ನೇಮಕ ಮಾಡಿದ್ದೇನೆ.

ಈಗಾಗಲೇ ಒಂದು ಸಭೆಯನ್ನು ಸಹ ಮಾಡಿದ್ದೇವೆ. ಇನ್ನೊಂದು ಸಭೆ ಮಾಡುತ್ತಿದ್ದೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಮ್ಮಿ, ಬಾಣಿ, ಕಾಣಿ ಈ ರೀತಿಯಲ್ಲಿ ಏನೇನು ಇವೆಯೋ, ಇವೆಲ್ಲವೂ ಕೂಡ ನಮ್ಮ ಸಮಿತಿಯಲ್ಲಿ ಇದೆ. ಇದಕ್ಕೆ ನಾವು ಕಾನೂನು ಪ್ರಕಾರ Legal Department ಗೂ ಪತ್ರ ಬರೆದಿದ್ದು, ಅವರನ್ನು ಸಹ ಸಭೆಗೆ ಕರೆದಿದ್ದೇವೆ. ಇದನ್ನು ಕೊಡುವುದಕ್ಕೆ ಏನೇನು ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡಬೇಕು. ಇವೆಲ್ಲವನ್ನೂ ಸರ್ಕಾರ ಪರಿಶೀಲನೆ ಮಾಡುತ್ತಿದೆ. ನನ್ನ ಪ್ರಕಾರ ಇದಕ್ಕೆ ಯಾವುದೇ ತಡೆಯಾಜ್ಞೆ ಇಲ್ಲ. ಈಗ ಕೊಡುವುದಕ್ಕೆ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿದೆ. ಕಮಿಟಿಗೆ ಅಧಿಕಾರವನ್ನು ಕೊಟ್ಟಿದ್ದಾರೆ. ಆ ಕಮಿಟಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಈ ಕಮಿಟಿಯಲ್ಲಿ ಮೆಂಬರ್‌ಗಳೆಲ್ಲಾ ಇದ್ದಾರೆ. ಇನ್ನೊಂದು ಸಭೆ ಮಾಡಿದಾಗ legal opinion ತೆಗೆದುಕೊಂಡು ಕೊಡುವಂತಹದಕ್ಕೆ ಸರ್ಕಾರತ್ಮಕವಾಗಿ ಸ್ಪಂದನೆ ಮಾಡಬೇಕೋ ಅದನ್ನು ಮಾಡುತ್ತೇವೆ.

ಶ್ರೀ ಕೆ.ಹರೀಶ್ ಕುಮಾರ್:- ಮಾನ್ಯ ಸಭಾಪತಿಯವರೇ, 2008ರಲ್ಲಿ ಕೊಟ್ಟಂತಹ ತಾತ್ಕಾಲಿಕ ತಡೆಯಾಜ್ಞೆ ವೆಕೆಟ್ ಆಗಿದ್ದರೆ ಅದರ ಆದೇಶವನ್ನು ಕಳುಹಿಸಿಕೊಡಿ.

ಶ್ರೀ ಆರ್.ಅಶೋಕ್:- ಮಾನ್ಯ ಸದಸ್ಯರೇ, ತಾವು ಬಂದಾಗ ಭೇಟಿ ಮಾಡಿ.

ಸಭಾಪತಿಯವರು:- ಮುಂದಿನ ಒಂದೇ ಪ್ರಶ್ನೆಯನ್ನು 3 ಮಂದಿ ಕೇಳಿದ್ದಾರೆ. ಒಬ್ಬರು ಈ ಪ್ರಶ್ನೆಯನ್ನು raise ಮಾಡಿ.

ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾವು ಮಾತನಾಡುತ್ತೇವೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ಆ ರೀತಿ ಮಾತನಾಡುವುದಕ್ಕೆ ಬರುವುದಿಲ್ಲ.

ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ:- ಮಾನ್ಯ ಸಭಾಪತಿಯವರೇ, ನಮಗೂ ಮಾತನಾಡುವುದಕ್ಕೆ ಅವಕಾಶ ಕೊಡಬೇಕು.

ಸಭಾಪತಿಯವರು:- ಮಾನ್ಯ ಸದಸ್ಯರೇ, ಪ್ರಶ್ನೆ ಕೇಳುವುದಕ್ಕೆ ಅವಕಾಶ ಕೊಡುವುದಿಲ್ಲ. ತಾವು ಕುಳಿತುಕೊಳ್ಳಿ. ಮಾನ್ಯ ಮಧು ಜಿ.ಮಾದೇಗೌಡ ರವರೇ, ತಾವು ಪ್ರಶ್ನೆಯನ್ನು ಕೇಳಿ.

(ಮುಂದು)

(1103)21-12-2022(05-10)bsd-bns

ಪ್ರಶ್ನೆ ಸಂಖ್ಯೆ: 290+379+376+360+295+300+362+355

(ಉತ್ತರದ ಪ್ರತಿ ಲಗತ್ತಿಸಿದೆ)

ಶ್ರೀ ಮಧು ಜಿ. ಮಾದೇಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿದ್ದಾರೆ. ಆದರೆ ಆರೋಗ್ಯ ಸೇವೆಯಲ್ಲಿರುವ ಆಂಬ್ಯುಲೆನ್ಸ್‌ಗಳನ್ನು ಉಪಯೋಗ ಮಾಡುತ್ತಿಲ್ಲ ಮತ್ತು ಸಿಬ್ಬಂದಿಗಳ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ರೂ.30 ಕೋಟಿಗಳ ಪರಿಹಾರ ಧನದಲ್ಲಿ ರೂ.7 ಕೋಟಿ ಬಿಡುಗಡೆಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಮಂಡ್ಯ, ಮೈಸೂರು, ಹಾಸನದಂತಹ ಕಡೆಗಳಲ್ಲಿ ಒಂದು ರೂಪಾಯಿ ಪರಿಹಾರ ಧನವನ್ನು ಬಿಡುಗಡೆ ಮಾಡಿಲ್ಲ. ಚರ್ಮಗಂಟು ರೋಗದಿಂದ ಮೃತಪಟ್ಟ ಪ್ರತಿ ಕರುವೊಂದಕ್ಕೆ ರೂ.5 ಸಾವಿರ, ದನವೊಂದಕ್ಕೆ ರೂ.20 ಸಾವಿರ ಹಾಗೂ ಎತ್ತುವೊಂದಕ್ಕೆ ರೂ.30 ಸಾವಿರ ಪರಿಹಾರ ಕೊಡುತ್ತಿದ್ದಾರೆ. ಬಿಜಿಪಿ ಸರ್ಕಾರಕ್ಕೆ ಗೋವಿನ ಬಗ್ಗೆ ಹೆಚ್ಚಿನ ಒಲವಿದೆ ಮತ್ತು ಗೋವನ್ನು ಪೂಜೆ ಮಾಡುವ ಸರ್ಕಾರ ಈ ಪರಿಹಾರ ಧನವನ್ನು ಹೆಚ್ಚು ಮಾಡಿ ಕೊಡಬೇಕೆಂದು ಮನವಿ ಮಾಡುತ್ತೇನೆ.

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಪಶುಸಂಗೋಪನಾ ಸಚಿವರು 7 ಪುಟಗಳ ಸುದೀರ್ಘ ಉತ್ತರವನ್ನು ಕೊಟ್ಟಿದ್ದಾರೆ. ಯಾವರೀತಿ ಚರ್ಮಗಂಟು ರೋಗ ಹಬ್ಬದಂತೆ ನಿಯಂತ್ರಣ ಮತ್ತು ಚಿಕಿತ್ಸೆ ಮಾಡಲಾಗಿದೆ, ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಯಾವ ರೀತಿ ಪರಿಹಾರ ನೀಡಲಾಗಿದೆ ಎಂಬ ಬಗ್ಗೆ ಉತ್ತರ ಕೊಟ್ಟಿದ್ದು, ಹೆಚ್ಚಿನ ಮಾಹಿತಿಗಾಗಿ ಮೂರ್ಖಾಲ್ಕು ಉಪ ಪ್ರಶ್ನೆಗಳನ್ನು ಕೇಳಬಯಸುತ್ತೇನೆ.

ಸಭಾಪತಿಯವರು:- ಮೂರ್ಖಾಲ್ಕು ಉಪ ಪ್ರಶ್ನೆಗಳನ್ನು ಕೇಳುತ್ತೀರಾ?

ಶ್ರೀ ಎಸ್.ವಿ. ಸಂಕನೂರ:- ಹೌದು.

ಸಭಾಪತಿಯವರು:- ಒಂದು ಕೆಲಸ ಮಾಡೋಣ, ಇದಕ್ಕೆ ಬಹಳ ದೀರ್ಘವಾದ ಉತ್ತರ ಬೇಕಾಗಿರುವುದರಿಂದ ಅರ್ಧ ಗಂಟೆ ಚರ್ಚೆಗೆ ಕನ್ವರ್ಸ್ ಮಾಡಿದ್ದೇನೆ. ಆಗ ಎಲ್ಲಾ ವಿಷಯದ ಚರ್ಚೆ

ಆಗುತ್ತದೆ. ಏಕೆಂದರೆ ಬೇರೆಯವರೂ ಮಾತನಾಡುತ್ತಾರೆ. ಇದನ್ನು ಅರ್ಥ ಗಂಟೆ ಚರ್ಚೆಗೆ ಕನ್ವರ್ಷನ್ ಮಾಡಲು ಪತ್ರ ಕೊಡಿ.

ಶ್ರೀ ಮಧು ಜಿ. ಮಾದೇಗೌಡ:- ಈಗಲೇ ಕನ್ವರ್ಷನ್ ಮಾಡಲು ಕೊಡುತ್ತೇನೆ.

ಸಭಾಪತಿಯವರು:- ಈಗ ಮಾಡುವುದಕ್ಕೆ ಆಗುವುದಿಲ್ಲ, ಅದಕ್ಕೆ ಸಮಯ ಕೊಡಬೇಕಾಗುತ್ತದೆ.

ಶ್ರೀ ಮಧು ಜಿ. ಮಾದೇಗೌಡ:- ಆಯಿತು.

ಅ) ಚುಕ್ಕೆ ಗುರ್ತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 21ನೇ ಡಿಸೆಂಬರ್ 2022ರಂದು ಸಮೂಹ 3 ರ ಅಖತ ಮೂಲಕ ಉತ್ತರಿಸುವ ಒಟ್ಟು 103 ಪ್ರಶ್ನೆಗಳ ಪೈಕಿ 75 ಪ್ರಶ್ನೆಗಳಿಗೆ ಸದನದಲ್ಲ ಉತ್ತರಗಳನ್ನು ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಅಖತ ಉತ್ತರದ ಪ್ರತಿಗಳನ್ನು ಲಗತ್ತಿಸಲಾಗಿದೆ)

4. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೀರ್ಘ ಕಾಲಕ್ಕೆ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸುವಂತಿಲ್ಲ, ಹಾಗಿದ್ದಾಗ್ಯೂ ಚುನಾವಣಾ ಕಾರ್ಯಕ್ಕೆ ನಿಯೋಜಿಸುತ್ತಿರುವ ಕುರಿತು.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಲುವಾಗಿ ಚುನಾವಣೆ ಇನ್ನೂ 4-5 ತಿಂಗಳುಗಳು ಇರುವಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಮೈಸೂರು ಪಾಲಿಕೆ ಹಾಗೂ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಚುನಾವಣಾ ಆಯೋಗ ನಿರ್ದೇಶನ ನೀಡಿದ ಕಾರಣ, ಚುನಾವಣಾ ತರಬೇತಿಗೆ ಬೋಧಕರು ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚನಾ ಪತ್ರದಲ್ಲ ತಿಳಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಾರೆ. ಪ್ರಸಕ್ತ ಸಾಲಿನಲ್ಲಿಯೂ ದೀರ್ಘಕಾಲಕ್ಕೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದಲ್ಲಿ ವಿದ್ಯಾರ್ಥಿಗಳ ಕಲಿಕೆಯು ಅತೀವ ಹಿನ್ನಡೆಯಾಗುತ್ತದೆ. ಪ್ರಸ್ತುತ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ನಿಗದಿಗೊಳಿಸಲಾಗಿದ್ದು, ನಿಗದಿತ ಸಮಯದಲ್ಲ ಪಠ್ಯಕ್ರಮಗಳನ್ನು ಪೂರೈಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೀರ್ಘಕಾಲಕ್ಕೆ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸುವಂತಿಲ್ಲ. ಹಾಗಿದ್ದಾಗ್ಯೂ ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುತ್ತಿರುವುದು ಸೂಕ್ತವಲ್ಲ. ಎಸ್‌ಎಸ್‌ಎಲ್‌ಸಿ ಯಲ್ಲಿ ಶೇಕಡ 95% ಫಲತಾಂಶ ನೀಡುವಂತೆ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಈ ಸಮಯದಲ್ಲ ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿದಲ್ಲಿ ವಿದ್ಯಾರ್ಥಿಗಳ ಪಾಠ ಪ್ರವಚನಗಳು ಕುಂಠಿತವಾಗಿ, ಇಲಾಖೆ ನಿಗದಿಗೊಳಿಸಿದ ಮಟ್ಟಕ್ಕೆ ಫಲತಾಂಶವನ್ನು ನೀಡಲು ಸಾಧ್ಯವಾಗುವುದಿಲ್ಲ. ಆದಕಾರಣ, ಕೂಡಲೇ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸುವ ಸುತ್ತೋಲೆಯನ್ನು ಹಿಂಪಡೆದು, ಯಾವುದೇ ಕಾರಣಕ್ಕೂ ಶಿಕ್ಷಕರನ್ನು ಮುಂಚಿತವಾಗಿ ದೀರ್ಘಕಾಲಕ್ಕೆ ಚುನಾವಣಾ ಕಾರ್ಯಕ್ಕೆ ನಿಯೋಜಿಸದಿರುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಮಾನ್ಯ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರನ್ನು ಕೋರುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಶೂನ್ಯವೇಳೆಯ ಪ್ರಶ್ನೆಗೆ ಮಾನ್ಯ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಆ) ಮೈಸೂರು ರಿಂಗ್ ರಸ್ತೆ ಬದಿಯ ಬೋಗಾದಿ ಹಾಗೂ ರಾಜರಾಜೇಶ್ವರಿ ನಗರಕ್ಕೆ ಬಸ್ ಸಂಚಾರ ವ್ಯತ್ಯಯ ಕುರಿತು.

ಡಾ|| ಡಿ. ತಿಮ್ಮಯ್ಯ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮೈಸೂರು ರಿಂಗ್ ರಸ್ತೆ ಬದಿಯ ಬೋಗಾದಿ ಹಾಗೂ ರಾಜರಾಜೇಶ್ವರಿ ನಗರದಲ್ಲರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ-ಬಾಲಕಿಯರ ಹಾಸ್ಟೆಲ್, ವೃತ್ತಿಪರ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿನಿಲಯಗಳಿಂದ ಸುಮಾರು 755 ವಿದ್ಯಾರ್ಥಿಗಳಿದ್ದು, ಇಷ್ಟೂ ಮಂದಿ ಕಾಲೇಜಿಗೆ ತೆರಳಲು ಸಂಕಷ್ಟ ಅಪಾಯಕಾರಿ ಸ್ಥಿತಿಯಲ್ಲಿಯೇ ಪ್ರಯಾಣ - 700 ವಿದ್ಯಾರ್ಥಿಗಳಿಗೆ ಮೂರೇ ಬಸ್ ಎಂಬ ಬಗ್ಗೆ ದಿನಾಂಕ 19-12-2022ರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುತ್ತದೆ.

ಬೋಗಾದಿ ನ್ಯಾಯಾಂಗ ಬಡಾವಣೆಯ ಬಸ್ ನಿಲ್ದಾಣದಿಂದ ಮಹಾರಾಣಿ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜಿನ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್, ಬಿ.ಎಡ್., ಕಾಲೇಜಿನ ವಿದ್ಯಾರ್ಥಿಗಳು ನಿತ್ಯ ಬೆಳಿಗ್ಗೆ 8 ರಿಂದ 9 ಗಂಟೆಯೊಳಗೆ ಕಾಲೇಜಿಗೆ ತೆರಳಬೇಕು. ಆದರೆ ಈ ಸಮಯದಲ್ಲಿ ಕೇವಲ ಮೂರು ಬಸ್ ಸಂಚರಿಸುತ್ತಿದ್ದು, ಒಂದೊಂದು ಬಸ್‌ನಲ್ಲಿ ಸುಮಾರು 100 ಮಂದಿ ಎಂದರೂ 300 ವಿದ್ಯಾರ್ಥಿಗಳಷ್ಟೇ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿದೆ. ಇನ್ನುಳಿದವರು ನಿಲ್ಲಲು ಸ್ಥಳವಿಲ್ಲದಿದ್ದರೂ ತರಗತಿ ತಪ್ಪುತ್ತದೆ ಎಂಬ ಕಾರಣಕ್ಕೆ ನೇತಾಡಿಕೊಂಡು ತೆರಳುತ್ತಿದ್ದಾರೆ. ಇಷ್ಟಾದರೂ ಶೇ.50 ರಷ್ಟು ಮಂದಿಗೆ ಬಸ್ ಸೌಲಭ್ಯವಿಲ್ಲದಿರುವುದು ನೋವಿನ ಸಂಗತಿಯಾಗಿರುತ್ತದೆ.

ಕೆಳ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಮಕ್ಕಳು ಜೊತೆಗೆ ಗ್ರಾಮೀಣ ಭಾಗದ ಬುಡಕಟ್ಟು ಮಕ್ಕಳು ಅಧಿಕವಾಗಿ ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ಆಶ್ರಯಿಸಿದ್ದು, ಕಾಲೇಜಿಗೆ ತೆರಳುವ ಭರದಲ್ಲಿ

ವಿದ್ಯಾರ್ಥಿಗಳು ಆಯತಪ್ಪಿ ಬೀಳುವುದು ಸರ್ವೇಸಾಮಾನ್ಯ ಸಂಗತಿಯಾಗಿರುತ್ತದೆ. ತರಗತಿಗೆ ಗೈರು ಹಾಜರಾಗಬಾರದೆನ್ನುವ ಒಂದೇ ಕಾರಣಕ್ಕೆ ಉಸಿರುಗಟ್ಟುವ ಮತ್ತು ಭಯದ ವಾತಾವರಣದಲ್ಲ ಮೂರೇ ಬಸ್‌ಗಳನ್ನು ಅವಲಂಬಿಸಿರುವುದು ದಿನನಿತ್ಯದ ಯಾತನೆಯಾಗಿರುತ್ತದೆ.

ಹೆಚ್ಚಿನ ಬಸ್ ಸೇವೆಗಳನ್ನು ಒದಗಿಸುವಂತೆ ಕೋರಲಾಗಿದ್ದರೂ ಈ ಬಗ್ಗೆ ಯಾವುದೇ ಕ್ರಮ ಆಗಿರುವುದಿಲ್ಲ. ಆದಕಾರಣ, ಮಕ್ಕಳ ಸುರಕ್ಷತೆ ಹಾಗೂ ಸುಲಭ ಪ್ರಯಾಣಕ್ಕೆ ಅನುಕೂಲವಾಗುವಂತೆ ಅಗತ್ಯವಿರುವಷ್ಟು ಸಂಖ್ಯೆ ಬಸ್‌ಗಳನ್ನು ಒದಗಿಸುವಂತೆ ಮಾನ್ಯ ಸಾರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಡಾ|| ತಿಮ್ಮಯ್ಯನವರು ಕೇಳಿದ ಪ್ರಶ್ನೆಗೆ ಮಾನ್ಯ ಸಾರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಿಂದ ಉತ್ತರವನ್ನು ಒದಗಿಸುತ್ತೇನೆ.

ಇ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವು ಇಲ್ಲದವರು ಇಲಾಖಾ ಮುಖ್ಯಸ್ಥರಾಗಿದ್ದು, ಅಧಿಕಾರಿಗಳ ಗುಂಪುಗಾರಿಕೆಯಿಂದ ಯೋಜನೆಗಳು ಕುಂಠಿತಗೊಳ್ಳುತ್ತಿರುವ ಬಗ್ಗೆ.

ಶ್ರೀ ಎಂ. ನಾಗರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕಲೆ ಮತ್ತು ಕಲಾವಿದ ಶ್ರೇಯೋವೃದ್ಧಿಗಾಗಿ ಸ್ಥಾಪಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭ್ರಷ್ಟಾಚಾರ ತಾಂಡವವಾಡುತ್ತಿರುವ ವಿಚಾರ ದಿನಾಂಕ ೩ನೇ ಡಿಸೆಂಬರ್ ೨೦೨೨ರ ವಿಜಯವಾಣಿ ದಿನಪತ್ರಿಕೆಯಲ್ಲಿ ವರದಿಯಾಗಿರುತ್ತದೆ.

ಕಲೆ, ಸಾಹಿತ್ಯ, ಸಂಸ್ಕೃತಿಗಳ ಭವ್ಯ ಪರಂಪರೆಯನ್ನು ಹೊಂದಿರುವ ಕರ್ನಾಟಕ ಸಾಂಸ್ಕೃತಿಕ ಜಗತ್ತಿನಲ್ಲೇ ಗೌರವ ಸ್ಥಾನ ಪಡೆದಿದೆ. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿರುವ ಕೆಲ ಭ್ರಷ್ಟ ಅಧಿಕಾರಿಗಳು ಕಲೆಯ ಬೆಳವಣಿಗೆ ಹೆಸರಿನಲ್ಲಿ ಮಧ್ಯವರ್ತಿಗಳ ಜೊತೆಗೂಡಿ ಸರ್ಕಾರವು ಕಲೆ, ಸಾಹಿತ್ಯ,

ಸಂಸ್ಕೃತಿ, ಕನ್ನಡ ಅಭಿವೃದ್ಧಿಗೆ ಬಿಡುಗಡೆಗೊಳಿಸಿರುವ ಅನುದಾನವನ್ನು ಲಾಟ ಹೊಡೆಯುತ್ತಿರುವುದು ತಿಳಿದುಬಂದಿರುತ್ತದೆ.

ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅರಿವಿಲ್ಲದವರು ಇಂದು ಇಲಾಖಾ ಮುಖ್ಯಸ್ಥರಾಗಿದ್ದು, ಭ್ರಷ್ಟಾಚಾರ ದುರಾಡಳಿತ ಹಾಗೂ ಅಧಿಕಾರಿಗಳ ಗುಂಪುಗಾರಿಕೆಯಿಂದ ಇಲಾಖೆಯ ಯೋಜನೆಗಳು ಕುಂಠಿತಗೊಳ್ಳುತ್ತಿವೆ. ಇದರಿಂದ ಸಾಹಿತಿ, ಕಲಾವಿದರಿಗೆ ಸಿಗಬೇಕಾದ ಸವಲತ್ತುಗಳು ಸಕಾಲಕ್ಕೆ ಸಿಗುತ್ತಿಲ್ಲದಿರುವ ಬಗ್ಗೆ ಹಾಗೂ ಸರ್ಕಾರ ಕನ್ನಡ ಸಂಸ್ಕೃತಿ ಇಲಾಖೆಗೆ ಮೀಸಲಿಟ್ಟಿರುವ ಹಣ ಭ್ರಷ್ಟರ ಪಾಲಾಗುತ್ತಿರುವ ಬಗ್ಗೆ ಸಾರ್ವಜನಿಕರು ಹಾಗೂ ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಈ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಮತ್ತು ಮಹಾಲಂಗಪೂರ ಪಟ್ಟಣಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಿಸುವ ಬಗ್ಗೆ.

ಶ್ರೀ ನಿರಾಣಿ ಹಣಮಂತ್ ರುದ್ರಪ್ಪ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇತ್ತೀಚಿನ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಮತ್ತು ಮಹಾಲಂಗಪೂರ ಪಟ್ಟಣಗಳನ್ನು ತಾಲ್ಲೂಕು ಕೇಂದ್ರವನ್ನಾಗಿಸಬೇಕೆಂದು ಅಲ್ಲಿನ ಜನರು ಮಹದಾಸೆ ಮತ್ತು ಒಕ್ಕೂಡೋಲನ ಕೂಗಾಗಿದೆ.

ಆದರೆ ತಾಲ್ಲೂಕು ಪುನರ್ ರಚನಾ ಸಮಿತಿಯು ಶಿಫಾರಸ್ಸು ಮಾಡದೇ ಇರುವ ಪಟ್ಟಣಗಳನ್ನು ಸಹ ನೂತನ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಈ ಎರಡು ಪಟ್ಟಣಗಳ ಹೋಬಳಿಗಳು 1 ಲಕ್ಷ ಎಕರೆಗಿಂತ ಹೆಚ್ಚು ವಿಸ್ತೀರ್ಣ ಮತ್ತು 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. ಹೀಗಾಗಿ ಹೊಸ ಹೋಬಳಿಯನ್ನು ಸೃಷ್ಟಿಸದೇ ನೂತನ ತಾಲ್ಲೂಕು ಕೇಂದ್ರವನ್ನಾಗಿ ರಚಿಸಲು ಸೂಕ್ತವಾಗಿದೆ. ಆದರೂ ಸಹ ಇಲ್ಲಿಯವರೆಗೆ ಈ ಪಟ್ಟಣಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಿಸದೇ ಇರುವುದು ವಿಷಾಧನೀಯವಾಗಿದೆ.

ಸಾವಳಗಿ ಪಟ್ಟಣದಲ್ಲಿ ಎರಡು ಬಾರಿ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಿದ್ದಾರೆ ಮತ್ತು ಇತ್ತೀಚೆಗೆ ನಡೆದ ಸಾರ್ವತ್ರಿಕ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯನ್ನು ಸಹ ಬಹಿಷ್ಕರಿಸಿದ್ದಾರೆ ಮತ್ತು ಸಾವಳಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸುವವರೆಗೂ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಅಲ್ಲಿನ ಜನರು ತೀರ್ಮಾನಿಸಿರುವ ವಿಷಯ ನಿಜಕ್ಕೂ ವಿಷಾಧನೀಯವಾಗಿದೆ.

ಮಹಾಲಿಂಗಪೂರ ಪಟ್ಟಣವು ಒಟ್ಟು 1,52,000 ಕ್ಕಿಂತ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, 1975ರಲ್ಲಿಯೇ ಮಹಾಲಿಂಗಪೂರ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಲು ಯೋಗ್ಯವೆಂದು ಫಿ.ಎಲ್.ಎಸ್. ಪ್ರಕಾಶರಾವ್ ಮತ್ತು ಎಸ್.ಎಲ್. ಭಟ್ ಆಯೋಗದ ವರದಿಯಲ್ಲಿ ಉಲ್ಲೇಖಿಸಿರುವುದು ಹಾಗೂ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ಪಾಟೀಲ ಪುಟ್ಟಪ್ಪನವರು ಸಹ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಸನ್ 2018ರಲ್ಲಿ ಈ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ಆಗಿನ ಸಚಿವ ಸಂಪುಟ ಅನುಮತಿ ನೀಡಿರುವುದು ಗಮನಿಸಬಹುದಾಗಿದೆ.

ಮಹಾಲಿಂಗಪೂರ ಪಟ್ಟಣವು ರಾಜ್ಯದ ಪ್ರಮುಖ ಬೆಲ್ಲದ ವ್ಯಾಪಾರ. (ಕೃಷಿ ಮಾರುಕಟ್ಟೆ) ಕೇಂದ್ರವಾಗಿದೆ ಹಾಗೂ ರಾಷ್ಟ್ರಾದ್ಯಂತ ಬೆಲ್ಲದ ವಿತರಣೆಗೆ ಪ್ರಸಿದ್ಧಿಯಾಗಿದೆ. ಸುಮಾರು 250 ದಿನಗಳಿಂದ ಅಲ್ಲಿನ ಹೆಚ್ಚು ಜನರು ಧರಣಿ ಸತ್ಯಾಗ್ರಹವನ್ನು ಮಾಡುತ್ತಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ.

ಆದ್ದರಿಂದ ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಮತ್ತು ಮಹಾಲಿಂಗಪೂರ ಪಟ್ಟಣಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಿಸಬೇಕೆಂದು ಮಾನ್ಯ ಕಂದಾಯ ಸಚಿವರನ್ನು ಈ ಮೂಲಕ ಒತ್ತಾಯಿಸುತ್ತೇನೆ.

(1104) 21.12.2022/5.20/ಹೆಚ್‌ವಿ:ಬಿಎನ್‌ಎಸ್

ಶ್ರೀ ಆರ್.ಅಶೋಕ (ಕಂದಾಯ ಸಚಿವರು):- ಸನ್ಮಾನ್ಯ ಸಭಾಪತಿಯವರೇ, 2018ರಲ್ಲಿ ರಬಕವಿ ಬನಹಟ್ಟಿ ಎನ್ನುವ ಹೊಸ ತಾಲ್ಲೂಕು ರಚನೆಯಾಗಿದೆ. ಜಮಖಂಡಿ ತಾಲ್ಲೂಕಿನಲ್ಲಿ 50 ಗ್ರಾಮಗಳು ಹಾಗೂ ಹೊಸ ತಾಲ್ಲೂಕು ರಬಕವಿ ಬನಹಟ್ಟಿಯಲ್ಲಿ 21 ಗ್ರಾಮಗಳು ಇದ್ದವು. ಪುನಃ ಅದನ್ನು ವಿಭಜಿಸಿ ರಬಕವಿ ತಾಲ್ಲೂಕು ಮತ್ತು ತೆರದಾಳು ತಾಲ್ಲೂಕನ್ನಾಗಿ ರಚನೆ ಮಾಡಲಾಗಿದೆ. ಈ ಹೊಸ ತಾಲ್ಲೂಕುಗಳ ರಚನೆ ನನ್ನ ಕಾಲದಲ್ಲೆಯೇ ಆಗಿದೆ. 2018ರಿಂದ ಇಲ್ಲಿಯವರೆಗೆ ಎರಡು ಬಾರಿ ಎರಡು ಹೊಸ ತಾಲ್ಲೂಕುಗಳನ್ನು ರಚನೆ ಮಾಡಲಾಗಿದೆ. ಈಗ ಮಾನ್ಯ ಸದಸ್ಯರು ಒತ್ತಾಯ ಮಾಡುತ್ತಿರುವಂತೆ ಮತ್ತೊಂದು ಹೊಸ ತಾಲ್ಲೂಕು ಕೇಂದ್ರವನ್ನು ಘೋಷಣೆ ಮಾಡಿದರೆ, ಕೇವಲ 23 ಗ್ರಾಮಗಳು ಮಾತ್ರ ಬರುತ್ತವೆ. ಕನಿಷ್ಠ 50 ರಿಂದ 60 ಗ್ರಾಮಗಳಾದರೂ ಒಂದು ತಾಲ್ಲೂಕಿನಲ್ಲಿ ಇರಬೇಕಾಗುತ್ತದೆ. ಇಲ್ಲಿ 23 ಗ್ರಾಮಗಳನ್ನು ತೆಗೆದುಕೊಂಡು ಹೊಸ ತಾಲ್ಲೂಕು ರಚನೆ ಮಾಡಿದರೆ, ಮತ್ತೊಂದು ಕಡೆ 22 ಗ್ರಾಮಗಳು ಉಳಿಯುತ್ತವೆ. ಜಿಲ್ಲಾಧಿಕಾರಿಗಳು ಸಹ ತಮ್ಮ ವರದಿಯಲ್ಲಿ ಹೊಸ ತಾಲ್ಲೂಕು ರಚನೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೂ ಕೂಡ ಮಾನ್ಯ ಸದಸ್ಯರಾಗಿರುವ ಶ್ರೀ ಹಣಮಂತ ರುದ್ರಪ್ಪ ನಿರಾಣಿಯವರು ಬೇಡಿಕೆ ಸಲ್ಲಿಸಿರುವುದರಿಂದ ಮತ್ತೊಮ್ಮೆ ಅಧಿಕಾರಿಗಳನ್ನು ಕಳುಹಿಸಿಕೊಟ್ಟು, ಮತ್ತೊಂದು ತಾಲ್ಲೂಕು ಕೇಂದ್ರವನ್ನು ರಚನೆ ಮಾಡುವುದಕ್ಕೆ ಸಾಧ್ಯವಿದೆಯೇ ಎನ್ನುವುದನ್ನು ಪರಿಶೀಲಿಸಿ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಆಲೋಚಿಸಲಾಗುತ್ತದೆ.

ಉ) ವಿಷಯ: 300 ವರ್ಷಗಳ ಇತಿಹಾಸವಿರುವ ಹುಬ್ಬಳ್ಳಿಯ ಹಜರತ್

ಸೈಯದ್ ಮೆಹಬೂಬ್ ಷಾ ಖಾದ್ರಿಯ ದರ್ಗಾವನ್ನು

ತೆರವುಗೊಳಿಸಲಾಗಿರುವ ಬಗ್ಗೆ.

ಶ್ರೀ ಸಅೀಂ ಅಹ್ಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ರಾಜ್ಯದ ಪ್ರಜೆಗಳು ಪ್ರಸ್ತುತ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುತ್ತಿದ್ದು, ಇಂತಹ ಸಮಯದಲ್ಲಿ ಹುಬ್ಬಳ್ಳಿಯ ಹಜರತ್ ಸೈಯತ್ ಮೆಹಬೂಬ್ ಷಾ ಖಾದ್ರಿಯ ದರ್ಗಾವು ಸುಮಾರು 300 ವರ್ಷಗಳ

ಹಿಂದೆ ನಿರ್ಮಿಸಿದ್ದು, ಇಲ್ಲಿ ಪ್ರತಿನಿತ್ಯವು ಸಾವಿರಾರು ಭಕ್ತಾದಿಗಳು ಆಗಮಿಸಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ. ಇಂತಹ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಈ ದರ್ಗಾವನ್ನು ಇಂದು ಬೆಳಗಿನ ಜಾವ 3 ಗಂಟೆಗೆ ಉರುಳಿಸಿ, ತೆರವು ಮಾಡಲು ಹೊರಟಿರುವುದು ಅತ್ಯಂತ ಹೇಯ ಕೃತ್ಯವಾಗಿದ್ದು, ಇಂತಹ ದುಷ್ಟ ಕೃತ್ಯಗಳಿಗೆ ಯಾರದ್ದೋ ಕುಮ್ಮಕ್ಕಿನಿಂದ ಜಿಲ್ಲಾಡಳಿತವು ತೆರವುಗೊಳಿಸಲು ಹೊರಟಿರುವುದು ದುರಾದ್ಯಷ್ಟಕರವಾಗಿದೆ. ಈ ಕೂಡಲೇ ಸರ್ಕಾರವು ಈ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆಯನ್ನು ಕೊಡಬೇಕೆಂದು ಈ ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ.

ಶ್ರೀ ಸಲೀಂ ಅಹ್ಮದ್:- ಸನ್ಮಾನ್ಯ ಸಭಾಪತಿಯವರೇ, ಹುಬ್ಬಳ್ಳಿ ಈದ್ಲಾ ಬಗ್ಗೆ ತಮಗೂ ತಿಳಿದಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಬೆಳಗಿನ ಜಾವ ಅದನ್ನು ಉರುಳಿಸಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಮತ್ತು ಮಾನ್ಯ ಸಲೀಂ ಅಹ್ಮದ್‌ರವರು ವ್ಯಕ್ತಪಡಿಸಿರುವ ಭಾವನೆಗಳನ್ನು ತುರ್ತಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ.

ಸಭಾಪತಿಯವರು:- ಸಾಧ್ಯವಾದರೇ ಈ ದಿನವೇ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತನ್ನಿ.

೮೦) ವಿಷಯ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶಹಾಪೂರ

ಗ್ರಾಮದಲ್ಲ 2019ರಲ್ಲಿ ಉಂಟಾದ ನೆರೆ ಹಾವಳಿಯಿಂದ

ಪರಿಹಾರ ದೊರೆಯದಿರುವ ಕುರಿತು.

ಶ್ರೀ ಪ್ರಕಾಶ್ ಕೆ.ರಾಥೋಡ್(ನಾಮ ನಿರ್ದೇಶಿತರು):- ಸನ್ಮಾನ್ಯ ಸಭಾಪತಿಯವರೇ, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶಹಾಪೂರ ಗ್ರಾಮದಲ್ಲ 2019ರಲ್ಲಿ ಉಂಟಾದ ನೆರೆ ಹಾವಳಿಯಿಂದ ನದಿ ಪಾತ್ರದ ಜನರ ಜೀವನ ಬೀದಿ ಪಾಲಾಗಿದ್ದು, ಮನೆಗಳು ಹಾಳಾಗಿದ್ದು, ಅತಿವೃಷ್ಟಿಯಿಂದ ಬಿದ್ದ ಮನೆಗಳ

ಸಮೀಕ್ಷೆಯನ್ನು ಸರ್ಕಾರವು ಮಾಡಿದ್ದು, ಅದರಲ್ಲಿ "ಬಿ" ಎಂದು ನಮೂದಿಸಲಾಗಿತ್ತು. ನಂತರದ ದಿನಮಾನಗಳಲ್ಲಿ ಅದೇ ಮನೆಗಳನ್ನು "ಸಿ" ಎಂದು ನಮೂದಿಸಿರುತ್ತಾರೆ. ಈ ಭಾಗದ ಮನೆಗಳು ಬಿದ್ದು "ಬಿ" ಎಂದು ನಮೂದಿಸಿರುವ ಮನೆಗಳಿಗೆ 5 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿರುತ್ತದೆ. ಆದರೆ, ಅಧಿಕಾರಿಗಳು ಮೊದಲು ನಮೂದಿಸಿದ್ದ "ಬಿ" ವರ್ಗ ಎನ್ನುವುದನ್ನು ಬದಲಾವಣೆ ಮಾಡಿ "ಸಿ" ವರ್ಗ ಎಂದು ನಮೂದಿಸಿರುತ್ತಾರೆ. ಇವರುಗಳಿಗೆ ಸರ್ಕಾರವು ಇದುವರೆಗೂ ಯಾವುದೇ ಹಣವನ್ನು ಬಿಡುಗಡೆ ಮಾಡಿರುವುದಿಲ್ಲ. ಸಂತ್ರಸ್ತ ಜನರಿಗೆ 2019ರ ಸಮೀಕ್ಷೆಯ ಪ್ರಕಾರ "ಬಿ" ವರ್ಗ ಎಂದು ನಮೂದಿಸಿರುವಂತೆ ಹಣ ಬಿಡುಗಡೆ ಮಾಡುವ ವಿಚಾರವು ಸಾರ್ವಜನಿಕ ಮಹತ್ವವುಳ್ಳ ವಿಷಯವಾಗಿರುವುದರಿಂದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ ಈ ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ.

ಶ್ರೀ ಆರ್.ಅಶೋಕ(ಕಂದಾಯ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಕಾಶ್ ರಾಥೋಡ್‌ರವರು ಪ್ರಸ್ತಾಪ ಮಾಡಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಸುಮಾರು 65 ಮನೆಗಳು "ಬಿ" ವರ್ಗದಲ್ಲಿದ್ದು ಅದನ್ನು "ಸಿ" ವರ್ಗವನ್ನಾಗಿ ಬದಲಾವಣೆ ಮಾಡಿದ್ದಾರೆ. ಏತಕ್ಕೋಸ್ಕರ "ಬಿ" ವರ್ಗದಲ್ಲಿದ್ದ ಇರುವುದನ್ನು "ಸಿ" ವರ್ಗಕ್ಕೆ ಬದಲಾವಣೆ ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ಒಂದು ಸಭೆಯನ್ನು ನಡೆಸಿದ ನಂತರ ಎ.ಸಿ.,ಯವರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅವರು "ಈ ಮನೆಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಆದ್ದರಿಂದ ಇವು "ಬಿ" ವರ್ಗಕ್ಕೆ ಬದಲಾಗಿ "ಸಿ" ವರ್ಗಕ್ಕೆ ಬರುತ್ತವೆ" ಎನ್ನುವ ವರದಿಯನ್ನು ಕೊಟ್ಟ ನಂತರ ಆ 65 ಮನೆಗಳನ್ನು "ಸಿ" ವರ್ಗಕ್ಕೆ ಬದಲಾವಣೆ ಮಾಡಲಾಗಿದೆ. ಎ.ಸಿ.,ಯವರು ನೀಡಿದ ವರದಿಯ ಆಧಾರದ ಮೇಲೆ ಈ ಕಾರ್ಯವನ್ನು ಮಾಡಲಾಗಿದೆ. ನನಗೆ ಬಂದ ಮಾಹಿತಿಯ ಪ್ರಕಾರ ಸ್ಥಳ ಪರಿಶೀಲನೆಯೇ ಆಗಿಲ್ಲವೆಂದು ಹೇಳುತ್ತಿದ್ದಾರೆ. ಅದಕ್ಕಾಗಿಯೇ ಈ 65 ಮನೆಗಳಿಗೆ ಸಂಬಂಧಪಟ್ಟಂತೆ ಮತ್ತೊಮ್ಮೆ ಸ್ಥಳ ಪರಿಶೀಲನೆ ಮಾಡಿ ನಿಯಮಾನುಸಾರ ಅವರಿಗೆ ನ್ಯಾಯ ದೊರಕಿಸಿಕೊಡುವಂತಹ ಕೆಲಸವನ್ನು ಮಾಡಲಾಗುತ್ತದೆ.

ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ(ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಅದರ ಮೇಲೆ ನಾನು ಸ್ಪಷ್ಟೀಕರಣವನ್ನು ಕೇಳುತ್ತಿದ್ದೇನೆ. ಜಿಲ್ಲಾಧಿಕಾರಿಗಳು.....

ಸಭಾಪತಿಯವರು:- ಮಾನ್ಯ ಪ್ರಕಾಶ್ ಹುಕ್ಕೇರಿಯವರೇ, ಶೂನ್ಯವೇಳೆಯಲ್ಲಿ ಪ್ರಶ್ನೆ ಮಾಡುವಂತಿಲ್ಲ. ಮಾನ್ಯ ಸಚಿವರು ಉತ್ತರ ಹೇಳಿಯಾಗಿದೆ ದಯವಿಟ್ಟು ತಾವು ಕುಳಿತುಕೊಳ್ಳಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಸನ್ಮಾನ್ಯ ಸಭಾಪತಿಯವರೇ, ನಾವು ಪ್ರಶ್ನೆ ಮಾಡುತ್ತಿಲ್ಲ. ಈ ವಿಚಾರಕ್ಕೆ ಸಂಬಂಧಪಟ್ಟ ಪತ್ರಿಕೆಗಳ ಕಣ್ಣಿಗ್ಲಾಸ್ನ್ನು ಬೇಕಾದರೆ ಮಾನ್ಯ ಸಚಿವರಿಗೆ ಕಳುಹಿಸಿಕೊಡುತ್ತೇನೆ.

ಸಭಾಪತಿಯವರು:- ಮಾನ್ಯ ಪ್ರಕಾಶ್ ರಾಥೋಡ್‌ರವರೇ, ನಾನು ಹೇಳುವುದನ್ನು ಒಂದು ನಿಮಿಷ ಕೇಳಿ. ಶೂನ್ಯವೇಳೆಯಲ್ಲಿ ಮಾನ್ಯ ಸಚಿವರು ಉತ್ತರವನ್ನು ಕೊಟ್ಟ ಮೇಲೆ ಮುಗಿಯಿತು. ಪುನಃ ತಾವುಗಳು ಪ್ರಶ್ನೆ ಕೇಳುವುದಕ್ಕೆ ಬರುವುದಿಲ್ಲ.

ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರ ಹೇಳಿದ ಮೇಲೆ ನಾವು ಸ್ಪಷ್ಟೀಕರಣವನ್ನು ಕೇಳುತ್ತಿದ್ದೇವೆ. ಇದನ್ನು ಒಂದು ವಿಶೇಷ ಪ್ರಕರಣವೆಂದು ಪರಿಗಣಿಸಬೇಕಾಗುತ್ತದೆ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಹುಕ್ಕೇರಿಯವರೇ, ಶೂನ್ಯವೇಳೆಯಲ್ಲಿ ಪ್ರಶ್ನೆ ಕೇಳುವಂತಿಲ್ಲ. ನಿಯಮಗಳಲ್ಲಿ ಅದಕ್ಕೆ ಪ್ರಾವಿಜನ್ ಇಲ್ಲ.

ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ:- ಸನ್ಮಾನ್ಯ ಸಭಾಪತಿಯವರೇ, ಪ್ರಶ್ನೆ ಕೇಳಬಾರದೆಂದು ತಾವು ಹೇಳಿದ ಮೇಲೆ ಮತ್ತೇನು ಮಾಡುವುದು?

ಋ) ವಿಷಯ: ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ
ವ್ಯಾಪ್ತಿಯ ಹುಲಕುಂಟೆ ಬಳಿ ದಿನಾಂಕ:31.11.2022ರಂದು
ಬಿ.ಬಿ.ಎಂ.ಪಿ. ಕಸದ ಲಾರಿಯು ಡಿಕ್ಕಿಯಾಗಿ ಮೃತಪಟ್ಟ ಬೈಕ್
ಸವಾರರಿಬ್ಬರ ಕುಟುಂಬದವರಿಗೆ ಪರಿಹಾರ ದೊರೆಯದಿರುವ ಬಗ್ಗೆ

ಶ್ರೀ ಪಿ.ಆರ್.ರಮೇಶ್(ನಾಮ ನಿರ್ದೇಶಿತರು):- ಸನ್ಮಾನ್ಯ ಸಭಾಪತಿಯವರೇ, ದೊಡ್ಡಬಳ್ಳಾಪುರ ತಾಲ್ಲೂಕಿನ, ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ, ಹುಲಕುಂಟೆ ಬಳಿ ದಿನಾಂಕ:30.11.2022ರಂದು ಬಿ.ಬಿ.ಎಂ.ಪಿ ಕಸದ ಲಾರಿಯು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಮೃತಪಟ್ಟ ಪ್ರಕರಣವು ಸಂಭವಿಸಿರುತ್ತದೆ. ತದ ನಂತರ ಬಿ.ಬಿ.ಎಂ.ಪಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಕೆ.ಸುಧಾಕರ್‌ರವರು, ಮೃತಪಟ್ಟ ಮಾರುತಿ ಹಾಗೂ ಮಹೇಶ್ ಕುಟುಂಬದವರಿಗೆ ತಲಾ 25 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿ ಮೊದಲ ಹಂತದಲ್ಲಿ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ಚಕ್ ವಿತರಿಸಲಾಗಿದೆ ಎಂದು ಮಾಧ್ಯಮದ ಮೂಲಕ ಘೋಷಿಸಿರುತ್ತಾರೆ. ಆದರೆ, ಇವತ್ತಿನವರೆವಿಗೂ ಯಾವುದೇ ರೀತಿಯ ಪರಿಹಾರದ ಮೊತ್ತವು ಮೃತರ ಕುಟುಂಬದವರಿಗೆ ತಲುಪಿರುವುದಿಲ್ಲ. ಪರಿಹಾರ ವಿತರಿಸಲಾಗಿದೆ ಎಂದು ಮಾಧ್ಯಮದ ಮೂಲಕ ಘೋಷಿಸಿರುವುದು ಕೇವಲ ಪ್ರಚಾರಕ್ಕೆ ಸೀಮಿತವಾಗಿ ಉಳಿದಿರುವುದಕ್ಕೆ ಮೃತ ಕುಟುಂಬದವರು ಆಕ್ಷೇಪಿಸುತ್ತಿದ್ದಾರೆ. ಆದುದರಿಂದ ಸದರಿ ವಿಷಯದಲ್ಲಿ ಪಾಲಕೆ/ಸರ್ಕಾರವು ಕೈಗೊಂಡಿರುವ ಕ್ರಮದ ಸಂಪೂರ್ಣ ಮಾಹಿತಿಯನ್ನು ಸದನಕ್ಕೆ ಸ್ಪಷ್ಟೀಕರಣ ನೀಡುವಂತೆ ಕೋರಿ, ಸದರಿ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ಶೂನ್ಯವೇಳೆಯಲ್ಲಿ ಈ ವಿಷಯವನ್ನು ನಾನು ಪ್ರಸ್ತಾಪ ಮಾಡಲು ನೋಟೀಸ್ ಕೊಟ್ಟಿದ್ದ ಸಂದರ್ಭದಲ್ಲಿ ಪರಿಹಾರಧನ ನೀಡಲಾಗಿದೆ ಎಂದು ಮಾಧ್ಯಮಗಳ ಮೂಲಕ ಘೋಷಿಸಿದ್ದರು. ಆದರೆ, ಸಂತ್ರಸ್ತರಿಗೆ ಇನ್ನೂ ಪರಿಹಾರಧನವನ್ನು ನೀಡಿರಲಿಲ್ಲ. ಆದರೆ, ನಿನ್ನೆ ರಾತ್ರಿ ಮಾನ್ಯ ಉಸ್ತುವಾರಿ ಸಚಿವರು ಸಂತ್ರಸ್ತ ಕುಟುಂಬದವರನ್ನು ತಮ್ಮ ಕಛೇರಿಗೆ ಕರೆಯಿಸಿಕೊಂಡು ಪರಿಹಾರಧನವನ್ನು ನೀಡಿದ್ದಾರೆ ಎನ್ನುವ ವಿಚಾರ ನನಗೆ ಗೊತ್ತಾಗಿದೆ. ಪರಿಹಾರಧನ ನೀಡುವುದು ಒಳ್ಳೆಯದು. ಆದರೆ, ಮೃತರ ಕುಟುಂಬದವರನ್ನು ಮಾನ್ಯ ಸಚಿವರು ಕಛೇರಿಗೆ ಕರೆಯಿಸಿಕೊಂಡು ಪರಿಹಾರಧನ ನೀಡುವುದಕ್ಕೆ ಬದಲಾಗಿ ಅವರ ಮನೆಗೆ ಹೋಗಿ ಪರಿಹಾರಧನವನ್ನು ನೀಡಿದ್ದರೆ ಒಳ್ಳೆಯದಾಗುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯವಾಗಿದೆ.

ಡಾ|| ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ದೊಡ್ಡಬಳ್ಳಾಪುರ ತಾಲ್ಲೂಕಿನ, ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ, ಹುಅಕುಂಟೆ ಬಳಿ ದಿನಾಂಕ:30.11.2022ರಂದು ಬಿ.ಬಿ.ಎಂ.ಪಿ. ಕಸದ ಲಾರಿಯು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಮೃತಪಟ್ಟಿರುವುದು ಸತ್ಯದ ಸಂಗತಿಯಾಗಿದೆ. ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರಧನವನ್ನು ನಾನು, ಆ ಭಾಗದ ಇಬ್ಬರು ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಘೋಷಣೆ ಮಾಡಿದ್ದೇನೆ.

(ಮುಂದುವರಿದಿದೆ)

(1105) 21.12.2022 5.30 ಪಿ.ಕೆ.ಜಿ.ಆರ್

ಡಾ: ಕೆ.ಸುಧಾಕರ್ (ಮುಂದುವರಿದಿದೆ):

ಬಿಬಿಎಂಪಿಯ ವಿಶೇಷ ಅಧಿಕಾರಿ ಮತ್ತು ಅಲ್ಲಿನ ಎ.ಸಿ.ಯವರು ಸ್ಥಳಕ್ಕೆ ಭೇಟಿಯನ್ನು ಕೊಟ್ಟಿದ್ದಾರೆ. ನಾನೂ ಕೂಡ ಅವರ ಜೊತೆ ಮಾತನಾಡಿದ್ದೇನೆ. ನಿನ್ನೆ ಇಬ್ಬರಿಗೂ ಅಂದರೆ, ಮೃತ ಇಬ್ಬರು ಯುವಕರ ತಾಯಂದಿರನ್ನು ಅಧಿಕೃತ ಕಚೇರಿಗೆ ಕರೆಸಿ ಮೊದಲನೆಯ ಹಂತದಲ್ಲಿ ತಲಾ ರೂ. 10 ಲಕ್ಷಗಳ ಚೆಕ್ ಕೊಟ್ಟಿದ್ದೇವೆ. ಇನ್ನೂ ರೂ. 15 ಲಕ್ಷ ಕೊಡಬೇಕಾಗಿದೆ. ಅದನ್ನು ಅವರ ಊರುಗಳಲ್ಲೇ ಕೊಡುತ್ತೇವೆ.

ಎ) ರಾಜ್ಯದ ನಗರ ಹಾಗೂ ಪುರಸಭೆಗಳಲ್ಲಿ ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣಿ ಹಾಕುವ ಬಗ್ಗೆ ಹಾಗೂ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಶಸ್ತ್ರ ಚಿಕಿತ್ಸೆ ವ್ಯವಸ್ಥೆ ಕಾರ್ಯಗತ ಆಗದಿರುವ ಕುರಿತು.

ಶ್ರೀ ಕೆ.ಎ. ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಬೀದಿ ನಾಯಿಗಳ ಉಪಟಳ ಅತಿಯಾಗಿದ್ದು ಸರ್ಕಾರ ಬೀದಿನಾಯಿಗಳ ಸಂಖ್ಯೆಯನ್ನು ಮತ್ತು ಕಾಟವನ್ನು ನಿಯಂತ್ರಿಸಲು ವಿಫಲವಾಗಿದೆ. ತಡರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಡುವ ಹಾಗೂ ರಾತ್ರಿ ಸಮಯದಲ್ಲಿ ವಿಹಾರಕ್ಕೆ ತೆರಳುವ ನಾಗರಿಕರಿಗೆ ಬೀದಿನಾಯಿಗಳು ಆತಂಕಕಾರಿಯಾಗಿ ಪರಿಣಮಿಸಿದೆ.

ದ್ವಿಚಕ್ರವಾಹನ ಸವಾರರು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತವಾಗುವುದು ಸಾಮಾನ್ಯವಾಗಿದೆ. ರಾಜ್ಯದ ನಗರ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ 1.5 ಲಕ್ಷ ಗಳಷ್ಟಿದೆ ಮತ್ತು ಅಷ್ಟೇ ಸಂಖ್ಯೆ ಮನೆಯಲ್ಲಿ ಸಾಕುವ ನಾಯಿಗಳಿವೆ. ಅದೇ ರೀತಿ ರಾಜ್ಯದ ಇತರೆ ನಗರಗಳಲ್ಲಿ ಮತ್ತು ಪುರಸಭೆಗಳಲ್ಲಿ ಸಹ ಬೀದಿ ನಾಯಿಗಳ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ. ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ವ್ಯವಸ್ಥೆಯಲ್ಲಿ ಜಾರಿಗೊಳಿಸಿ ನಿಯಂತ್ರಣಗೊಳಿಸಲು ಪಶು ಸಂಗೋಪನಾ ಇಲಾಖೆ ವಿಫಲವಾಗಿದೆ. ಬೆಂಗಳೂರು ನಗರ ಒಂದರಲ್ಲಿ ಪ್ರತಿದಿನ 40-50 ಬೀದಿ ನಾಯಿ ಕಡಿತದಿಂದ ಜನರು ಬಳಲುತ್ತಿದ್ದಾರೆ ಮತ್ತು ಇವುಗಳಲ್ಲಿ ಹಲವರು ಹುಚ್ಚುನಾಯಿ ಕಡಿತದಿಂದ ಬಳಲುತ್ತಿದ್ದಾರೆ. ಶ್ವಾನಗಳ ಸಂತಾನ ನಿಯಂತ್ರಣಕ್ಕೆ ರಾಜ್ಯ ಹೈಕೋರ್ಟ್ ಸಹ ತಾಕೀತು ಮಾಡಿದೆ. ಅಲ್ಲದೇ, ರಾಜ್ಯ ಸರ್ಕಾರ ಶ್ವಾನಗಳ ಸಂತಾನ ನಿಯಂತ್ರಣ ಹಾಗೂ ಸಂಖ್ಯೆ ಕಡಿಮೆಗೊಳಿಸಲು ಸುಪ್ರೀಂಕೋರ್ಟ್‌ನ ಮೊರೆ ಹೋಗಲು ನಿರ್ಧರಿಸಿದೆ. ಆದರೆ ವಾಸ್ತವವಾಗಿ ಯಾವುದೇ ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿಲ್ಲ. ಇಂತಹ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯದ ಕಡೆಗೆ ಸರ್ಕಾರ ಕೂಡಲೇ ಗಮನ ಹರಿಸಬೇಕೆಂದು ಕೇಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ತಿಪ್ಪೇಸ್ವಾಮಿಯವರು ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಪಶು ಸಂಗೋಪನಾ ಸಚಿವರಿಂದ ಉತ್ತರ ಕೊಡಿಸುತ್ತೇನೆ.

ಏ) ವಿಷಯ: ಪೊಲೀಸ್ ಇಲಾಖೆಯ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ಭಾಗ್ಯ ಯೋಜನೆ ಅಡಿ ಹೆಲ್ತ್ ಸ್ಕಾರ್ಟ್ ಕಾರ್ಡ್ ಕುರಿತು.

ಶ್ರೀ ಡಿ.ಎಸ್. ಅರುಣ್ (ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, "ಸ್ಕಾರ್ಟ್ ಆಗದ ಖಾಕಿ, ಆರೋಗ್ಯ ಭಾಗ್ಯ ಚಿಕಿತ್ಸೆ ಪಡೆಯಲು ದೃಢೀಕರಣ ಪತ್ರ

ಕೊಡುವ ಸಂಕಷ್ಟ - ಸ್ಮಾರ್ಟ್ ಕಾರ್ಡ್ ಗೆ ಒತ್ತಾಯ" ಎಂಬ ಶಿರೋನಾಮೆಯಡಿ ದಿನಾಂಕ 20ನೇ ಡಿಸೆಂಬರ್ 2022 ರ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುತ್ತದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಗಲರುಳು ಶ್ರಮಿಸುವ ಪೊಲೀಸರು ಹಾಗೂ ಅವರ ಅವಲಂಬಿತರ ಆರೋಗ್ಯ ಕೆಟ್ಟರೆ "ಆರೋಗ್ಯ ಭಾಗ್ಯ" ಯೋಜನೆಯಡಿ ಚಿಕಿತ್ಸೆ ಪಡೆಯಲು, ಹೆಲ್ತ್ ಸ್ಮಾರ್ಟ್ ಕಾರ್ಡ್ ಇಲ್ಲದೆ ಪ್ರತಿ ಬಾರಿ ಚಿಕಿತ್ಸೆ ಪಡೆಯಲು ಮೇಲಧಿಕಾರಿಗಳ ಕಚೇರಿಗಳಿಗೆ ಅಲೆದು ದೃಢೀಕರಣ ಪಡೆದು ಆಸ್ಪತ್ರೆಗೆ ಒದಗಿಸಬೇಕಾದ ಪರಿಸ್ಥಿತಿಯನ್ನು ರಾಜ್ಯದ ಪೊಲೀಸರು ಎದುರಿಸುತ್ತಿರುವುದು ತಿಳಿದು ಬಂದಿರುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡಿಜಿಟಲೀಕರಣಕ್ಕೆ ಒತ್ತು ಕೊಟ್ಟು ಎಲ್ಲಾ ಡಿಜಿಟಲೀಕರಣಗೊಳಿಸಿದೆ. ಆದರೆ ಹಲವು ವರ್ಷಗಳಿಂದ ಜಾರಿಯಲ್ಲಿರುವ ಪೊಲೀಸರ ಆರೋಗ್ಯ ಭಾಗ್ಯ ಯೋಜನೆಯಡಿ ಹೆಲ್ತ್ ಸ್ಮಾರ್ಟ್ ಕಾರ್ಡ್ ಕೊಡುವ ವ್ಯವಸ್ಥೆ ಇನ್ನೂ ಸ್ಮಾರ್ಟ್ ಆಗದಿರುವುದು ವಿಪರ್ಯಾಸವೇ ಸರಿ.

ಈಗಾಗಲೇ ಹೇಳಿದಂತೆ ಪೊಲೀಸರು ಮತ್ತು ಅವರ ಅವಲಂಬಿತರು ಚಿಕಿತ್ಸೆ ಸಲುವಾಗಿ ಮೇಲಧಿಕಾರಿಗಳ ಕಚೇರಿಗಳಿಗೆ ಅಲೆದಾಡುವುದು ನಿರಂತರವಾಗಿ ಮುಂದುವರೆದಿದ್ದು, ಇದರಿಂದ ಸಮಯ ಮತ್ತು ಹಣ ಅಪವ್ಯಯವಾಗುತ್ತಿದೆ.

ಆಯುಷ್ಮಾನ್ ಕಾರ್ಡ್‌ನಂತೆ ಆರೋಗ್ಯ ಭಾಗ್ಯ ಯೋಜನೆಗೂ ಆಧಾರ್ ಕಾರ್ಡ್ ಅಂಕ್ ಮಾಡಿದರೆ ರೋಗಿಯ ವೈದ್ಯಕೀಯ ದಾಖಲೆಗಳು ಸಹ ಕಾರ್ಡ್‌ನಲ್ಲೇ ಲಭ್ಯವಾಗಲಿದೆ, ಇದರಿಂದ ಚಿಕಿತ್ಸೆಗೂ ಅನುಕೂಲವಾಗಲಿದೆ. ಅಲ್ಲದೇ, ಭೌತಿಕ ದಾಖಲಾತಿಗಳನ್ನು ಒದಗಿಸಲು ಮೇಲಧಿಕಾರಿಗಳ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆಯೂ ನಿಲ್ಲಲಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಸಾರ್ವಜನಿಕ ರಕ್ಷಣೆ ಹೊಣೆ ಹೊತ್ತಿರುವ ಪೊಲೀಸರಿಗೆ ಹಾಗೂ ಅವಲಂಬಿತರ ಆರೋಗ್ಯದ ಸಲುವಾಗಿ ಹೆಲ್ತ್ ಸ್ಮಾರ್ಟ್ ಕಾರ್ಡ್‌ಗಳನ್ನು ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಡಿ.ಎಸ್.ಅರುಣ್‌ರವರು ಕೇಳಿದ ಪ್ರಶ್ನೆಗೆ ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುತ್ತೇನೆ.

ಐ) ವಿಷಯ: ಸರ್ಕಾರದ ಅವಧಿ ಮುಗಿಯುತ್ತಾ ಬಂದರೂ ಇನ್ನೂ ಬಾರದ ಪರಿಹಾರ ಪ್ರವಾಹ ಸಂತ್ರಸ್ತರ ಸಂಕಷ್ಟ ಇದರ ಬಗ್ಗೆ.

ಶ್ರೀ ಮಂಜುನಾಥ್ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, "ಸರ್ಕಾರದ ಅವಧಿ ಮುಗಿಯುತ್ತಾ ಬಂದರೂ ಇನ್ನೂ ಬಾರದ ಪರಿಹಾರ, ಪ್ರವಾಹ ಸಂತ್ರಸ್ತರ ಸಂಕಷ್ಟ" ಎಂಬ ಬಗ್ಗೆ ದಿನಾಂಕ 21.12.2022ರ ವಿಷಯ ಕರ್ನಾಟಕ ಪತ್ರಿಕೆಯಲ್ಲಿ ವರದಿಯಾಗಿರುತ್ತದೆ.

ರಾಜ್ಯದ 15ನೇ ವಿಧಾನ ಸಭೆಯ ಅವಧಿ ಮುಗಿಯುತ್ತಾ ಬಂದರೂ ರಾಜ್ಯದಲ್ಲ ಸೃಷ್ಟಿಯಾದ ಅತಿವೃಷ್ಟಿ ಪ್ರವಾಹದಿಂದ ನೆಲ ಕಳೆದುಕೊಂಡ ಸಂತ್ರಸ್ತರ ಕಷ್ಟ ಇನ್ನೂ ನೀಗಲೇ ಇಲ್ಲ.

ರಾಜ್ಯದಲ್ಲ 2019ರಿಂದ 2022ರವರೆಗೆ 2 ಲಕ್ಷ 45 ಸಾವಿರ ಮನೆಗಳಿಗೆ ಹಾನಿಯಾಗಿದೆ. ಅದರಲ್ಲ ಪುನರ್ ನಿರ್ಮಾಣ ಆರಂಭಿಸಿದ 92,949 ಮನೆಗಳ ಪೈಕಿ ಶೇಕಡ 32% ರಷ್ಟು ಮನೆಗಳು ಪೂರ್ಣವಾಗಿಲ್ಲ.

ಶೇಕಡ 60% ರಷ್ಟು ಮನೆಗಳು ಗೋಡೆ ಬಾಕಿ ಹಂತದಲ್ಲ ಸಿಲುಕಿಕೊಂಡಿದೆ.

2019ರಲ್ಲ ಪ್ರವಾಹದಿಂದ ಕಷ್ಟಕ್ಕೆ ಸಿಲುಕಿಕೊಂಡ ಸುಮಾರು 15 ಸಾವಿರ ಕುಟುಂಬಗಳು ಇನ್ನೂ ಸ್ವಂತ ಸೂರು ಹೊಂದಿಲ್ಲ.

ಕರಾವಳಿ ಭಾಗದಲ್ಲ ಮರಳನ ಕೊರತೆ ಹಾಗೂ ದುಪ್ಪಟ್ಟು ದರದಲ್ಲ ಮರಳು ಮಾರಾಟ.

ಆರಂಭದಲ್ಲ ಮಾಡಿದ ಎಡವಟ್ಟುಗಳಿಂದ ಈಗ ಹಣವಿದ್ದರೂ ಸಾಮಗ್ರಿ ಖರೀದಿಸಲಾಗದ ಸ್ಥಿತಿ ಇದೆ.

ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಿ.ಆರ್.ಜೆಡ್ ಕಾರಣ ನೀಡಿ ಮರಳು ತೆಗೆಯಲು ಹಸಿರು ನ್ಯಾಯಾಧಿಕರ ನಿಷೇಧ ಹೇರಿದೆ.

ರಾಜ್ಯ ಸರ್ಕಾರ ಸರಿಯಾದ ಕಾನೂನು ಹೋರಾಟ ನಡೆಸದೇ ಇರುವುದರಿಂದ 1 ವರ್ಷದಿಂದ ನದಿಯ ಮರುಳು ಸಿಗುತ್ತಿಲ್ಲ.

ಕಾಳ ಸಂತೆಯಲ್ಲಿ ಮರುಳು ದರ ಗಗನಕ್ಕೇರಿದೆ. ಕಟ್ಟಡ ನಿರ್ಮಾಣ ಕೂಲಿ 2 ಪಟ್ಟು ಹೆಚ್ಚಾಗಿದೆ. ಸಿಮೆಂಟ್, ಕಲ್ಲು, ವಿದ್ಯುತ್ ಉಪಕರಣಗಳ ಸಾಗಾಟ ವೆಚ್ಚ ದುಪ್ಪಟ್ಟಾಗಿದೆ. ಈ ಖರ್ಚುಗಳ ಹೊರೆಯನ್ನು ನಿಭಾಯಿಸಲಾಗದೇ ಸಂತ್ರಸ್ತರು ಹೈರಾಣಾಗಿರುತ್ತಾರೆ.

ಈ ಬಗ್ಗೆ ಉತ್ತರಿಸಬೇಕೆಂದು ಮಾನ್ಯ ಮುಖ್ಯ ಮಂತ್ರಿಯವರನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಆರ್.ಅಶೋಕ (ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬೇರೆ ಬೇರೆ ಇಲಾಖೆಗೆ ಸಂಬಂಧಪಟ್ಟ ವಿಚಾರಗಳನ್ನು ಕೇಳಿದ್ದಾರೆ. ನನ್ನ ಇಲಾಖೆಗೆ ಸಂಬಂಧಪಟ್ಟ ವಿಚಾರದ ಬಗ್ಗೆ ಮಾಹಿತಿ ಕೊಡುತ್ತೇನೆ.

ರಾಜ್ಯದಲ್ಲಿ 2019ರಲ್ಲಿ 1,39,750 ಮನೆಗಳ ಪೈಕಿ ಶೇಕಡ 90 ರಷ್ಟು, 1,25,182 ಮನೆಗಳ ದುರಸ್ತಿ/ಪುನರ್ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಒಟ್ಟಾರೆ 2019ರಿಂದ 2022ರವರೆಗೆ 3,03,648 ಮನೆಗಳಿಗೆ ಹಾನಿಯಾಗಿದ್ದು ಶೇಕಡ 76 ರಷ್ಟು ಅಂದರೆ 2,30,684 ಮನೆಗಳು ದುರಸ್ತಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2019ರಲ್ಲಿ ರೂ. 185 ಕೋಟಿ ಹಣ ಕೊಟ್ಟಿದ್ದೇವೆ, 2020ರಲ್ಲಿ ರೂ. 367 ಕೋಟಿ ಹಣ ಕೊಟ್ಟಿದ್ದೇವೆ. 2020-21ರಲ್ಲಿ ರೂ. 704 ಕೋಟಿ ಹಣ ಕೊಟ್ಟಿದ್ದೇವೆ, 2022ರಲ್ಲಿ ರೂ. 421 ಕೋಟಿ ಹಣವನ್ನು ಕೊಟ್ಟಿದ್ದೇವೆ. ಒಟ್ಟಾರೆ ರೂ. 3678 ಕೋಟಿ ಹಣವನ್ನು ಈಗಾಗಲೇ ಫಲಾನುಭವಿಗಳಿಗೆ ಪಾವತಿ ಮಾಡಲಾಗಿದೆ. ಇದಲ್ಲದೇ ಆರ್ಥಿಕ ಇಲಾಖೆ ಡಿಸೆಂಬರ್ 14ನೇ

ದಿನಾಂಕದಂದು ಮಳೆ ಹಾನಿ ಹಣ ಪಾವತಿ ಮಾಡುವುದಕ್ಕೆ ರೂ. 707.48 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.

ಶ್ರೀ ಮಂಜುನಾಥ ಭಂಡಾರಿ:- ನಾನು ಇದರಲ್ಲಿ ಪ್ರಶ್ನೆಯನ್ನು ಕೇಳಿಲ್ಲ. ಪತ್ರಿಕೆಯಲ್ಲಿ ಬಂದಿದ್ದನ್ನು ಹೇಳಿದ್ದೇನೆ.

ಶ್ರೀ ಆರ್.ಅಶೋಕ:- ಪತ್ರಿಕೆಯಲ್ಲಿ ಬಂದ ವಿಷಯಕ್ಕೆ ಯೇ ಉತ್ತರ ಕೊಟ್ಟಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯವೇಳೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಕೇಳಿದ್ದಾರೆ. ಮಾನ್ಯ ಕಂದಾಯ ಸಚಿವರು ಅವರ ಇಲಾಖೆಗೆ ಸಂಬಂಧಪಟ್ಟಂತೆ ಉತ್ತರ ಕೊಟ್ಟಿದ್ದಾರೆ. ಇತರ ಬೇರೆ ವಿಷಯಗಳಿಗೆ ಸಂಬಂಧಪಟ್ಟಂತೆ ಬೇರೆ ಇಲಾಖೆಗಳಿಂದ ಸೂಕ್ತ ಮಾಹಿತಿಗಳನ್ನು ಸಂಗ್ರಹಿಸಿ ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುತ್ತೇನೆ.

5. ವರದಿಗಳನ್ನೊಪ್ಪಿಸುವುದು

(ಅ) ಶ್ರೀ ಎಂ.ಕೆ.ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನಪರಿಷತ್ತಿನ ಅರ್ಜಿಗಳ ಸಮಿತಿಯ ಅಧ್ಯಕ್ಷನಾದ ನಾನು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 215ರ ರೀತ್ಯ ಅರ್ಜಿ ಸಮಿತಿಯ 29ನೇ ವರದಿಯನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

(ಆ) ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಮಂಡಲದ 2021-22ನೇ ಸಾಲಿನಲ್ಲಿ ಒಟ್ಟು 31 ಸಭೆಗಳನ್ನು ನಡೆಸಿ 166 ಅಧಿಸೂಚನೆಗಳನ್ನು ಕುರಿತು ಪರಿಶೀಲಿಸಿ 10 ಇಲಾಖೆಗಳಿಗೆ ಸಂಬಂಧಪಟ್ಟಂತೆ ಸಲಹೆ-ಸೂಚನೆ, ಅಭಿಪ್ರಾಯ ಮತ್ತು ಶಿಫಾರಸ್ಸುಗಳನ್ನು ಒಳಗೊಂಡು ಸಮಿತಿಯು 52ನೇ ವರದಿಯನ್ನು ಸಿದ್ಧಪಡಿಸಿ ಅಧೀನ ಶಾಸನ ರಚನಾ ಸಮಿತಿಯ ಸದಸ್ಯನಾದ ನಾನು ಸದನದ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ವರದಿಗಳನ್ನೊಪ್ಪಿಸಲಾಯಿತು.

6. ಚುನಾವಣಾ ಪ್ರಸ್ತಾವ

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಮಾನ್ಯ ಸಭಾನಾಯಕರು ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಮಂಡಲಗಳ ಜಂಟಿ ಸಮಿತಿಗಳು ಹಾಗೂ ವಿಧಾನ ಪರಿಷತ್ತಿನ ಸ್ಥಾಯಿ ಸಮಿತಿಗಳ ಅವಧಿಯು 5.1.2023ಕ್ಕೆ ಮುಕ್ತಾಯಗೊಳ್ಳುತ್ತಿದ್ದು, 2023ರ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಯ ನಂತರ ಸಮಿತಿಗಳ ಪುನರ್ ರಚನೆ ಮಾಡುವ ಪ್ರಸ್ತಾವವನ್ನು ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸಭಾನಾಯಕರು ಮಂಡಿಸಿದ ಪ್ರಸ್ತಾವನೆಗೆ ಸದನದ ಸಹಮತಿ ಇದೆ ಎಂದು ಭಾವಿಸುತ್ತೇನೆ.

ಪ್ರಸ್ತಾವ ಅಂಗೀಕರಿಸಲ್ಪಟ್ಟು ಹಾಗೂ ಸದನದ ಅನುಮೋದನೆ ದೊರೆಯಿತು

(ಮುಂದು . . .)

(1106) 21-12-2022 5.40 ಡಿಎಸ್-ಜಿಆರ್

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ನಿಯಮ 59ರ ಅಡಿಯಲ್ಲಿ ವಿಷಯವನ್ನು ಮಂಡನೆ ಮಾಡಿದ್ದೇವೆ. ಮಾನ್ಯ ಸೂರಜ್ ರೇವಣ್ಣನವರು ಮಂಡನೆ ಮಾಡುತ್ತಾರೆ. ಅವರಿಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಸಭಾಪತಿಯವರು:- ಈಗ ಎರಡು ಪ್ರಸ್ತಾವನೆ ಬಂದಿವೆ. ಈ ದಿನ ಜೆ.ಡಿ.(ಎಸ್) ಪಕ್ಷದ ಸದಸ್ಯರಿಂದ ಹಾಗೂ ಮಾನ್ಯ ವಿರೋಧ ಪಕ್ಷದ ನಾಯಕರಿಂದ ಹಾಗೂ ಇತರೆ ಸದಸ್ಯರಿಂದ ಎರಡು ನಿಲುವಳಿ ಸೂಚನೆ ಪ್ರಸ್ತಾವಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ ಜೆ.ಡಿ.(ಎಸ್) ಪಕ್ಷದ ಸದಸ್ಯರು ಬೆಳಿಗ್ಗೆ 9.10 ಗಂಟೆಗೆ ಸೂಚನೆಯನ್ನು ನೀಡಿರುತ್ತಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷದವರು ಬೆಳಿಗ್ಗೆ 9.47 ಗಂಟೆಗೆ

ಸೂಚನೆಯನ್ನು ನೀಡಿರುತ್ತಾರೆ. ನಿಯಮಗಳನ್ವಯ ದಿನಕ್ಕೆ ಒಂದು ಸೂಚನೆಯನ್ನು ಮಾತ್ರ ಸ್ವೀಕರಿಸಲಾಗುವುದು. ಹಾಗಾಗಿ ಜಿ.ಡಿ.(ಎಸ್) ಪಕ್ಷದ ಶ್ರೀ ಕೆ.ಎ.ತಿಪ್ಪೇಸ್ವಾಮಿ ಹಾಗೂ ಇತರರು ನೀಡಿರುವ ಬೆಂಗಳೂರು ಮಹಾನಗರ ಪಾಲಿಕೆ ಖಾಸಗಿ ಸಂಸ್ಥೆಯಾದ ಚಿಲುಮೆ ಸಂಸ್ಥೆಯವರು ಮತದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಕಲೆ ಹಾಕಿರುವ ಕುರಿತು ನೀಡಿರುವ ಸೂಚನೆಯ ಬಗ್ಗೆ ಪ್ರಸ್ತಾಪ ಮಾಡುವುದು.

7. ನಿಯಮ 59ರ ಮೇರೆಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

ವಿಷಯ: ಬೆಂಗಳೂರು ಮಹಾನಗರ ಪಾಲಿಕೆ ಖಾಸಗಿ ಸಂಸ್ಥೆಯಾದ
“ಚಿಲುಮೆ” ಸಂಸ್ಥೆಯವರು ಮತದಾರರ ವೈಯಕ್ತಿಕ ಮಾಹಿತಿಯನ್ನು
ಅಕ್ರಮವಾಗಿ ಕಲೆ ಹಾಕಿರುವ ಕುರಿತು.

ಶ್ರೀ ಸೂರಜ್ ರೇವಣ್ಣ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಈ ವಿಷಯ ನಮ್ಮ ರಾಜ್ಯದಲ್ಲಿ ಹಾಗೂ ಮಾಧ್ಯಮಗಳಲ್ಲಿ ಬಹಳ ಚರ್ಚೆಯಾಗುತ್ತಿರುವ ವಿವಾದಾತ್ಮಕ ವಿಷಯವಾಗಿದೆ. ನಮ್ಮ ಬೆಂಗಳೂರು ನಗರದ 28 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರ ನೋಂದಣಿ ಹಾಗೂ ಮತದಾನದ ಬಗ್ಗೆ ಮತದಾರರಿಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಬಗ್ಗೆ ಖಾಸಗಿ ಸಂಸ್ಥೆ, ಚಿಲುಮೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನೇಮಿಸಲಾಗಿತ್ತು. ಈ ಸಂಸ್ಥೆ ಮತದಾರರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಬದಲು ಮತದಾರರ ಪಟ್ಟಿ ಪರಿಷ್ಕರಣೆಗೆ ತೊಡಗಿಸಿಕೊಂಡು, ಮತಪಟ್ಟಿಯಿಂದ ಮತದಾರರನ್ನು ಕೈಬಿಡುವುದು ಹಾಗೂ ಸೇರಿಸುವುದು ಅಂದರೆ ಫಾರಂ ನಂಬರ್ 6 ಮತ್ತು 7ಕ್ಕೆ ಸಹಿಯನ್ನು ಹಾಕಿಸಿಕೊಳ್ಳುವ ಮೂಲಕ ಹಾಗೂ ಇನ್ನು ಹೆಚ್ಚಿನ ಅಕ್ರಮ ಕಾರ್ಯಗಳಿಗೆ ತೊಡಗಿಸಿಕೊಂಡಿದೆ. ಅಲ್ಲದೇ ಮನೆ-ಮನೆಗೆ ಭೇಟಿ ನೀಡಿ ಮತದಾರರ ವೈಯಕ್ತಿಕ ಮಾಹಿತಿಯಾದ ಮತದಾರರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಹಾಗೂ ವಿದ್ಯಾರ್ಹತೆ ಮುಂತಾದ ಮಾಹಿತಿಗಳನ್ನು ಅಕ್ರಮವಾಗಿ ಕಲೆ ಹಾಕಿದೆ. ಈ ಕೃತ್ಯಕ್ಕೆ ಪೂರಕವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಸಂಸ್ಥೆಯಲ್ಲಿ ಕೆಲಸ ಮಾಡುವವರನ್ನು ಬ್ಲಾಕ್ ಮಟ್ಟದ ಅಧಿಕಾರಿಯೆಂದು ಗುರುತಿನ ಚೀಟಿ ನೀಡಿದೆ. ಈ ವಿಷಯವನ್ನು

ಗಂಭೀರವಾಗಿ ಉನ್ನತ ಮಟ್ಟದಲ್ಲಿ ಚರ್ಚೆ ಮಾಡಬೇಕೆಂದು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಇದು ನಮ್ಮ ಹಾಸನ ಜಿಲ್ಲೆ, ಹುಬ್ಬಳ್ಳಿ-ಧಾರವಾಡ ಆಗಬಹುದು, ರಾಜ್ಯದ ಎಲ್ಲೆಡೆಯೂ ಇದೊಂದು ದೊಡ್ಡ ಗಂಭೀರವಾದ ಹಗರಣವೆಂದು ಹೇಳಲಕ್ಕೆ ಬಯಸುತ್ತೇನೆ.

ಸಭಾಪತಿಯವರು:- ಈ ವಿಷಯವನ್ನು ನಾಳೆಗೆ ಚರ್ಚೆಗೆ ತೆಗೆದುಕೊಳ್ಳೋಣ. ನಿಯಮವನ್ನು ಹೇಳುತ್ತೇನೆ, ನಾಳೆಯ ದಿವಸ ಅಜೆಂಡಾದಲ್ಲಿ ಬರುತ್ತದೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಬಹಳ ಗಂಭೀರವಾದ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಇದನ್ನು ಯಾವ ನಿಯಮಗಳ ಅಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರೆ, ಅದರ ಮೇಲೆ ನಾವೆಲ್ಲರೂ ತಯಾರಾಗಬೇಕಲ್ಲ. ಏಕೆಂದರೆ ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡತಕ್ಕಂಥಾದ್ದು. ಮೊದಲು ಎಂ.ಎಲ್.ಎ., ಗಳನ್ನು ಕಳ್ಳತನ ಮಾಡುತ್ತಿದ್ದರು, ಈಗ ಮತದಾರರ ಪಟ್ಟಿಯನ್ನು ಕಳ್ಳತನ ಮಾಡುತ್ತಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೆ, ಮೊದಲು ಈ ವಿಚಾರ ಚರ್ಚೆಗೆ ಬರಲಿ. ಏಕೆಂದರೆ ಚರ್ಚೆಗೆ ಮೊದಲು ಆರೋಪ ಮಾಡುವುದು ಬೇಡ. ಚರ್ಚೆಯಾಗಬೇಕಾದ ವಿಷಯವನ್ನು ಮಂಡನೆ ಮಾಡಲಿ. ಅವರು ಮನಸ್ಸಿಗೆ ಬಂದ ಹಾಗೆ ಆರೋಪ ಮಾಡುವುದು ಬೇಡ. (ಗೊಂದಲ)

ಸಭಾಪತಿಯವರು:- ಒಬ್ಬರು ಮಾತನಾಡಿ. ಇಲ್ಲದಿದ್ದರೆ ಯಾವುದೂ ಕಡತಕ್ಕೆ ಹೋಗುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ಈ ಚರ್ಚೆಗೆ ಸರ್ಕಾರ ಸಿದ್ಧವಿದೆ. ನೀವೇನು ನಿಯಮಗಳಲ್ಲಿ ಅವಕಾಶ ಮಾಡಿಕೊಡುತ್ತೀರೋ ಅದರ ಚರ್ಚೆಗೆ ಸರ್ಕಾರ ಸಿದ್ಧವಿದೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೆ, ನಿಮ್ಮ ಸದಸ್ಯರಿಗೆ ಸ್ವಲ್ಪ ಕುಳಿತುಕೊಳ್ಳಲು ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮೊದಲು ನೀವು ಆಡಳಿತ ಪಕ್ಷದ ಸದಸ್ಯರನ್ನು ಕೂರಿಸಿ. ಅವರು ಎದ್ದು ನಿಂತರೆ ಇವರು ಸುಮ್ಮನಿರುತ್ತಾರೆಯೇ?

ಶ್ರೀ ಎಸ್.ಎಲ್.ಭೋಜೇಗೌಡ:- ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುತ್ತೇವೆಂದು ಹೇಳಿದ್ದಕ್ಕಾಗಿ ಧನ್ಯವಾದಗಳು.

ಸಭಾಪತಿಯವರು:- ನಾನು ಹೇಳುತ್ತೇನೆ, ದಯಮಾಡಿ ಒಂದು ನಿಮಿಷ ಕುಳಿತುಕೊಳ್ಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇದು ಆರೋಪ ಮಾಡುವಂಥ ಪ್ರಶ್ನೆ ಅಲ್ಲ. 2-3 ಐ.ಎ.ಎಸ್., ಆಫೀಸರ್‌ಗಳು ಅಮಾನತ್ತುಗೊಂಡಿದ್ದಾರೆ. ನಾವು ಅಥವಾ ನೀವು ಅಮಾನತ್ತು ಮಾಡಿರುವುದಿಲ್ಲ. ಎಲೆಕ್ಷನ್ ಕಮಿಷನ್ ಅಮಾನತ್ತು ಮಾಡಿರುವಂಥದ್ದು. ಆಪಾದನೆ ಮಾಡುವುದು ಬೇಡವೆಂದರೆ, ಒಂದು ಕಡೆ ಎಂ.ಎಲ್.ಎ., ಗಳನ್ನು ಕಳ್ಳತನ ಮಾಡುತ್ತಾರೆ. ಇಲ್ಲಿ ವೋಟರ್ ಐಡೆಂಟಿಟಿ ಯನ್ನು ಕಳ್ಳತನ ಮಾಡಿದರೆ ಸುಮ್ಮನಿರುವುದಕ್ಕಾಗುತ್ತದೆಯೇ? ಆದ್ದರಿಂದ ಇದೊಂದು ಗಂಭೀರವಾದಂಥ ವಿಚಾರವಾಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ಸಹ ಅವರಿಗೆ ಅದನ್ನೇ ಹೇಳಿದೆ. ಅವರು ಆರೋಪವನ್ನು ಮಾಡುವಾಗ ನಿಮ್ಮ ಅನುಮತಿ ತೆಗೆದುಕೊಂಡು ಚರ್ಚೆಯ ಮೂಲಕ ಮಾಡಲಿ. ಸರ್ಕಾರ ಉತ್ತರವನ್ನು ಕೊಡಲು ತಯಾರಿದೆ. ಯಾರ್ಯಾರು ಕದ್ದಿದ್ದಾರೆ ಎಂದು ಚರ್ಚೆ ಮಾಡೋಣ. (ಗೊಂದಲ)

ಸಭಾಪತಿಯವರು:- ದಯಮಾಡಿ ಕುಳಿತುಕೊಳ್ಳಿ, ನಿಮ್ಮ ನಾಯಕರು ಎದ್ದು ನಿಂತು ಮಾತನಾಡುತ್ತಿದ್ದಾರೆ, ನಿಮಗೇನು ಅನ್ನಿಸುವುದಿಲ್ಲವೇ? ಕುಳಿತುಕೊಳ್ಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನನ್ನ ಮಾತುಗಳನ್ನು ಮುಗಿಸಿದ ನಂತರ ಮಾನ್ಯ ಸಭಾನಾಯಕರು ಮಾತನಾಡಿದರೆ ನಾನು ಕೇಳುತ್ತೇನೆ.

ಸಭಾಪತಿಯವರು:- ಯಾರಿಗೂ ತಾಳೆ ಇಲ್ಲ, ನಾನೇನು ಮಾಡಲಿ? ಕುಳಿತುಕೊಳ್ಳಿ. ನೀವು ಮಾತನಾಡುವಾಗ ಉಳಿದವರು ಸುಮ್ಮನೆ ಕುಳಿತುಕೊಳ್ಳಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಉಳಿದವರು ಕುಳಿತುಕೊಳ್ಳುತ್ತಾರೆ. ಆದರೆ ಮಾನ್ಯ ಸಭಾನಾಯಕರು ಎದ್ದಾಗ ಅವರು ಸಹ ಎದ್ದು ನಿಲ್ಲುತ್ತಾರೆ. ನಾನು ಮಾತನಾಡಿದ ನಂತರ ಅವರು ಮಾತನಾಡಲಿ.

ಸಭಾಪತಿಯವರು:- ಆಯಿತು, ನಾನು ಹೇಳುತ್ತೇನೆ, ಮಾತನಾಡಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರು ಅವರ ಭವಿಷ್ಯದ ವಿಚಾರವನ್ನು ಚಿಂತನೆ ಮಾಡಿ ಮುಂದೆ ಪ್ರಜಾಪ್ರಭುತ್ವ ಇರುತ್ತದೆಯೋ ಇಲ್ಲವೋ ಎಂದು ಈ ವಿಚಾರವನ್ನು ಚರ್ಚೆಗೆ ತೆಗೆದುಕೊಂಡು ಬಂದಿದ್ದಾರೆ. ಐ.ಎ.ಎಸ್., ಆಫೀಸರ್‌ಗಳು ಅಮಾನತ್ತುಗೊಂಡಿರುವಂಥ ಗಂಭೀರವಾದ ವಿಚಾರ ಇದು. ಏಕೆಂದರೆ ಇನ್ನು ಎರಡು ತಿಂಗಳಿನಲ್ಲಿ ನಾವು ಚುನಾವಣೆಗೆ ಹೋಗುತ್ತೇವೆ. ಅದರ ಮೊದಲು ಚರ್ಚೆಯಾಗಬೇಕೆಂದರೆ ನಾಳೆ ಸದನದ ಎಲ್ಲಾ ಕಲಾಪಗಳನ್ನು ಸ್ಥಗಿತಗೊಳಿಸಿ ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿದ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಬೇಕು. ದಯವಿಟ್ಟು ತಾವು ಆಶ್ವಾಸನೆಯನ್ನು ಕೊಡಿ.

ಸಭಾಪತಿಯವರು:- ಈ ವಿಷಯವನ್ನು ನಾಳೆ ನಿಯಮ 63ರ ಅಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ನಿಯಮದ ಪ್ರಕಾರ ಮೊದಲು ಪ್ರಶೋತ್ತರವಾಗುತ್ತದೆ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೆ, ಇದನ್ನು ನಿಯಮ 59ರ ಅಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಿ.

ಸಭಾಪತಿಯವರು:- ಅದನ್ನು ನಾನು ಹೇಳಬೇಕೋ, ತಾವು ಹೇಳಬೇಕೋ? ನಾನು ಹೇಳಿದ್ದನ್ನು ಕೇಳುತ್ತೀರೋ, ನೀವು ಹೇಳುವುದನ್ನು ನಾನು ಕೇಳಬೇಕೋ. ನಾಳೆಯ ದಿವಸ ಈ ವಿಷಯವನ್ನು ಯಾವ ನಿಯಮದ ಅಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ನಾನು ಹೇಳಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿವಯರೆ, ನಾವು ನಿಯಮ 59ರ ಅಡಿಯಲ್ಲಿ ನೋಟಿಸ್ ಕೊಟ್ಟಿದ್ದೇವೆ.

ಸಭಾಪತಿಯವರು:- ಅದನ್ನು ನಿಯಮ 68ಕ್ಕೆ ಪರಿವರ್ತನೆ ಮಾಡಿದ್ದೇನೆ. ನಿಯಮ 68ರ ಅಡಿಯಲ್ಲಿ ಚರ್ಚಿಸಿ.

ಶ್ರೀ ಎಸ್.ಎಲ್.ಭೋಜೇಗೌಡ:- ತೊಂದರೆ ಏನಿದೆ?

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೆ, ಇದನ್ನು ನಿಯಮ 59ರ ಅಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ನಮ್ಮ ಮನವಿ ಏನಿದೆ, ಅದು ಬಹಳ ಸ್ಪಷ್ಟವಾಗಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಇದು ಪ್ರಜಾಪ್ರಭುತ್ವದ ಸಂವಿಧಾನದ ಸವಾಲು. ತಾವು ಈ ಪೀಠದಲ್ಲಿದ್ದುಕೊಂಡು ಸಂವಿಧಾನವನ್ನು ರಕ್ಷಣೆ ಮಾಡಲಿವೆಂದರೆ, ಈ ವ್ಯವಸ್ಥೆಯನ್ನು ರಕ್ಷಣೆ ಮಾಡಲಿವೆಂದರೆ ಇನ್ಯಾರು ಮಾಡುತ್ತಾರೆ? ಆದ್ದರಿಂದ ದಯವಿಟ್ಟು ಎಲ್ಲಾ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ ಇದನ್ನು ನಿಯಮ 59ರ ಅಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಿ. ಇನ್ನು ಎರಡು ತಿಂಗಳಿನಲ್ಲಿ ಚುನಾವಣೆ ಇದೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೆ, ಮೊದಲನೆಯದಾಗಿ ಎಲ್ಲರ ಪರವಾಗಿ ತಮಗೆ ಧನ್ಯವಾದಗಳನ್ನು ಹೇಳಲಕ್ಕೆ ಇಷ್ಟಪಡುತ್ತೇನೆ. ನಾವು ಕೊಟ್ಟ ನಿಯಮವನ್ನು ಓದಿದ ಮರುಗಳಿಗೆಯಲ್ಲಿಯೇ ತಾವು ಸ್ವೀಕಾರ ಮಾಡಿ ನಾಳೆ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುತ್ತೇವೆಂದು ಹೇಳಿದ್ದನ್ನು ನಾವು ಸ್ವಾಗತ ಮಾಡುತ್ತೇವೆ. ಅವಕಾಶ ಮಾಡಿಕೊಡುವುದಾಗಿ ಹೇಳಿದ್ದೀರಿ. ಅದಕ್ಕೆ ನಮ್ಮ

ಎಲ್ಲಾ ವಿರೋಧ ಪಕ್ಷದ ಸದಸ್ಯರ ಪರವಾಗಿ ಹೃದಯಪೂರ್ವಕವಾದ ಧನ್ಯವಾದಗಳು. ಈಗ ನಾವು ನಿಯಮ 59 ರ ಅಡಿಯಲ್ಲಿ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಿ ಎಂದು ಹೇಳಿದ್ದೇವೆ. This is very simple. ಆಗಲೇ ನೀವು ಅವಕಾಶಕ್ಕಾಗಿ ಧನ್ಯವಾದಗಳು ಎಂದಿದ್ದಕ್ಕೆ, ಹಾಗೆ ಹೇಳಬೇಡಿ, it is your right, it is a matter of right ಎಂದು ಹೇಳಿ, ಇದು ಸಂವಿಧಾನ ಬದ್ಧವಾದ ಹಕ್ಕು ಎಂದು ತಾವು ನಮಗೆ ಪಾಠವನ್ನು ಮಾಡಿದ್ದೀರಿ.

ಸಭಾಪತಿಯವರು:- ಸಂವಿಧಾನಬದ್ಧವಾದ ಹಕ್ಕು ಎಂದು ಒಪ್ಪಿಕೊಂಡಿದ್ದೀರಿ.

ಶ್ರೀ ಎನ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೆ, ಸಂವಿಧಾನಬದ್ಧವಾದ ಹಕ್ಕನ್ನು ಎಲ್ಲೋ ಒಂದು ಕಡೆ ಮೊಟಕು ಮಾಡಿದ ಹಾಗಾಗುತ್ತದೆ. ದಯಮಾಡಿ ಕೈ ಮುಗಿದ ಪ್ರಾರ್ಥನೆ ಮಾಡುತ್ತೇನೆ. ನಿಯಮ 59ರ ಅಡಿಯಲ್ಲಿ ಈ ವಿಚಾರವನ್ನು ಚರ್ಚೆ ಮಾಡಲು ಅವಕಾಶ ಮಾಡಿಕೊಟ್ಟರೆ ನಾವು ಚರ್ಚೆ ಮಾಡುತ್ತೇವೆ. It is a national issue. National issue ಆಗಿದೆ. ಒಬ್ಬ ಜಿಲ್ಲಾ ಕಲೆಕ್ಟರ್ ಅಮಾನತ್ತುಗೊಂಡಿದ್ದಾರೆ. ಅದರ ನಂತರದಲ್ಲಿ ನಾಲ್ವೈದು ಜನ ಅಧಿಕಾರಿಗಳು ಅಮಾನತ್ತುಗೊಂಡಿದ್ದಾರೆ. ಇದರಲ್ಲಿ High Court interfere ಆಗಿದ್ದಾರೆ, Election Commission interfere ಆಗಿದ್ದಾರೆ. ಇಂತಹ ಗಂಭೀರವಾದ ವಿಚಾರವನ್ನು ನಾವು ಎಲ್ಲಾ ವಿಚಾರಗಳನ್ನು ಬದಿಗೊತ್ತಿ ಚರ್ಚೆಗೆ ತೆಗೆದುಕೊಳ್ಳುವುದು ಸೂಕ್ತವಾಗಿದೆ ಹಾಗೂ ಸಮಯೋಚಿತವಾಗಿದೆ. ಹಾಗಾಗಿ ನಾಳೆಯ ದಿವಸ ನಿಯಮ 59ರ ಅಡಿಯಲ್ಲಿ ಈ ವಿಚಾರವನ್ನು ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮತ್ತೊಮ್ಮೆ ವಿನಂತಿ ಮಾಡುತ್ತೇನೆ.

ಸಭಾಪತಿಯವರು:- ಈ ವಿಚಾರದ ಬಗ್ಗೆ ನಾಳೆಯ ದಿವಸ ನಿಯಮ 68ರ ಅಡಿಯಲ್ಲಿ ಚರ್ಚೆಗೆ ಅವಕಾಶವನ್ನು ಮಾಡಿಕೊಡುತ್ತೇನೆ. ಸದನವನ್ನು ನಾಳೆ ಬೆಳಿಗ್ಗೆ 11.00 ಗಂಟೆಯವರೆವಿಗೂ ಮುಂದೂಡಲಾಗಿದೆ.

(ಸದನವು ಸಂಜೆ 5 ಗಂಟೆ 48 ನಿಮಿಷಗಳಿಗೆ ಮುಕ್ತಾಯಗೊಂಡು ಪುನಃ ದಿನಾಂಕ 22ನೇ ಡಿಸೆಂಬರ್ ಮಾಹೆ 2022ರ ಗುರುವಾರದಂದು ಬೆಳಿಗ್ಗೆ 11.00 ಗಂಟೆಗೆ ಸೇರಲು ನಿಶ್ಚಯಿಸಿತು)